



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರಿಕೆ

| | | |
|-----------------------|--|-------------------|
| ಭಾಗ - ೩ Part - III | ಬೆಂಗಳೂರು, ಶನಿವಾರ, ೩೦, ಸೆಪ್ಟೆಂಬರ್, ೨೦೨೩(ಅಶ್ವಯುಜ , ೦೮, ಶಕವರ್ಷ, ೧೯೪೫) BENGALURU, SATURDAY, 30, SEPTEMBER, 2023(AASHWAYUJA , 08, SHAKAVARSHA, 1945) | ನಂ.೪೮೦ No. 480 |
|-----------------------|--|-------------------|

ನೋಂದಣಿ ಮತ್ತು ಮುದ್ರಾಂಕ ಇಲಾಖೆ,
ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು .
ಅಧಿಸೂಚನೆ

ಸಂಖ್ಯೆ:ಜಿನೋತು/ಇತರೆ/ಮಾ.ಮೌಲ್ಯ/45ಎ(ಬಿ)/1/2023-24(ಸಿವಿಸಿ), ತುಮಕೂರು, ದಿನಾಂಕ:30-09-2023.

ವಿಷಯ: ತುಮಕೂರು ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಶಿರಾ ಉಪನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ: 1. ಶಿರಾ ಉಪನೋಂದಣಿ ಕಛೇರಿ ಉಪ ಸಮಿತಿ ನಡವಳಿ ಸಂಖ್ಯೆ:ಉನೋಕ/ಶಿರಾ/ಮಾರುಕಟ್ಟೆ ದರಪಟ್ಟಿ/01/2023-24,
ದಿನಾಂಕ:22-8-2023 ಮತ್ತು ಅಂತಿಮ ಉಪಸಮಿತಿ ನಡವಳಿಯ ದಿನಾಂಕ:22-9-2023.

2. ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.

1. ತುಮಕೂರು ಜಿಲ್ಲೆಯ ತುಮಕೂರು ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಶಿರಾ ಉಪನೋಂದಣಿ ಕಛೇರಿಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಉಲ್ಲೇಖ(1) ರ ಸಾರ್ವಜನಿಕ ಆಕ್ಷೇಪಣೆ/ಸಲಹೆ ಸೂಚನೆಗಳಿಗಾಗಿ/ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 15 ದಿನದೊಳಗಾಗಿ ಆಕ್ಷೇಪಣೆ/ಸಲಹೆ ಸೂಚನೆಗಳನ್ನು ಸಲ್ಲಿಸುವಂತೆ ದಿನಾಂಕ:22-8-2023 ರಂದು ಪ್ರಕಟಿಸಲಾಗಿತ್ತು.

(೧)

2. ಪರಿಷ್ಕೃತ ಮಾರ್ಗಸೂಚಿ ದರ ಪಟ್ಟಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಶಿರಾ ಉಪನೋಂದಣಿ ಕಛೇರಿಯಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗಿತ್ತು ದಿನಾಂಕ:22-9-2023 ರಂದು ನಡೆದ ಮೌಲ್ಯಮಾಪನ ಉಪಸಮಿತಿ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತಿಯಾದ ಆಕ್ಷೇಪಣೆ/ಸಲಹೆ ಸೂಚನೆಗಳನ್ನು ಕೂಲಂಕುಷವಾಗಿ ಸಂಬಂಧಿಸಿದ ಉಪಸಮಿತಿಗಳಲ್ಲಿ ಸೂಕ್ತ ಕ್ರಮ ಜರುಗಿಸಿ ಈ ಬಗ್ಗೆ ಕ್ರಮ ವಹಿಸಿದ ವಿಷಯಗಳನ್ನು ಉಲ್ಲೇಖ(2) ರ ಕೇಂದ್ರ ಮೌಲ್ಯ ಮಾಪನ ಸಮಿತಿಯಲ್ಲಿ ಚರ್ಚಿಸಿ ಆಡಳಿತಾತ್ಮಕ ಅನುಮೋದನೆ ಪಡೆದು ಅಂತಿಮಗೊಳಿಸಲಾಗಿದೆ.
3. ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ ಅಧಿನಿಯಮ 7(3) ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೌಲ್ಯ ಮಾಪನ ಉಪಸಮಿತಿಯ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಶಿರಾ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು **2023-24 ನೇ ಸಾಲಿಗೆ “ದಿನಾಂಕ:01-10-2023 ರಿಂದ”** ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.
4. ಶಿರಾ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ಪರಿಷ್ಕರಿಸಿ ಅನುಬಂಧ -2, ಅನುಬಂಧ-2 ಮತ್ತು ಅನುಬಂಧ -3 ರಲ್ಲಿ ಪ್ರಕಟಿಸಲಾಗಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

(ಶ್ರೀಮತಿ ಬಿ.ಎನ್.ಶಶಿಕಲ)

ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಮುದ್ರಾಂಕಗಳ
ಉಪ ಆಯುಕ್ತರು, ತುಮಕೂರು ಜಿಲ್ಲೆ, ತುಮಕೂರು
ಹಾಗೂ ಸದಸ್ಯರು ಕೇಂದ್ರ ಮೌಲ್ಯಮಾಪನ ಸಮಿತಿ

ಅನುಬಂಧ-1

(ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ/ತಾಲ್ಲೂಕು, ಮುಳ್ಳಿ, ಉಡುಪಿ, ಮಂಗಳೂರು ಜಿಲ್ಲೆ ಹೊರತುಪಡಿಸಿ) ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂ ಪರಿವರ್ತನೆಯಾದ “ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

| | | |
|-----|--|--|
| (i) | 5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ) | ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ) ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು. |
|-----|--|--|

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿ ಪಡಿಸಿದೆ:

ಪಟ್ಟಣ ಪಂಚಾಯಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

ಆ. ಕೆಳಕಂಡ ಭೂ ಪರಿವರ್ತನೆಯಾದ ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

| | | |
|-------|---|---|
| (ii) | 5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ) | ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ) ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು. |
| (iii) | 7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ) | ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ) ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು. |
| (iv) | 10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ) | ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ) ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು. |
| (v) | 20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ)ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ) | ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ) ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು. |

| | | | |
|------|------------------------------------|----------------------------------|---|
| (vi) | 1 ಎಕರೆ ಮೇಲ್ಪಟ್ಟ ವಿಸ್ತೀರ್ಣದ ಜಮೀನಿಗೆ | ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ | |
| | | ಕೈಗಾರಿಕೋಪಯೋಗಿ | 55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ) |
| | | ವಾಸೋಪಯೋಗಿ | 65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ) |
| | | ವಾಣಿಜ್ಯೋಪಯೋಗಿ/ವಸತಿಯೇತರ | 80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ) |

ನಿವೇಶನ ದರ= ಯಾವ ಉದ್ದೇಶಕ್ಕೆ ಭೂ ಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ,ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ “ಹೊರಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

| | | |
|-------|---|---|
| (i) | 5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ 65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು. | |
| (ii) | ಕೈಗಾರಿಕೋಪಯೋಗಿ | 55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ) |
| (iii) | ವಾಸೋಪಯೋಗಿ | 65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ) |
| (iv) | ವಾಣಿಜ್ಯೋಪಯೋಗಿ/ವಸತಿಯೇತರ | 80% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ) |

• ಅಭಿವೃದ್ಧಿ ಹೊಂದಿದ ಸ್ವತ್ತುಗಳು ಅಂದರೆ: ಭೂ ಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ/ಆಂತರಿಕ ರಸ್ತೆಗಳು ಇತ್ಯಾದಿ... ಅಭಿವೃದ್ಧಿ ಪಡಿಸದೆ ಇರುವ ಪ್ರದೇಶವಾಗಿರುತ್ತದೆ.

3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109 ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ/ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ./ಹಿಸ್ಸಾ ಸರ್ವೆ ನಂ./ಭಾಗಶಃ ಸರ್ವೆ ನಂ./10 ಗುಂಟೆಗೆ ಮೇಲ್ಪಟ್ಟ ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು

ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು /ಷರತ್ತುಗಳು ಅನ್ವಯವಾಗುತ್ತವೆ.

4. ಮಾರ್ಗಸೂಚಿ -ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ(5 ಗುಂಟೆ ವಿಸ್ತೀರ್ಣದವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು/ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ/ಬೈಪಾಸ್/ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು ಜಿಲ್ಲಾ ಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತು ಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಖಡ 50 ರಷ್ಟು ಹೆಚ್ಚಿಸಿ ದರ ನಿಗದಿ ಪಡಿಸುವುದು (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿ ಪಡಿಸುವುದನ್ನು ಹೊರತು ಪಡಿಸಿ)
6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿ ಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಪ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್ /ಪ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್/ಮಲ್ಟಿಪ್ಲಕ್ಸ್) ಗೆ ಶೇಕಡ 50 ರಷ್ಟು ನಿಗದಿಪಡಿಸುವುದು(ಸ್ಥಳೀಯ ಸಂಸ್ಥೆ/ ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ)
7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಯಾವ ಪ್ರದೇಶದಲ್ಲಿ ಕೈಗಾರಿಕ ದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿ ಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆ ವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆ ಜಾಗಕ್ಕೆ ನಿವೇಶನದ ದರ (ಚದರ ಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡ 50 ರಷ್ಟು ದರಗಳನ್ನು ಅಳವಡಿಸಿ ದರ ನಿಗದಿಪಡಿಸುವುದು.
9. ವಿಲ್ಲಾಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡ್‌ವರ್ ಎರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್/ಗಾರ್ಡನ್ ಎರಿಯಾ/ಎಕ್ಸ್‌ಕ್ಯೂಸಿವ್ ಯೂಸೇಜ್ ಎರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡ್‌ವರ್ ಎರಿಯಾ ದರಗಳನ್ನು ನಿಗದಿಪಡಿಸುವುದು.
10. ಅನುಬಂಧ-3 ರಲ್ಲಿಯ ಅಪಾರ್ಟ್‌ಮೆಂಟ್/ಪ್ಲಾಟ್ ದರಗಳು ಸೂಪರ್ ಬಿಲ್ಡ್‌ವರ್ ಎರಿಯಾದ ಪ್ರಾಥಮಿಕ ದರಗಳಾಗಿರುತ್ತವೆ. (Only basic rate): ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್ ಬಿಲ್ಡ್‌ವರ್ ಎರಿಯಾದ ಪ್ರಾಥಮಿಕ ದರದ ಮೌಲ್ಯ (Only basic rate) + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ.
ಅನುಬಂಧ-2 ರಲ್ಲಿನ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.
11. ಅನುಬಂಧ-2 ರಲ್ಲಿನ ವಿಲ್ಲಾ/ರೋ ಹೌಸ್‌ಗಳ ದರಗಳು ವಿಲ್ಲಾ/ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು , ವಿಲ್ಲಾ/ರೋ ಹೌಸ್ ಒಟ್ಟು ಮೌಲ್ಯ = ವಿಲ್ಲಾ/ರೋ ಹೌಸ್‌ಗಳ ನಿವೇಶನ ದರದ ಮೌಲ್ಯ+ವಿಲ್ಲಾ/ರೋ ಹೌಸ್ ಕಟ್ಟಡದ ಮೌಲ್ಯ+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿ ಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್/ವಿಲ್ಲಾ/ರೋ ಹೌಸ್‌ಗಳು/ವಿಲ್ಲಾಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಬಂಧ 3 ರಲ್ಲಿನ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ/ಮೇಲ್ದರ್ಜೆಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ/ಪಟ್ಟಣ ಪುರಸಭೆಗಳು ನಗರಸಭೆಯಾದಾಗ/ ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ/ಮೇಲ್ದರ್ಜೆಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನಿನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದ್ದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಕಲಂ 45(ಎ)(1) ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.

15. 1 ಚದರ ಮೀಟರ್ = 10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.

16. Super Built up Area in Square Meter-1.25 x Carpet Area in Square Meter.

ಉದಾ:- ಒಂದು ಪ್ಲಾಟ್‌ನಲ್ಲಿ 120 ಚ.ಮೀ. ಕಾರ್ ಪೆಟ್ ಏರಿಯಾ

ಸೂಪರ್ ಬಿಲ್ಡ್ ಏರಿಯಾ, ಚದರ ಮೀಟರ್ = 1.25 x120= 150 ಚದರ ಮೀಟರ್ ಸೂಪರ್ ಬಿಲ್ಡ್ ಏರಿಯಾದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಪ್ಲಾಟ್‌ನ ಸೂಪರ್

ಬಿಲ್ಡ್ ಏರಿಯಾ ದರ ರೂ.25000/- ಪ್ರತಿ ಚ.ಮೀ. ಪ್ಲಾಟ್‌ನ ಒಟ್ಟು ಮೌಲ್ಯ = 150 x25000= 37,50,000/-

ಅಥವಾ

ಪ್ಲಾಟ್‌ನ ಒಟ್ಟು ಮೌಲ್ಯ = (125 x120)X 25,000= 37,50,000/-

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ ಮತ್ತು
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

2.ಕೇಂದ್ರ ಮೌಲ್ಯ ಮಾಪನ ಸಮಿತಿ. (ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹೊರತು ಪಡಿಸಿ) ಮೌಲ್ಯ ಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

| ಕ್ರ.ಸಂ. | ಕಟ್ಟಡದ ತರಹ | ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ/ನಗರಸಭೆ/ಪಟ್ಟಣ ಪುರಸಭೆ/ಪಟ್ಟಣ ಪಂಚಾಯಿತಿ ಪ್ರದೇಶ ಕಛೇರಿ | | ರಾಜ್ಯಾದ್ಯಂತ ಇತರೆ ಉಳಿದ ಪ್ರದೇಶಗಳಿಗೆ | |
|---------|--|---|----------------------|-----------------------------------|----------------------|
| | | ನೆಲಮಹಡಿ | ಮೇಲ್ಮಹಡಿ | ನೆಲಮಹಡಿ | ಮೇಲ್ಮಹಡಿ |
| | | ಪ್ರತಿ ಚ.ಮೀ ರೂ.ಗಳಲ್ಲಿ | ಪ್ರತಿ ಚ.ಮೀ ರೂ.ಗಳಲ್ಲಿ | ಪ್ರತಿ ಚ.ಮೀ ರೂ.ಗಳಲ್ಲಿ | ಪ್ರತಿ ಚ.ಮೀ ರೂ.ಗಳಲ್ಲಿ |
| 1 | ಆರ್.ಸಿ.ಸಿ. ಛಾವಣಿ ಕಾಂಕ್ರೀಟ್/ಇಟ್ಟಿಗೆ ಗೋಡೆ,ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು | 18183 | 16298 | 14600 | 14000 |
| 2 | ಆರ್.ಸಿ.ಸಿ.ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು | 16963 | 15300 | 14400 | 13800 |
| 3 | ಆರ್.ಸಿ.ಸಿ. ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು | 14690 | 13000 | 11300 | 10800 |
| 4 | ಆರ್.ಸಿ.ಸಿ. ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮೊಸಾಯಿಕ್/ಪಾಲಿಷ್ಡ್/ಸೆರಾಮಿಕ್/ಶಾಹಬಾದ ಕಡಪ/ಬೇತಮ್ ಚಿರ್ಲಿ/ರೆಡ್‌ಆಕ್ಸೈಡ್ ನೆಲಹಾಸು/ಕಾಡಿನ ಮರ/ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು. | 14524 | 12584 | 10800 | 10300 |
| 5 | ಮದ್ರಾಸ್ ತಾರಸಿ/ಕಡಪ ತಾರಸಿ,ಮಂಗಳೂರು ಹೆಂಚು, ಇಟ್ಟಿಗೆ/ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡ್‌ಆಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು | 11518 | 10064 | 4300 | 3800 |
| 6 | ಕರಿ ಹೆಂಚು, ಮಣ್ಣಿನ ಮೇಲ್ಮದ್ದಿ, ಕಡಪ ಸ್ಲಾಬ್ ಇಟ್ಟಿಗೆ/ಮಣ್ಣಿನ ಗೋಡೆ, ಕಾಡಿನ ಮರದ ಕಿಟಕಿ ಬಾಗಿಲುಗಳು | 6000 | 5200 | 3600 | |

- ಷರಾ:** 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರೀಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.
2. ತಳಮಹಡಿ ಕಟ್ಟಡ (Cellar, Partial Cellar & Stilt) ಪಾರ್ಕಿಂಗ್‌ಗಾಗಿ /ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕರ 66.00 ರಷ್ಟು (2/3) ದರಗಳನ್ನು ಅಳವಡಿಸಿಕೊಳ್ಳಬೇಕು.
3. ಬಿ.ಎಂ.ಆರ್.ಡಿ.ಎ. ವ್ಯಾಪ್ತಿಗೆ ಶೇ.3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ. ಸೇರಿರುವುದಿಲ್ಲ.

2.ವಾಹನ ನಿಲ್ದಾಣ ದರಗಳು

| ಕ್ರ.ಸಂ. | ಸ್ಥತ್ತಿನ ಒಟ್ಟು ಮೌಲ್ಯ ಅ)ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ+ ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ | ಮೇಲ್ವಾರ್ಷಿಕ | ಮೇಲ್ವಾರ್ಷಿಕ ರಹಿತ |
|---------|--|-----------------------|--------------------|
| | | (Covered Car Parking) | (Open Car Parking) |
| 1 | ರೂ. 50,00,000/-ವರೆಗೆ | ರೂ. 2,00,000 | ರೂ.. 1,85,000 |
| 2 | ರೂ. 50,00,001/-ರಿಂದ ರೂ.1,00,00,000/- ವರೆಗೆ | ರೂ.. 2,50,000 | ರೂ. 2,00,000 |
| 3 | ರೂ.1,00,00,001/- ರಿಂದ ಮೇಲ್ಪಟ್ಟು | ರೂ.. 3,00,000 | ರೂ. 2,50,000 |

3.ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿ ಪಡಿಸುವ ಬಗ್ಗೆ.

| ಕ್ರ.ಸಂ. | ಅಂತಸ್ತುಗಳು | ಶೇಕಡಾವಾರು ಹೆಚ್ಚುವರಿ | ಕ್ರ.ಸಂ. | ಅಂತಸ್ತುಗಳು | ಶೇಕಡಾವಾರು ಹೆಚ್ಚುವರಿ |
|---------|---------------------------------|-----------------------------------|---------|---------------------------------|---------------------------------------|
| 1 | ನಲಂತಸ್ತಿನಿಂದ 5 ಅಂತಸ್ತಿನವರೆಗೆ | ಯಾವುದೇ ಹೆಚ್ಚುವರಿ ದರ ಇಲ್ಲ | 7 | 11ನೇ ಅಂತಸ್ತಿಗೆ | ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +3.0% |
| 2 | 6ನೇ ಅಂತಸ್ತಿಗೆ | ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+0.5% | 8 | 12ನೇ ಅಂತಸ್ತಿಗೆ | ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +3.5% |
| 3 | 7ನೇ ಅಂತಸ್ತಿಗೆ | ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+0.5% | 9 | 13ನೇ ಅಂತಸ್ತಿಗೆ | ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +4.0% |
| 4 | 8ನೇ ಅಂತಸ್ತಿಗೆ | ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+1.5% | 10 | 14ನೇ ಅಂತಸ್ತಿಗೆ | ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +4.5% |
| 5 | 9ನೇ ಅಂತಸ್ತಿಗೆ | ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+2.0% | 11 | 15ನೇ ಅಂತಸ್ತು ಮತ್ತು ಮೇಲ್ಪಟ್ಟು | ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +5.0% |
| 6 | 10ನೇ ಅಂತಸ್ತಿಗೆ | ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+2.5% | | | |

ಅಪಾರ್ಟ್‌ಮೆಂಟ್ /ಪ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ x ರೂ. 3000 ಪ್ರತಿ ಚದರ ಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಆಗುವ ಹೆಚ್ಚುವರಿ ಮೌಲ್ಯ)

| ಕ್ರ.ಸಂ. | ಅಂತಸ್ತುಗಳು | ಶೇಕಡಾವಾರು | ಕ್ರ.ಸಂ. | ಅಂತಸ್ತುಗಳು | ಶೇಕಡಾವಾರು |
|---------|-------------------------|---|---------|------------------------------|--|
| 1 | ನೇಲಂತಸ್ತಿನಿಂದ 5 ಅಂತಸ್ತು | 30,00,000+ ಯಾವುದೇ ಹೆಚ್ಚುವರಿ ದರ ಇಲ್ಲ | 7 | 11ನೇ ಅಂತಸ್ತು | 30,00,000+(30,00,000 X 3.0%)=30,90,000/- |
| 2 | 6ನೇ ಅಂತಸ್ತು | 30,00,000+(30,00,000 X 0.5%)=30,15,000/- | 8 | 12ನೇ ಅಂತಸ್ತು | 30,00,000+(30,00,000 X 3.5%)=31,05,000/- |
| 3 | 7ನೇ ಅಂತಸ್ತು | 30,00,000+(30,00,000 X 1.0%)=30,30,000/- | 9 | 13ನೇ ಅಂತಸ್ತು | 30,00,000+(30,00,000 X 4.0%)=31,20,000/- |
| 4 | 8ನೇ ಅಂತಸ್ತು | 30,00,000+(30,00,000 X 1.5%)=30,45,000/- | 10 | 14ನೇ ಅಂತಸ್ತು | 30,00,000+(30,00,000 X 4.5%)=31,35,000/- |
| 5 | 9ನೇ ಅಂತಸ್ತು | 30,00,000+(30,00,000 X 2.0%)= 30,60,000/- | 11 | 15ನೇ ಅಂತಸ್ತು ಮತ್ತು ಮೇಲ್ಬಟ್ಟು | 30,00,000+(30,00,000 X 5.0%)=31,50,000/- |
| 6 | 10ನೇ ಅಂತಸ್ತು | 30,00,000+(30,00,000 X 2.5%)=30,75,000/- | 12 | | |

4.ಅಪಾರ್ಟ್‌ಮೆಂಟ್ /ವಿಲ್ಲಾ/ವಿಲ್ಲಾಮೆಂಟ್/ಟೀನಮೆಂಟ್/ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

| | |
|---|--|
| 1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ | ಆಯಾ ಪ್ರದೇಶದ/ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಮಾತ್ರ |
| 2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ | ಆಯಾ ಪ್ರದೇಶದ /ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including Higher floor additional rate but excluding Car Parking rate) + ಶೇಕಡಾ 0.75% ರಷ್ಟು ಹೆಚ್ಚುವರಿ ದರ.(ಅಂದರೆ 5 ಗುಂಪುಗಳಿಗೆ-0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75 %, 10 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಾಭ್ಯಗಳಿಗೆ ಗರಿಷ್ಠ 7.5%) |

5. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು “ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್ ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ “ಹತ್ತು ವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಪ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ.ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿ ಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ಏಕ ಖರೀದಿದಾರರಿಗೆ) ತೊಂದರೆ ಆಗದಂತೆ “ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮತ್ತೆ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣಪತ್ರ, ಸ್ವಾದೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ -3 ರನ್ವಯ (ಷೆಡ್ಯೂಲ್ -ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ (ಗ್ರಾಮ, PID ನಂ. ಸರ್ವೆ ನಂ. ಖಾತಾ ನಂ. ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

List of Special Amenities provided for Apartments / Villas / Villaments / Tenament / Gated Community Houses.

(Select the amenities by underlining the same and put ✓ mark in column no 3).

| Group No | Special Amenities / Facilities /Benefits | ✓ Mark |
|-----------------|--|-----------|
| 1 | 2 | 3 |
| Exempted | a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted) | |
| 1 | Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities. | |
| 2 | Jogging track, Running track, Cycling track, Walking track, Pebble pathway, Reflexology path and similar types of amenities. | |
| 3 | Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities. | |
| 4 | Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store, Parlour, Cafeteria, Super market, Plaza and similar types of amenities. | |
| 5 | All type of outdoor play area, Badminton, Tennis, Basket ball, Volley ball, Base ball, Cricket, Foot ball, Hockey and similar types of amenities. | |
| 6 | All type of indoor game area, squash, snooker, Table tennis, carrom room, Indoor games area and similar types of amenities. | |
| 7 | Swimming pool indoor, Kids pool, wading pool, aqua gym and similar types of amenities. | |
| 8 | Cargo lift, elevator, Mechanical lift for car park, High speed elevator and similar types of amenities. | |

| Group No | Special Amenities / Facilities /Benefits | ✓ Mark |
|----------|--|-----------|
| 1 | 2 | 3 |
| 9 | Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities. | |
| 10 | Helipad, Golf field. | |
| 11 | Outdoor Amphitheatre, Open air theatre, Open stage and similar types of amenities. | |
| 12 | Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities. | |
| 13 | Indoor Amphi theatre, Dance & Karaoke hall, Drama stage, Home theater hall. | |
| 14 | Home automation, smart home, IP door lock, prepaid power supply, piped cooking gas supply, gas bank, gas detector. | |

ಸೂಚನೆ: ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾ‌ಮೆಂಟ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ,ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24ನೇ ಸಾಲಿನ ಸಿರಾ ತಾಲ್ಲೂಕು ಉಪನೋಂದಣಿ ಕಛೇರಿಯ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿ

| ಕ್ರ.ಸಂ Sl. No. | ಗ್ರಾಮ/ಬಡಾವಣೆ/ವಾರ್ಡ್/ರಸ್ತೆ/ಪಿಐಡಿ/ವ್ಯಾಪ್ತಿ | Village/Extension/Ward/Road/P.I.D/UPOR | ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರ/ಗೃಹ ನಿರ್ಮಾಣ ಸಂಘದಿಂದ ಅನುಮೋದಿತ ವಾಸೋಪಯೋಗಿ ನಿವೇಶನಗಳು/Residential Sites Approved By Competent Authority (Rs./Sq Meter) | | | | |
|-------------------|---|--|---|--|------------|------------|------------|
| 1 | 2 | | 3 | | | | |
| 1 | ಕಛೇರಿ ಮೊಹಲ್ಲಾ | | 9000 | | | | |
| | Khacheri Mohalla | | | | | | |
| | ಬ್ಲಾಕ್:-1, ಕಛೇರಿ ಮೊಹಲ್ಲಾ, ಸ್ಟ್ರೀಟ್ :- 1, ಬನ್ನಿನಗರ ರಸ್ತೆ | | | Block :- 1, Khacheri Mohalla, Street :- 1, Banninagra Road | | | |
| | 01/01/1958 | 01/01/1930 | | 01/01/1938 | 01/01/1944 | 01/01/1954 | 01/01/2026 |
| | 01/01/2002 | 01/01/2014 | | 01/01/1936 | 01/01/1952 | 01/01/1942 | 01/01/1934 |
| | 01/01/2006 | 01/01/2008 | | 01/01/1946 | 01/01/2018 | 01/01/2004 | |
| | 01/01/2016 | 01/01/1948 | | 01/01/2022 | 1-1-40A | 01/01/2024 | 01/01/2028 |
| | 01/01/1956 | 01/01/1940 | | 01/01/2010 | 01/01/2012 | 01/01/1960 | 01/01/1950 |
| 01/01/2020 | | | | | | | |

| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
|--|------------|------------|---|------------|------------|------|--|
| ಬ್ಲಾಕ್:-1, ಕಛೇರಿ ಮೊಹಲ್ಲಾ , ಸ್ಟ್ರೀಟ್ :-2, ಮುಖ್ಯ ರಸ್ತೆ ಪೂರ್ವ | | | Block :-1, Khacheri Mohalla, Street :- 2, Main Road East | | | | |
| 02/01/2017 | 02/01/1969 | 02/01/1999 | 02/01/1945 | 02/01/1931 | 1-2-103 | 9000 | |
| 02/01/1947 | 02/01/1973 | 02/01/1995 | 02/01/1935 | 02/01/1959 | 02/01/2029 | | |
| 02/01/1977 | 02/01/1957 | 02/01/2027 | 02/01/1949 | 02/01/1975 | 02/01/2005 | | |
| 02/01/1979 | 1-2-101 | 02/01/1965 | 02/01/2009 | 02/01/1981 | 02/01/2003 | | |
| 02/01/1953 | 02/01/1961 | 02/01/1997 | 02/01/1989 | 02/01/1993 | 02/01/1941 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 22, ಸೊಪ್ಪಿನ ಹಟ್ಟಿ ಶಾಲೆ ರಸ್ತೆ | | | Block :-1, Khacheri Mohalla, Street :- 22, Soppinahatti School Road | | | | |
| 22/01/1946 | 22/01/1978 | 22/01/1976 | 22/01/1960 | 22/01/1956 | 22/01/1954 | 9000 | |
| 22/01/1950 | 22/01/1970 | 22/01/1952 | 22/01/1966 | 22/01/1980 | 22/01/1944 | | |
| 22/01/1972 | 22/01/2022 | 22/01/1958 | 22/01/1968 | 22/01/1974 | 22/01/1962 | | |
| 22/01/1979 | 22/01/1945 | 22/01/1982 | 22/01/1947 | 22/01/1949 | 22/01/1948 | | |
| 1-22-50೦ | 1-22-50೩ | 22/01/1964 | | | | | |

| | | | | | | |
|---|-----------|-----------|--|-----------|-----------|------|
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 101, ಬ್ಲಾಕ್ - 1, ಪೂರ್ವ "ಬಿ" ಮುಖ್ಯ ರಸ್ತೆ | | | Block :-1, Khacheri Mohalla, Street :-101, Block - 1, East "B" Main Road | | | 9000 |
| 1-101-13 | 1-101-3 | 1-101-17 | 1-101-27 | 1-101-9 | 1-101-25 | |
| 1-101-23 | 1-101-11 | 1-101-19 | 1-101-5 | 1-101-21 | 1-101-33 | |
| 1-101-31 | 1-101-1 | 1-101-29 | 1-101-15 | 1-101-7 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 102, ಲಾಡ್ ಪುರ ರಸ್ತೆ | | | Block :-1, Khacheri Mohalla, Street :- 102, Ladpura Road | | | 9000 |
| 1-102-18 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 145, ಬ್ಲಾಕ್ - 1, ಪೂರ್ವ "ಎ" ಮುಖ್ಯ ರಸ್ತೆ | | | Block :- 1, Khacheri Mohalla, Street :- 145, Block - 1, East "A" Main Road | | | 9000 |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 501, ಎ" ಮುಖ್ಯ ರಸ್ತೆ | | | Block :- 1, Khacheri Mohalla, Street :-501, "A" Main Road | | | 9000 |
| 1-501-102 | 1-501-100 | 1-501-96 | 1-501-115A | 1-501-119 | 1-501-95 | |
| 1-501-108 | 1-501-104 | 1-501-120 | 1-501-115 | 1-501-111 | 1-501-101 | |

| | | | | | | |
|--|------------|------------|--|-----------|------------|------|
| 1-501-109 | 1-501-117 | 1-501-1030 | 1-501-114 | 1-501-103 | 1-501-106 | |
| 1-501-1010 | 1-501-98 | 1-501-93 | 1-501-112 | 1-501-113 | 1-501-116 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 502, "ಬಿ" ಮುಖ್ಯ ರಸ್ತೆ | | | Block :-1, Khacheri Mohalla, Street :-502, "B" Main Road | | | 9000 |
| <u>1-502-141</u> | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 503, 1ನೇ ಮುಖ್ಯ ರಸ್ತೆ | | | Block :-1, Khacheri Mohalla, Street :-503, 1st Main Road | | | 9000 |
| 1-503-4 | 1-503-2 | 1-503-6 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 504, 1ನೇ "ಎ" ಮುಖ್ಯ ರಸ್ತೆ | | | Block :-1, Khacheri Mohalla, Street :-504, 1st "A" Main Road | | | 9000 |
| 1-504-154 | 1-504-156 | 1-504-160 | 1-504-169 | 1-504-173 | 1-504-150 | |
| 1-504-146 | 1-504-1450 | 1-504-165 | 1-504-159 | 1-504-152 | 1-504-149 | |
| 1-504-167 | 1-504-174 | 1-504-151 | 1-504-170 | 1-504-145 | 1-504-162 | |
| 1-504-168 | 1-504-153 | 1-504-163 | 1-504-171 | 1-504-144 | 1-504-149A | |

| | | | | | | |
|--|------------|-----------|---|------------|------------|------|
| 1-504-166 | 1-504-161 | 1-504-172 | 1-504-158 | 1-504-143 | 1-504-148 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 505, 2ನೇ ಮುಖ್ಯ ರಸ್ತೆ | | | Block :-1, Khacheri Mohalla, Street :-505, 2st Main Road | | | 9000 |
| 1-505-9 | 1-505-7 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :-506, 2ನೇ "ಎ" ಮುಖ್ಯ ರಸ್ತೆ | | | Block :- 1, Khacheri Mohalla, Street :-506, 2st "A" Main Road | | | 9000 |
| 1-506-228 | 1-506-235 | 1-506-230 | 1-506-238 | 1-506-242A | 1-523-326 | |
| 1-506-244 | 1-506-231 | 1-506-234 | 1-506-232 | 1-506-240 | 1-506-236 | |
| 1-506-248 | 1-506-244o | 1-506-242 | 1-506-246 | 1-506-241 | 1-506-246A | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :-507, 2ನೇ "ಬಿ" ಮುಖ್ಯ ರಸ್ತೆ | | | Block :-1, Khacheri Mohalla, Street :-507, 2st "B" Main Road | | | |
| 1-507-309 | 1-507-308 | 1-507-311 | 1-523-330 | 1-507-313 | 1-523-328 | 9000 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|---|-----------|-----------|---|-----------|-----------|------|
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 508, 2ನೇ "ಸಿ" ಮುಖ್ಯ ರಸ್ತೆ | | | Block :- 1, Khacheri Mohalla, Street :-508, 2st "C" Main Road | | | 9000 |
| 1-508-317 | 1-508-319 | 1-508-323 | 1-508-321 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 510, 2ನೇ "ಇ" ಮುಖ್ಯ ರಸ್ತೆ | | | Block :-1, Khacheri Mohalla, Street :-510, 2st "E" Main Road | | | 9000 |
| 1-510-341 | 1-510-337 | 1-510-333 | 1-510-335 | 1-510-339 | 1-510-343 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 512, "ಜಿ" ಮುಖ್ಯ ರಸ್ತೆ | | | Block :-1, Khacheri Mohalla, Street :-512, "G" Main Road | | | 9000 |
| 1-512-348 | 1-512-347 | 1-512-355 | 1-512-353 | 1-512-351 | 1-512-359 | |
| 1-512-357 | 1-512-349 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 513, 1ನೇ ಅಡ್ಡ ರಸ್ತೆ | | | Block :-1, Khacheri Mohalla, Street :-513, 1st Cross Road | | | 9000 |
| 1-513-47 | 1-513-35 | 1-513-23 | 1-513-13 | 1-513-31 | 1-513-15A | |
| 1-513-19 | 1-513-15 | 1-513-21 | 1-513-35A | 1-513-45 | 1-513-27 | |

| | | | | | | |
|--|----------|-----------|--|----------|----------|------|
| 1-513-270 | 1-513-44 | 1-513-29 | 1-513-33 | 1-513-52 | 1-513-37 | |
| 1-513-41 | 1-513-39 | 1-513-273 | 1-513-17A | 1-513-51 | 1-513-11 | |
| 1-513-18 | 1-513-49 | 1-513-20 | 1-513-43 | 1-513-25 | 1-513-17 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 514, 2ನೇ ಅಡ್ಡ ರಸ್ತೆ | | | Block :-1, Khacheri Mohalla, Street :-514, 2nd Cross Road | | | |
| 1-514-55 | 1-514-63 | 1-511-213 | 1-514-61 | 1-514-57 | 1-514-66 | 9000 |
| 1-514-59 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 515, 2ನೇ "ಎ" ಅಡ್ಡ ರಸ್ತೆ | | | Block :-1, Khacheri Mohalla, Street :-515, 2nd "A" Cross Road | | | |
| 1-515-89 | 1-515-82 | 1-515-74 | 1-515-84 | 1-515-72 | 1-515-75 | 9000 |
| 1-515-87 | 1-515-78 | 1-515-70 | 1-515-80 | 1-515-85 | 1-515-76 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 516, 2ನೇ "ಬಿ" ಅಡ್ಡ ರಸ್ತೆ | | | Block :- 1, Khacheri Mohalla, Street :-516, 2nd "B" Cross Road | | | 9000 |

| | | | | | | |
|--|------------|-----------|---|------------|-----------|------|
| 1-516-183 | 1-516-179 | 1-516-186 | 1-516-193 | 1-516-198A | 1-516-207 | |
| 1-516-206 | 1-516-205 | 1-516-194 | 1-516-207A | 1-516-189 | 1-516-198 | |
| 1-516-182 | 1-516-202 | 1-516-184 | 1-516-209 | 1-516-196 | 1-516-178 | |
| 1-516-181 | 1-516-191 | 1-516-200 | 1-516-187 | 1-516-185 | 1-516-204 | |
| 1-516-190 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 517, 2ನೇ "ಸಿ" ಅಡ್ಡ ರಸ್ತೆ | | | Block :-1, Khacheri Mohalla, Street :-517, 2nd "C" Cross Road | | | |
| 1-517-123 | | | | | | 9000 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 518, 2ನೇ ಅಡ್ಡ ರಸ್ತೆ | | | Block :-1, Khacheri Mohalla, Street :-518, 2nd Cross Road | | | |
| 1-518-261 | 1-518-261ಂ | 1-518-273 | 1-518-258 | 1-518-254 | 1-518-260 | |
| 1-518-263ಂ | 1-518-253 | 1-511-215 | 1-518-265 | 1-518-262 | 1-511-216 | 9000 |
| 1-518-270 | 1-518-255 | 1-518-263 | 1-518-267 | 1-518-251 | 1-518-269 | |
| 1-518-264 | 1-518-271 | 1-518-256 | | | | |

| | | | | | | |
|---|-----------|-----------|---|-----------|-----------|------|
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 519, 3ನೇ "ಎ" ಅಡ್ಡ ರಸ್ತೆ | | | Block :-1, Khacheri Mohalla, Street :-519, 3rd "A" Cross Road | | | 9000 |
| 1-519-221 | 1-519-219 | 1-519-223 | 1-519-222 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 520, 4ನೇ ಅಡ್ಡ ರಸ್ತೆ | | | Block :-1, Khacheri Mohalla, Street :-520, 4nd Cross Road | | | 9000 |
| 1-520-277 | 1-520-281 | 1-520-279 | 1-520-284 | 1-520-283 | 1-520-282 | |
| 1-520-285 | 1-520-280 | 1-520-286 | 1-520-280 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 521, 5ನೇ ಅಡ್ಡ ರಸ್ತೆ | | | Block :-1, Khacheri Mohalla, Street :-521, 5nd Cross Road | | | 9000 |
| 1-521-293 | 1-521-301 | 1-521-294 | 1-521-289 | 1-521-297 | 1-521-299 | |
| 1-521-303 | 1-521-305 | 1-521-291 | 1-521-295 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:- ಕಛೇರಿ ಮೊಹಲ್ಲಾ - 1, ಸ್ಟ್ರೀಟ್ :- 522, 5ನೇ "ಎ" ಅಡ್ಡ ರಸ್ತೆ | | | Block :-1, Khacheri Mohalla, Street :-522, 5nd "A" Cross Road | | | 9000 |

| | | | | | | | |
|---|---|------------|------------|--|------------|------------|------|
| | 1-522-131 | 1-522-139 | 1-522-137 | 1-522-129 | 1-522-135 | 1-522-136 | |
| | 1-522-138 | 1-522-127 | 1-522-134 | 1-522-133 | | | |
| | ಕಛೇರಿ ಮೊಪಲ್ಲಾ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Kacheri Mohalla Others & Newly Identified PID's | | | |
| 2 | ಆಗ್ರಹಾರ ಬೀದಿ | | | Agrahara Bheedi | | | |
| | ಬ್ಲಾಕ್ :-2, ಆಗ್ರಹಾರ ಬೀದಿ, ಸ್ಟ್ರೀಟ್ :- 2, ಮಧುಗಿರಿ ಸಂಪರ್ಕದ ರಸ್ತೆ | | | Block:- 2, Agrahara Bheedi, Street:- 2, Madhugiri Joint Road | | | |
| | 02/02/2008 | 02/02/1960 | 02/02/1938 | 02/02/2020 | 02/02/1958 | 02/02/1968 | |
| | 02/02/2010 | 02/02/1948 | 02/02/1976 | 02/02/1932 | 2-2-16A | 02/02/1972 | |
| | 02/02/1956 | 2-2-120 | 02/02/2016 | 02/02/2026 | 02/02/1954 | 02/02/1930 | |
| | 2-2-180 | 02/02/1940 | 2-2-600 | 02/02/1950 | 02/02/2024 | 02/02/1944 | 6000 |
| | 02/02/1946 | 02/02/1942 | 02/02/1952 | 02/02/2006 | 02/02/2022 | 02/02/1936 | |
| | 02/02/1964 | 02/02/1974 | 02/02/1966 | 02/02/2014 | 2-2-58A | 02/02/1934 | |
| | 2-2-60 | 02/02/1980 | 02/02/2028 | 02/02/2018 | 02/02/2012 | 02/02/1970 | |
| | ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| | ಬ್ಲಾಕ್ :-2, ಆಗ್ರಹಾರ ಬೀದಿ, ಸ್ಟ್ರೀಟ್ :- 3, ಹೊಸ ಬಸ್ ಸ್ಟಾಂಡ್ ರಸ್ತೆ | | | Block:-2, Agrahara Bheedi, Street:- 3, New Bus Stand Road | | | 6000 |

| | | | | | | |
|---|------------|------------|---|------------|------------|------|
| 03/02/2007 | 03/02/2027 | 03/02/2013 | 03/02/2029 | 03/02/2015 | 03/02/2019 | |
| 03/02/2009 | 03/02/1931 | 03/02/2017 | 03/02/2001 | 03/02/2023 | 03/02/2025 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್ :-2, ಅಗ್ರಹಾರ ಬೀದಿ, ಸ್ಟ್ರೀಟ್ :- 14, ಮೆಕ್ಕಾ ರೈಸ್ ಮಿಲ್ ರಸ್ತೆ | | | Block:- 2, Agrahara Bheedi, Street:- 14, Mekka Rice Mill Road | | | |
| 14/02/2008 | 14/02/2022 | 14/02/2018 | 14/02/2002 | 14/02/2028 | 14/02/2014 | |
| 14/02/2012 | 14/02/2010 | 14/02/2026 | 14/02/2006 | 14/02/2020 | 14/02/1936 | 6000 |
| 14/02/2004 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್ :-2, ಅಗ್ರಹಾರ ಬೀದಿ, ಸ್ಟ್ರೀಟ್ :- 103, ಬಾಲಾಜಿ ದೇವಸ್ಥಾನದ ರಸ್ತೆ | | | Block:- 2, Agrahara Bheedi, Street:- 103, Balaji Temple Road | | | |
| 2-103-11 | 2-103-25 | 2-103-7 | 2-103-33 | 2-103-15 | 2-103-9 | |
| 2-103-27 | 2-103-1 | 2-103-13 | 2-103-21A | 2-103-21 | 2-103-19 | 6000 |
| 2-103-29 | 2-103-5 | 2-103-17 | 2-103-3 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್ :-2, ಅಗ್ರಹಾರ ಬೀದಿ, ಸ್ಟ್ರೀಟ್ :- 501, 1ನೇ ಮುಖ್ಯ ರಸ್ತೆ | | | Block:-2, Agrahara Bheedi, Street:- 501, 1st Main Road | | | 6000 |

| | | | | | | |
|--|-----------|----------|---|-----------|-----------|------|
| 2-501-25 | 2-501-27 | 2-501-29 | 2-501-19 | 2-501-21 | 2-501-17 | |
| 2-501-23 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್ :-2, ಅಗ್ರಹಾರ ಬೀದಿ, ಸ್ಟ್ರೀಟ್ :- 503, 2ನೇ ಮುಖ್ಯ ರಸ್ತೆ | | | Block:-2, Agrahara Bheedi, Street:- 503, 2nd Main Road | | | |
| 2-503-43 | 2-503-37 | 2-503-42 | 2-503-35 | 2-503-39 | 2-503-41 | 6000 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್ :-2, ಅಗ್ರಹಾರ ಬೀದಿ, ಸ್ಟ್ರೀಟ್ :- 504, 3ನೇ ಮುಖ್ಯ ರಸ್ತೆ | | | Block:- 2, Agrahara Bheedi, Street:- 504, 3rd Main Road | | | |
| 2-504-56 | 2-504-47 | 2-504-59 | 2-504-58 | 2-504-55 | 2-504-57 | |
| 2-504-60 | 2-504-53 | 2-504-60 | 2-504-49 | 2-504-54 | 2-504-52A | 6000 |
| 2-504-51 | 2-504-52 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್ :-2, ಅಗ್ರಹಾರ ಬೀದಿ, ಸ್ಟ್ರೀಟ್ :- 505, 4ನೇ ಮುಖ್ಯ ರಸ್ತೆ | | | Block:- 2, Agrahara Bheedi, Street:- 505, 4th Main Road | | | |
| 2-505-64 | 2-505-66 | 2-505-68 | 2-505-64C | 2-505-64B | 2-505-64D | 6000 |
| 2-505-64ಇ | 2-505-64ಂ | | | | | |

| | | | | | | |
|--|---|------------|---|---------|----------|-------|
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | 6000 |
| ಬ್ಲಾಕ್ :-2, ಅಗ್ರಹಾರ ಬೀದಿ, ಸ್ಟ್ರೀಟ್ :- 507, 1ನೇ ಮುಖ್ಯ ರಸ್ತೆ | | | Block:- 2, Agrahara Bheedi, Street:- 507, 1st Main Road | | | |
| 2-507-6 | 2-507-14 | 2-507-7 | 2-507-5 | 2-507-8 | 2-507-12 | |
| 2-507-11 | 2-507-9 | 2-507-2 | 2-507-4 | 2-507-1 | 2-507-3 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್ :-2, ಅಗ್ರಹಾರ ಬೀದಿ, ಸ್ಟ್ರೀಟ್ :- 510, 3ನೇ ಮುಖ್ಯ ರಸ್ತೆ | | | Block:-2, Agrahara Bheedi, Street:- 510, 3rd Main Road | | | |
| 2-510-32 | | | | | | 6000 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್ :-2, ಅಗ್ರಹಾರ ಬೀದಿ, ಸ್ಟ್ರೀಟ್ :- 525, 20ನೇ ಮುಖ್ಯ ರಸ್ತೆ | | | Block:- 2, Agrahara Bheedi, Street:- 525, 20th Main Road | | | |
| ಅಗ್ರಹಾರ ಬೀದಿ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Agrahara Bheedi Others & Newly Identified PID's | | | |
| 3 | ರಂಗಪ್ಪನಪಾಳ್ಯ, ಗಾಂಧಿನಗರ | | Rangappanapalya, Gandhi Nagara | | | 12000 |
| | ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 3, ಹೊಸ ಬಸ್ ಸ್ಟಾಂಡ್ ರಸ್ತೆ | | Block:-3, Rangappanapalya, Gandhinagara, Street:- 3, New Bus Stand Road | | | |
| | 03/03/2014 | 03/03/2024 | 03/03/1954 | 3-3-88C | 3-3-116 | |

| | | | | | | |
|---|------------|------------|---|------------|------------|-------|
| 03/03/1950 | 03/03/2018 | 03/03/1946 | 03/03/1990 | 03/03/2012 | 03/03/1992 | |
| 03/03/1994 | 03/03/1986 | 03/03/1934 | 3-3-22A | 03/03/2010 | 3-3-88G | |
| 3-3-94ಂ | 3-3-88ಃ | 03/03/1940 | 03/03/1970 | 03/03/1962 | 03/03/2008 | |
| 3-3-88ಆ | 3-3-88ಇ | 03/03/1936 | 03/03/1988 | 03/03/1944 | 03/03/1932 | |
| 03/03/1968 | 03/03/1978 | 3-3-88ಂ | 03/03/1984 | 03/03/1980 | 3-3-40A | |
| 03/03/1974 | 03/03/1972 | 03/03/1952 | 03/03/2006 | 03/03/1966 | 03/03/1948 | |
| 03/03/2002 | 03/03/1956 | 03/03/1960 | 03/03/2016 | 03/03/2020 | 03/03/1958 | |
| 03/03/2022 | 03/03/1976 | 03/03/1942 | 03/03/1938 | 03/03/1982 | 3-3-88F | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 4, ಮುಖ್ಯ ರಸ್ತೆ, ಪಶ್ಚಿಮ ಭಾಗ | | | Block:-3, Rangappanapalya, Gandhinagara, Street:- 4, Main Road, West Side | | | |
| 04/03/1953 | 04/03/1951 | 04/03/1957 | 04/03/2003 | 04/03/1949 | 04/03/2019 | |
| 04/03/2029 | 04/03/1959 | 04/03/2013 | 04/03/2025 | 04/03/1945 | 04/03/2011 | 12000 |
| 04/03/1955 | 04/03/2015 | 04/03/2009 | 04/03/2027 | 04/03/1941 | 04/03/1947 | |
| 04/03/2023 | 04/03/1935 | 04/03/1943 | 04/03/2021 | 04/03/2017 | 04/03/1931 | |

| | | | | | | |
|---|------------|------------|---|------------|------------|-------|
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | 12000 |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 6, ಎನ್.ಹೆಚ್. ರೋಡ್ ದಕ್ಷಿಣ | | | Block:- 3, Rangappanapalya, Gandhinagara, Street:- 6, N.H. Road South | | | |
| 06/03/1989 | 3-6-89ಇ | 06/03/1985 | 06/03/1983 | 3-6-89I | 06/03/1967 | |
| 3-6-89ಎ | 06/03/1965 | 3-6-89ಅ | 06/03/1973 | 3-6-89G | 3-6-89D | |
| 06/03/1981 | 3-6-89ಃ | 3-6-89ಂ | 3-6-89H | 06/03/1979 | 3-6-89F | |
| 06/03/1971 | 06/03/1977 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | 12000 |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 104, ಅಂಬೇಡ್ಕರ್ ರಸ್ತೆ | | | Block:-3, Rangappanapalya, Gandhinagara, Street:- 104, Ambedkar Road | | | |
| 3-104-3 | 3-104-37 | 3-104-33 | 3-104-39 | 3-104-49 | 3-104-45 | |
| 3-104-35 | 3-104-51 | 3-104-25 | 3-104-27 | 3-104-21 | 3-104-19 | |
| 3-104-53 | 3-104-11 | 3-104-29 | 3-104-41 | 3-104-23 | 3-104-43 | |
| 3-104-17 | 3-104-1 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|--|-----------|-----------|--|-----------|-----------|-------|
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 501, "ಎ" ಅಡ್ಡ ರಸ್ತೆ | | | Block:- 3, Rangappanapalya, Gandhinagara, Street:- 501, "A" Cross Road | | | 12000 |
| 3-501-16 | 3-501-29 | 3-501-27 | 3-501-32 | 3-501-15 | 3-501-19 | |
| 3-501-10 | 3-501-11 | 3-501-21 | 3-501-23 | 3-501-17 | 3-501-25 | |
| 3-501-12 | 3-501-13 | 3-501-30 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 502, 1ನೇ ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 502, 1st Cross Road | | | 12000 |
| 3-502-46 | 3-502-45 | 3-502-50 | 3-502-54 | 3-502-48 | 3-502-43 | |
| 3-502-46ಃ | 3-502-35 | 3-502-56೦ | 3-502-56B | 3-502-50A | 3-502-46A | |
| 3-502-50ಃ | 3-502-36 | 3-502-54೦ | 3-502-51 | 3-502-52A | 3-502-52 | |
| 3-502-57 | 3-502-38 | 3-502-40 | 3-502-42 | 3-502-56 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 504, 2ನೇ ಅಡ್ಡ ರಸ್ತೆ | | | Block:- 3, Rangappanapalya, Gandhinagara, Street:- 504, 2nd Cross Road | | | 12000 |
| 3-504-115 | 3-504-102 | 3-504-119 | 3-504-114 | 3-504-93 | 3-504-137 | |

| | | | | | | |
|--|-----------|-----------|---|-----------|-----------|-------|
| 3-504-131 | 3-504-139 | 3-504-110 | 3-504-103 | 3-504-118 | 3-504-94 | |
| 3-504-1200 | 3-504-116 | 3-504-141 | 3-504-120 | 3-504-135 | 3-519-79 | |
| 3-504-101 | 3-504-95 | 3-504-100 | 3-504-123 | 3-504-96 | 3-504-97 | |
| 3-504-125 | 3-504-133 | 3-519-80 | 3-504-105 | 3-504-129 | 3-504-127 | |
| 3-504-112 | 3-504-109 | 3-504-107 | 3-504-113 | 3-504-122 | 3-504-99 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 504, 2ನೇ ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 504, 2nd Cross Road | | | |
| 3-504-115 | 3-504-139 | 3-504-119 | 3-504-96 | 3-519-79 | 3-504-113 | |
| 3-504-131 | 3-504-116 | 3-504-110 | 3-504-114 | 3-504-97 | 3-519-80 | |
| 3-504-1200 | 3-504-95 | 3-504-141 | 3-504-103 | 3-504-93 | 3-504-107 | |
| 3-504-101 | 3-504-133 | 3-504-100 | 3-504-120 | 3-504-118 | 3-504-137 | |
| 3-504-125 | 3-504-105 | 3-504-102 | 3-504-123 | 3-504-135 | 3-504-94 | |
| 3-504-112 | 3-504-122 | 3-504-129 | 3-504-99 | 3-504-127 | 3-504-109 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| | | | | | | 12000 |

| | | | | | | |
|---|-----------|------------|---|-----------|-----------|-------|
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 505, 2ನೇ "ಎ" ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 504, 2nd "A" Cross Road | | | 12000 |
| 3-505-147 | 3-505-149 | 3-505-151 | 3-505-145 | 3-505-153 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 506, 3ನೇ "ಸಿ" ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 506, 3rd "C" Cross Road | | | 12000 |
| 3-506-166 | 3-506-185 | 3-506-187 | 3-506-170 | 3-506-165 | 3-506-171 | |
| 3-506-172 | 3-506-175 | 3-506-1610 | 3-506-173 | 3-506-160 | 3-506-163 | |
| 3-506-177 | 3-506-161 | 3-506-176 | 3-506-157 | 3-506-183 | 3-506-168 | |
| 3-506-159 | 3-506-189 | 3-506-174 | 3-506-179 | 3-506-164 | 3-506-169 | |
| 3-506-167 | 3-506-181 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :-507, 3ನೇ "ಎ"ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 507, 3rd "A" Cross Road | | | |
| 3-507-292 | 3-507-295 | 3-507-301 | 3-507-291 | 3-507-297 | 3-507-299 | |
| 3-507-293 | | | | | | |

| | | | | | | |
|---|-----------|-----------|--|-----------|-----------|-------|
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :-508, 3ನೇ "ಬಿ"ಅಡ್ಡ ರಸ್ತೆ | | | Block:- 3, Rangappanapalya, Gandhinagara, Street:- 508, 3rd "B" Cross Road | | | 12000 |
| 3-508-203 | 3-508-207 | 3-508-205 | 3-508-208 | 3-508-204 | 3-508-206 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 509, 4ನೇ ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 509, 4th Cross Road | | | 12000 |
| 3-509-215 | 3-509-315 | 3-509-313 | 3-509-314 | 3-509-305 | 3-509-306 | |
| 3-509-307 | 3-509-310 | 3-509-308 | 3-509-211 | 3-509-316 | 3-509-213 | |
| 3-509-318 | 3-509-312 | 3-509-311 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 510, 5ನೇ ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 510, 5th Cross Road | | | 12000 |
| 3-510-227 | 3-510-225 | 3-510-231 | 3-510-229 | 3-510-219 | 3-510-223 | |
| 3-510-233 | 3-510-221 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|--|-----------|-----------|---|-----------|-----------|-------|
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :-511, 5ನೇ "ಎ"ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 511, 5th "A" Cross Road | | | 12000 |
| 3-511-322 | 3-511-324 | 3-511-326 | 3-511-328 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 512, 6ನೇ ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 512, 6th Cross Road | | | 12000 |
| 3-512-251 | 3-512-245 | 3-512-247 | 3-512-253 | 3-512-241 | 3-512-243 | |
| 3-512-249 | 3-512-237 | 3-512-239 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 513, 7ನೇ ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 513, 7th Cross Road | | | 12000 |
| 3-513-261 | 3-513-259 | 3-513-263 | 3-513-271 | 3-513-265 | 3-513-267 | |
| 3-513-264 | 3-513-273 | 3-513-257 | 3-513-269 | 3-513-274 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :-514, 6ನೇ "ಎ"ಅಡ್ಡ ರಸ್ತೆ | | | Block:-3, Rangappanapalya, Gandhinagara, Street:- 514, 6th "A" Cross Road | | | 12000 |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 515, 1ನೇ ಮುಖ್ಯ ರಸ್ತೆ | | | Block:-3, Rangappanapalya, Gandhinagara, Street:- 515, 1st Main Road | | | |

| | | | | | | | |
|--|------------|------------|--|-----------|-----------|-------|-------|
| 3-515-64 | 3-515-62 | 3-515-63 | 3-515-66 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 516, 2ನೇ ಮುಖ್ಯ ರಸ್ತೆ | | | Block:-3, Rangappanapalya, Gandhinagara, Street:- 516, 2nd Main Road | | | | |
| 3-516-196 | 3-516-199 | 3-516-197ಂ | 3-516-197 | 3-516-195 | 3-516-193 | 12000 | |
| 3-516-200 | 3-516-197ಃ | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 517, 3ನೇ ಮುಖ್ಯ ರಸ್ತೆ | | | Block:-3, Rangappanapalya, Gandhinagara, Street:- 517, 3rd Main Road | | | | |
| 3-517-69 | 3-517-73 | 3-517-70 | 3-517-74 | 3-517-71 | 3-519-77 | 12000 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :-518, 3ನೇ "ಎ" ಮುಖ್ಯ ರಸ್ತೆ | | | Block:-3, Rangappanapalya, Gandhinagara, Street:- 518, 3rd "A" Main Road | | | | |
| 3-518-4 | 3-518-7 | 3-518-2 | 3-518-8 | 3-518-5 | | 12000 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
| ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 520, 5ನೇ ಮುಖ್ಯ ರಸ್ತೆ | | | Block:- 3, Rangappanapalya, Gandhinagara, Street:- 520, 5th Main Road | | | | |
| | | | | | | | 12000 |

| | | | | | | | |
|---|---|------------|------------|---|------------|------------|-------|
| | 3-520-288 | 3-520-277 | 3-520-281 | 3-520-287 | 3-520-280 | 3-520-284 | |
| | 3-520-286 | 3-520-282 | 3-520-279 | 3-520-285 | | | |
| | ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| | ಬ್ಲಾಕ್:-3, ರಂಗಪ್ಪನಪಾಳ್ಯ, ಗಾಂಧಿನಗರ, ಸ್ಟ್ರೀಟ್ :- 521, 6ನೇ ಮುಖ್ಯ ರಸ್ತೆ | | | Block:- 3, Rangappanapalya, Gandhinagara, Street:- 521, 6th Main Road | | | |
| | 3-521-90 | 3-521-86 | 3-521-88 | 3-521-84 | | | 12000 |
| | ರಂಗಪ್ಪನಪಾಳ್ಯ ಗಾಂಧಿನಗರ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Rangappanapalya Gandhinagara Others & Newly Identified PID's | | | |
| 4 | ಸೊಪ್ಪಿನಹಟ್ಟಿ ಪಶ್ಚಿಮ ಭಾಗ | | | Soppinahatti West Side | | | 8000 |
| | ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 1, ಬನ್ನಿನಗರ ರಸ್ತೆ | | | Block:- 4, Soppinahatti West Side, Street:- 1, Banninagara Road | | | |
| | 01/04/2029 | 01/04/1969 | 01/04/1973 | 01/04/1983 | 01/04/1965 | 01/04/1951 | |
| | 01/04/2001 | 01/04/2003 | 01/04/2025 | 01/04/1959 | 01/04/1971 | 01/04/1933 | |
| | 01/04/2021 | 01/04/1963 | 01/04/2007 | 01/04/1937 | 01/04/1977 | 01/04/1941 | |
| | 01/04/1939 | 01/04/1935 | 01/04/1981 | 01/04/1947 | 01/04/2013 | 01/04/1975 | |
| | 01/04/1961 | | | | | | |
| | | | | | | | 8000 |

| | | | | | | |
|---|------------|------------|---|------------|------------|------|
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | 8000 |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 4, ಪಶ್ಚಿಮ ಮುಖ್ಯ ರಸ್ತೆ | | | Block:-4, Soppinahatti West Side, Street:-4, East Main Road | | | |
| 04/04/2014 | 04/04/2018 | 04/04/2004 | 04/04/2010 | 04/04/2012 | 04/04/2002 | |
| 04/04/2008 | 04/04/2006 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | 8000 |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 105, ಪೂನಂ ಕಾನ್ವೆಂಟ್ ರಸ್ತೆ | | | Block:-4, Soppinahatti West Side, Street:-105, Poonam Courment Road | | | |
| 4-105-42 | 4-105-18 | 4-105-38 | 4-105-16 | 4-105-32 | 4-105-48 | |
| 4-105-40 | 4-105-46 | 4-105-12 | 4-105-30 | 4-105-34 | 4-105-14 | |
| 4-105-20 | 4-105-22 | 4-105-6 | 4-105-44 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | 8000 |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 501, 1ನೇ ಅಡ್ಡ ರಸ್ತೆ | | | Block:-4, Soppinahatti West Side, Street:-501, 1st Cross Road | | | |
| 4-501-1 | 4-501-10 | 4-501-6 | 4-501-8 | 4-501-2 | 4-501-4 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|---|-----------|-----------|---|-----------|----------|------|
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 502, 2ನೇ ಅಡ್ಡ ರಸ್ತೆ | | | Block:-4, Soppinahatti West Side, Street:-502, 2nd Cross Road | | | 8000 |
| 4-502-36 | 4-502-28 | 4-502-38 | 4-502-26 | 4-502-31 | 4-502-42 | |
| 4-502-30 | 4-502-45 | 4-502-40 | 4-502-43 | 4-502-39 | 4-502-34 | |
| 4-502-41 | 4-502-32 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 503, 3ನೇ ಅಡ್ಡ ರಸ್ತೆ | | | Block:- 4, Soppinahatti West Side, Street:-503, 3rd Cross Road | | | 8000 |
| 4-503-57 | 4-503-61 | 4-503-67ಂ | 4-503-58 | 4-503-68 | 4-503-65 | |
| 4-503-56 | 4-503-61ಂ | 4-503-57ಂ | 4-503-51A | 4-503-65A | 4-503-59 | |
| 4-503-64 | 4-503-59ಂ | 4-503-62 | 4-503-54 | 4-503-55A | 4-503-60 | |
| 4-503-65ಃ | 4-503-55 | 4-503-52 | 4-503-67 | 4-503-51 | 4-503-66 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 504, 3ನೇ "ಎ" ಅಡ್ಡ ರಸ್ತೆ | | | Block:-4, Soppinahatti West Side, Street:-504, 3rd "A" Cross Road | | | 8000 |
| 4-505-103 | 4-504-93 | 4-504-84 | 4-504-89 | 4-504-94 | 4-504-86 | |

| | | | | | | |
|---|-----------|-----------|---|-----------|-----------|------|
| 4-504-96 | 4-504-98 | 4-504-82 | 4-504-88 | 4-504-90 | 4-504-92 | |
| 4-504-85 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 506, 4ನೇ ಅಡ್ಡ ರಸ್ತೆ | | | Block:-4, Soppinahatti West Side, Street:-506, 4th Cross Road | | | |
| 4-506-116 | 4-506-114 | 4-506-111 | 4-506-112 | 4-505-104 | 4-506-113 | 8000 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 507, "ಎ" ಮುಖ್ಯ ರಸ್ತೆ | | | Block:-4, Soppinahatti West Side, Street:-507, "A" Main Road | | | |
| 4-507-107 | 4-505-102 | 4-507-108 | 4-505-101 | | | 8000 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 508, "ಬಿ" ಮುಖ್ಯ ರಸ್ತೆ | | | Block:-4, Soppinahatti West Side, Street:-508, "B" Main Road | | | |
| 4-508-73 | 4-508-79 | 4-508-75 | 4-508-77 | 4-508-78 | 4-508-71 | 8000 |
| 4-508-74 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|---|----------------------|----------|---|----------|----------|------|
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 509, "ಸಿ" ಮುಖ್ಯ ರಸ್ತೆ | | | Block:-4, Soppinahatti West Side, Street:-509, "C" Main Road | | | 8000 |
| 4-509-110 | 4-509-109 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 511, 1ನೇ ಮುಖ್ಯ ರಸ್ತೆ | | | Block:-4, Soppinahatti West Side, Street:-511, 1st Main Road | | | 8000 |
| 4-511-15 | 4-511-17 | 4-511-13 | 4-511-18 | 4-511-16 | 4-511-12 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 512, 1ನೇ "ಬಿ" ಅಡ್ಡ ರಸ್ತೆ | | | Block:-4, Soppinahatti West Side, Street:-511, 1st "B" Cross Road | | | 8000 |
| 4-512-48 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-4, ಸೊಪ್ಪಿನಹಟ್ಟಿ ಪಶ್ಚಿಮ ಭಾಗ, ಸ್ಟ್ರೀಟ್ :- 513, 3ನೇ ಮುಖ್ಯ ರಸ್ತೆ | | | Block:-4, Soppinahatti West Side, Street:-513, 3rd Main Road | | | 8000 |
| 4-513-19 | 4-513-21 | | | | | |
| ಸೊಪ್ಪಿನಹಟ್ಟಿ ಪಶ್ಚಿಮ ಭಾಗ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Soppinahatti West Side Others & Newly Identified PID's | | | |
| 5 | ಕಾಳಿದಾಸನಗರ ಪೂರ್ವ ಭಾಗ | | Kalidasa Nagara, East Side | | | 6500 |

| | | | | | | |
|---|------------|------------|---|------------|------------|------|
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-4, ಮುಖ್ಯ ರಸ್ತೆ ಪಶ್ಚಿಮ ಭಾಗ | | | Block:-5, Kalidasanagara East Side, Street:-4, Main Road West Side | | | |
| 04/05/1934 | 04/05/1942 | 04/05/1960 | 04/05/1944 | 04/05/1938 | 04/05/1950 | |
| 04/05/2028 | 04/05/1936 | 04/05/1932 | 04/05/1930 | 04/05/1940 | 04/05/1956 | |
| 04/05/1954 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-19, ಕಾಳಿದಾಸನಗರ ರಸ್ತೆ | | | Block:-5, Kalidasanagara East Side, Street:-19, Kalidasanagara Road | | | |
| 19/05/1940 | 19/05/1936 | 19/05/1962 | 19/05/1968 | 19/05/1942 | 19/05/1930 | 6500 |
| 19/05/1950 | 19/05/1952 | 19/05/1934 | 19/05/1970 | 19/05/1960 | 19/05/1932 | |
| 19/05/1956 | 19/05/1964 | 19/05/1946 | 19/05/1944 | 19/05/2028 | 19/05/1958 | |
| 19/05/1966 | 19/05/1954 | 19/05/1938 | 19/05/1948 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-105, ಪೂನಂ ಕಾನ್ವೆಂಟ್ ರಸ್ತೆ ಹತ್ತಿರ | | | Block:-5, Kalidasanagara East Side, Street:-105, Poonam Courment Road Near | | | 6500 |
| 5-105-13 | 5-105-27ಃ | 5-105-5 | 5-105-29 | 5-105-39 | 5-105-27 | |

| | | | | | | |
|--|-----------|-----------|---|----------|-----------|------|
| 5-105-23 | 5-105-3 | 5-105-1 | 5-105-33 | 5-105-7 | 5-105-27C | |
| 5-105-25 | 5-105-17 | 5-105-9 | 5-105-35 | 5-105-37 | 5-105-29A | |
| 5-105-27o | 5-105-41 | 5-105-17o | 5-105-11 | 5-105-31 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-106, ಉತ್ತರ ಅಡ್ಡರಸ್ತೆ | | | Block:-5, Kalidasanagara East Side, Street:-106, North Cross Road | | | |
| 5-106-27 | 5-106-17 | 5-106-9 | 5-106-11B | 5-106-19 | 5-106-21 | 6500 |
| 5-106-11ಆ | 5-106-11ಇ | 5-106-3 | 5-106-11A | 5-106-11 | 5-106-7 | |
| 5-106-1 | 5-106-5 | 5-106-23 | 5-106-11C | 5-106-5A | 5-106-25 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-501, 1ನೇ ಅಡ್ಡರಸ್ತೆ | | | Block:-5, Kalidasanagara East Side, Street:-501, 1st Cross Road | | | |
| 5-501-7 | 5-501-12 | 5-501-20 | 5-501-15 | 5-501-10 | 5-501-21 | 6500 |
| 5-501-9 | 5-501-4 | 5-501-2 | 5-501-18 | 5-501-6 | 5-501-22 | |
| 5-501-11 | 5-501-13 | 5-501-16 | | | | |

| | | | | | | |
|---|----------|----------|---|-----------|-----------|------|
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-503, 1ನೇ "ಬಿ" ಅಡ್ಡರಸ್ತೆ | | | Block:-5, Kalidasanagara East Side, Street:-503, 1st "B" Cross Road | | | 6500 |
| 5-503-37 | 5-503-32 | 5-502-28 | 5-503-36 | 5-503-40 | 5-503-188 | |
| 5-503-41 | 5-502-30 | 5-503-46 | 5-503-33 | 5-503-38 | 5-503-43 | |
| 5-503-190 | 5-502-26 | 5-503-42 | 5-503-39 | 5-503-34 | 5-503-44 | |
| 5-503-49 | 5-503-48 | 5-503-35 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-504, 1ನೇ ಅಡ್ಡರಸ್ತೆ | | | Block:-5, Kalidasanagara East Side, Street:-504, 1st Cross Road | | | 6500 |
| 5-504-84 | 5-504-81 | 5-504-53 | 5-504-83 | 5-504-84A | 5-504-86A | |
| 5-504-83ಂ | 5-504-66 | 5-504-79 | 5-504-81A | 5-504-51 | 5-504-88 | |
| 5-504-79ಂ | 5-504-82 | 5-504-86 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-505, 1ನೇ ಅಡ್ಡರಸ್ತೆ | | | Block:-5, Kalidasanagara East Side, Street:-505, 1st Cross Road | | | 6500 |

| | | | | | | |
|---|-----------|-----------|---|-----------|-----------|------|
| 5-518-76 | 5-505-200 | 5-505-198 | 5-505-194 | 5-505-196 | 5-518-78 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-507, 2ನೇ "ಎ" ಅಡ್ಡರಸ್ತೆ | | | Block:-5, Kalidasanagara East Side, Street:-507, 2nd "A" Cross Road | | | 6500 |
| 5-506-111 | 5-506-108 | 5-506-112 | 5-506-109 | 5-506-114 | 5-506-115 | |
| 5-506-113 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-508, 2ನೇ "ಬಿ" ಅಡ್ಡರಸ್ತೆ | | | Block:-5, Kalidasanagara East Side, Street:-508, 2nd "B" Cross Road | | | 6500 |
| 5-508-57 | 5-508-55 | 5-508-90 | 5-508-93 | 5-508-96 | 5-508-94 | |
| 5-508-58 | 5-508-92 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-509, 3ನೇ ಅಡ್ಡರಸ್ತೆ | | | Block:-5, Kalidasanagara East Side, Street:-509, 3rd Cross Road | | | 6500 |
| 5-509-202 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|---|-----------|------------|---|-----------|-----------|------|
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-510, 3ನೇ "ಎ" ಅಡ್ಡರಸ್ತೆ | | | Block:-5, Kalidasanagara East Side, Street:-509, 3rd "A" Cross Road | | | 6500 |
| 5-510-136 | 5-510-134 | 5-510-133 | 5-510-131 | 5-510-129 | 5-510-132 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-511, 3ನೇ ಅಡ್ಡರಸ್ತೆ | | | Block:-5, Kalidasanagara East Side, Street:-511, 3rd Cross Road | | | 6500 |
| 5-511-128 | 5-511-125 | 5-511-124ಂ | 5-511-121 | 5-511-119 | 5-511-127 | |
| 5-511-123 | 5-511-117 | 5-511-124 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-513, "ಎ" ಮುಖ್ಯರಸ್ತೆ | | | Block:-5, Kalidasanagara East Side, Street:-513, "A" Main Road | | | 6500 |
| 5-513-62 | 5-513-59 | 5-513-72 | 5-513-68 | 5-513-60 | 5-513-71 | |
| 5-513-63 | 5-513-70 | 5-513-61 | 5-513-67 | 5-513-64 | 5-513-64A | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-514, 3ನೇ "ಬಿ" ಅಡ್ಡರಸ್ತೆ | | | Block:-5, Kalidasanagara East Side, Street:-514, 3rd "B" Cross Road | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-517, "ಇ" ಮುಖ್ಯರಸ್ತೆ | | | Block:-5, Kalidasanagara East Side, Street:-517, "E" Main Road | | | 6500 |

| | | | | | | |
|--|-----------|-----------|--|-----------|-----------|------|
| 5-517-103 | 5-517-99 | 5-517-105 | 5-517-101 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-519, 1ನೇ ಮುಖ್ಯರಸ್ತೆ | | | Block:-5, Kalidasanagara East Side, Street:-519, 1st Main Road | | | |
| 5-519-143 | 5-519-149 | 5-519-139 | 5-519-137 | 5-519-147 | 5-519-151 | 6500 |
| 5-519-145 | 5-519-150 | 5-519-141 | 5-519-148 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-5, ಕಾಳಿದಾಸನಗರ ಪೂರ್ವ ಭಾಗ, ಸ್ಟ್ರೀಟ್ :-520, 2ನೇ ಮುಖ್ಯರಸ್ತೆ | | | Block:-5, Kalidasanagara East Side, Street:-520, 2nd Main Road | | | |
| 5-520-157 | 5-518-77 | 5-520-159 | 5-520-170 | 5-520-163 | 5-518-75 | 6500 |
| 5-520-167 | 5-520-174 | 5-520-158 | 5-520-182 | 5-520-169 | 5-520-160 | |
| 5-520-165 | 5-520-184 | 5-520-172 | 5-520-179 | 5-520-171 | 5-520-183 | |
| 5-520-173 | 5-520-164 | 5-520-181 | 5-520-175 | 5-520-161 | 5-520-155 | |
| 5-520-177 | 5-520-176 | 5-520-156 | 5-520-168 | 5-520-180 | | |
| ಕಾಳಿದಾಸನಗರ ಪೂರ್ವ ಭಾಗ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Kalidasanagara East Side Others & Newly Identified PID's | | | |

6

| | | | | | | |
|---|-------------|-------------|---|-------------|------------|------|
| 6. ಲಾಡಪುರ ದಕ್ಷಿಣ ಭಾಗ | | | 6. Lad Pura South Side | | | |
| ಬ್ಲಾಕ್:-6, ಲಾಡಪುರ ದಕ್ಷಿಣ ಭಾಗ, ಸ್ಟ್ರೀಟ್ :-1, ಬನ್ನಿನಗರ ರಸ್ತೆ | | | Block:-6, Lad Pura South Side, Street:-1, Banninagara Road | | | |
| 01/06/1966 | 6-1-112 | 01/06/1984 | 01/06/1990 | 01/06/1998 | 6-1-108 | 6000 |
| 6-1-680 | 01/06/1996 | 6-1-110 | 01/06/1994 | 6-1-100 | 01/06/1962 | |
| 01/06/1978 | 01/06/1988 | 6-1-106 | 6-1-102 | 6-1-104 | 01/06/1970 | |
| 01/06/1980 | 01/06/1968 | 01/06/1974 | 01/06/1986 | 01/06/1982 | 6-1-70A | |
| 01/06/1992 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-6, ಲಾಡಪುರ ದಕ್ಷಿಣ ಭಾಗ, ಸ್ಟ್ರೀಟ್ :-22, ಸೊಪ್ಪಿನ ಹಟ್ಟಿ ಸ್ಕೂಲ್ ರಸ್ತೆ | | | Block:-6, Lad Pura South Side, Street:-22, Soppinahatti School Road | | | |
| 17-2-501-1ಃ | 17-2-501-10 | 17-2-501-3ಃ | 17-2-501-5B | 17-2-501-3A | 17-2-501-7 | 6000 |
| 17-2-501-50 | 17-2-501-9 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-6, ಲಾಡಪುರ ದಕ್ಷಿಣ ಭಾಗ, ಸ್ಟ್ರೀಟ್ :-102, ಲಾಡಪುರ ರಸ್ತೆ | | | Block:-6, Lad Pura South Side, Street:-102, Lad Pura Road | | | |
| 6-102-19ಃ | 6-102-21 | 6-102-27 | 6-102-17 | 6-102-15A | 6-102-15 | 6000 |

| | | | | | | |
|---|-----------|-----------|--|----------|----------|------|
| 6-102-270 | 6-102-110 | 6-102-118 | 6-102-19A | 6-102-19 | 6-102-9 | |
| 6-102-7 | 6-102-1 | 6-102-23 | 6-102-5 | 6-102-3 | 6-102-25 | |
| 6-102-13 | 6-102-170 | 6-102-11 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-6, ಲಾಡಪುರ ದಕ್ಷಿಣ ಭಾಗ, ಸ್ಟ್ರೀಟ್ :-145, 2ನೇ ಅಡ್ಡ ರಸ್ತೆ | | | Block:-6, Lad Pura South Side, Street:-145, 2nd Cross Road | | | |
| 6-145-4 | 6-145-2 | 6-145-6 | 6-145-8 | 6-145-10 | | 6000 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-6, ಲಾಡಪುರ ದಕ್ಷಿಣ ಭಾಗ, ಸ್ಟ್ರೀಟ್ :-501, 1ನೇ ಅಡ್ಡ ರಸ್ತೆ | | | Block:-6, Lad Pura South Side, Street:-501, 1st Cross Road | | | |
| 6-501-19 | 6-501-9 | 6-501-16 | 6-501-10 | 6-501-20 | 6-501-15 | |
| 6-501-18 | 6-501-5 | 6-501-11 | 6-501-3 | 6-501-14 | 6-501-2 | 6000 |
| 6-501-13 | 6-501-7 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-6, ಲಾಡಪುರ ದಕ್ಷಿಣ ಭಾಗ, ಸ್ಟ್ರೀಟ್ :-503, 1ನೇ ಮುಖ್ಯ ರಸ್ತೆ | | | Block:-6, Lad Pura South Side, Street:-503, 1st Main Road | | | |
| 6-503-36 | 6-503-26 | 6-503-24 | 6-503-28 | 6-503-38 | 6-503-40 | 6000 |

| | | | | | | | |
|---|---|----------|----------|--|------------|----------|--|
| | 6-503-46 | 6-503-42 | 6-503-37 | 6-503-32 | 6-503-47 | 6-503-30 | |
| | 6-503-52 | 6-503-48 | 6-503-50 | 6-503-45 | 6-503-27 | 6-503-34 | |
| | 6-503-44 | | | | | | |
| | ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| | ಬ್ಲಾಕ್:-6, ಲಾಡಪುರ ದಕ್ಷಿಣ ಭಾಗ, ಸ್ಟ್ರೀಟ್ :-504, 2ನೇ ಮುಖ್ಯ ರಸ್ತೆ | | | Block:-6, Lad Pura South Side, Street:-504, 2nd Main Road | | | |
| | 6-504-83 | 6-504-76 | 6-504-68 | 6-504-85 | 6-504-80 | 6-504-64 | |
| | 6-504-65 | 6-504-79 | 6-504-66 | 6-504-81 | 6-504-67 | 6-504-57 | |
| | 6-504-78 | 6-504-59 | 6-504-55 | 6-504-61 | 6-504-74 | 6-504-72 | |
| | 6-504-84 | 6-504-60 | 6-504-70 | 6-504-63 | | | |
| | ಲಾಡಪುರ ದಕ್ಷಿಣ ಭಾಗ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Lad Pura South Side,Others & Newly Identified PID's | | | |
| 7 | 7. ಭೋವಿ ಕಾಲೋನಿ - 1 | | | 7. Bhovi Colony - 1 | | | |
| | ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-1, ಬನ್ನಿನಗರ ಮುಖ್ಯ ರಸ್ತೆ | | | Block:-7, Bhovi Colony - 1, Street:-1, Banninagara Main Road | | | |
| | 7-1-113 | 7-1-117 | 7-1-127 | 7-1-119 | 01/07/1985 | 7-1-125 | |
| | 7-1-115 | 7-1-105 | 7-1-111 | 7-1-121 | 7-1-123 | 7-1-109 | |

6000

6000

| | | | | | | | |
|---|------------|------------|---|------------|------------|------|------|
| 7-1-129 | | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-19, ಕಾಳಿದಾಸನಗರ ರಸ್ತೆ | | | Block:-7, Bhovi Colony - 1, Street:-19, Kalidasanagara Road | | | 6000 | |
| 19/07/1980 | 19/07/1996 | 19/07/1982 | 19/07/1978 | 19/07/1988 | 7-19-118 | | |
| 19/07/1994 | 7-19-120 | 19/07/1984 | 19/07/1986 | 19/07/1992 | 19/07/1974 | | |
| 19/07/1998 | 7-19-106 | 19/07/1990 | 19/07/1972 | 19/07/1976 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-106, ಬ್ಲಾಕ್-5, ಉತ್ತರ ಅಡ್ಡರಸ್ತೆ | | | Block:-7, Bhovi Colony - 1, Street:-106, Block-5, North CrossRoad | | | | 6000 |
| 7-106-16 | 7-106-18 | 7-106-26 | 7-106-14 | 7-106-30 | 7-106-20 | | |
| 7-106-32 | 7-106-28 | 7-106-12 | 7-106-24 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-107, ಬ್ಲಾಕ್-7, ಉತ್ತರ ಅಡ್ಡರಸ್ತೆ | | | Block:-7, Bhovi Colony - 1, Street:-107, Block-7, North CrossRoad | | | 6000 | |
| 7-107-13 | 7-107-27 | 7-107-5 | 7-107-17 | 7-107-25 | 7-107-11 | | |

| | | | | | | |
|---|-----------|----------|--|-----------|-----------|------|
| 7-107-15 | 7-107-21 | 7-107-9 | 7-107-7 | 7-107-19 | 7-107-1 | |
| 7-107-3 | 7-107-23 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-501, 1ನೇ ಅಡ್ಡರಸ್ತೆ | | | Block:-7, Bhovi Colony - 1, Street:-501, 1st CrossRoad | | | |
| 7-501-22 | 7-501-38 | 7-501-36 | 7-501-2 | 7-501-4 | 7-501-26 | |
| 7-501-20 | 7-501-16 | 7-501-12 | 7-501-42 | 7-501-18 | 7-501-8 | 6000 |
| 7-501-6 | 7-501-24 | 7-501-34 | 7-501-32 | 7-501-14 | 7-501-30 | |
| 7-501-40 | 7-501-10 | 7-501-28 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-502, 2ನೇ ಅಡ್ಡರಸ್ತೆ | | | Block:-7, Bhovi Colony - 1, Street:-502, 2nd CrossRoad | | | |
| 7-502-100 | 7-502-102 | 7-502-96 | 7-502-104 | 7-502-112 | 7-502-114 | |
| 7-502-98 | 7-502-97 | 7-502-94 | 7-502-92 | 7-502-110 | 7-502-106 | 6000 |
| 7-502-108 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|---|-----------|-----------|--|-----------|-----------|------|
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-503, 2ನೇ ಅಡ್ಡರಸ್ತೆ | | | Block:-7, Bhovi Colony - 1, Street:-503, 2nd CrossRoad | | | 6000 |
| 7-503-124 | 7-503-120 | 7-503-134 | 7-503-142 | 7-503-118 | 7-503-132 | |
| 7-503-122 | 7-503-130 | 7-503-126 | 7-503-136 | 7-503-138 | 7-503-128 | |
| 7-503-140 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-504, 3ನೇ ಅಡ್ಡರಸ್ತೆ | | | Block:-7, Bhovi Colony - 1, Street:-504, 3rd CrossRoad | | | 6000 |
| 7-504-157 | 7-504-163 | 7-504-168 | 7-504-160 | 7-504-162 | 7-504-153 | |
| 7-504-151 | 7-504-164 | 7-504-154 | 7-504-170 | 7-504-158 | 7-504-165 | |
| 7-504-150 | 7-504-152 | 7-504-147 | 7-504-159 | 7-504-146 | 7-504-156 | |
| 7-504-149 | 7-504-167 | 7-504-166 | 7-504-148 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-505, 4ನೇ ಅಡ್ಡರಸ್ತೆ | | | Block:-7, Bhovi Colony - 1, Street:-505, 4th CrossRoad | | | 6000 |
| 7-505-184 | 7-505-190 | 7-505-202 | 7-505-196 | 7-505-200 | 7-505-179 | |
| 7-505-175 | 7-505-173 | 7-505-186 | 7-505-199 | 7-505-195 | 7-505-185 | |

| | | | | | | |
|--|-----------|-----------|--|-----------|-----------|------|
| 7-505-182 | 7-505-191 | 7-505-177 | 7-505-198 | 7-505-187 | 7-505-181 | |
| 7-505-194 | 7-505-188 | 7-505-183 | 7-505-189 | 7-505-193 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-506, 5ನೇ ಅಡ್ಡರಸ್ತೆ | | | Block:-7, Bhovi Colony - 1, Street:-506, 5th CrossRoad | | | |
| 7-506-241 | 7-506-238 | 7-506-227 | 7-506-223 | 7-506-222 | 7-506-229 | |
| 7-506-243 | 7-506-233 | 7-506-239 | 7-506-235 | 7-506-231 | 7-506-225 | 6000 |
| 7-506-237 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-507, 6ನೇ ಅಡ್ಡರಸ್ತೆ | | | Block:-7, Bhovi Colony - 1, Street:-507, 6th CrossRoad | | | |
| 7-507-58 | 7-507-65 | 7-507-620 | 7-507-62 | 7-507-68 | 7-507-64 | |
| 7-507-56 | 7-507-60 | 7-507-70 | 7-507-54 | 7-507-63 | 7-507-72 | 6000 |
| 7-507-67 | 7-507-720 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-508, "ಎ" ಮುಖ್ಯರಸ್ತೆ | | | Block:-7, Bhovi Colony - 1, Street:-508, "A" Main Road | | | 6000 |

| | | | | | | |
|--|-----------|-----------|--|-----------|-----------|------|
| 7-508-49 | 7-508-51 | 7-508-45 | 7-508-47 | 7-508-52 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-510, 1ನೇ ಮುಖ್ಯರಸ್ತೆ | | | Block:-7, Bhovi Colony - 1, Street:-510, 1st Main Road | | | |
| 7-510-81 | 7-510-75 | 7-510-86 | 7-510-88 | 7-510-77 | 7-510-80 | 6000 |
| 7-510-85 | 7-510-87 | 7-510-83 | 7-510-79 | 7-510-89 | 7-510-84 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-511, 2ನೇ ಮುಖ್ಯರಸ್ತೆ | | | Block:-7, Bhovi Colony - 1, Street:-511, 2nd Main Road | | | |
| 7-511-252 | 7-511-254 | 7-511-253 | 7-511-251 | 7-511-247 | 7-511-248 | 6000 |
| 7-511-249 | 7-511-250 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-512, 3ನೇ ಮುಖ್ಯರಸ್ತೆ | | | Block:-7, Bhovi Colony - 1, Street:-512, 3rd Main Road | | | |
| 7-512-266 | 7-512-260 | 7-512-264 | 7-512-259 | 7-512-258 | 7-512-261 | 6000 |
| 7-512-257 | 7-512-265 | 7-512-262 | 7-512-263 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | | |
|---|---|------------|------------|--|------------|------------|-------|
| | ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-513, 4ನೇ ಮುಖ್ಯರಸ್ತೆ | | | Block:-7, Bhovi Colony - 1, Street:-513, 4th Main Road | | | |
| | 7-513-268 | 7-513-272 | 7-513-270 | 7-513-274 | | | 6000 |
| | ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| | ಬ್ಲಾಕ್:-7, ಭೋವಿ ಕಾಲೋನಿ-1, ಸ್ಟ್ರೀಟ್ :-514, 5ನೇ ಮುಖ್ಯರಸ್ತೆ | | | Block:-7, Bhovi Colony - 1, Street:-514, 5th Main Road | | | |
| | 7-514-216 | 7-514-208 | 7-514-206 | 7-514-214 | 7-514-218 | 7-514-212 | 6000 |
| | 7-514-210 | | | | | | |
| | ಭೋವಿ ಕಾಲೋನಿ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Bhovi Colony Others & Newly Identified PID's | | | |
| 8 | 8. ನಾಯಕರಹಟ್ಟಿ | | | 8. Nayakarahatti | | | |
| | ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-3, ಹೊಸ ಬಸ್ ಸ್ಟಾಂಡ್ ರಸ್ತೆ | | | Block:-8, Nayakarahatti, Street:-3, New Bus Stand Road | | | |
| | 03/08/1969 | 8-3-113 | 03/08/1957 | 03/08/1963 | 03/08/1995 | 03/08/1933 | |
| | 8-3-103 | 03/08/1991 | 03/08/1967 | 8-3-105 | 03/08/1951 | 03/08/1989 | 17500 |
| | 03/08/1965 | 03/08/1979 | 03/08/1985 | 8-3-115 | 03/08/1955 | 03/08/1997 | |
| | 03/08/1999 | 8-3-101 | 03/08/1977 | 8-3-109 | 03/08/1983 | 8-3-111 | |
| | 8-3-107 | 03/08/1949 | | | | | |

| | | | | | | |
|---|------------|------------|--|------------|------------|-------|
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | 17500 |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-6, ಎನ್.ಹೆಚ್.4, ದಕ್ಷಿಣ ರಸ್ತೆ | | | Block:-8, Nayakarahatti, Street:-6, N.H.-4, South Road | | | |
| 8-6-109 | 8-6-111 | 8-6-101 | 06/08/1997 | 8-6-103 | 8-6-105 | |
| 06/08/1999 | 06/08/1993 | 8-6-115 | 8-6-107 | 06/08/1995 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | 17500 |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-14, ಮೆಕ್ಕಾ ರೈಸ್ ಮಿಲ್ ರಸ್ತೆ | | | Block:-8, Nayakarahatti, Street:-14, Mekka Raise Mill Road | | | |
| 14/08/1962 | 14/08/1946 | 14/08/1978 | 14/08/1950 | 14/08/1960 | 14/08/1972 | |
| 8-14-110 | 8-14-136 | 8-14-104 | 14/08/1992 | 14/08/1948 | 14/08/1990 | |
| 8-14-106 | 8-14-114 | 8-14-108 | 8-14-134 | 14/08/1942 | 8-14-118 | |
| 14/08/1958 | 14/08/1954 | 8-14-132 | 8-14-128 | 14/08/1982 | 14/08/1998 | |
| 14/08/1938 | 8-14-100 | 14/08/1940 | 14/08/1996 | 14/08/1980 | 14/08/1988 | |
| 14/08/1944 | 14/08/1984 | 14/08/1994 | 14/08/1986 | 14/08/1976 | 14/08/1970 | |
| 14/08/1968 | 14/08/1966 | 8-14-102 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|--|----------|----------|--|-----------|----------|-------|
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-103, ಆರ್.ಟಿ. ರಸ್ತೆ | | | Block:-8, Nayakarahatti, Street:-103, R.T.Road | | | 17500 |
| 8-103-14 | 8-103-42 | 8-103-36 | 8-103-26B | 8-103-12 | 8-103-10 | |
| 8-501-253 | 8-103-8 | 8-103-32 | 8-103-20 | 8-103-40 | 8-103-34 | |
| 8-103-20ಃ | 8-103-28 | 8-103-30 | 8-103-20C | 8-103-20A | 8-103-26 | |
| 8-103-24 | 8-103-4 | 8-103-22 | 8-103-44 | 8-103-38 | 8-103-6 | |
| 8-103-26೦ | 8-103-16 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-503, 3ನೇ ಅಡ್ಡ ರಸ್ತೆ | | | Block:-8, Nayakarahatti, Street:-503, 3rd Cross Road | | | 17500 |
| 8-503-25 | 8-503-31 | 8-503-29 | 8-503-37 | 8-503-35 | 8-503-34 | |
| 8-503-23 | 8-503-27 | 8-503-21 | 8-503-33 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-505, 3ನೇ "ಬಿ" ಅಡ್ಡ ರಸ್ತೆ | | | Block:-8, Nayakarahatti, Street:-505, 3rd "B" Cross Road | | | 17500 |
| 8-505-8 | 8-505-10 | 8-505-14 | 8-505-12 | 8-505-16 | 8-505-18 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|---|-----------|-----------|--|-----------|-----------|-------|
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-507, 5ನೇ ಅಡ್ಡ ರಸ್ತೆ | | | Block:-8, Nayakarahatti, Street:-507, 5th Cross Road | | | 17500 |
| 8-507-46 | 8-507-190 | 8-507-47 | 8-507-49 | 8-507-192 | 8-507-186 | |
| 8-507-44 | 8-507-50 | 8-507-188 | 8-507-188A | 8-507-262 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-510, 6ನೇ "ಎ" ಅಡ್ಡ ರಸ್ತೆ | | | Block:-8, Nayakarahatti, Street:-510, 6th "A" Cross Road | | | 17500 |
| ಈ ಪ್ರದೇಶಕ್ಕೆ ಸೇರಿದ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-511, 7ನೇ ಅಡ್ಡ ರಸ್ತೆ | | | Block:-8, Nayakarahatti, Street:-511, 7th Cross Road | | | 17500 |
| 8-511-266 | 8-511-264 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-512, 7ನೇ "ಎ" ಅಡ್ಡ ರಸ್ತೆ | | | Block:-8, Nayakarahatti, Street:-512, 7th "A" Cross Road | | | |
| 8-512-59 | 8-512-62 | 8-512-61 | 8-512-57 | 8-512-55 | | 17500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-515, 8ನೇ ಅಡ್ಡ ರಸ್ತೆ | | | Block:-8, Nayakarahatti, Street:-515, 8th Cross Road | | | 17500 |
| 8-515-267 | | | | | | |

| | | | | | | |
|--|-----------|------------|---|-----------|-----------|-------|
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | 17500 |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-518, 1ನೇ ಮುಖ್ಯ ರಸ್ತೆ | | | Block:-8, Nayakarahatti, Street:-518, 1st Main Road | | | |
| 8-518-79 | 8-518-71 | 8-518-81 | 8-518-65 | 8-518-75 | 8-518-69 | |
| 8-518-73 | 8-518-84 | 8-518-67 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | 17500 |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-519, 1ನೇ "ಎ" ಮುಖ್ಯ ರಸ್ತೆ | | | Block:-8, Nayakarahatti, Street:-519, 1st "A" Main Road | | | |
| 8-519-5 | 8-519-4 | 8-519-3 | 8-519-1 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-520, 2ನೇ ಮುಖ್ಯ ರಸ್ತೆ | | | Block:-8, Nayakarahatti, Street:-520, 2nd Main Road | | | 17500 |
| 8-520-114 | 8-520-110 | 8-520-108 | 8-520-77 | 8-520-101 | 8-520-93 | |
| 8-520-100 | 8-520-97 | 8-520-111 | 8-520-96 | 8-520-89 | 8-520-99 | |
| 8-520-850 | 8-520-113 | 8-520-98 | 8-520-107 | 8-520-112 | 8-520-103 | |
| 8-520-87 | 8-520-105 | 8-508-51 | 8-520-91 | 8-520-102 | 8-520-92 | |
| 8-520-95 | 8-520-85 | 8-520-1020 | 8-520-116 | 8-520-118 | | |

| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
|--|-----------|-----------|---|-----------|-----------|-------|
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-521, 3ನೇ ಮುಖ್ಯ ರಸ್ತೆ | | | Block:-8, Nayakarahatti, Street:-521, 3rd Main Road | | | |
| 8-521-154 | 8-521-177 | 8-521-151 | 8-521-183 | 8-521-181 | 8-521-159 | |
| 8-521-173 | 8-521-165 | 8-521-126 | 8-521-175 | 8-521-141 | 8-521-178 | |
| 8-521-123 | 8-521-133 | 8-521-149 | 8-521-172 | 8-521-169 | 8-521-167 | |
| 8-521-143 | 8-521-180 | 8-521-147 | 8-521-162 | 8-521-139 | 8-521-134 | 17500 |
| 8-521-144 | 8-521-121 | 8-521-125 | 8-521-153 | 8-521-129 | 8-521-145 | |
| 8-521-157 | 8-521-155 | 8-521-179 | 8-521-163 | 8-521-170 | 8-521-168 | |
| 8-521-137 | 8-521-131 | 8-521-161 | 8-521-127 | 8-521-135 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-522, 4ನೇ ಮುಖ್ಯ ರಸ್ತೆ | | | Block:-8, Nayakarahatti, Street:-522, 4th Main Road | | | |
| 8-522-246 | 8-522-201 | 8-522-207 | 8-522-245 | 8-522-239 | 8-522-243 | |
| 8-522-209 | 8-522-219 | 8-522-197 | 8-522-228 | 8-522-225 | 8-522-232 | 17500 |
| 8-522-214 | 8-522-244 | 8-522-223 | 8-522-203 | 8-522-250 | 8-522-234 | |

| | | | | | | | |
|---|--|-----------|-----------|---|-----------|-----------|-------|
| | 8-522-216 | 8-522-230 | 8-522-221 | 8-522-224 | 8-522-238 | 8-522-217 | |
| | 8-522-210 | 8-522-227 | 8-522-195 | 8-522-235 | 8-522-206 | 8-522-212 | |
| | 8-522-205 | 8-522-248 | 8-522-236 | 8-522-213 | 8-522-211 | 8-522-199 | |
| | 8-522-251 | 8-522-231 | 8-522-242 | 8-522-240 | 8-522-230 | | |
| | ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| | ಬ್ಲಾಕ್:-8, ನಾಯಕರಹಟ್ಟಿ, ಸ್ಟ್ರೀಟ್ :-523, 4ನೇ "ಎ" ಮುಖ್ಯ ರಸ್ತೆ | | | Block:-8, Nayakarahatti, Street:-523, 4th "A" Main Road | | | 17500 |
| | 8-523-260 | 8-523-258 | 8-523-259 | 8-523-256 | | | |
| | ನಾಯಕರಹಟ್ಟಿ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Nayakarahatti Others & Newly Identified PID's | | | 17500 |
| 9 | 9. ಕಛೇರಿ ಮೊಹಲ್ಲಾ - 2 | | | 9. Khacheri Mohalla - 2 | | | |
| | ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :- 1, ಬನ್ನಿನಗರ ರಸ್ತೆ | | | Block :-9, Khacheri Mohalla -2, Street :- 1, Banninagra Road | | | |
| | 9-1-122 | 9-1-130 | | | | | 9000 |
| | ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| | ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :- 24, ಭವಾನಿ ದೇವಸ್ಥಾನ ರಸ್ತೆ | | | Block :-9, Khacheri Mohalla -2, Street :- 24, Bhavani Temple Road | | | |

| | | | | | | |
|---|------------|------------|---|------------|------------|------|
| 24/09/2009 | 24/09/1935 | 24/09/2019 | 24/09/2015 | 24/09/1955 | 24/09/1947 | |
| 24/09/2013 | 24/09/1945 | 24/09/2005 | 24/09/2021 | 24/09/2011 | 24/09/1949 | |
| 24/09/1939 | 24/09/2025 | 24/09/1931 | 24/09/1937 | 24/09/2017 | 24/09/2001 | |
| 24/09/1957 | 24/09/1953 | 24/09/2027 | 24/09/1951 | 24/09/1941 | 24/09/2023 | |
| 24/09/1943 | 24/09/2003 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :- 108, ಹೋಟೆಲ್ ಶಿವಣ್ಣನ ರಸ್ತೆ | | | Block :-9, Khacheri Mohalla -2, Street :-108, Hotel Shivanna Road | | | |
| 9-108-20 | 9-108-18 | 9-108-34 | 9-108-16 | 9-108-32 | 9-108-6 | 9000 |
| 9-108-14 | 9-108-2 | 9-108-36 | 9-108-40 | 9-108-4 | 9-108-42 | |
| 9-108-30 | 9-108-22 | 9-108-24 | 9-108-28 | 9-108-8 | 9-108-12 | |
| 9-108-10 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-501, 1ನೇ ಅಡ್ಡ ರಸ್ತೆ | | | Block :-9, Khacheri Mohalla -2, Street :-501, 1st Cross Road | | | 9000 |
| 9-102-32 | 9-501-103 | 9-501-1010 | 9-501-100 | 9-501-104 | 9-102-30 | |

| | | | | | | |
|--|------------|-----------|--|-----------|------------|------|
| 9-501-96 | 9-501-98 | 9-501-97 | 9-501-102 | 9-501-101 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-503, 2ನೇ ಅಡ್ಡ ರಸ್ತೆ | | | Block :-9, Khacheri Mohalla -2, Street :-503, 2nd Cross Road | | | |
| 9-503-112 | 9-503-107 | 9-503-115 | 9-503-109 | 9-503-113 | 9-503-115A | 9000 |
| 9-503-111 | 9-503-114 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-505, 3ನೇ "ಎ" ಅಡ್ಡ ರಸ್ತೆ | | | Block :-9, Khacheri Mohalla -2, Street :-505,3rd "A" Cross Road | | | |
| 9-505-157 | | | | | | 9000 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-506, 4ನೇ ಅಡ್ಡ ರಸ್ತೆ | | | Block :-9, Khacheri Mohalla -2, Street :-506, 4th Cross Road | | | |
| 9-506-118 | 9-506-118ಂ | 9-506-117 | | | | 9000 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-507, 4ನೇ "ಎ" ಅಡ್ಡ ರಸ್ತೆ | | | Block :-9, Khacheri Mohalla -2, Street :-507, 4th "A" Cross Road | | | 9000 |

| | | | | | | |
|--|------------|-----------|--|------------|------------|------|
| 9-507-124 | 9-507-124o | 9-507-122 | 9-507-121 | 9-507-119 | 9-507-122A | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-508, 5ನೇ ಅಡ್ಡ ರಸ್ತೆ | | | Block :-9, Khacheri Mohalla -2, Street :-508, 5th Cross Road | | | |
| 9-508-169 | 9-508-166 | 9-508-163 | 9-508-171B | 9-508-170 | 9-508-175 | 9000 |
| 9-508-171ಅ | 9-508-167 | 9-508-161 | 9-508-174 | 9-508-172 | 9-508-171A | |
| 9-508-173 | 9-508-169o | 9-508-176 | 9-508-171 | 9-508-165 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-509, 5ನೇ "ಎ" ಅಡ್ಡ ರಸ್ತೆ | | | Block :-9, Khacheri Mohalla -2, Street :-509, 5th "A" Cross Road | | | |
| 9-509-182 | 9-509-188 | 9-509-183 | 9-509-180A | 9-509-184 | 9-509-180B | 9000 |
| 9-509-186 | 9-509-182ಃ | 9-509-185 | 9-509-180 | 9-509-180C | 9-509-182C | |
| 9-509-182o | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-510, 6ನೇ ಅಡ್ಡ ರಸ್ತೆ | | | Block :-9, Khacheri Mohalla -2, Street :-510, 6th Cross Road | | | |
| 9-510-228 | 9-510-195 | 9-510-201 | 9-510-191 | 9-510-198 | 9-510-212B | 9000 |

| | | | | | | |
|---|------------|-----------|---|-----------|-----------|------|
| 9-510-224 | 9-510-208 | 9-510-229 | 9-510-214A | 9-510-219 | 9-510-202 | |
| 9-510-194 | 9-510-212ಅ | 9-510-225 | 9-510-209 | 9-510-226 | 9-510-199 | |
| 9-510-230 | 9-510-212ಂ | 9-510-221 | 9-510-207 | 9-510-192 | 9-510-220 | |
| 9-510-217 | 9-510-196 | 9-510-212 | 9-510-203 | 9-510-222 | 9-510-218 | |
| 9-510-210 | 9-510-214 | 9-510-216 | 9-510-205 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-511, 1ನೇ ಮುಖ್ಯ ರಸ್ತೆ | | | Block :-9, Khacheri Mohalla -2, Street :-511, 1st Main Road | | | |
| 9-511-22 | 9-511-20 | 9-511-10 | 9-511-8 | 9-511-12 | 9-511-18 | |
| 9-145-1 | 9-511-4 | 9-511-24 | 9-511-14 | 9-511-6 | 9-511-16 | 9000 |
| 9-511-2 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-513, 3ನೇ ಮುಖ್ಯ ರಸ್ತೆ | | | Block :-9, Khacheri Mohalla -2, Street :-513, 3rd Main Road | | | |
| 9-513-32 | 9-513-44 | 9-513-33 | 9-513-35 | 9-513-28 | 9-513-38 | 9000 |
| 9-513-29 | 9-513-41 | 9-513-45 | 9-513-27 | 9-513-42 | 9-513-36 | |

| | | | | | | | |
|---|-----------|-----------|---|-----------|-----------|------|------|
| 9-513-39 | 9-513-43 | 9-513-46 | 9-513-37 | 9-513-31 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-514, 4ನೇ ಮುಖ್ಯ ರಸ್ತೆ | | | Block :-9, Khacheri Mohalla -2, Street :-514, 4th Main Road | | | | |
| 9-514-58 | 9-514-59 | 9-514-50 | 9-514-83 | 9-514-81 | 9-514-85 | 9000 | |
| 9-514-88 | 9-514-67 | 9-145-5 | 9-514-82 | 9-514-50A | 9-514-54 | | |
| 9-514-90 | 9-514-59ಂ | 9-514-70 | 9-514-72 | 9-514-92 | 9-514-60 | | |
| 9-514-66 | 9-514-74 | 9-514-68 | 9-514-77 | 9-514-80 | 9-514-66A | | |
| 9-514-52 | 9-514-89 | 9-514-84 | 9-514-84A | 9-514-64 | 9-514-90A | | |
| 9-514-52ಂ | 9-514-79 | 9-514-76 | 9-514-86 | 9-514-62 | 9-514-56 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | | |
| ಬ್ಲಾಕ್:-9, ಕಛೇರಿ ಮೊಹಲ್ಲಾ-2, ಸ್ಟ್ರೀಟ್ :-516, 6ನೇ ಮುಖ್ಯ ರಸ್ತೆ | | | Block :-9, Khacheri Mohalla -2, Street :-516, 6th Main Road | | | | |
| 9-516-133 | 9-516-136 | 9-516-155 | 9-516-142 | 9-516-144 | 9-516-139 | | 9000 |
| 9-516-145 | 9-516-150 | 9-516-135 | 9-516-137 | 9-516-127 | 9-516-151 | | |
| 9-516-138 | 9-516-143 | 9-516-129 | 9-516-148 | 9-516-146 | 9-516-156 | | |

| | | | | | | |
|----|---|------------|------------|---|------------|------------|
| | 9-516-141 | 9-516-131 | 9-516-140 | 9-516-153 | 9-516-149 | |
| | ಕಛೇರಿ ಮೊಹಲ್ಲಾ -1 ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Khacheri Mohalla -2 Others & Newly Identified PID's | | |
| 10 | 10. ಜಾಮಿಯಾ ನಗರ | | | 10. Jamiya Nagara | | |
| | ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-2, ಮಧುಗಿರಿ ಎನ್.ಹೆಚ್.4ರಸ್ತೆ | | | Block :-10, Jamiya Nagara, Street :-2, Madhugiri N.H.4 Road | | |
| | 10-2-130 | 02/10/1994 | 10-2-102 | 02/10/1982 | 02/10/1988 | 10-2-104 |
| | 02/10/1996 | 02/10/1986 | 02/10/1998 | 10-2-108A | 10-2-126 | 10-2-100 |
| | 02/10/1990 | 02/10/1984 | 10-2-106 | 10-2-108 | 02/10/1992 | |
| | ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | |
| | ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-13, ಮೇಗಳ ಪೇಟೆ | | | Block :-10, Jamiya Nagara, Street :-13, Megalapete | | |
| | 13/10/2012 | 10-13-108 | 10-13-114 | 13/10/1948 | 13/10/1998 | 10-13-120 |
| | 13/10/2008 | 13/10/2016 | 10-13-460 | 10-13-132A | 10-13-124 | 13/10/1978 |
| | 13/10/2002 | 13/10/1952 | 10-13-480 | 10-536-487 | 10-13-128 | 13/10/1942 |
| | 13/10/1990 | 13/10/1960 | 13/10/1940 | 10-13-130 | 13/10/1974 | 13/10/2004 |

6500

6500

| | | | | | | |
|---|------------|------------|--|------------|------------|------|
| 10-13-118 | 13/10/1954 | 13/10/1946 | 10-13-136 | 13/10/1986 | 13/10/2006 | |
| 10-13-122 | 13/10/1944 | 10-13-110 | 13/10/1992 | 13/10/1932 | 13/10/1934 | |
| 10-13-134 | 10-13-112 | 13/10/1958 | 13/10/1956 | 10-13-116 | 13/10/1964 | |
| 13/10/2026 | 10-13-100 | 13/10/1996 | 13/10/2028 | 13/10/2020 | 13/10/1982 | |
| 13/10/1938 | 10-13-132 | 13/10/1994 | 13/10/1968 | 13/10/2022 | 10-13-126 | |
| 13/10/1950 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-14, ಮೆಕ್ಕಾ ರೈಸ್ ಮಿಲ್ ರಸ್ತೆ | | | Block :-10, Jamiya Nagara, Street :-13, Megalapete | | | |
| 14/10/2023 | 14/10/1957 | 14/10/1933 | 14/10/1975 | 14/10/1935 | 10-14-103 | |
| 14/10/1931 | 14/10/1937 | 14/10/1999 | 14/10/1985 | 10-14-117 | 14/10/1983 | |
| 14/10/1995 | 14/10/2007 | 10-14-121 | 14/10/1961 | 14/10/1939 | 10-14-137 | |
| 10-14-123 | 10-14-107 | 10-501-140 | 14/10/2029 | 10-14-31A | 10-14-115 | |
| 14/10/1973 | 14/10/1963 | 14/10/2027 | 10-14-133 | 10-14-111 | 14/10/1959 | |
| 10-14-125 | 14/10/2025 | 14/10/1943 | 14/10/2019 | 14/10/2021 | 10-14-119 | |
| | | | | | | 6500 |

| | | | | | | |
|--|------------|------------|---|------------|-----------|------|
| 10-14-129 | 14/10/1977 | 14/10/1981 | 14/10/2015 | 14/10/1951 | 10-14-131 | |
| 14/10/1953 | 14/10/1967 | 10-14-113 | 14/10/1965 | 14/10/1941 | 10-14-127 | |
| 14/10/1955 | 14/10/1989 | 14/10/2017 | 14/10/2011 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-110, ಮುಚ್ಚಿಗರ ಹಟ್ಟಿ ರಸ್ತೆ | | | Block :-10, Jamiya Nagara, Street :-110, Muchchigara hatti Road | | | |
| 10-110-35 | 10-110-23 | 10-110-27 | 10-110-49 | 10-110-41A | 10-110-9 | |
| 10-110-11 | 10-110-67 | 10-110-21 | 10-110-19 | 10-110-57 | 10-110-1 | |
| 10-110-7 | 10-110-43 | 10-110-53 | 10-110-39 | 10-110-45 | 10-110-51 | |
| 10-110-5 | 10-110-33 | 10-110-3 | 10-110-47 | 10-110-29 | 10-110-55 | 6500 |
| 10-110-17 | 10-110-65 | 10-110-13 | 10-110-61 | 10-110-69 | 10-110-59 | |
| 10-110-10 | 10-110-31 | 10-110-41 | 10-110-37 | 10-110-63 | 10-110-15 | |
| 10-110-71 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-502, 1ನೇ "ಎ" ಅಡ್ಡ ರಸ್ತೆ | | | Block :-10, Jamiya Nagara, Street :-502, 1st "A" Cross Road | | | 6500 |

| | | | | | | |
|---|------------|------------|---|------------|------------|------|
| 10-502-1 | 10-502-3 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-504, 2ನೇ ಅಡ್ಡ ರಸ್ತೆ | | | Block :-10, Jamiya Nagara, Street :-504, 2nd Cross Road | | | 6500 |
| 10-504-490 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-505, 2ನೇ "ಎ" ಅಡ್ಡ ರಸ್ತೆ | | | Block :-10, Jamiya Nagara, Street :-505, 2nd "A" Cross Road | | | 6500 |
| 10-505-62 | 10-505-54 | 10-505-52 | 10-505-50 | 10-505-154 | 10-505-56 | |
| 10-505-150 | 10-505-48 | 10-505-152 | 10-505-58 | 10-505-156 | 10-505-148 | |
| 10-505-60 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-506, 3ನೇ ಅಡ್ಡ ರಸ್ತೆ | | | Block :-10, Jamiya Nagara, Street :-506, 3rd Cross Road | | | 6500 |
| 10-506-168 | 10-506-160 | 10-506-166 | 10-506-158 | 10-506-162 | 10-506-164 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-508, 3ನೇ "ಬಿ" ಅಡ್ಡ ರಸ್ತೆ | | | Block :-10, Jamiya Nagara, Street :-508, 3rd "B" Cross Road | | | 6500 |

| | | | | | | |
|--|------------|------------|---|------------|------------|------|
| 10-508-5 | 10-508-6 | 10-507-174 | 10-507-178 | 10-507-180 | 10-507-172 | |
| 10-507-176 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-509, 4ನೇ ಅಡ್ಡ ರಸ್ತೆ | | | Block :-10, Jamiya Nagara, Street :-509, 4th Cross Road | | | |
| 10-509-79 | 10-509-73 | 10-509-75 | 10-509-78 | 10-509-77 | 10-509-71 | |
| 10-509-65 | 10-509-69 | 10-509-72 | 10-509-80 | 10-509-76 | 10-509-68 | 6500 |
| 10-509-67 | 10-509-70 | 10-509-66 | 10-509-74 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-510, 4ನೇ "ಎ" ಅಡ್ಡ ರಸ್ತೆ | | | Block :-10, Jamiya Nagara, Street :-509, 4th "A" Cross Road | | | |
| 10-510-198 | 10-510-186 | 10-510-184 | 10-510-192 | 10-510-196 | 10-510-190 | 6500 |
| 10-510-188 | 10-510-194 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-511, 7ನೇ ಅಡ್ಡ ರಸ್ತೆ | | | Block :-10, Jamiya Nagara, Street :-511, 7th Cross Road | | | 6500 |
| 10-511-206 | 10-511-210 | 10-511-212 | 10-511-208 | 10-511-202 | 10-511-204 | |

| | | | | | | |
|--|------------|------------|---|------------|------------|------|
| 10-511-205 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-512, 5ನೇ ಅಡ್ಡ ರಸ್ತೆ | | | Block :-10, Jamiya Nagara, Street :-512, 5th Cross Road | | | 6500 |
| 10-512-222 | 10-512-226 | 10-512-228 | 10-512-218 | 10-512-230 | 10-512-232 | |
| 10-512-224 | 10-512-220 | 10-512-216 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-513, 9ನೇ ಅಡ್ಡ ರಸ್ತೆ | | | Block :-10, Jamiya Nagara, Street :-513, 9th Cross Road | | | |
| 10-513-85 | 10-513-88 | 10-513-98 | 10-513-84 | 10-513-96 | 10-513-97 | 6500 |
| 10-513-95 | 10-513-89 | 10-513-91 | 10-513-93 | 10-513-87 | 10-513-83 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-514, 5ನೇ "ಎ" ಅಡ್ಡ ರಸ್ತೆ | | | Block :-10, Jamiya Nagara, Street :-514, 5th "A" Cross Road | | | |
| 10-514-252 | 10-514-240 | 10-514-254 | 10-514-248 | 10-514-236 | 10-514-244 | |
| 10-514-246 | 10-514-242 | 10-514-238 | 10-514-250 | | | 6500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|--|------------|------------|---|------------|------------|------|
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-515, 6ನೇ ಅಡ್ಡ ರಸ್ತೆ | | | Block :-10, Jamiya Nagara, Street :-515, 6th Cross Road | | | 6500 |
| ಈ ಪ್ರದೇಶಕ್ಕೆ ಸೇರಿದ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-516, 7ನೇ ಅಡ್ಡ ರಸ್ತೆ | | | Block :-10, Jamiya Nagara, Street :-516, 7th Cross Road | | | 6500 |
| 10-516-260 | 10-516-276 | 10-516-282 | 10-516-264 | 10-516-267 | 10-516-273 | |
| 10-516-263 | 10-516-280 | 10-516-300 | 10-516-262 | 10-516-271 | 10-516-290 | |
| 10-516-294 | 10-516-266 | 10-516-259 | 10-516-302 | 10-516-296 | 10-516-284 | |
| 10-516-288 | 10-516-270 | 10-516-278 | 10-516-258 | 10-516-292 | 10-516-275 | |
| 10-516-286 | 10-516-298 | 10-516-269 | 10-516-268 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-517, 8ನೇ ಅಡ್ಡ ರಸ್ತೆ | | | Block :-10, Jamiya Nagara, Street :-517, 8th Cross Road | | | |
| 10-517-396 | 10-517-400 | 10-517-398 | 10-517-394 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-517, 8ನೇ "ಎ" ಅಡ್ಡ ರಸ್ತೆ | | | Block :-10, Jamiya Nagara, Street :-517, 8th "A" Cross Road | | | 6500 |
| 10-521-315 | 10-518-410 | 10-518-408 | 10-518-407 | 10-518-403 | 10-518-409 | |

| | | | | | | |
|---|------------|------------|--|------------|--|------|
| 10-518-405 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-519, 8ನೇ "ಬಿ" ಅಡ್ಡ ರಸ್ತೆ | | | Block :-10, Jamiya Nagara, Street :-519, 8th "B" Cross Road | | | 6500 |
| 10-519-496 | 10-519-493 | 10-519-494 | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-520, 9ನೇ ಅಡ್ಡ ರಸ್ತೆ | | | Block :-10, Jamiya Nagara, Street :-520, 9th Cross Road | | | 6500 |
| 10-520-309 | 10-520-307 | 10-520-305 | 10-520-311 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-522, 10ನೇ ಅಡ್ಡ ರಸ್ತೆ | | | Block :-10, Jamiya Nagara, Street :-522, 10th Cross Road | | | 6500 |
| 10-522-416 | 10-522-414 | 10-522-413 | 10-522-415 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-523, 10ನೇ "ಎ" ಅಡ್ಡ ರಸ್ತೆ | | | Block :-10, Jamiya Nagara, Street :-523, 10th "A" Cross Road | | | 6500 |
| 10-523-421 | 10-523-420 | 10-523-422 | 10-523-424 | 10-523-419 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|---|------------|------------|--|--|--|------|
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-524, 11ನೇ ಅಡ್ಡ ರಸ್ತೆ | | | Block :-10, Jamiya Nagara, Street :-524, 11th Cross Road | | | 6500 |
| 10-524-320 | 10-524-318 | 10-524-322 | 10-524-317 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-525, 12ನೇ ಅಡ್ಡ ರಸ್ತೆ | | | Block :-10, Jamiya Nagara, Street :-525, 12th Cross Road | | | 6500 |
| 10-525-341 | 10-525-337 | 10-525-339 | 10-525-343 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-526, "ಎ" ಅಡ್ಡ ರಸ್ತೆ | | | Block :-10, Jamiya Nagara, Street :-526, "A" Cross Road | | | 6500 |
| 10-526-353 | 10-526-347 | 10-526-349 | 10-526-351 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-527, "ಎ" ಮುಖ್ಯ ರಸ್ತೆ | | | Block :-10, Jamiya Nagara, Street :-527, "A" Main Road | | | 6500 |
| 10-527-336 | 10-527-334 | 10-527-335 | 10-527-333 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-528, 1ನೇ "ಎ" ಮುಖ್ಯ ರಸ್ತೆ | | | Block :-10, Jamiya Nagara, Street :-528, 1st "A" Main Road | | | 6500 |
| ಈ ಪ್ರದೇಶಕ್ಕೆ ಸೇರಿದ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|---|------------|-------------|--|------------|------------|------|
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-529, 2ನೇ ಮುಖ್ಯ ರಸ್ತೆ | | | Block :-10, Jamiya Nagara, Street :-529, 2nd Main Road | | | 6500 |
| 10-529-14 | 10-529-7 | 10-529-12 | 10-529-9 | 10-529-13 | 10-529-10 | |
| 10-529-8 | 10-529-16 | 10-529-15 | 10-529-15A | 10-529-11 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-530, 3ನೇ ಮುಖ್ಯ ರಸ್ತೆ | | | Block :-10, Jamiya Nagara, Street :-530, 3rd Main Road | | | |
| 10-530-332 | 10-530-327 | 10-530-331 | 10-530-325 | 10-530-329 | | 6500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-531, 3ನೇ "ಎ" ಮುಖ್ಯ ರಸ್ತೆ | | | Block :-10, Jamiya Nagara, Street :-530, 3rd "A" Main Road | | | |
| 10-531-40 | 10-531-42 | 10-531-358ಂ | 10-531-28 | 10-531-29 | 10-531-374 | 6500 |
| 10-531-358 | 10-531-380 | 10-531-384 | 10-531-41A | 10-531-20A | 10-531-364 | |
| 10-531-360 | 10-531-44 | 10-531-23 | 10-531-361 | 10-531-388 | 10-531-26 | |
| 10-531-362 | 10-531-41 | 10-531-381 | 10-531-38 | 10-531-30 | 10-531-368 | |
| 10-531-371 | 10-531-372 | 10-531-22 | 10-531-43 | 10-531-390 | 10-531-357 | |
| 10-531-376 | 10-531-36 | 10-531-20 | 10-531-33 | 10-531-366 | 10-531-32 | |
| | | | | | | |

| | | | | | | |
|--|------------|------------|--|------------|------------|------|
| 10-531-378 | 10-531-365 | 10-531-377 | 10-531-17 | 10-531-18 | 10-531-386 | |
| 10-531-370 | 10-531-375 | 10-531-34 | 10-531-24 | 10-531-39 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-532, 3ನೇ ಮುಖ್ಯ ರಸ್ತೆ | | | Block :-10, Jamiya Nagara, Street :-531, 3rd Main Road | | | |
| 10-532-106 | 10-532-101 | 10-532-105 | 10-532-102 | 10-532-103 | | 6500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-533, 3ನೇ "ಬಿ" ಮುಖ್ಯ ರಸ್ತೆ | | | Block :-10, Jamiya Nagara, Street :-533, 3rd "B" Main Road | | | |
| 10-533-121 | 10-533-113 | 10-533-117 | 10-533-130 | 10-533-126 | 10-533-115 | |
| 10-533-133 | 10-533-109 | 10-533-123 | 10-533-111 | 10-533-135 | 10-533-122 | 6500 |
| 10-533-136 | 10-533-127 | 10-533-119 | 10-533-124 | 10-533-131 | 10-533-125 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-534, 5ನೇ ಮುಖ್ಯ ರಸ್ತೆ | | | Block :-10, Jamiya Nagara, Street :-534, 5th Main Road | | | |
| 10-534-426 | 10-534-432 | 10-534-428 | 10-534-436 | 10-534-430 | 10-534-438 | 6500 |
| 10-534-434 | | | | | | |

| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
|--|--------------------|------------|---|-------------|-------------|------|
| ಬ್ಲಾಕ್:-10, ಜಾಮಿಯಾ ನಗರ, ಸ್ಟ್ರೀಟ್ :-535, 5ನೇ ಮುಖ್ಯ ರಸ್ತೆ | | | Block :-10, Jamiya Nagara, Street :-535, 5th Main Road | | | 6500 |
| 10-535-470 | 10-535-441 | 10-535-448 | 10-535-483C | 10-535-443 | 10-535-465 | |
| 10-535-450 | 10-536-488 | 10-535-481 | 10-535-475 | 10-535-486B | 10-535-486 | |
| 10-535-493 | 10-535-466 | 10-535-479 | 10-535-449 | 10-535-453 | 10-535-483 | |
| 10-535-483ಃ | 10-535-460 | 10-535-461 | 10-535-486A | 10-535-445 | 10-535-485 | |
| 10-501-142 | 10-535-457 | 10-501-144 | 10-535-468 | 10-535-472 | 10-535-442 | |
| 10-535-451 | 10-535-469 | 10-535-447 | 10-535-486C | 10-535-455 | 10-535-483A | |
| 10-535-463 | 10-535-471 | 10-535-459 | 10-535-477 | 10-535-444 | 10-535-446 | |
| ಜಾಮಿಯಾ ನಗರ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Jamiya Nagara Others & Newly Identified PID's | | | |
| 11 | 11. ಕೆ.ಆರ್. ಬಡಾವಣೆ | | 11. K.R. Badavane | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :-4, 4ನೇ ಮುಖ್ಯ ರಸ್ತೆ ಪಶ್ಚಿಮ | | | Block :-11, K.R. Badavane, Street :-4, 4th West Main Road | | | |
| 11-4-113 | 04/11/1965 | 11-4-125 | 04/11/1997 | 04/11/1983 | 11-4-101 | |
| 04/11/1981 | 04/11/1969 | 04/11/1973 | 04/11/1963 | 11-4-103 | 04/11/1987 | |

| | | | | | | |
|---|------------|------------|---|------------|------------|------|
| 04/11/1971 | 04/11/1977 | 11-4-123 | 04/11/1979 | 11-4-109 | 04/11/1967 | |
| 04/11/1993 | 04/11/1991 | 11-4-119 | 11-4-121 | 11-4-105 | 04/11/1961 | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :-6, ಎನ್.ಹೆಚ್.4 ರಸ್ತೆ | | | Block :-11, K.R. Badavane, Street :-4, 4th West Main Road | | | |
| 06/11/2005 | 06/11/1953 | 06/11/1949 | 11-6-13D | 06/11/2025 | 06/11/1943 | |
| 06/11/2011 | 06/11/1947 | 06/11/1957 | 06/11/2013 | 11-6-13B | 06/11/1959 | |
| 06/11/1931 | 06/11/2015 | 11-6-13ಇ | 06/11/1935 | 06/11/1941 | 06/11/2021 | 7500 |
| 06/11/1937 | 06/11/1955 | 06/11/2029 | 06/11/2027 | 06/11/1951 | 06/11/1933 | |
| 06/11/2023 | 11-6-13ಂ | 06/11/2019 | 11-6-13C | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್.ಬಡಾವಣೆ, ಸ್ಟ್ರೀಟ್ :-104, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ | | | Block :-11, K.R. Badavane, Street :-104, Dr. B.R. Ambedkar Road | | | |
| 11-104-32 | 11-104-44 | 11-104-14 | 11-104-48 | 11-104-56 | 11-104-10 | 7500 |
| 11-104-42 | 11-104-52 | 11-104-30 | 11-104-54 | 11-104-6 | 11-104-16 | |
| 11-104-46 | 11-104-4 | 11-104-38 | 11-104-34 | 11-104-28 | 11-104-20 | |

| | | | | | | |
|---|------------|------------|--|------------|------------|------|
| 11-104-8 | 11-104-12 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 501, 1ನೇ ಅಡ್ಡ ರಸ್ತೆ | | | Block :-11, K.R. Badavane, Street :- 501, 1st Cross Road | | | |
| 11-501-35 | 11-501-24 | 11-501-31 | 11-501-17 | 11-501-18 | 11-501-29 | 7500 |
| 11-501-25 | 11-501-23 | 11-501-19 | 11-501-26 | 11-501-38 | 11-501-21 | |
| 11-501-33 | 11-501-27 | 11-501-15 | 11-501-37 | 11-501-32 | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 504, 3ನೇ ಅಡ್ಡ ರಸ್ತೆ | | | Block :-11, K.R. Badavane, Street :- 504, 3rd Cross Road | | | |
| 11-504-189 | 11-504-183 | 11-504-82 | 11-504-80 | 11-504-78 | 11-504-191 | 7500 |
| 11-504-84 | 11-504-179 | 11-503-69 | 11-504-86 | 11-504-187 | 11-504-181 | |
| 11-504-180 | 11-504-185 | 11-504-175 | 11-504-182 | 11-504-195 | 11-504-76 | |
| 11-503-71 | 11-504-193 | 11-504-74 | 11-504-177 | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 505, 2ನೇ "ಎ" ಅಡ್ಡ ರಸ್ತೆ | | | Block :-11, K.R. Badavane, Street :- 505, 2nd "A" Cross Road | | | 7500 |

| | | | | | | |
|--|------------|------------|--|------------|--|------|
| 11-505-197 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 506, 3ನೇ "ಬಿ" ಅಡ್ಡ ರಸ್ತೆ | | | Block :-11, K.R. Badavane, Street :- 506, 3rd "B" Cross Road | | | |
| 11-506-201 | 11-506-199 | 11-506-202 | | | | 7500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 507, 4ನೇ ಅಡ್ಡ ರಸ್ತೆ | | | Block :-11, K.R. Badavane, Street :- 507, 4th Cross Road | | | |
| 11-507-100 | 11-507-90 | 11-507-98 | 11-507-92 | 11-507-94 | | 7500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 508, 5ನೇ ಅಡ್ಡ ರಸ್ತೆ | | | Block :-11, K.R. Badavane, Street :- 508, 5th Cross Road | | | |
| 11-508-108 | 11-508-112 | 11-508-110 | 11-508-104 | 11-508-106 | | 7500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 509, 6ನೇ ಅಡ್ಡ ರಸ್ತೆ | | | Block :-11, K.R. Badavane, Street :- 509, 6th Cross Road | | | |
| 11-509-122 | 11-509-116 | 11-509-120 | 11-509-118 | | | 7500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | |
|---|------------|------------|--|-------------|-------------|------|
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 510, 7ನೇ ಅಡ್ಡ ರಸ್ತೆ | | | Block :-11, K.R. Badavane, Street :- 510, 7th Cross Road | | | 7500 |
| 11-510-126 | 11-510-124 | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 511, "ಎ" ಮುಖ್ಯ ರಸ್ತೆ | | | Block :-11, K.R. Badavane, Street :- 511, "A" Main Road | | | 7500 |
| 11-511-54 | 11-511-52 | 11-511-46 | 11-511-44 | 11-511-48 | 11-511-42 | |
| 11-511-50 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 513, "ಸಿ" ಮುಖ್ಯ ರಸ್ತೆ | | | Block :-11, K.R. Badavane, Street :- 513, "C" Main Road | | | 7500 |
| 11-513-58 | 11-503-70 | 11-513-66 | 11-513-64 | 11-513-62 | 11-513-57 | |
| 11-513-60 | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 514, 1ನೇ ಮುಖ್ಯ ರಸ್ತೆ | | | Block :-11, K.R. Badavane, Street :- 514, 1st Main Road | | | 7500 |
| 11-514-139 | 11-514-150 | 11-514-153 | 11-514-143 | 11-514-148 | 11-514-150A | |
| 11-514-137 | 11-514-152 | 11-514-149 | 11-514-146 | 11-514-154A | 11-514-150B | |

| | | | | | | |
|---|------------|-------------|---|------------|------------|------|
| 11-514-138 | 11-514-136 | 11-514-1520 | 11-514-147 | 11-514-132 | 11-514-134 | |
| 11-514-155 | 11-514-154 | 11-514-156 | 11-514-141 | 11-514-145 | 11-514-130 | |
| 11-514-154ಃ | 11-514-144 | 11-514-160 | 11-514-158 | 11-514-151 | 11-514-159 | |
| 11-514-152ಃ | | | | | | |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 515, 1ನೇ "ಬಿ" ಮುಖ್ಯ ರಸ್ತೆ | | | Block :-11, K.R. Badavane, Street :- 515, 1st "B" Main Road | | | |
| 11-515-168 | 11-515-166 | 11-515-164 | 11-515-171 | | | 7500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 516, 2ನೇ ಮುಖ್ಯ ರಸ್ತೆ | | | Block :-11, K.R. Badavane, Street :- 516, 2nd Main Road | | | |
| 11-516-5 | 11-516-2 | 11-516-4 | 11-516-1 | | | 7500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |
| ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟ್ರೀಟ್ :- 517, 3ನೇ ಮುಖ್ಯ ರಸ್ತೆ | | | Block :-11, K.R. Badavane, Street :- 517, 3rd Main Road | | | |
| 11-517-8 | 11-517-13 | 11-517-9 | 11-517-10 | 11-517-14 | 11-517-11 | 7500 |
| ಈ ಪ್ರದೇಶಕ್ಕೆ ಸೇರಿದ ಇತರೆ ಪಿ.ಐ.ಡಿ. ನಂಬರ್‌ಗಳು | | | And Others PID No's | | | |

| | | | | | | | |
|----|--|-------------|------------|--|------------|------------|------|
| | ಬ್ಲಾಕ್:-11, ಕೆ.ಆರ್. ಬಡಾವಣೆ, ಸ್ಟೀಟ್ :- 518, 1ನೇ "ಎ" ಮುಖ್ಯ ರಸ್ತೆ | | | Block :-11, K.R. Badavane, Street :- 518, 1st "A" Main Road | | | 7500 |
| | 11-518-203 | 11-518-2080 | 11-518-208 | 11-518-206 | 11-518-204 | | |
| | ಕೆ.ಆರ್. ಬಡಾವಣೆ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | K.R. Badavane Others & Newly Identified PID's | | | 7500 |
| 12 | ಕಾಳಿದಾಸನಗರ | | | Kalidasanagara | | | |
| | ಬ್ಲಾಕ್‌ನಂ:12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:4, ಮುಖ್ಯ ರಸ್ತೆ ದಕ್ಷಿಣ | | | Block No12: Kalidasanagara west Side, Street No.4, South Main Raod | | | |
| | 12-4-106 | 04/12/1984 | 04/12/1968 | 12-513-197 | 12-4-128 | 04/12/1982 | |
| | 12-4-124 | 04/12/1966 | 04/12/1984 | 12-4-114 | 12-4-100 | 04/12/1998 | |
| | 04/12/1974 | 12-4-130 | 04/12/1966 | 12-4-104 | 04/12/1992 | 12-4-122 | |
| | 04/12/1980 | 04/12/1988 | 12-4-130 | 04/12/1970 | 12-4-134 | 12-4-110 | |
| | 04/12/1990 | 04/12/1986 | 04/12/1988 | 12-4-118 | 04/12/1976 | 12-4-116 | |
| | 04/12/1994 | 04/12/1978 | 04/12/1986 | 12-4-126 | 12-4-112 | 04/12/1968 | |
| | 12-4-132 | 04/12/1996 | 04/12/1978 | 12-4-108 | 04/12/1972 | 12-4-102 | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 6500 |

| | | | | | | |
|---|------------|------------|--|------------|------------|------|
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ: 19, ಕಾಳಿದಾಸನಗರ ರಸ್ತೆ | | | Block No.12 : Kalidasanagara west Side, Street No.19, Kalidasanagara Road | | | 6500 |
| 19/12/2007 | 19/12/2003 | 19/12/2009 | 19/12/1933 | 19/12/2001 | 19/12/2019 | |
| 19/12/2015 | 19/12/2011 | 19/12/2021 | 19/12/2017 | 19/12/2005 | 19/12/2023 | |
| 19/12/2027 | 19/12/2013 | 19/12/2025 | 19/12/2029 | 19/12/1931 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ: 20, ಟೆಲಿಕಾಂ ಆಫೀಸ್ ರಸ್ತೆ | | | Block No12: Kalidasanagara west Side, Street No.20, Telecom Office Road | | | 6500 |
| 20/12/2025 | 20/12/2007 | 20/12/2021 | 20/12/2029 | 20/12/1939 | 20/12/2023 | |
| 20/12/2001 | 20/12/2003 | 20/12/2019 | 20/12/2017 | 20/12/2027 | 20/12/2005 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:501, 1ನೇ ಅಡ್ಡರಸ್ತೆ | | | BlockNo12 : Kalidasanagara west Side, Street No.501, 1st Cross Road | | | 6500 |
| 12-501-15 | 12-501-28 | 12-501-20 | 12-501-4 | 12-501-7 | 12-501-13 | |
| 12-501-24 | 12-501-1 | 12-501-26 | 12-501-23 | 12-501-22 | 12-501-10 | |
| 12-501-36 | 12-501-11 | 12-501-6 | 12-501-30 | 12-501-8 | 12-501-12 | |

| | | | | | | |
|--|------------|------------|---|------------|------------|------|
| 12-501-17 | 12-501-34 | 12-501-3 | 12-501-31 | 12-501-19 | 12-501-32 | |
| 12-501-18 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:503, 2ನೇ ಎ,ಅಡ್ಡರಸ್ತೆ | | | Block No12: Kalidasanagara west Side, Street No.503, 2nd Cross Road | | | |
| 12-503-44 | 12-503-39 | 12-503-40 | 12-503-46 | 12-503-42 | 12-503-41 | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:502, 1ನೇ ಎ,ಅಡ್ಡರಸ್ತೆ | | | Block No12: Kalidasanagara west Side, Street No.502, 1st ACross Road | | | |
| 12-502-84 | 12-502-86 | 12-502-88 | 12-502-83 | 12-502-95 | 12-502-92 | |
| 12-502-98 | 12-502-85 | 12-502-90 | 12-502-89 | 12-502-96 | 12-502-91 | 6500 |
| 12-502-94 | 12-502-93 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:504, 2ನೇ ಎ,ಅಡ್ಡರಸ್ತೆ | | | Block No12 : Kalidasanagara west Side, Street No.504, 2nd ACross Road | | | |
| 12-504-101 | 12-504-106 | 12-504-109 | 12-504-105 | 12-504-103 | 12-504-111 | 6500 |

| | | | | | | |
|---|-------------|------------|---|------------|------------|------|
| 12-504-117 | 12-504-104 | 12-504-112 | 12-504-114 | 12-504-116 | 12-504-115 | |
| 12-504-113 | 12-504-102 | 12-504-110 | 12-504-108 | 12-504-119 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:505, 2ನೇ ಬಿ.ಅಡ್ಡರಸ್ತೆ | | | Block No12: Kalidasanagara west Side, Street No.505, 2nd BCross Road | | | |
| 12-505-134 | 12-505-135 | 12-505-128 | 12-505-129 | 12-505-127 | 12-505-123 | |
| 12-505-136 | 12-505-1230 | 12-505-137 | 12-505-132 | 12-505-140 | 12-505-131 | 6500 |
| 12-505-125 | 12-505-138 | 12-505-130 | 12-505-142 | 12-505-139 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:506, 2ನೇ ಸಿ.ಅಡ್ಡರಸ್ತೆ | | | Block No12: Kalidasanagara west Side, Street No.506, 2nd C Cross Road | | | |
| 12-506-157 | 12-506-162 | 12-506-164 | 12-506-160 | 12-506-159 | 12-506-155 | |
| 12-506-163 | 12-506-156 | 12-506-161 | 12-506-153 | | | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:507, 2ನೇ ಡಿ.ಅಡ್ಡರಸ್ತೆ | | | Block : Kalidasanagara west Side, Street No.507, 2nd D Cross Road | | | 6500 |

| | | | | | | |
|---|------------|------------|--|------------|------------|------|
| 12-507-171 | 12-507-173 | 12-507-175 | 12-507-169 | 12-507-167 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:508, 1ನೇ ಮುಖ್ಯರಸ್ತೆ | | | Block No12: Kalidasanagara west Side, Street No.508, 1st Main Road | | | 6500 |
| 12-508-57 | 12-508-53 | 12-508-63 | 12-508-65 | 12-508-49 | 12-508-52 | |
| 12-508-51 | 12-508-55 | 12-508-61 | 12-508-49A | 12-508-59 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:509, 2ನೇ ಮುಖ್ಯರಸ್ತೆ | | | Block : Kalidasanagara west Side, Street No.509, 2nd Main Road | | | |
| 12-509-72 | 12-509-76 | 12-509-74 | 12-509-78 | 12-509-80 | 12-509-70 | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:510, 3ನೇ ಮುಖ್ಯರಸ್ತೆ | | | Block No12: Kalidasanagara west Side, Street No.510, 3rd Main Road | | | |
| 12-510-150 | 12-510-148 | 12-510-146 | 12-510-144 | 12-510-151 | 12-510-152 | 6500 |
| 12-510-145 | 12-510-149 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | | |
|----|---|------------|------------|--|------------|------------|------|
| | ಬ್ಲಾಕ್‌ನಂ12: ಕಾಳಿದಾಸನಗರ ಪಶ್ಚಿಮ ಭಾಗ, ಸ್ಟೀಟ್ ನಂ:511, 4ನೇ ಮುಖ್ಯರಸ್ತೆ | | | Block No12: Kalidasanagara west Side, Street No.511, 4th Main Road | | | |
| | 12-511-180 | 12-511-186 | 12-511-182 | 12-511-178 | 12-511-190 | 12-511-196 | 6500 |
| | 12-511-188 | 12-511-192 | 12-511-194 | 12-511-184 | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| 13 | ರಂಗನಾಥನಗರ -1 | | | Ranganathanagara -1 | | | |
| | ಬ್ಲಾಕ್‌ನಂ13:ರಂಗನಾಥನಗರ-1,ಸ್ಟೀಟ್ ನಂ:20,ಟೆಲಿಕಾಂ ಆಫೀಸ್ ಮುಂದಿನ ರಸ್ತೆ | | | Block No13: Ranganathanaara-1, Street No.20, Telecom office Front Road | | | |
| | 13-20-22 | 13-20-8 | 13-20-12 | 13-20-20 | 13-20-47 | 13-20-10 | 6000 |
| | 13-20-6 | 13-20-28 | 13-20-14 | 13-20-26 | 13-20-16 | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್‌ನಂ13: ರಂಗನಾಥನಗರ-1, ಸ್ಟೀಟ್ ನಂ:19, ಕಾಳಿದಾಸನಗರ ರಸ್ತೆ | | | Block No13: Ranganathanaara-1, Street No:19, Kalidasanagara Road | | | |
| | 13-19-103 | 13-19-101 | 13-19-111 | 13-19-39 | 13-19-105 | 13-19-65 | 6000 |
| | 13-19-117 | 13-19-85 | 13-19-113 | 13-19-95 | 13-19-109 | 13-19-79 | |
| | 13-19-119 | 13-19-107 | 13-19-73 | 13-19-99 | 13-19-115 | | |

| | | | | | | |
|--|-----------|-----------|--|-----------|-----------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 6000 |
| ಬ್ಲಾಕ್‌ನಂ13: ರಂಗನಾಥನಗರ-1, ಸ್ಟೀಟ್ ನಂ:112, ರಂಗನಾಥನಗರ ರಸ್ತೆ | | | BlockNo13 : Ranganathanaara-1, Street No:112, Ranganathanagara Road | | | |
| 13-112-13 | 13-112-3 | 13-112-21 | 13-112-15 | 13-112-5 | 13-112-1 | |
| 13-112-11 | 13-112-7 | 13-112-9 | 13-112-17 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 6000 |
| ಬ್ಲಾಕ್‌ನಂ13: ರಂಗನಾಥನಗರ-1, ಸ್ಟೀಟ್ ನಂ:501 ಎ, ಅಡ್ಡರಸ್ತೆ | | | Block No13: Ranganathanaara-1, Street No:501 A Cross Road | | | |
| 13-501-36 | 13-501-31 | 13-501-34 | 13-501-32 | 13-501-33 | 13-501-37 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ13: ರಂಗನಾಥನಗರ-1, ಸ್ಟೀಟ್ ನಂ:502,2ನೇ ಅಡ್ಡರಸ್ತೆ | | | Block :No13 Ranganathanaara-1, Street No:502 2nd Cross Road | | | 6000 |
| 13-502-41 | 13-502-46 | 13-502-45 | 13-502-43 | 13-502-44 | 13-502-47 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ13: ರಂಗನಾಥನಗರ-1, ಸ್ಟೀಟ್ ನಂ:503,3ನೇ ಅಡ್ಡರಸ್ತೆ | | | Block No:13 Ranganathanaara-1, Street No:503 3rd Cross Road | | | |
| 13-503-55 | 13-503-65 | 13-503-52 | 13-503-53 | 13-503-64 | 13-503-61 | 6000 |

| | | | | | | |
|--|-----------|------------|---|------------|-----------|------|
| 13-503-57 | 13-503-62 | 13-503-59 | 13-503-63 | 13-503-51 | 13-503-56 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ:13: ರಂಗನಾಥನಗರ-1, ಸ್ಟೀಟ್ ನಂ:504,4ನೇ ಅಡ್ಡರಸ್ತೆ | | | Block No:13 Ranganathanaara-1, Street No:504 4th Cross Road | | | |
| 13-504-82 | 13-504-73 | 13-504-71 | 13-504-74 | 13-504-68 | 13-504-83 | 6000 |
| 13-504-80 | 13-504-78 | 13-504-84 | 13-504-79 | 13-504-69 | 13-504-81 | |
| 13-504-75 | 13-504-77 | 13-504-76 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ:13: ರಂಗನಾಥನಗರ-1, ಸ್ಟೀಟ್ ನಂ:506,5ನೇ ಅಡ್ಡರಸ್ತೆ | | | Block No:13: Ranganathanaara-1, Street No:506 5th Cross Road | | | |
| 13-506-93 | 13-506-89 | 13-506-91 | 13-506-87 | 13-506-95 | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ:13: ರಂಗನಾಥನಗರ-1, ಸ್ಟೀಟ್ ನಂ:507,6ನೇ ಅಡ್ಡರಸ್ತೆ | | | Block No:13 : Ranganathanaara-1, Street No:507 6th Cross Road | | | |
| 13-507-103 | 13-507-99 | 13-507-101 | 13-507-100 | 13-507-104 | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|--|------------|------------|------|
| ಬ್ಲಾಕ್‌ನಂ13: ರಂಗನಾಥನಗರ-1, ಸ್ಟೀಟ್ ನಂ:508,1ನೇ ಮುಖ್ಯರಸ್ತೆ | | | Block No13: Ranganathanaara-1, Street No:508,1st Main Road | | | 6000 |
| 13-508-130 | 13-508-107 | 13-508-125 | 13-508-116 | 13-508-113 | 13-508-124 | |
| 13-508-121 | 13-508-112 | 13-508-127 | 13-508-120 | 13-508-117 | 13-508-132 | |
| 13-508-128 | 13-508-123 | 13-508-110 | 13-508-115 | 13-508-119 | 13-508-114 | |
| 13-508-108 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ13: ರಂಗನಾಥನಗರ-1, ಸ್ಟೀಟ್ ನಂ:510,2ನೇ ಮುಖ್ಯರಸ್ತೆ | | | Block No13: Ranganathanaara-1, Street No:510,2nd Main Road | | | 6000 |
| 13-510-5 | 13-510-15 | 13-510-9 | 13-510-16 | 13-510-11 | 13-510-13 | |
| 13-510-7 | 13-509-1 | 13-509-3 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್‌ನಂ13: ರಂಗನಾಥನಗರ-1, ಸ್ಟೀಟ್ ನಂ:511,3ನೇ ಮುಖ್ಯರಸ್ತೆ | | | Block No13: Ranganathanaara-1, Street No:511,3rd Main Road | | | 6000 |
| 13-511-139 | 13-511-137 | 13-511-135 | 13-511-140 | 13-511-141 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | | |
|----|---|-----------|-----------|---|-----------|-----------|------|
| | ಬ್ಲಾಕ್‌ನಂ13: ರಂಗನಾಥನಗರ-1, ಸ್ಟೀಟ್ ನಂ:512,4ನೇ ಮುಖ್ಯರಸ್ತೆ | | | Block No13: Ranganathanaara-1, Street No:512,4th Main Road | | | |
| | 13-512-23 | 13-512-26 | 13-512-21 | 13-512-19 | 13-512-25 | 13-512-27 | 6000 |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| 14 | ಲಾಡಪುರ | | | Ladpura | | | |
| | ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟೀಟ್ ನಂ: 24 ಭವಾನಿ ದೇವಸ್ಥಾನದ ರಸ್ತೆ | | | BlockNo14 : Ladapura nort side Bhavaninagara East side, Street : 24 Bhavani Temple Road | | | |
| | 14-24-32 | 14-24-77 | 14-24-860 | 14-24-4 | 14-24-68 | 14-24-24 | |
| | 14-24-79 | 14-24-10 | 14-24-14 | 14-24-16 | 14-24-73 | 14-24-26 | |
| | 14-24-75 | 14-24-66 | 14-24-60 | 14-24-34 | 14-24-81 | 14-24-56 | 6000 |
| | 14-24-6 | 14-24-64 | 14-24-85 | 14-24-12 | 14-24-28A | 14-24-69 | |
| | 14-24-86 | 14-24-8 | 14-24-22 | 14-24-71 | 14-24-28 | 14-24-30 | |
| | 14-24-59 | 14-24-83 | 14-24-62 | 14-24-61 | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟೀಟ್ ನಂ: 01 ಬನ್ನಿನಗರ ರಸ್ತೆ | | | BlockNo14 : Ladapura nort side Bhavaninagara East side, Street : 01 Banninagara Road | | | 6000 |

| | | | | | | |
|---|-----------|-----------|--|-----------|-----------|------|
| 14-1-170 | 14-1-202 | 14-1-164 | 14-1-198 | 14-1-208 | 14-1-156 | |
| 14-1-140 | 14-1-174 | 14-1-160 | 14-1-144 | 14-1-206 | 14-1-146 | |
| 14-1-154 | 14-1-148 | 14-1-134 | 14-1-204 | 14-1-210 | 14-1-172 | |
| 14-1-2080 | 14-1-168 | 14-1-136 | 14-1-162 | 14-1-206A | 14-1-142 | |
| 14-1-158 | 14-1-150 | 14-1-138 | 14-1-132 | 14-1-166 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14 : ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 108 ಹೋಟೆಲ್ ಶಿವಣ್ಣನ ಮನೆ ರಸ್ತೆ | | | Block No14 : Ladapura nort side Bhavaninagara East side, Street : 108 Hotel Shivanna's House Road | | | |
| 14-108-29 | 14-108-1 | 14-108-1 | 14-108-23 | 14-108-23 | 14-108-19 | |
| 14-108-7 | 14-108-11 | 14-108-11 | 14-108-39 | 14-108-39 | 14-108-15 | |
| 14-108-31 | 14-108-25 | 14-108-25 | 14-108-9 | 14-108-9 | 14-108-13 | 6000 |
| 14-108-35 | 14-108-5 | 14-108-5 | 14-108-17 | 14-108-17 | 14-108-37 | |
| 14-108-27 | 14-108-21 | 14-108-21 | 14-108-3 | 14-108-3 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ | | | Block No14: Ladapura nort side Bhavaninagara East side, | | | 6000 |

| | | | | | | |
|---|-----------|-----------|---|-----------|-----------|------|
| ಸ್ಟ್ರೀಟ್ ನಂ: 501,1ನೇ ಅಡ್ಡರಸ್ತೆ | | | Street :501,1st Cross Road | | | |
| 14-501-3 | 14-501-9 | 14-501-5 | 14-501-4 | 14-501-1 | 14-501-6 | |
| 14-501-2 | 14-501-7 | 14-501-10 | 14-501-8 | 14-501-11 | 14-501-12 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 502,2ನೇ ಅಡ್ಡರಸ್ತೆ | | | Block 14: Ladapura nort side Bhavaninagara East side, Street :502,2nd Cross Road | | | |
| 14-502-19 | 14-502-22 | 14-502-30 | 14-502-26 | 14-502-36 | 14-502-34 | |
| 14-502-20 | 14-502-25 | 14-502-15 | 14-502-35 | 14-502-31 | 14-502-21 | 6000 |
| 14-502-33 | 14-502-17 | 14-502-32 | 14-502-24 | 14-502-28 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 503,3ನೇ ಅಡ್ಡರಸ್ತೆ | | | Block 14: Ladapura nort side Bhavaninagara East side, Street :503,3rd Cross Road | | | |
| 14-503-49ಂ | 14-503-42 | 14-503-43 | 14-503-43 | 14-503-40 | 14-503-49 | |
| 14-503-46 | 14-503-41 | 14-503-47 | 14-503-44 | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|---|------------|------------|---|------------|------------|------|
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 504,4ನೇ ಅಡ್ಡರಸ್ತೆ | | | Block 14: Ladapura nort side Bhavaninagara East side, Street :504,4th Cross Road | | | 6000 |
| 14-504-52ಂ | 14-504-52ಅ | 14-504-52ಃ | 14-504-52 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 505,4ನೇ ಅಡ್ಡರಸ್ತೆ | | | Block No: Ladapura nort side Bhavaninagara East side, Street :504,4th A Cross Road | | | 6000 |
| 14-505-101 | 14-505-111 | 14-505-99 | 14-505-109 | 14-505-117 | 14-505-105 | |
| 14-505-113 | 14-505-115 | 14-505-107 | 14-505-97 | 14-505-103 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 506,5ನೇ ಅಡ್ಡರಸ್ತೆ | | | Block :No14 Ladapura nort side Bhavaninagara East side, Street :506,5th Cross Road | | | 6000 |
| 14-506-133 | 14-506-131 | 14-506-122 | 14-506-129 | 14-506-128 | 14-506-124 | |
| 14-506-126 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ:507, 6ನೇ ಅಡ್ಡರಸ್ತೆ | | | Block No14 : Ladapura nort side Bhavaninagara East side, Street :507, 6th Cross Road | | | 6000 |
| 14-507-152 | 14-507-151 | 14-507-142 | 14-507-150 | 14-507-140 | 14-507-145 | |

| | | | | | | |
|---|------------|------------|--|------------|------------|------|
| 14-507-158 | 14-507-141 | 14-507-160 | 14-507-147 | 14-507-155 | 14-507-149 | |
| 14-507-157 | 14-507-139 | 14-507-137 | 14-507-156 | 14-507-143 | 14-507-154 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗಸ್ಟ್ರೀಟ್ ನಂ: 508,7ನೇ ಅಡ್ಡರಸ್ತೆ | | | Block No14: Ladapura nort side Bhavaninagara East side, Street :508,7th Cross Road | | | |
| 14-508-191 | 14-508-168 | 14-508-188 | 14-508-167 | 14-508-165 | 14-508-177 | |
| 14-508-186 | 14-508-179 | 14-508-196 | 14-508-181 | 14-508-184 | 14-508-171 | |
| 14-508-166 | 14-508-163 | 14-508-187 | 14-508-189 | 14-508-180 | 14-508-175 | 6000 |
| 14-508-174 | 14-508-185 | 14-508-194 | 14-508-172 | 14-508-183 | 14-508-169 | |
| 14-508-178 | 14-508-190 | 14-508-193 | 14-508-173 | 14-508-195 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗಸ್ಟ್ರೀಟ್ ನಂ: 509,8ನೇ ಅಡ್ಡರಸ್ತೆ | | | Block 14: Ladapura nort side Bhavaninagara East side, Street :509,8th Cross Road | | | |
| 14-509-217 | 14-509-229 | 14-509-218 | 14-509-227 | 14-509-236 | 14-509-207 | 6000 |
| 14-509-220 | 14-509-213 | 14-509-201 | 14-509-228 | 14-509-233 | 14-509-202 | |

| | | | | | | |
|---|------------|-------------|--|-------------|-------------|------|
| 14-509-235 | 14-509-215 | 14-509-210 | 14-509-205 | 14-509-199 | 14-509-221 | |
| 14-509-204 | 14-509-230 | 14-509-200 | 14-509-206 | 14-509-209 | 14-509-223 | |
| 14-509-208 | 14-509-234 | 14-509-225 | 14-509-231 | 14-509-211 | 14-509-232 | |
| 14-509-212 | 14-509-216 | 14-509-214 | 14-509-219 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 510,9ನೇ ಅಡ್ಡರಸ್ತೆ | | | Block 14: Ladapura nort side Bhavaninagara East side, Street :510,9th Cross Road | | | |
| 14-510-274 | 14-510-256 | 14-510-244 | 14-510-259 | 14-510-270 | 14-510-253 | 6000 |
| 14-510-258 | 14-510-264 | 14-510-246 | 14-510-262 | 14-510-252 | 14-510-249 | |
| 14-510-240 | 14-510-261 | 14-510-250 | 14-510-266 | 14-510-248 | 14-510-272 | |
| 14-510-242 | 14-510-268 | 14-510-254 | 14-510-260 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 513,10ನೇ ಅಡ್ಡರಸ್ತೆ | | | Block 14: Ladapura nort side Bhavaninagara East side, Street :513,10th Cross Road | | | |
| 14-513-391ಅ | 14-513-389 | 14-513-389ಃ | 14-513-389D | 14-513-389C | 14-513-391B | 6000 |

| | | | | | | |
|---|------------|-------------|---|-------------|-------------|------|
| 14-513-3890 | 14-513-391 | 14-513-3910 | 14-513-391F | 14-513-391G | 14-513-391E | |
| 14-513-391A | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 514,10ನೇ ಸಿ ಅಡ್ಡರಸ್ತೆ | | | Block No14 : Ladapura nort side Bhavaninagara East side, Street :514,10th C Cross Road | | | |
| 14-514-4000 | 14-514-403 | 14-514-397 | 14-514-402A | 14-514-398A | 14-514-404 | 6000 |
| 14-514-400 | 14-514-406 | 14-514-395 | 14-514-398 | 14-514-401 | 14-514-404A | |
| 14-514-399 | 14-514-402 | 14-514-4060 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 515,1ನೇ ಮುಖ್ಯರಸ್ತೆ | | | Block No14: Ladapura nort side Bhavaninagara East side, Street :515,1st Main Road | | | |
| 14-515-58 | 14-515-62 | 14-515-56 | 14-515-64 | 14-515-60 | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 516,2ನೇ ಮುಖ್ಯರಸ್ತೆ | | | Block No14: Ladapura nort side Bhavaninagara East side, Street :516,2nd Main Road | | | |
| 14-516-72 | 14-516-70 | 14-516-68 | 14-516-74 | | | 6000 |

| | | | | | | |
|---|------------|-------------|---|------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 517,3ನೇ ಮುಖ್ಯರಸ್ತೆ | | | Block : Ladapura nort side Bhavaninagara East side, Street :517,3rd Main Road | | | 6000 |
| 14-518-89 | 14-517-77 | 14-517-79 | 14-517-83 | 14-518-93 | 14-517-81 | |
| 14-517-85 | 14-518-91 | 14-517-81 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 519,4ನೇ ಅ ಮುಖ್ಯರಸ್ತೆ | | | Block No14: Ladapura nort side Bhavaninagara East side, Street :519,4thA Main Road | | | 6000 |
| 14-519-294 | 14-519-308 | 14-519-280 | 14-519-286 | 14-519-292 | 14-519-306 | |
| 14-519-300 | 14-519-284 | 14-519-282 | 14-519-311 | 14-519-314 | 14-519-311B | |
| 14-519-312 | 14-519-320 | 14-519-313ಃ | 14-519-318 | 14-519-304 | 14-519-313A | |
| 14-519-288 | 14-519-310 | 14-519-290 | 14-519-278 | 14-519-313 | 14-519-316 | |
| 14-519-302 | 14-519-298 | 14-519-296 | 14-519-311A | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 520,4ನೇ ಬಿ ಅಡ್ಡರಸ್ತೆ | | | Block No15 : Ladapura nort side Bhavaninagara East side, Street :520,4thB CrossRoad | | | 6000 |

| | | | | | | | |
|----|---|------------|------------|--|------------|------------|------|
| | 14-520-336 | 14-520-334 | 14-520-331 | 14-520-353 | 14-520-352 | 14-520-344 | |
| | 14-520-338 | 14-520-345 | 14-520-327 | 14-520-333 | 14-520-325 | 14-520-342 | |
| | 14-520-347 | 14-520-350 | 14-520-354 | 14-520-346 | 14-520-339 | 14-520-337 | |
| | 14-520-341 | 14-520-330 | 14-520-323 | 14-520-349 | 14-520-340 | 14-520-351 | |
| | 14-520-329 | 14-520-326 | 14-520-328 | 14-520-343 | | | |
| | 14-520-332 | 14-520-335 | 14-520-324 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ14: ಲಾಡಪುರ ಉತ್ತರಭಾಗ ಭವಾನಿನಗರ ಪೂರ್ವ ಭಾಗ ಸ್ಟ್ರೀಟ್ ನಂ: 521,6ನೇ ಸಿ ಮುಖ್ಯರಸ್ತೆ | | | Block 15: Ladapura nort side Bhavaninagara East side, Street :521,6th C CrossRoad | | | |
| | 14-521-361 | 14-521-388 | 14-521-357 | 14-521-387 | 14-521-367 | 14-521-385 | |
| | 14-521-365 | 14-521-369 | 14-521-386 | 14-521-383 | 14-521-375 | 14-521-363 | 6000 |
| | 14-521-381 | 14-521-371 | 14-521-373 | 14-521-359 | 14-521-379 | 14-521-377 | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| 15 | ಶಿರಾನಿ ಮೊಹಲ್ಲಾ | | | Shirani Mohalla | | | 6500 |
| | ಬ್ಲಾಕ್ ನಂ15: ಶಿರಾನಿ ಮೊಹಲ್ಲಾ | | | Block 15: Shirani Mohalla, Street :2, Main Road East Side | | | |

ಸ್ತ್ರೀಟ್ ನಂ: 2, ಮುಖ್ಯರಸ್ತೆ ಪೂರ್ವ ಭಾಗ

| | | | | | |
|----------|-----------|-----------|----------|----------|----------|
| 15-2-107 | 15-2-173 | 15-2-239 | 15-2-191 | 15-2-233 | 15-2-119 |
| 15-2-117 | 15-2-165 | 15-2-223 | 15-2-193 | 15-2-249 | 15-2-237 |
| 15-2-131 | 15-2-175 | 15-2-231 | 15-2-205 | 15-2-255 | 15-2-245 |
| 15-2-137 | 15-2-181o | 15-2-111 | 15-2-209 | 15-2-133 | 15-2-143 |
| 15-2-229 | 15-2-105 | 15-2-129 | 15-2-225 | 15-2-121 | 15-2-127 |
| 15-2-169 | 15-2-179 | 15-2-239o | 15-2-215 | 15-2-185 | 15-2-125 |
| 15-2-189 | 15-2-235 | 15-2-241 | 15-2-163 | 15-2-135 | 15-2-123 |
| 15-2-201 | 15-2-153 | 15-2-171 | 15-2-159 | 15-2-227 | 15-2-139 |
| 15-2-197 | 15-2-167 | 15-2-187 | 15-2-183 | 15-2-147 | 15-2-243 |
| 15-2-253 | 15-2-177 | 15-2-141 | 15-2-181 | 15-2-145 | 15-2-203 |
| 15-2-113 | 15-2-199 | 15-2-151 | 15-2-195 | 15-2-213 | 15-2-155 |
| 15-2-219 | 15-2-207 | 15-2-109 | 15-2-221 | 15-2-211 | 15-2-161 |
| 15-2-247 | 15-2-251 | 15-2-157 | 15-2-217 | 15-2-115 | |

| | | | | | | |
|--|------------|-------------|---|------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ15: ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 101,ಬ್ಲಾಕ್ 1ನೇ ಪೂರ್ವಬಿ ಮುಖ್ಯ ರಸ್ತೆ | | | Block 15: Shirani Mohalla, Street :101,1st East B Main Road | | | |
| 15-101-34 | 15-101-38ಂ | 15-101-10 | 15-101-8 | 15-101-12 | 15-101-46 | 6500 |
| 15-101-36 | 15-101-18 | 15-101-14 | 15-101-38B | 15-101-48 | 15-101-42 | |
| 15-101-28 | 15-101-44 | 15-101-38 | 15-101-40A | 15-101-48A | 15-101-40 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ15: ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 503,3ನೇ ಮುಖ್ಯರಸ್ತೆ | | | Block 15: Shirani Mohalla, Street :503.3rd Main Road | | | |
| 15-503-128 | 15-503-136 | 15-503-109 | 15-518-150 | 15-503-124 | 15-503-124C | 6500 |
| 15-503-130 | 15-503-126 | 15-503-122 | 15-503-134 | 15-503-120 | 15-503-124A | |
| 15-521-271 | 15-503-112 | 15-503-124ಃ | 15-503-110 | 15-503-132 | 15-503-114 | |
| 15-503-116 | 15-503-118 | 15-503-138 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ15: ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 504,3ನೇ ಎ ಮುಖ್ಯರಸ್ತೆ | | | Block 15: Shirani Mohalla, Street :504,3rd A Main Road | | | 6500 |

| | | | | | | |
|--|-------------|-------------|--|-------------|------------|------|
| 15-504-145ಃ | 15-504-146ಂ | 15-504-141 | 15-504-143 | 15-504-145 | 15-504-144 | |
| 15-504-147ಃ | 15-504-142 | 15-504-147ಂ | 15-504-147 | 15-504-145A | 15-504-146 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:15: ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 505,3ನೇ ಬಿ ಮುಖ್ಯರಸ್ತೆ | | | Block 15: Shirani Mohalla, Street :505,3rd B Main Road | | | |
| 15-518-149 | 15-505-160 | 15-505-158 | 15-518-153 | 15-518-152 | 15-505-164 | 6500 |
| 15-505-162 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:15: ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 506,3ನೇ ಮುಖ್ಯರಸ್ತೆ | | | Block 15: Shirani Mohalla, Street :506,3rd Main Road | | | |
| 15-506-172 | 15-506-180 | 15-506-168 | 15-506-170 | 15-506-176 | 15-506-178 | 6500 |
| 15-506-182 | 15-506-174 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:15 ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 507,3ನೇ ಡಿ ಮುಖ್ಯರಸ್ತೆ | | | Block 15: Shirani Mohalla, Street :507,3rd Main D Road | | | |
| 15-507-186 | 15-507-206 | 15-507-224 | 15-507-209 | 15-507-193 | 15-507-210 | 6500 |

| | | | | | | |
|---|-------------|-------------|--|------------|------------|------|
| 15-507-188 | 15-507-203 | 15-507-197 | 15-507-214 | 15-507-220 | 15-507-222 | |
| 15-507-192 | 15-507-212 | 15-507-208 | 15-507-207 | 15-507-93A | 15-507-196 | |
| 15-507-218 | 15-507-199 | 15-507-204 | 15-521-273 | 15-507-190 | 15-507-194 | |
| 15-507-216 | 15-507-200 | 15-507-223 | 15-507-202 | 15-507-198 | 15-518-155 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ: 15 ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 509,4ನೇ ಎ ಮುಖ್ಯರಸ್ತೆ | | | Block :15 Shirani Mohalla, Street :509,4th A Main Road | | | |
| 15-509-342 | 15-509-346ಂ | 15-509-346ಃ | 15-509-336 | 15-509-348 | 15-509-344 | 6500 |
| 15-509-346 | 15-509-340 | 15-509-338 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ: 15 ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 511,5ನೇ ಎ ಮುಖ್ಯರಸ್ತೆ | | | Block 15: Shirani Mohalla, Street :511,5th A Main Road | | | |
| 15-511-286 | 15-511-292 | 15-511-300 | 15-511-294 | 15-511-288 | 15-511-296 | 6500 |
| 15-511-298 | 15-511-290 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|---|------------|-----------|------|
| ಬ್ಲಾಕ್ ನಂ: 15: ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 512, 5ನೇ ಬಿ ಮುಖ್ಯರಸ್ತೆ | | | Block : 15 Shirani Mohalla, Street :512,5th B Main Road | | | 6500 |
| 15-512-308 | 15-512-306 | 15-512-310 | 15-512-304 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ 15 : ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 515, 1ನೇ ಅಡ್ಡರಸ್ತೆ | | | Block 15 : Shirani Mohalla, Street :515, 1st Cross Raod | | | 6500 |
| 15-515-103 | 15-515-35 | 15-515-37 | 15-515-8 | 15-515-87 | 15-515-52 | |
| 15-515-64 | 15-515-15 | 15-515-71 | 15-515-46 | 15-515-59 | 15-515-83 | |
| 15-515-1 | 15-515-3 | 15-515-23 | 15-515-51 | 15-515-11 | 15-515-49 | |
| 15-515-9 | 15-515-12 | 15-515-17 | 15-515-95 | 15-515-31 | 15-515-19 | |
| 15-515-75 | 15-515-30 | 15-515-21 | 15-515-48 | 15-515-98A | 15-515-99 | |
| 15-515-45 | 15-515-102 | 15-515-91 | 15-515-66 | 15-515-41 | 15-515-98 | |
| 15-515-5 | 15-515-89 | 15-515-53 | 15-515-32 | 15-515-59A | 15-515-79 | |
| 15-515-100 | 15-515-67 | 15-515-81 | 15-515-44 | 15-515-54 | 15-515-57 | |
| 15-515-106 | 15-515-104 | 15-515-25 | 15-515-59B | 15-515-62 | 15-515-27 | |

| | | | | | | |
|---|-------------|------------|--|------------|------------|------|
| 15-515-93 | 15-515-7 | 15-515-85 | 15-515-73 | 15-515-29 | 15-515-98B | |
| 15-515-56 | 15-515-13 | 15-515-43 | 15-515-105 | 15-515-61 | 15-515-94 | |
| 15-515-34 | 15-515-77 | 15-515-39 | 15-515-69 | 15-515-97 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:15: ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ: 516, 1ನೇ ಎ ಅಡ್ಡರಸ್ತೆ | | | Block 15: Shirani Mohalla, Street :516, 1st A Cross Raod | | | |
| 15-516-313 | 15-516-321 | 15-516-330 | 15-516-313A | 15-516-315 | 15-516-325 | |
| 15-516-316 | 15-516-315ಂ | 15-516-328 | 15-516-323 | 15-516-319 | 15-516-332 | 6500 |
| 15-516-317 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:15: ಶಿರಾನಿ ಮೊಹಲ್ಲಾ ಸ್ಟ್ರೀಟ್ ನಂ:517, 2ನೇ ಅಡ್ಡರಸ್ತೆ | | | Block 15: Shirani Mohalla, Street :517, 2nd Cross Raod | | | |
| 15-517-230 | 15-517-279 | 15-517-228 | 15-517-229 | 15-517-227 | 15-517-281 | |
| 15-517-277 | | | | | | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|-----------|----------|---|----------|----------|------|
| ಖರಾದಿ ಮೊಹಲ್ಲಾ | | | Kharadhi Mohalla | | | 5500 |
| ಬ್ಲಾಕ್ ನಂ:16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:2, ಮಧುಗಿರಿ ಸಂಪರ್ಕರಸ್ತೆ | | | Block 16: Kharadhi Mohalla, Street :2,Madhugiri connect Road | | | |
| 16-2-148 | 16-2-190 | 16-2-162 | 16-2-154 | 16-2-170 | 16-2-164 | |
| 16-2-168 | 16-2-182 | 16-2-174 | 16-2-172 | 16-2-176 | 16-2-178 | |
| 16-2-192 | 16-2-160 | 16-2-186 | 16-2-196 | 16-2-166 | 16-2-150 | |
| 16-2-184 | 16-2-170ಂ | 16-2-152 | 16-2-146 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:12, ಮಟನ್ ಮಾರ್ಕೆಟ್ ರಸ್ತೆ | | | Block 16: Kharadhi Mohalla, Street :12,Matan Market Road | | | 5500 |
| 16-12-4 | 16-12-2 | 16-12-10 | 16-12-28 | 16-12-40 | 16-12-36 | |
| 16-12-42 | 16-12-16 | 16-12-38 | 16-12-12 | 16-12-20 | 16-12-22 | |
| 16-12-24 | 16-12-8 | 16-12-18 | 16-12-26 | 16-12-34 | 16-12-6 | |
| 16-12-14 | | | | | | |

16

| | | | | | | |
|--|-----------|----------|--|----------|-----------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:13, ಮೇಗಲಪೇಟೆ | | | Block 16: Kharadhi Mohalla, Street :13, Megalapete | | | |
| 16-13-47 | 16-13-89 | 16-13-77 | 16-13-27 | 16-13-85 | 16-13-101 | |
| 16-13-45 | 16-13-53 | 16-13-29 | 16-13-17 | 16-13-31 | 16-13-11 | |
| 16-13-23 | 16-13-61 | 16-13-63 | 16-13-15 | 16-13-21 | 16-13-67 | |
| 16-13-105 | 16-13-9 | 16-13-81 | 16-13-87 | 16-13-75 | 16-13-99 | |
| 16-13-97 | 16-13-35 | 16-13-19 | 16-13-71 | 16-13-79 | 16-13-93 | 5500 |
| 16-13-930 | 16-13-3 | 16-13-7 | 16-13-39 | 16-13-83 | 16-13-51 | |
| 16-13-37 | 16-13-65 | 16-13-59 | 16-13-25 | 16-13-91 | 16-13-43 | |
| 16-13-33 | 16-13-13 | 16-13-73 | 16-13-109 | 16-13-69 | 16-13-95 | |
| 16-13-103 | 16-13-107 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:113, ಬ್ಲಾಕ್ 16 ದಕ್ಷಿಣ ಅಡ್ಡರಸ್ತೆ | | | Block 16: Kharadhi Mohalla, Street :113,Block 16 South Cross Road | | | 5500 |

| | | | | | | | |
|--|------------|------------|--|------------|-----------|------|------|
| 16-113-21 | 16-113-1 | 16-113-19 | 16-113-3 | 16-113-7 | 16-113-13 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್ ನಂ:16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:503,1ನೇ ಅಡ್ಡರಸ್ತೆ | | | Block 16: Kharadhi Mohalla, Street :503,1st Cross Road | | | | |
| 16-503-34 | 16-503-49 | 16-503-54 | 16-503-60 | 16-503-31 | 16-503-36 | 5500 | |
| 16-503-32 | 16-503-44 | 16-503-45 | 16-503-30 | 16-503-55 | 16-523-94 | | |
| 16-503-62 | 16-503-50 | 16-503-46 | 16-503-43 | 16-503-56 | 16-503-57 | | |
| 16-503-48 | 16-503-40 | 16-503-39 | 16-503-58 | 16-503-55A | 16-503-28 | | |
| 16-503-53o | 16-503-41 | 16-503-47 | 16-503-42 | 16-505-65 | 16-503-52 | | |
| 16-503-53 | 16-503-37 | 16-503-51 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್ ನಂ:16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:504,2ನೇ ಅಡ್ಡರಸ್ತೆ | | | Block 16: Kharadhi Mohalla, Street :504,2nd Cross Road | | | | |
| 16-504-99 | 16-504-103 | 16-504-101 | 16-504-105 | | | | 5500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |

| | | | | | | |
|---|------------|-------------|--|------------|------------|------|
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:506,3ನೇ ಅಡ್ಡರಸ್ತೆ | | | Block 16: Kharadhi Mohalla, Street :506,3rd Cross Road | | | 5500 |
| 16-523-96 | 16-506-112 | 16-506-120 | 16-506-109 | 16-506-110 | 16-506-118 | |
| 16-506-116 | 16-506-114 | 16-506-113 | 16-506-111 | 16-506-122 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:507,4ನೇ ಅಡ್ಡರಸ್ತೆ | | | Block 16: Kharadhi Mohalla, Street :507,4rd Cross Road | | | 5500 |
| 16-507-147 | 16-507-141 | 16-507-157 | 16-507-129 | 16-507-153 | 16-507-132 | |
| 16-507-156 | 16-507-160 | 16-507-152 | 16-507-151 | 16-507-149 | 16-507-140 | |
| 16-507-158 | 16-507-142 | 16-507-136 | 16-507-155 | 16-507-134 | 16-507-144 | |
| 16-507-158ಂ | 16-507-138 | 16-507-135 | 16-507-146 | 16-507-154 | 16-507-159 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:508,5ನೇ ಅಡ್ಡರಸ್ತೆ | | | Block 16: Kharadhi Mohalla, Street :508,5th Cross Road | | | 5500 |
| 16-508-211 | 16-508-213 | 16-508-206 | 16-508-204 | 16-508-207 | 16-508-202 | |
| 16-508-200 | 16-508-212 | 16-508-211ಂ | 16-508-208 | 16-508-203 | 16-508-210 | |

| | | | | | | |
|--|-------------|------------|--|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:509,6ನೇ ಅಡ್ಡರಸ್ತೆ | | | Block 16: Kharadhi Mohalla, Street :509,6th Cross Road | | | 5500 |
| 16-509-223 | 16-509-222 | 16-509-218 | 16-509-224 | 16-509-221 | 16-509-226 | |
| 16-509-225 | 16-509-221ಂ | 16-509-220 | 16-509-219 | 16-509-216 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:510,7ನೇ ಅಡ್ಡರಸ್ತೆ | | | Block 16: Kharadhi Mohalla, Street :510,7th Cross Road | | | 5500 |
| 16-510-235 | 16-510-231 | 16-510-240 | 16-510-238 | 16-510-229 | 16-510-233 | |
| 16-510-232 | 16-510-239 | 16-510-234 | 16-510-237 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:513,ಬಿ ಮುಖ್ಯರಸ್ತೆ | | | Block 16: Kharadhi Mohalla, Street :513,B Main Road | | | 5500 |
| 16-513-69 | 16-513-71 | 16-505-66 | 16-513-73 | 16-513-75A | 16-513-75 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:512,ಎ ಮುಖ್ಯರಸ್ತೆ | | | Block 16: Kharadhi Mohalla, Street :512,A Main Road | | | |

| | | | | | | |
|--|------------|------------|---|------------|------------|------|
| 16-512-4 | 16-512-40 | 16-512-48 | 16-512-2 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:514,ಸಿ ಮುಖ್ಯರಸ್ತೆ | | | Block 16: Kharadhi Mohalla, Street :514,C Main Road | | | |
| 16-514-14 | 16-514-140 | 16-514-9 | 16-514-18 | 16-501-6 | 16-514-11 | |
| 16-514-120 | 16-514-16 | 16-514-7 | 16-514-12 | 16-514-15 | 16-514-13 | 5500 |
| 16-514-10 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:515,ಡಿ ಮುಖ್ಯರಸ್ತೆ | | | Block 16: Kharadhi Mohalla, Street :515,D Main Road | | | |
| 16-515-163 | | | | | | 5500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:516,1ನೇ ಮುಖ್ಯರಸ್ತೆ | | | Block 16: Kharadhi Mohalla, Street :516,1st Main Road | | | |
| 16-516-169 | 16-516-194 | 16-516-173 | 16-516-183 | 16-516-168 | 16-516-175 | 5500 |
| 16-516-191 | 16-516-185 | 16-516-167 | 16-511-162 | 16-516-198 | 16-516-188 | |

| | | | | | | |
|---|------------|------------|---|-------------|------------|------|
| 16-516-196 | 16-516-187 | 16-516-174 | 16-516-194A | 16-516-196A | 16-516-180 | |
| 16-516-189 | 16-516-165 | 16-516-181 | 16-169-171 | 16-516-180A | 16-516-179 | |
| 16-516-177 | 16-516-186 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:517,1ನೇಎ ಮುಖ್ಯರಸ್ತೆ | | | Block 16: Kharadhi Mohalla, Street :517,1st A Main Road | | | |
| 16-517-86 | 16-517-82 | 16-517-81 | 16-517-79 | 16-517-87 | 16-517-90 | 5500 |
| 16-517-84 | 16-517-88 | 16-517-89 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:518,ಬಿ ಮುಖ್ಯರಸ್ತೆ | | | Block 16: Kharadhi Mohalla, Street :518,B Main Road | | | |
| 16-518-23 | 16-518-22ಃ | 16-518-22 | 16-502-20 | 16-518-22A | 16-518-22D | 5500 |
| 16-518-24 | 16-518-22ಅ | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:519,ಸಿ ಮುಖ್ಯರಸ್ತೆ | | | Block 16: Kharadhi Mohalla, Street :519,C Main Road | | | 5500 |

| | | | | | | | |
|----|--|------------|------------|---|------------|-----------|------|
| | 16-519-1240 | 16-519-125 | 16-519-124 | 16-519-126 | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:520,2ನೇ ಮುಖ್ಯರಸ್ತೆ | | | Block 16: Kharadhi Mohalla, Street :520,2nd Main Road | | | |
| | 16-524-250 | 16-524-252 | 16-520-246 | 16-520-244 | 16-520-248 | | 5500 |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ16: ಖರಾದಿ ಮೊಹಲ್ಲಾ ಸ್ಟ್ರೀಟ್ ನಂ:521,2ನೇ ಎ ಮುಖ್ಯರಸ್ತೆ | | | Block 16: Kharadhi Mohalla, Street :521,2nd A Main Road | | | 5500 |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| 17 | ಬೋವಿಕಾಲೋನಿ -2 | | | Bhovicolony 2 | | | |
| | ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:1,ಬನ್ನಿನಗರ ರಸ್ತೆ | | | Block 17: Bhovicolony Street :1,Banninagara Raod | | | |
| | 17-1-151 | 17-1-141 | 17-1-155 | 17-1-145 | 17-1-143 | 17-1-139 | 6000 |
| | 17-1-131 | 17-1-147 | 17-1-135 | 17-1-153 | 17-1-149 | 17-114-41 | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:19, ಕಾಳಿದಾಸನಗರ | | | Block 16: Bhovicolony , Street :19,Kalidasanagara | | | 6000 |

| | | | | | | |
|--|-----------|-----------|--|-----------|-----------|------|
| 17-19-138 | 17-19-154 | 17-19-128 | 17-19-136 | 17-19-126 | 17-19-122 | |
| 17-19-152 | 17-19-180 | 17-19-132 | 17-19-182 | 17-19-184 | 17-19-166 | |
| 17-19-164 | 17-19-170 | 17-19-144 | 17-19-162 | 17-19-130 | 17-19-172 | |
| 17-19-148 | 17-19-124 | 17-19-168 | 17-19-186 | 17-19-160 | 17-19-176 | |
| 17-19-150 | 17-19-178 | 17-19-174 | 17-19-158 | 17-19-156 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:22,ಎ ಅಡ್ಡರಸ್ತೆ | | | Block 16: Bhovicolony , Street:22A Cross Road | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:107,7ನೇ ಉತ್ತರ ಅಡ್ಡರಸ್ತೆ | | | Block 16:Bhovicolony, Street:107,7thNorth Cross Road | | | |
| 17-107-28 | 17-107-22 | 17-107-12 | 17-107-20 | 17-107-26 | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:114,ಬ್ಲಾಕ್- 17 ಉತ್ತರ | | | Block 16:Bhovicolony, Street:114 Block -17 North | | | 6000 |
| 17-114-5 | 17-114-47 | 17-114-37 | 17-114-11 | 17-114-45 | 17-114-29 | |

| | | | | | | |
|--|-----------|-----------|---|-----------|-----------|------|
| 17-114-17 | 17-114-21 | 17-114-35 | 17-114-25 | 17-114-49 | 17-114-31 | |
| 17-114-43 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:501,ಎ ಅಡ್ಡರಸ್ತೆ | | | Block 16: Bhovicolony ,Street:501 A Cross Road | | | |
| 17-501-20 | 17-501-11 | 17-501-19 | 17-501-17 | 17-501-15 | 17-501-13 | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:502,1ನೇ ಅಡ್ಡರಸ್ತೆ | | | Block 16:Bhovicolony ,Street:502,1st Cross Road | | | |
| 17-502-137 | 17-502-42 | 17-502-43 | 17-502-44 | 17-502-26 | 17-502-39 | |
| 17-502-40 | 17-502-25 | 17-502-31 | 17-502-32 | 17-502-30 | 17-502-38 | 6000 |
| 17-502-33 | 17-502-37 | 17-502-23 | 17-502-28 | 17-502-41 | 17-502-36 | |
| 17-502-35 | 17-502-27 | 17-502-29 | 17-502-34 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:503,2ನೇ ಅಡ್ಡರಸ್ತೆ | | | Block 16: Bhovicolony , Street:503,2nd Cross Road | | | 6000 |

| | | | | | | |
|--|-----------|------------|--|-----------|------------|------|
| 17-503-54 | 17-503-64 | 17-503-60 | 17-503-48 | 17-503-52 | 17-503-58 | |
| 17-503-62 | 17-503-50 | 17-503-66 | 17-503-56 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:504,3ನೇ ಅಡ್ಡರಸ್ತೆ | | | Block 16: Bhovicolony ,Street:504,3rd Cross Road | | | |
| 17-504-85 | 17-504-92 | 17-504-93 | 17-504-102 | 17-504-96 | 17-504-89 | 6000 |
| 17-504-91 | 17-504-94 | 17-504-103 | 17-504-87 | 17-504-88 | 17-504-100 | |
| 17-504-98 | 17-504-86 | 17-504-104 | 17-504-106 | 17-504-97 | 17-504-95 | |
| 17-504-99 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:505,2ನೇ ಅಡ್ಡರಸ್ತೆ | | | Block 17:Bhovicolony, Street:505,2nd Cross Road | | | |
| 17-505-69 | 17-505-74 | 17-505-70 | 17-505-78 | 17-505-68 | 17-505-76 | 6000 |
| 17-505-72 | 17-505-67 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|--|------------|------------|------|
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:506,3ನೇ ಅಡ್ಡರಸ್ತೆ | | | Block 17:Bhovicolony, Street:506,3rd ACross Road | | | 6000 |
| 17-506-109 | 17-506-117 | 17-506-119 | 17-506-118 | 17-506-115 | 17-506-107 | |
| 17-506-111 | 17-506-113 | 17-506-112 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:507,4ನೇ ಅಡ್ಡರಸ್ತೆ | | | Block 17:Bhovicolony, Street:507,4th Cross Road | | | 6000 |
| 17-507-151 | 17-507-147 | 17-507-154 | 17-507-141 | 17-507-136 | 17-507-137 | |
| 17-507-157 | 17-507-131 | 17-507-130 | 17-507-149 | 17-507-127 | 17-507-150 | |
| 17-507-146 | 17-507-138 | 17-507-133 | 17-507-139 | 17-507-140 | 17-507-158 | |
| 17-507-123 | 17-507-144 | 17-507-143 | 17-507-153 | 17-507-152 | 17-507-160 | |
| 17-507-129 | 17-507-134 | 17-507-145 | 17-507-155 | 17-507-135 | 17-507-126 | |
| 17-507-159 | 17-507-125 | 17-507-128 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:508,5ನೇ ಅಡ್ಡರಸ್ತೆ | | | Block 17:Bhovicolony, Street:508,5th Cross Road | | | 6000 |

| | | | | | | |
|---|------------|------------|--|------------|------------|------|
| 17-508-174 | 17-508-165 | 17-508-188 | 17-508-192 | 17-508-171 | 17-508-186 | |
| 17-508-170 | 17-508-193 | 17-508-184 | 17-508-163 | 17-508-169 | 17-508-194 | |
| 17-508-167 | 17-508-196 | 17-508-181 | 17-508-173 | 17-508-187 | 17-508-197 | |
| 17-508-183 | 17-508-168 | 17-508-198 | 17-508-175 | 17-508-177 | 17-508-178 | |
| 17-508-189 | 17-508-176 | 17-508-164 | 17-508-179 | 17-508-166 | 17-508-190 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:509,ಎ ಮುಖ್ಯರಸ್ತೆ | | | Block 17:Bhovicolony, Street:509,A Main Road | | | |
| 17-509-200 | | | | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:510 ಬಿ ಮುಖ್ಯರಸ್ತೆ | | | Block 17:Bhovicolony, Street:510,B Main Road | | | |
| 17-510-82 | 17-510-81 | | | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ17: ಬೋವಿಕಾಲೋನಿ ಸ್ಟ್ರೀಟ್ ನಂ:511,1ನೇ ಮುಖ್ಯರಸ್ತೆ | | | Block 17:Bhovicolony, Street:511,1st Main Road | | | 6000 |

| | | | | | | |
|--|-------------|------------|--|------------|------------|------|
| 17-511-2 | 17-511-4 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:17: ಬೋವಿಕಾಲೋನಿ ಸ್ಟ್ರೀಟ್ ನಂ:512,2ನೇ ಮುಖ್ಯರಸ್ತೆ | | | Block 17:Bhovicolony, Street:512,3rd Main Road | | | 6000 |
| 17-512-5 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:17: ಬೋವಿಕಾಲೋನಿ ಸ್ಟ್ರೀಟ್ ನಂ:513,3ನೇ ಮುಖ್ಯರಸ್ತೆ | | | Block 17:Bhovicolony, Street:513,3rd Main Road | | | 6000 |
| 17-513-8 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:17: ಬೋವಿಕಾಲೋನಿ ಸ್ಟ್ರೀಟ್ ನಂ:514,4ನೇ ಮುಖ್ಯರಸ್ತೆ | | | Block 17:Bhovicolony, Street:514,4th Main Road | | | 6000 |
| 17-514-216 | 17-514-218 | 17-514-214 | 17-514-206 | 17-514-222 | 17-514-220 | |
| 17-514-208 | 17-514-204 | 17-514-210 | 17-514-212 | 17-514-202 | 17-514-215 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| 18 | ರಂಗನಾಥನಗರ-2 | | Ranganathanagara -2 | | | 6000 |

| | | | | | | |
|---|-----------|-----------|--|-----------|-----------|------|
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:19,ಕಾಲಿದಾಸನಗರ ರಸ್ತೆ | | | Block 18:Ranganathanagara, Street:19,Kalidasanagara Road. | | | |
| 18-19-135 | 18-19-141 | 18-19-133 | 18-19-131 | 18-19-183 | 18-19-139 | |
| 18-19-155 | 18-19-123 | 18-19-127 | 18-19-153 | 18-19-165 | 18-19-159 | |
| 18-19-181 | 18-19-121 | 18-19-161 | 18-19-157 | 18-19-151 | 18-19-173 | |
| 18-19-147 | 18-19-145 | 18-19-169 | 18-19-167 | 18-19-149 | 18-19-143 | |
| 18-19-125 | 18-19-137 | 18-19-175 | 18-19-129 | 18-19-179 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:112,ರಂಗನಾಥನಗರ ರಸ್ತೆ | | | Block 18:Ranganathanagara, Street:112,,Ranganathanagara Road. | | | |
| 18-112-20 | 18-112-4 | 18-112-6 | 18-112-18 | 18-112-12 | 18-112-2 | 6000 |
| 18-112-26 | 18-112-24 | 18-112-8 | 18-112-22 | 18-112-16 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:115, ಬ್ಲಾಕ್ -18-ಉತ್ತರ ಅಡ್ಡರಸ್ತೆ | | | Block 18:Ranganathanagara, Street:115,Block -18-Notrh Cross Road | | | |
| 18-115-5 | 18-115-19 | 18-115-15 | 18-115-23 | 18-115-7 | 18-115-17 | 6000 |

| | | | | | | |
|--|------------|------------|---|------------|------------|------|
| 18-115-13 | 18-115-11 | 18-115-21 | 18-115-1 | 18-115-9 | 18-115-3 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:145,ಬ್ಲಾಕ್ -18-ಉತ್ತರ ಅಡ್ಡರಸ್ತೆ | | | Block 18:Ranganathanagara, Street:145,Block -18-Notrh Cross Road | | | 6000 |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:501,1ನೇ ಅಡ್ಡರಸ್ತೆ | | | Block 18:Ranganathanagara, Street:501,1st Cross Road | | | |
| 18-501-101 | 18-501-123 | 18-501-120 | 18-501-118 | 18-501-106 | 18-501-112 | |
| 18-501-114 | 18-501-126 | 18-501-103 | 18-501-115 | 18-501-116 | 18-501-124 | |
| 18-501-102 | 18-501-99 | 18-501-104 | 18-501-130 | 18-501-122 | | |
| 18-501-128 | 18-501-119 | 18-501-110 | 18-501-111 | 18-501-108 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:502,1ನೇ ಅಡ್ಡರಸ್ತೆ | | | Block 18:Ranganathanagara, Street:502, 1st A Cross Road | | | 6000 |
| 18-502-171 | 18-502-167 | 18-502-173 | 18-502-169 | 18-502-165 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:505,2ನೇ ಮುಖ್ಯರಸ್ತೆ | | | Block 18:Ranganathanagara, Street:505,2nd Main Road | | | 6000 |

| | | | | | | |
|--|------------|------------|---|------------|------------|------|
| 18-505-134 | 18-505-15 | 18-504-1 | 18-505-137 | 18-505-147 | 18-505-151 | |
| 18-505-153 | 18-505-145 | 18-504-7 | 18-504-9 | 18-505-11 | 18-505-135 | |
| 18-505-17 | 18-504-5 | 18-505-143 | 18-505-149 | 18-505-19 | 18-505-155 | |
| 18-505-13 | 18-505-141 | 18-504-3 | 18-505-139 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:506,3ನೇ ಮುಖ್ಯರಸ್ತೆ | | | Block 18:Ranganathanagara, Street:506,3rd Main Road | | | |
| 18-506-35 | 18-506-161 | 18-506-27 | 18-506-25 | 18-506-23 | 18-506-33 | 6000 |
| 18-506-29 | 18-506-31 | 18-506-159 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:507,4ನೇ ಮುಖ್ಯರಸ್ತೆ | | | Block 18:Ranganathanagara, Street:507,4th Main Road | | | |
| 18-507-183 | 18-507-187 | 18-507-40 | 18-507-47 | 18-507-43 | 18-507-177 | 6000 |
| 18-507-193 | 18-507-39 | 18-507-185 | 18-507-45 | 18-507-49 | 18-507-176 | |
| 18-507-178 | 18-507-41 | 18-507-189 | 18-507-37 | 18-507-191 | 18-507-179 | |

| | | | | | | |
|--|------------|------------|---|------------|------------|------|
| 18-507-181 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:508,4ನೇ ಮುಖ್ಯರಸ್ತೆ | | | Block 18:Ranganathanagara, Street:508,4th A Main Road | | | 6000 |
| 18-508-206 | 18-508-210 | 18-508-211 | 18-508-202 | 18-508-207 | 18-508-197 | |
| 18-508-199 | 18-508-203 | 18-508-213 | 18-508-201 | 18-508-204 | 18-508-200 | |
| 18-508-212 | 18-508-209 | 18-508-214 | 18-508-205 | 18-508-198 | 18-508-208 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:509,5ನೇ ಮುಖ್ಯರಸ್ತೆ | | | Block 18:Ranganathanagara, Street:509,5th Main Road | | | |
| 18-509-65 | 18-509-67 | 18-509-57 | 18-509-55 | 18-509-63 | 18-509-59 | 6000 |
| 18-509-61 | 18-509-53 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:510,5ನೇ ಮುಖ್ಯರಸ್ತೆ | | | Block 18:Ranganathanagara, Street:510,5th A Main Road | | | 6000 |
| 18-510-230 | 18-510-232 | 18-510-222 | 18-510-217 | 18-510-228 | 18-510-229 | |

| | | | | | | |
|--|------------|------------|---|------------|------------|------|
| 18-510-219 | 18-510-226 | 18-510-221 | 18-510-224 | 18-510-225 | 18-510-227 | |
| 18-510-233 | 18-510-220 | 18-510-231 | 18-510-227 | 18-510-234 | 18-510-218 | |
| 18-510-223 | 18-510-218 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:511,6ನೇ ಮುಖ್ಯರಸ್ತೆ | | | Block 18:Ranganathanagara, Street:511,6th Main Road | | | |
| 18-511-71 | 18-511-75 | 18-511-77 | 18-511-81 | 18-511-72 | 18-511-79 | 6000 |
| 18-511-73 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:512,7ನೇ ಮುಖ್ಯರಸ್ತೆ | | | Block 18:Ranganathanagara, Street:512,7th Main Road | | | |
| 18-512-93 | 18-512-254 | 18-512-89 | 18-512-95 | 18-512-91 | 18-512-249 | 6000 |
| 18-512-248 | 18-512-246 | 18-512-238 | 18-512-87 | 18-512-243 | 18-512-85 | |
| 18-512-242 | 18-512-97 | 18-512-250 | 18-512-244 | 18-512-251 | 18-512-240 | |
| 18-512-239 | 18-512-245 | 18-512-237 | 18-512-252 | | | |

| | | | | | | | |
|----|---|-------------|-------------|---|------------|-------------|------|
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ:18: ರಂಗನಾಥನಗರ-2, ಸ್ಟ್ರೀಟ್ ನಂ:513,7ನೇ ಎ ಮುಖ್ಯರಸ್ತೆ | | | Block 18:Ranganathanagara, Street:512,7th A Main Road | | | |
| | 18-513-259 | 18-513-262 | 18-513-260 | 18-513-265A | 18-513-266 | 18-513-267 | |
| | 18-513-263 | 18-513-257 | 18-513-261 | 18-513-268 | 18-513-265 | 18-513-261A | 6000 |
| | 18-513-267ಂ | 18-513-263ಂ | 18-513-259ಂ | 18-513-264 | 18-513-258 | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| 19 | ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವ ಭಾಗ | | | Jajikatte, Sapthagiri Ext East Side | | | |
| | ಬ್ಲಾಕ್ ನಂ:19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:6, ಎನ್.ಹೆಚ್.4 ದಕ್ಷಿಣ ರಸ್ತೆ | | | Block 19:Jajikatte, Sapthagiri Ext East , Street:6,N.H.4, South Road | | | |
| | 19-6-18 | 19-6-4 | 19-6-12 | 19-6-16 | 19/06/2002 | 19-6-10 | 7000 |
| | 19-6-6 | 19-6-8 | | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ:19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:8,ಬುಕ್ಕಪಟ್ಟಣ ರಸ್ತೆ | | | Block 19:Jajikatte, Sapthagiri Ext East , Street:8, Bukkapattana Road | | | |
| | 19-8-43 | 19-8-79 | 19-8-57 | 19-8-45 | 19-8-15 | 19-8-55 | 7000 |

| | | | | | | |
|---|----------|----------|--|----------|-----------|--|
| 19-8-65 | 19-8-39 | 19-8-37 | 19-8-71 | 19-8-91 | 19-8-53 | |
| 19-8-85 | 19-8-47 | 19-8-13 | 19-8-93 | 19-8-69 | 19-8-1 | |
| 19-8-89 | 19-8-95 | 19-8-87 | 19-8-51 | 19-8-73 | 19-8-83 | |
| 19-8-3 | 19-8-5 | 19-8-61 | 19-8-7 | 19-8-59 | 19-8-17 | |
| 19-8-67 | 19-8-49 | 19-8-21 | 19-8-63 | 19-8-81 | 19-8-11 | |
| 19-8-75 | 19-8-41 | 19-8-19 | 19-8-77 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:23, ಸಂತೇಮೈದಾನ ರಸ್ತೆ | | | Block 19:Jajikatte, Sapthagiri Ext East , Street:23,Santhe MydanaRoad | | | |
| 19-23-4 | 19-23-36 | 19-23-39 | 19-23-49 | 19-23-28 | 19-23-43 | |
| 19-23-12 | 19-23-25 | 19-23-41 | 19-23-17 | 19-23-10 | 19-23-2 | |
| 19-23-19 | 19-23-35 | 19-23-22 | 19-23-21 | 19-23-46 | 19-23-48 | |
| 19-23-27 | 19-23-51 | 19-23-42 | 19-23-45 | 19-23-18 | 19-23-38 | |
| 19-23-29 | 19-23-31 | 19-23-44 | 19-23-33 | 19-23-50 | 19-518-41 | |
| 19-23-52 | 19-23-6 | 19-23-23 | 19-23-34 | | | |

7000

| | | | | | | |
|---|------------|------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:502,2ನೇ ಎ ಅಡ್ಡರಸ್ತೆ | | | Block 19:Jajikatte, Sapthagiri Ext East , Street:502,2nd A CrossRoad | | | 7000 |
| 19-502-275 | 19-502-287 | 19-502-283 | 19-502-277 | 19-502-281 | 19-502-279 | |
| 19-502-285 | 19-502-273 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:503,2ನೇಬಿ ಅಡ್ಡರಸ್ತೆ | | | Block 19:Jajikatte, Sapthagiri Ext East , Street:503,2nd B CrossRoad | | | 7000 |
| 19-503-331 | 19-503-342 | 19-503-355 | 19-503-351 | 19-503-345 | 19-503-341 | |
| 19-503-349 | 19-503-337 | 19-503-329 | 19-503-335 | 19-503-332 | 19-503-353 | |
| 19-503-347 | 19-503-339 | 19-503-333 | 19-503-343 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:504,3ನೇ ಅಡ್ಡರಸ್ತೆ | | | Block 19:Jajikatte, Sapthagiri Ext East , Street:504,3rd CrossRoad | | | 7000 |
| 19-504-361 | 19-504-359 | 19-504-376 | 19-504-380 | 19-504-371 | 19-504-378 | |
| 19-504-382 | 19-504-377 | 19-504-368 | 19-504-370 | 19-504-362 | 19-504-379 | |

| | | | | | | |
|---|-------------|------------|---|------------|-------------|------|
| 19-504-450 | 19-504-365 | 19-504-367 | 19-504-364 | 19-504-369 | 19-504-448 | |
| 19-504-358 | 19-504-447 | 19-504-373 | 19-504-375 | | | |
| 19-504-360 | 19-504-372 | 19-504-449 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟೀಟ್:505,4ನೇ ಅಡ್ಡರಸ್ತೆ | | | Block 19:Jajikatte, Sapthagiri Ext East , Street:505,4th CrossRoad | | | |
| 19-505-394 | 19-505-396 | 19-505-457 | 19-505-386A | 19-505-389 | 19-505-392 | |
| 19-505-453 | 19-505-388 | 19-505-387 | 19-505-395 | 19-505-454 | 19-505-455 | 7000 |
| 19-505-459 | 19-505-397 | 19-505-458 | 19-505-391 | | | |
| 19-505-386 | 19-505-390 | 19-505-398 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟೀಟ್:506,4ಎ ನೇ ಅಡ್ಡರಸ್ತೆ | | | Block 19:Jajikatte, Sapthagiri Ext East , Street:506,4th A CrossRoad | | | |
| 19-506-408 | 19-506-403ಃ | 19-506-401 | 19-506-402 | 19-506-406 | 19-506-401A | 7000 |
| 19-506-403೦ | 19-506-404 | 19-506-403 | | | | |

| | | | | | | |
|--|------------|------------|--|------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:507,5ನೇ ಅಡ್ಡರಸ್ತೆ | | | Block 19:Jajikatte, Sapthagiri Ext East , Street:507,5th CrossRoad | | | 7000 |
| 19-507-470 | 19-507-471 | 19-507-466 | 19-507-468 | 19-507-464 | 19-507-473A | |
| 19-507-463 | 19-507-467 | 19-507-469 | 19-507-473 | 19-507-465 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:508,6ನೇ ಅಡ್ಡರಸ್ತೆ | | | Block 19:Jajikatte, Sapthagiri Ext East , Street:508,6th CrossRoad | | | 7000 |
| 19-508-479 | 19-508-478 | 19-508-475 | 19-508-480 | 19-508-477 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:509,2ನೇ ಮುಖ್ಯರಸ್ತೆ | | | Block 19:Jajikatte, Sapthagiri Ext East , Street:509, 2nd Main Road | | | |
| 19-509-64 | 19-509-51 | 19-509-54 | 19-509-59 | 19-509-45 | 19-509-61 | 7000 |
| 19-509-44 | 19-509-63 | 19-509-60 | 19-509-46 | 19-509-58 | 19-509-43 | |
| 19-509-48 | 19-509-49 | 19-509-57 | 19-509-52 | | | |
| 19-509-53 | 19-509-47 | 19-509-55 | | | | |

| | | | | | | |
|--|-------------|-------------|---|-------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:510,3ನೇ ಮುಖ್ಯರಸ್ತೆ | | | Block 19:Jajikatte, Sapthagiri Ext East , Street:510, 3rd Main Road | | | 7000 |
| 19-510-69 | 19-510-66 | 19-510-100 | 19-518-30 | 19-510-106A | 19-510-72 | |
| 19-510-84 | 19-518-32 | 19-510-106ಃ | 19-510-96 | 19-510-80 | 19-510-82 | |
| 19-510-76 | 19-510-95 | 19-518-36 | 19-510-78 | 19-518-42 | 19-510-101 | |
| 19-510-94 | 19-510-99 | 19-518-34 | 19-510-86 | 19-518-38 | 19-510-74 | |
| 19-510-104 | 19-510-102 | 19-510-88 | 19-510-90 | 19-510-103 | 19-510-92 | |
| 19-518-40 | 19-510-93 | 19-510-98 | 19-510-106 | 19-510-97 | 19-510-68 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:511,4ನೇ ಮುಖ್ಯರಸ್ತೆ | | | Block 19:Jajikatte, Sapthagiri Ext East , Street:511, 4th Main Road | | | 7000 |
| 19-511-114 | 19-511-120 | 19-511-128 | 19-511-140 | 19-511-148 | 19-511-134 | |
| 19-511-130 | 19-511-154ಅ | 19-511-138 | 19-511-146 | 19-511-150 | 19-511-110 | |
| 19-511-136 | 19-511-122 | 19-511-154 | 19-511-112 | 19-511-116 | 19-511-118 | |

| | | | | | | |
|---|-------------|------------|--|-------------|-------------|------|
| 19-511-154A | 19-511-142 | 19-511-152 | 19-511-126 | 19-511-154B | 19-511-132 | |
| 19-511-144 | 19-511-154C | 19-511-124 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:512,5ನೇ ಮುಖ್ಯರಸ್ತೆ | | | Block 19:Jajikatte, Sapthagiri Ext East , Street:512, 5th Main Road | | | |
| 19-512-213 | 19-512-202 | 19-512-196 | 19-512-192 | 19-512-188 | 19-512-176 | |
| 19-512-182 | 19-512-198 | 19-512-208 | 19-512-190 | 19-512-212 | 19-512-170 | |
| 19-512-174 | 19-512-194 | 19-512-186 | 19-512-178 | 19-501-159 | 19-512-213A | 7000 |
| 19-512-200 | 19-512-172 | 19-512-180 | 19-512-214 | 19-512-206 | 19-512-193 | |
| 19-512-204 | 19-512-184 | 19-512-157 | 19-512-210 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:513,6ನೇ ಮುಖ್ಯರಸ್ತೆ | | | Block 19:Jajikatte, Sapthagiri Ext East , Street:513, 6th Main Road | | | |
| 19-513-225 | 19-513-245 | 19-513-217 | 19-513-244 | 19-513-219 | 19-513-232 | 7000 |
| 19-513-221 | 19-513-240 | 19-513-242 | 19-513-246 | 19-513-230 | 19-513-224 | |

| | | | | | | |
|---|------------|------------|--|------------|------------|------|
| 19-513-226 | 19-513-228 | 19-513-220 | 19-501-161 | 19-513-238 | 19-513-229 | |
| 19-513-222 | 19-513-234 | 19-513-223 | 19-513-236 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟೀಟ್:514,7ನೇ ಮುಖ್ಯರಸ್ತೆ | | | Block 19:Jajikatte, Sapthagiri Ext East , Street:514, 7th Main Road | | | |
| 19-514-250 | 19-514-264 | 19-514-262 | 19-514-252 | 19-514-260 | 19-514-266 | 7000 |
| 19-514-256 | 19-514-268 | 19-514-258 | 19-514-270 | 19-514-254 | 19-501-163 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟೀಟ್:515,8ನೇ ಮುಖ್ಯರಸ್ತೆ | | | Block 19:Jajikatte, Sapthagiri Ext East , Street:515, 8th Main Road | | | |
| 19-501-167 | 19-515-310 | 19-515-292 | 19-515-306 | 19-515-300 | 19-515-302 | |
| 19-515-294 | 19-515-296 | 19-515-290 | 19-515-304 | 19-501-165 | 19-515-298 | 7000 |
| 19-515-308 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟೀಟ್:516,9ನೇ ಮುಖ್ಯರಸ್ತೆ | | | Block 19:Jajikatte, Sapthagiri Ext East , Street:516, 9th Main Road | | | 7000 |

| | | | | | | |
|--|-------------|------------|--|-------------|------------|------|
| 19-516-324 | 19-516-320 | 19-516-326 | 19-516-313 | 19-516-312 | 19-516-322 | |
| 19-516-318 | 19-516-316 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:517,10ನೇ ಮುಖ್ಯರಸ್ತೆ | | | Block 19:Jajikatte, Sapthagiri Ext East , Street:517, 10th Main Road | | | |
| 19-517-437 | 19-517-428 | 19-517-439 | 19-517-434 | 19-517-444 | 19-517-411 | |
| 19-517-441 | 19-517-429 | 19-517-413 | 19-517-435 | 19-517-427 | 19-517-426 | |
| 19-517-433 | 19-517-438 | 19-517-420 | 19-517-443 | 19-517-422 | 19-517-418 | 7000 |
| 19-517-443ಂ | 19-517-443ಅ | 19-517-424 | 19-517-417 | 19-517-443B | | |
| 19-517-425 | 19-517-431 | 19-517-415 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ:19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:519,ಎ ಅಡ್ಡರಸ್ತೆ | | | Block 19:Jajikatte, Sapthagiri Ext East , Street:519, A Cross Road | | | |
| 19-519-11 | 19-519-13 | 19-519-2 | 19-519-1 | 19-519-4 | 19-519-14 | 7000 |
| 19-519-12 | 19-519-6 | 19-519-7 | 19-519-10 | 19-519-8 | | |

| | | | | | | | |
|----|---|-----------|-----------|---|-----------|-----------|-------|
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ19: ಜಾಜಿಕಟ್ಟೆ ಸಪ್ತಗಿರಿ ಬಡಾವಣೆ ಪೂರ್ವಭಾಗ ಸ್ಟ್ರೀಟ್:520,2ನೇ ಎ ಅಡ್ಡರಸ್ತೆ | | | Block 19:Jajikatte, Sapthagiri Ext East , Street:520, 2nd A Cross Road | | | 7000 |
| | 19-520-21 | 19-520-25 | 19-520-17 | 19-520-27 | 19-520-23 | 19-520-19 | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| 20 | ಬಾಲಾಜಿನಗರ ಸ್ಟ್ರೀಟ್:520,2ನೇ ಎ ಅಡ್ಡರಸ್ತೆ | | | Balajinagara | | | 12000 |
| | ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್: 6,ಹಿರಿಯೂರು ಗೆ ತುಮಕೂರು ಎನ್.ಹೆಚ್.4 | | | Block 20:Balajinagara, Street:6, Hiriyr to Tumkur N.H.4 | | | |
| | 20-6-88 | 20-6-84ಂ | 20-6-82ಂ | 20-6-52 | 20-6-38 | 20-6-54 | |
| | 20-6-36 | 20-6-84 | 20-6-40 | 20-6-80 | 20-6-66 | 20-6-74 | |
| | 20-6-46 | 20-6-74ಂ | 20-6-26 | 20-6-80A | 20-6-48 | 20-6-62 | |
| | 20-6-82 | 20-6-62ಂ | 20-6-44 | 20-6-70 | 20-6-90 | 20-6-86 | |
| | 20-6-72 | 20-6-60 | 20-6-68 | 20-6-92 | 20-6-64 | 20-6-42 | |
| | 20-6-76 | 20-6-58 | 20-6-94 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|--|-------------|------------|-------|
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್: 117, ವಿದ್ಯಾನಗರ ಮುಖ್ಯರಸ್ತೆ | | | Block 20:Balajinagara, Street:117, Vidyanagara main Road | | | 12000 |
| 20-117-30ಂ | 20-117-30ಅ | 20-117-36 | 20-117-42 | 20-117-54 | 20-117-62 | |
| 20-117-22 | 20-117-38 | 20-117-10 | 20-117-46 | 20-117-50 | 20-117-6 | |
| 20-117-34 | 20-117-32 | 20-117-30ಆ | 20-117-52 | 20-117-100 | 20-117-40 | |
| 20-117-12 | 20-117-18ಂ | 20-117-22ಂ | 20-117-48 | 20-117-58 | 20-117-30 | |
| 20-117-2 | 20-117-44 | 20-117-56 | 20-117-60 | 20-117-108 | 20-117-4 | |
| 20-117-16 | 20-117-18 | 20-117-30ಃ | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:501,1ನೇ ಕ್ರಾಸ್ ರೋಡ್ | | | Block 20:Balajinagara, Street:501,1st Cross Road | | | 12000 |
| 20-501-255 | 20-501-245 | 20-501-251 | 20-501-254 | 20-501-252 | 20-501-256 | |
| 20-501-250 | 20-501-244 | 20-501-247 | 20-501-246 | 20-501-247a | | |
| 20-501-248 | 20-501-258 | 20-501-253 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:502,2ನೇ ಕ್ರಾಸ್ ರೋಡ್ | | | Block 20:Balajinagara, Street:502,2nd Cross Road | | | 12000 |

| | | | | | | |
|---|------------|------------|--|------------|-----------|-------|
| 20-502-262 | 20-502-266 | 20-502-268 | 20-502-261 | 20-502-264 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:503,3ನೇ ಕ್ರಾಸ್ ರೋಡ್ | | | Block 20:Balajinagara, Street:503,3rd Cross Road | | | 12000 |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:504,4ನೇ ಕ್ರಾಸ್ ರೋಡ್ | | | Block 20:Balajinagara, Street:504,4th Cross Road | | | |
| 20-504-45ಂ | 20-504-41ಅ | 20-504-44 | 20-504-41B | 20-504-51B | 20-504-49 | |
| 20-504-51 | 20-504-41ಂ | 20-504-47 | 20-504-41 | 20-504-52 | 20-504-46 | |
| 20-504-51ಂ | 20-504-45 | 20-504-43 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:505,5ನೇ ಕ್ರಾಸ್ ರೋಡ್ | | | Block 20:Balajinagara, Street:505,5th Cross Road | | | |
| 20-505-54 | 20-505-56 | 20-505-55 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:507,7ನೇ ಕ್ರಾಸ್ ರೋಡ್ | | | Block 20:Balajinagara, Street:507,7th Cross Road | | | 12000 |
| 20-507-66 | 20-507-62 | 20-507-59 | 20-507-60 | 20-507-64 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|---|------------|------------|-------|
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:508,8ನೇ ಕ್ರಾಸ್ ರೋಡ್ | | | Block 20:Balajinagara, Street:508,8th Cross Road | | | 12000 |
| 20-508-328 | 20-506-312 | 20-508-320 | 20-506-314 | 20-508-334 | 20-508-338 | |
| 20-508-332 | 20-508-336 | 20-508-322 | 20-508-330 | 20-506-310 | 20-506-316 | |
| 20-508-324 | 20-506-308 | 20-508-340 | 20-508-326 | 20-508-318 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:510,10ನೇ ಕ್ರಾಸ್ ರೋಡ್ | | | Block 20:Balajinagara, Street:510,10th Cross Road | | | 12000 |
| 20-510-370 | 20-510-375 | 20-510-84 | 20-510-365 | 20-509-70 | 20-510-78 | |
| 20-510-368 | 20-510-369 | 20-510-86 | 20-510-372 | 20-510-348 | 20-510-378 | |
| 20-510-366 | 20-510-347 | 20-510-364 | 20-510-376 | 20-510-82 | 20-510-373 | |
| 20-510-346 | 20-510-362 | 20-510-360 | 20-509-68 | 20-510-359 | 20-510-350 | |
| 20-509-72 | 20-510-377 | 20-509-74 | 20-510-80 | 20-510-367 | 20-510-358 | |
| 20-510-361 | 20-510-351 | 20-509-76 | 20-510-344 | 20-510-353 | | |
| 20-510-354 | 20-510-356 | 20-510-352 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|-------------|---|------------|------------|-------|
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:511,11ನೇ ಕ್ರಾಸ್ ರೋಡ್ | | | Block 20:Balajinagara, Street:511,11th Cross Road | | | 12000 |
| 20-511-94 | 20-511-399 | 20-511-394 | 20-511-96 | 20-511-390 | 20-511-106 | |
| 20-511-381 | 20-511-382 | 20-511-90 | 20-511-383 | 20-511-388 | 20-511-393 | |
| 20-511-397 | 20-511-385 | 20-511-104 | 20-511-404 | 20-511-401 | 20-511-386 | |
| 20-511-92 | 20-511-395 | 20-511-402 | 20-511-391 | 20-511-98 | 20-511-389 | |
| 20-511-102 | 20-511-100 | 20-511-398 | 20-511-387 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:512,12ನೇ ಕ್ರಾಸ್ ರೋಡ್ | | | Block 20:Balajinagara, Street:512,12th Cross Road | | | 12000 |
| 20-512-411 | 20-512-118 | 20-512-418 | 20-512-417A | 20-512-409 | 20-512-416 | |
| 20-512-109 | 20-512-113 | 20-512-407 | 20-512-419 | 20-512-111 | 20-512-412 | |
| 20-512-415 | 20-512-110 | 20-512-114 | 20-512-116 | 20-512-410 | 20-512-408 | |
| 20-512-112 | 20-512-414 | 20-512-415ಂ | 20-512-420 | 20-512-417 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:513,13ನೇ ಕ್ರಾಸ್ ರೋಡ್ | | | Block 20:Balajinagara, Street:513,13th Cross Road | | | 12000 |

| | | | | | | |
|--|------------|------------|---|------------|------------|-------|
| 20-513-122 | 20-513-126 | 20-513-120 | 20-513-124 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:514,14ನೇ ಕ್ರಾಸ್ ರೋಡ್ | | | Block 20:Balajinagara, Street:514,14th Cross Road | | | |
| 20-514-136 | 20-514-128 | 20-514-130 | 20-514-132 | 20-514-134 | | 12000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:515,15ನೇ ಕ್ರಾಸ್ ರೋಡ್ | | | Block 20:Balajinagara, Street:515,15th Cross Road | | | |
| 20-515-152 | 20-515-146 | 20-515-140 | 20-515-144 | 20-515-156 | 20-515-150 | |
| 20-515-154 | 20-515-141 | 20-515-139 | 20-515-142 | | | 12000 |
| 20-515-145 | 20-515-148 | 20-515-143 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:516,16ನೇ ಕ್ರಾಸ್ ರೋಡ್ | | | Block 20:Balajinagara, Street:516,16th Cross Road | | | |
| 20-516-163 | 20-516-159 | 20-516-176 | 20-516-168 | 20-516-172 | 20-516-170 | |
| 20-516-173 | 20-516-165 | 20-516-161 | 20-516-175 | | | 12000 |
| 20-516-169 | 20-516-167 | 20-516-171 | | | | |

| | | | | | | |
|--|------------|------------|---|-----------|-----------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:517,16ನೇ ಎ ಕ್ರಾಸ್ ರೋಡ್ | | | Block 20:Balajinagara, Street:517,16th A Cross Road | | | 12000 |
| 20-517-179 | 20-517-185 | 20-517-183 | 20-517-181 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:518,1ನೇ ಮುಖ್ಯರಸ್ತೆ | | | Block 20:Balajinagara, Street:518,1st Main Road | | | 12000 |
| 20-518-1 | 20-518-5 | 20-518-16 | 20-518-4 | 20-518-10 | 20-518-19 | |
| 20-518-3 | 20-518-15 | 20-518-11 | 20-518-12 | 20-518-6 | 20-518-9 | |
| 20-518-18 | 20-518-13 | 20-518-17 | 20-518-21 | 20-518-7 | 20-518-20 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:519,1ನೇ ಎ ಮುಖ್ಯರಸ್ತೆ | | | Block 20:Balajinagara, Street:519,1st A Main Road | | | 12000 |
| 20-519-34 | 20-519-31 | 20-519-38 | 20-519-30 | 20-519-28 | 20-519-36 | |
| 20-519-26 | 20-519-25 | 20-519-32 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:520,2ನೇ ಮುಖ್ಯರಸ್ತೆ | | | Block 20:Balajinagara, Street:520,2nd Main Road | | | 12000 |

| | | | | | | |
|--|------------|------------|--|-------------|-------------|-------|
| 20-520-200 | 20-520-212 | 20-520-195 | 20-520-234 | 20-520-211 | 20-520-222 | |
| 20-520-209 | 20-520-219 | 20-520-206 | 20-520-225 | 20-520-236A | 20-520-228 | |
| 20-520-203 | 20-520-234 | 20-520-196 | 20-520-201 | 20-520-194 | 20-520-238 | |
| 20-520-191 | 20-520-226 | 20-520-193 | 20-520-230 | 20-520-215 | 20-520-235 | |
| 20-520-236 | 20-520-197 | 20-520-208 | 20-520-221 | 20-520-239 | 20-520-213 | |
| 20-520-231 | 20-520-204 | 20-520-214 | 20-520-190 | 20-520-192 | 20-520-234A | |
| 20-520-233 | 20-520-241 | 20-520-199 | 20-520-240 | 20-520-224 | 20-520-216 | |
| 20-520-220 | 20-520-218 | 20-520-210 | 20-520-205 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:521,2ನೇ ಮುಖ್ಯರಸ್ತೆ | | | Block 20:Balajinagara, Street:521,2nd AMain Road | | | |
| 20-521-277 | 20-521-284 | 20-506-305 | 20-521-283 | 20-521-282 | 20-521-273 | 12000 |
| 20-521-281 | 20-521-278 | 20-521-279 | 20-521-275 | 20-506-307 | 20-521-280 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:522,3ನೇ ಮುಖ್ಯರಸ್ತೆ | | | Block 20:Balajinagara, Street:522,3rd Main Road | | | 12000 |

| | | | | | | |
|--|------------|------------|---|------------|------------|-------|
| 20-522-293 | 20-522-299 | 20-522-295 | 20-506-311 | 20-522-302 | 20-522-291 | |
| 20-522-301 | 20-506-309 | 20-522-289 | 20-522-297 | 20-522-292 | 20-522-290 | |
| 20-522-287 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:523,4ನೇ ಮುಖ್ಯರಸ್ತೆ | | | Block 20:Balajinagara, Street:523,4th Main Road | | | |
| 20-523-440 | 20-523-444 | 20-523-453 | 20-523-455 | 20-523-430 | 20-523-424 | |
| 20-523-434 | 20-523-453 | 20-523-438 | 20-523-447 | 20-523-426 | 20-523-457 | |
| 20-23-9 | 20-523-438 | 20-523-442 | 20-523-449 | 20-523-432 | 20-523-445 | 12000 |
| 20-523-436 | 20-523-442 | 20-523-451 | 20-523-444 | 20-23-7 | 20-523-459 | |
| 20-523-428 | 20-523-451 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ20: ಬಾಲಾಜಿನಗರ ಸ್ಟ್ರೀಟ್:524,5ನೇ ಮುಖ್ಯರಸ್ತೆ | | | Block 20:Balajinagara, Street:524,5th Main Road | | | |
| 20-524-466 | 20-524-484 | 20-524-470 | 20-524-480 | 20-524-482 | 20-23-15 | 12000 |
| 20-524-468 | 20-23-11 | 20-524-476 | 20-524-478 | 20-23-13 | 20-524-464 | |

| | | | | | | |
|----|---|------------|------------|--|-----------|-----------|
| | 20-524-474 | 20-524-472 | 20-524-463 | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| 21 | ಮಾಧವನಗರ.ಲಕ್ಷ್ಮೀನಗರ | | | Madhavanagara, Lakshminagara | | |
| | ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:6, ಹಿರಿಯೂರು ತುಮಕೂರು ಎನ್.ಹೆಚ್.ರಸ್ತೆ | | | Block 21:Madhavangara Lakshminagara Street:6,Hiriyur to Tumkur N.H.4 Road | | |
| | 21-6-112 | 21-6-114 | 21-6-110 | 21-6-118 | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| | ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:16,ಕೊಳದಪ್ಪಲೇಶ್ವರ ದೇವಸ್ಥಾನದರಸ್ತೆ | | | Block 21:Madhavangara Lakshminagara Street:16, Koladappaleshwara Temple Road | | |
| | 21-16-184 | 21-16-144 | 21-16-128 | 21-16-126 | 21-16-166 | 21-16-118 |
| | 21-16-112 | 21-16-104 | 21-16-146 | 21-16-116 | 21-16-150 | 21-16-108 |
| | 21-16-148 | 21-16-142 | 21-16-190 | 21-16-172 | 21-16-176 | 21-16-124 |
| | 21-16-162 | 21-16-110 | 21-16-96 | 21-16-92 | 21-16-100 | 21-16-106 |
| | 21-16-180 | 21-16-120 | 21-16-114 | 21-16-94 | 21-16-106 | |
| | 21-16-98 | 21-531-569 | 21-16-122 | | | |

| | | | | | | |
|---|-----------|-----------|--|------------|-----------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:118, ಸಂತ ತಮನ್ ಟೈರ್ ವರ್ಕ್ಸ್ ರಸ್ತೆ | | | Block 21:Madhavangara Lakshminagara Street:118, Santha ThamansTyre Works Road | | | 13000 |
| 21-118-12 | 21-118-14 | 21-118-10 | 21-118-4 | 21-118-6 | 21-118-2 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:120, ಬ್ಲಾಕ್ -29 ಉತ್ತರ ಏ ಅಡ್ಡರಸ್ತೆ | | | Block 21:Madhavangara Lakshminagara Street:120,Block -29 North A Cross Road | | | 13000 |
| 21-119-1 | 21-119-13 | 21-119-17 | 21-119-3 | 21-119-9 | 21-119-5 | |
| 21-119-11 | 21-119-7 | 21-119-15 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:12,29ನೇ ಪಶ್ಚಿಮ ಮುಖ್ಯರಸ್ತೆ | | | Block 21:Madhavangara Lakshminagara Street:12,29th West Main Road | | | 13000 |
| 21-120-1 | 21-120-25 | 21-120-13 | 21-120-9 | 21-120-23 | 21-120-33 | |
| 21-120-31 | 21-120-15 | 21-120-19 | 21-120-7 | 21-120-29 | 21-120-11 | |
| 21-120-3 | 21-120-21 | 21-120-5 | 21-120-35 | 21-551-341 | | |
| 21-551-342 | 21-120-27 | 21-120-17 | | | | |

| | | | | | | |
|--|------------|-----------|---|------------|------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:122, ಮಾಧವನಗರ | | | Block 21:Madhavangara Lakshminagara , Street:122, Madhavanagara | | | |
| 21-122-17 | 21-122-73 | 21-122-59 | 21-122-77 | 21-122-95 | 21-122-81 | |
| 21-122-103 | 21-122-7 | 21-122-39 | 21-122-75 | 21-122-5 | 21-122-91 | |
| 21-122-107 | 21-122-1 | 21-122-97 | 21-122-85 | 21-122-109 | 21-122-65 | |
| 21-122-117 | 21-122-49 | 21-122-3 | 21-122-101 | 21-122-69 | 21-122-9 | |
| 21-122-119 | 21-122-55 | 21-122-19 | 21-122-105 | 21-122-29 | 21-122-43 | 13000 |
| 21-122-25 | 21-122-83 | 21-122-79 | 21-122-31 | 21-122-115 | 21-122-41 | |
| 21-122-87 | 21-122-89 | 21-122-71 | 21-122-27 | 21-122-35 | 21-122-23 | |
| 21-122-33 | 21-122-13 | 21-122-99 | 21-122-111 | 21-122-93 | 21-122-121 | |
| 21-122-15 | 21-122-113 | 21-122-37 | 21-122-11 | 21-122-21 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:501,ಎ ಅಡ್ಡರಸ್ತೆ | | | Block 21:Madhavangara Lakshminagara Street:501,A Cross Road | | | 13000 |

| | | | | | | |
|--|------------|------------|---|------------|------------|-------|
| 21-501-87 | 21-501-84 | 21-501-90 | 21-501-85A | 21-501-85 | 21-501-87B | |
| 21-501-81 | 21-501-89 | 21-501-870 | 21-501-82 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:502,ಬಿ ಅಡ್ಡರಸ್ತೆ | | | Block 21:Madhavangara Lakshminagara , Street:502,B Cross Road | | | 13000 |
| 21-502-25 | 21-502-23 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:504,ಡಿ ಅಡ್ಡರಸ್ತೆ | | | Block 21:Madhavangara Lakshminagara Street:504,D Cross Road | | | 13000 |
| 21-504-102 | 21-504-103 | 21-504-107 | 21-504-108 | 21-504-104 | 21-504-105 | |
| 21-504-101 | 21-504-110 | 21-504-99 | 21-504-109 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:505,1ನೇ ಅಡ್ಡರಸ್ತೆ | | | Block 21:Madhavangara Lakshminagara Street:505,1st Cross Road | | | 13000 |
| 21-505-139 | 21-505-149 | 21-544-131 | 21-548-128 | 21-505-145 | 21-505-137 | |
| 21-505-141 | 21-505-135 | 21-505-143 | 21-505-147 | | | |

| | | | | | | |
|--|-------------|------------|---|------------|------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:506,1ನೇ ಅಡ್ಡರಸ್ತೆ | | | Block 21:Madhavangara Lakshminagara Street:506,1st Cross Road | | | 13000 |
| 21-506-171 | 21-542-173 | 21-506-165 | 21-542-175 | 21-506-159 | 21-506-157 | |
| 21-506-161 | 21-542-173ಂ | 21-506-163 | 21-506-169 | 21-506-167 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:507,2ನೇ ಅಡ್ಡರಸ್ತೆ | | | Block 21:Madhavangara Lakshminagara Street:507,2nd Cross Road | | | |
| 21-507-175 | 21-507-176 | | | | | 13000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:508,2ನೇ ಎ ಅಡ್ಡರಸ್ತೆ | | | Block 21:Madhavangara Lakshminagara Street:507,2nd A Cross Road | | | 13000 |
| 21-508-153 | 21-508-155 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:509,3ನೇ ಅಡ್ಡರಸ್ತೆ | | | Block 21:Madhavangara Lakshminagara Street:509,3rd Cross Road | | | 13000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|---|------------|------------|--|------------|------------|-------|
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:513,7ನೇ ಅಡ್ಡರಸ್ತೆ | | | Block 21:Madhavangara Lakshminagara Street:513,7th Cross Road | | | 13000 |
| 21-513-179 | 21-513-177 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:514,8ನೇ ಅಡ್ಡರಸ್ತೆ | | | Block 21:Madhavangara Lakshminagara , Street:514,8th Cross Road | | | 13000 |
| 21-514-183 | 21-514-181 | 21-514-182 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:515,9ನೇ ಅಡ್ಡರಸ್ತೆ | | | Block 21:Madhavangara Lakshminagara Street:515,9th Cross Road | | | 13000 |
| 21-515-188 | 21-515-186 | 21-515-187 | 21-515-185 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:516,9ನೇಎ ಅಡ್ಡರಸ್ತೆ | | | Block 21:Madhavangara Lakshminagara , Street:516,9th ACross Road | | | 13000 |
| 21-516-213 | 21-551-343 | 21-516-194 | 21-516-219 | 21-551-344 | 21-516-209 | |
| 21-516-204 | 21-516-221 | 21-516-201 | 21-516-192 | 21-516-199 | 21-516-196 | |
| 21-516-206 | 21-516-208 | 21-516-207 | 21-516-215 | 21-516-202 | 21-516-203 | |

| | | | | | | |
|---|------------|------------|---|------------|------------|-------|
| 21-516-217 | 21-516-211 | 21-516-200 | 21-516-210C | | | |
| 21-516-212 | 21-516-197 | 21-516-198 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:517,9ನೇಬಿ ಅಡ್ಡರಸ್ತೆ | | | Block 21:Madhavangara Lakshminagara Street:517,9th B Cross Road | | | 13000 |
| 21-551-346 | 21-551-345 | 21-517-225 | 21-517-235 | 21-517-227 | | |
| 21-517-239 | 21-517-231 | 21-517-237 | 21-517-229 | | | |
| 21-517-243 | 21-517-241 | 21-517-233 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:518,9ನೇಸಿ ಅಡ್ಡರಸ್ತೆ | | | Block 21:Madhavangara Lakshminagara , Street:518,9th C Cross Road | | | 13000 |
| 21-518-257 | 21-518-255 | 21-518-247 | 21-518-253 | 21-551-348 | 21-518-251 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:519,9ನೇ ಡಿ ಅಡ್ಡರಸ್ತೆ | | | Block 21:Madhavangara Lakshminagara , Street:519,9th D Cross Road | | | 13000 |
| 21-551-350 | 21-519-275 | 21-519-261 | 21-519-263 | 21-551-349 | 21-519-267 | |

| | | | | | | |
|---|------------|------------|---|------------|------------|-------|
| 21-519-273 | 21-519-277 | 21-519-269 | 21-519-265 | 21-519-271 | 21-519-279 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:519,9ನೇ ಈ ಅಡ್ಡರಸ್ತೆ | | | Block 21:Madhavangara Lakshminagara , Street:519,9th E Cross Road | | | 13000 |
| 21-520-283 | 21-520-293 | 21-520-285 | 21-551-352 | 21-520-287 | 21-520-291 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:519,9ನೇ ಎಫ್ ಅಡ್ಡರಸ್ತೆ | | | Block 21:Madhavangara Lakshminagara , Street:519,9th F Cross Raod | | | 13000 |
| 21-521-301 | 21-521-311 | 21-521-309 | 21-551-354 | 21-521-305 | 21-521-303 | |
| 21-521-313 | 21-521-297 | 21-521-307 | 21-551-353 | 21-521-299 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:519,9ನೇ ಹೆಚ್ ಅಡ್ಡರಸ್ತೆ | | | Block 21:Madhavangara Lakshminagara Street:519,9th H Cross Road | | | 13000 |
| 21-522-319 | 21-522-325 | 21-522-331 | 21-522-335 | 21-522-327 | | |
| 21-522-321o | 21-522-329 | 21-522-337 | 21-522-321 | 21-522-323 | | |
| 21-522-317 | 21-522-333 | 21-551-356 | 21-551-355 | | | |

| | | | | | | |
|---|------------|------------|---|------------|------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:524,9ನೇ ಅಡ್ಡರಸ್ತೆ | | | Block 21:Madhavangara Lakshminagara , Street:524,9th Cross Road | | | 13000 |
| 21-524-363 | 21-524-362 | 21-524-371 | 21-524-368 | 21-524-364 | 21-524-360 | |
| 21-524-369 | 21-524-365 | 21-524-366 | 21-524-359 | 21-524-361 | 21-524-370 | |
| 21-524-372 | 21-524-367 | 21-524-374 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:525,9ನೇ ಜೆ ಅಡ್ಡರಸ್ತೆ | | | Block 21:Madhavangara Lakshminagara , Street:525,9th J Cross Road | | | 13000 |
| 21-525-386 | 21-525-383 | 21-525-384 | 21-525-385 | 21-525-380 | 21-525-390 | |
| 21-525-377 | 21-525-387 | 21-525-378 | 21-525-381 | 21-525-379 | 21-525-388 | |
| 21-525-382 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:526,9ನೇ ಕೆ ಅಡ್ಡರಸ್ತೆ | | | Block 21:Madhavangara Lakshminagara , Street:526,9th K Cross Road | | | 13000 |
| 21-526-396 | 21-526-402 | 21-526-399 | 21-526-400 | 21-526-395 | 21-526-393 | |

| | | | | | | |
|--|-------------|------------|--|------------|------------|-------|
| 21-526-394 | 21-526-397 | 21-526-398 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:528,10ನೇ ಅಡ್ಡರಸ್ತೆ | | | Block 21:Madhavangara Lakshminagara Street:528,10th Cross Road | | | 13000 |
| 21-528-410 | 21-528-412 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:530,10ನೇ ಬಿ ಅಡ್ಡರಸ್ತೆ | | | Block 21:Madhavangara Lakshminagara , Street:530,10th B Cross Road | | | 13000 |
| 21-530-459 | 21-530-457 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:533,1ನೇ ಮುಖ್ಯರಸ್ತೆ | | | Block 21:Madhavangara Lakshminagara Street:533,1st Main Road | | | 13000 |
| 21-533-126 | 21-533-122ಂ | 21-533-122 | 21-533-125 | 21-533-121 | 21-533-123 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:534,1ನೇಎ ಮುಖ್ಯರಸ್ತೆ | | | Block 21:Madhavangara Lakshminagara , Street:534,1st A Main Raod | | | 13000 |
| 21-534-635 | 21-534-634 | 21-534-648 | 21-534-643 | 21-534-655 | 21-534-639 | |

| | | | | | | |
|---|------------|------------|--|------------|------------|-------|
| 21-534-661 | 21-534-688 | 21-534-702 | 21-534-657 | 21-534-669 | 21-534-665 | |
| 21-534-693 | 21-534-642 | 21-534-659 | 21-534-680 | 21-534-675 | 21-534-684 | |
| 21-534-695 | 21-534-677 | 21-534-653 | 21-534-689 | 21-534-640 | 21-534-638 | |
| 21-534-646 | 21-534-667 | 21-534-683 | 21-534-664 | 21-534-652 | 21-534-632 | |
| 21-534-627 | 21-534-663 | 21-534-673 | 21-534-666 | 21-534-694 | 21-534-633 | |
| 21-534-631 | 21-534-681 | 21-534-687 | 21-534-704 | 21-534-670 | 21-534-671 | |
| 21-534-676 | 21-534-647 | 21-534-685 | 21-534-650 | 21-534-629 | 21-534-697 | |
| 21-534-686 | 21-534-645 | 21-534-699 | 21-534-651 | 21-534-662 | 21-534-700 | |
| 21-534-679 | 21-534-690 | 21-534-691 | 21-534-641 | 21-534-658 | 21-534-696 | |
| 21-534-628 | 21-534-654 | 21-534-660 | 21-534-644 | 21-534-672 | 21-534-636 | |
| 21-534-668 | 21-534-656 | 21-534-698 | 21-534-637 | 21-534-678 | 21-534-649 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:535,1ನೇಬಿ ಪ್ರಮುಖ ರಸ್ತೆ | | | Block 21:Madhavangara Lakshminagara Street:535,1st B Main Road | | | 13000 |
| 21-535-97 | 21-535-93 | 21-535-95 | | | | |

| | | | | | | |
|--|------------|------------|--|------------|------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:537,2ನೇ ಎ ಮುಖ್ಯ ರಸ್ತೆ | | | Block 21:Madhavangara Lakshminagara Street:537,2nd A Main Road | | | 13000 |
| 21-537-525 | 21-537-520 | 21-537-519 | 21-537-521 | 21-537-527 | 21-537-522 | |
| 21-537-524 | 21-537-528 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:536,2ನೇ ಪ್ರಮುಖ ರಸ್ತೆ | | | Block 21:Madhavangara Lakshminagara Street:536,2nd Main Road | | | 13000 |
| 21-536-116 | 21-536-118 | 21-536-115 | 21-536-114 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:539,3ನೇ ಅಡ್ಡ ರಸ್ತೆ | | | Block 21:Madhavangara Lakshminagara , Street:539,3rd A Main Road | | | |
| 21-539-517 | 21-539-516 | 21-539-518 | 21-539-513 | 21-539-514 | 21-539-515 | 13000 |
| 21-539-511 | 21-539-512 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:540,3ನೇ ಮುಖ್ಯ ರಸ್ತೆ | | | Block 21:Madhavangara Lakshminagara Street:540,3rd Main Road | | | |

| | | | | | | |
|--|------------|------------|--|------------|------------|--|
| 21-540-46 | 21-540-64 | 21-540-70 | 21-540-56 | 21-540-52 | 21-540-50 | |
| 21-540-68 | 21-540-76 | 21-540-72 | 21-540-48 | 21-540-65 | 21-540-54 | |
| 21-540-58 | 21-540-580 | 21-540-74 | 21-540-77 | 21-540-67 | 21-540-62 | |
| 21-540-69 | 21-540-63 | 21-540-59 | 21-540-60 | | | |
| 21-540-73 | 21-540-78 | 21-540-75 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮಿನಗರ ಸ್ಟ್ರೀಟ್:543,5ನೇ ಎ ಮುಖ್ಯ ರಸ್ತೆ | | | Block 21:Madhavangara Lakshminagara , Street:543 5th A Main Road | | | |
| 21-543-490 | 21-543-467 | 21-543-504 | 21-543-463 | 21-543-493 | 21-543-469 | |
| 21-543-486 | 21-543-498 | 21-543-492 | 21-543-464 | 21-543-505 | 21-543-501 | |
| 21-543-473 | 21-543-503 | 21-543-496 | 21-543-506 | 21-543-470 | 21-543-500 | |
| 21-543-489 | 21-543-476 | 21-543-474 | 21-543-484 | 21-543-465 | 21-543-499 | |
| 21-543-478 | 21-543-502 | 21-543-482 | 21-543-485 | 21-543-508 | 21-543-472 | |
| 21-543-468 | 21-543-494 | 21-543-495 | 21-543-487 | 21-543-481 | 21-543-488 | |
| 21-543-466 | 21-543-480 | 21-543-477 | 21-543-507 | | | |

13000

| | | | | | | |
|---|------------|------------|--|------------|------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:545,6ನೇ ಎ ಮುಖ್ಯ ರಸ್ತೆ | | | Block 21:Madhavangara Lakshminagara Street:545 6th A Main Road | | | 13000 |
| 21-545-620 | 21-545-617 | 21-545-624 | 21-545-622 | 21-545-614 | 21-545-605 | |
| 21-545-609 | 21-545-619 | 21-545-612 | 21-545-610 | 21-531-573 | 21-545-618 | |
| 21-545-608 | 21-531-575 | 21-545-599 | 21-545-615 | 21-545-607 | 21-545-602 | |
| 21-545-606 | 21-545-604 | 21-545-600 | 21-545-601 | 21-545-611 | | |
| 21-545-616 | 21-545-613 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:546,6ನೇ ಬಿ ಮುಖ್ಯ ರಸ್ತೆ | | | Block 21:Madhavangara Lakshminagara , Street:546 6th B Main Road | | | 13000 |
| 21-546-446 | 21-546-430 | 21-546-443 | 21-546-451 | 21-546-452 | 21-549-424 | |
| 21-546-444 | 21-549-426 | 21-546-454 | 21-546-455 | 21-546-456 | 21-546-439 | |
| 21-549-420 | 21-546-438 | 21-546-434 | 21-546-448 | 21-549-418 | 21-546-432 | |
| 21-549-422 | 21-546-445 | 21-546-450 | 21-549-416 | 21-546-442 | 21-546-447 | |

| | | | | | | |
|---|------------|------------|--|-----------|-----------|-------|
| 21-546-441 | 21-546-440 | 21-546-436 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:546,6ನೇ ಬಿ ಮುಖ್ಯ ರಸ್ತೆ | | | Block 21:Madhavangara Lakshminagara , Street:546 6th B Main Road | | | 13000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:547,7ನೇ ಅಡ್ಡರಸ್ತೆ | | | Block 21:Madhavangara Lakshminagara , Street:547 7th Croos Road | | | |
| 21-547-38 | 21-547-32 | 21-547-34 | 21-547-36 | 21-547-40 | 21-547-42 | 13000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:546,6ನೇ ಬಿ ಮುಖ್ಯ ರಸ್ತೆ | | | Block 21:Madhavangara Lakshminagara , Street:546 6th B Main Road | | | 13000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:550,9ನೇ ಮುಖ್ಯರಸ್ತೆ | | | Block 21:Madhavangara Lakshminagara , Street:550 9th Main Road | | | |
| 21-550-16 | 21-550-20 | 21-550-2 | 21-550-12 | 21-550-14 | 21-550-10 | 13000 |
| 21-550-22 | 21-550-6 | 21-550-8 | 21-550-4 | 21-550-18 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|---|------------|------------|--|------------|------------|-------|
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:546,6ನೇ ಬಿ ಮುಖ್ಯ ರಸ್ತೆ | | | Block 21:Madhavangara Lakshminagara , Street:546 6th B Main Road | | | 13000 |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:554,9ನೇ ಒ ಮುಖ್ಯರಸ್ತೆ | | | Block 21:Madhavangara Lakshminagara , Street:550 9th O Main Road | | | 13000 |
| 21-554-594 | 21-554-580 | 21-554-596 | 21-554-586 | 21-554-584 | 21-554-578 | |
| 21-554-590 | 21-554-592 | 21-554-588 | 21-554-582 | 21-531-571 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ21: ಮಾಧವನಗರ ಲಕ್ಷ್ಮೀನಗರ ಸ್ಟ್ರೀಟ್:555,7ನೇ ಎ ಮುಖ್ಯರಸ್ತೆ | | | Block 21:Madhavangara Lakshminagara Street:555 7th A Main Road | | | 13000 |
| 21-555-28 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | | |
|----|--|-----------|-----------|--|-----------|-----------|------|
| 22 | ಜ್ಯೋತಿನಗರ ಕೊಳಚೆ ಪ್ರದೇಶ | | | Jyothinagara Slum Area | | | 8000 |
| | ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:20, ಟೆಲಿಕಾಂ ಆಫೀಸ್ ರಸ್ತೆ | | | Block 22:Jyothinagara Slum Area, Street:20, Telecom Office Road | | | |
| | 22-20-30ಅ | 22-20-30ಂ | 22-20-34 | 22-20-38 | 22-20-30D | 22-20-32 | |
| | 22-20-36 | 22-20-34ಂ | 22-20-30ಃ | 22-20-30 | 22-20-32A | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:123 ಬ್ಲಾಕ್ 22 ನೇ ಪಶ್ಚಿಮ ರಸ್ತೆ | | | Block 22:Jyothinagara Slum Area, Street:123 Block 22th West Road | | | 8000 |
| | 22-123-26 | 22-123-78 | 22-123-24 | 22-123-66 | 22-123-14 | 22-123-22 | |
| | 22-123-6 | 22-123-70 | 22-123-46 | 22-123-20 | 22-123-68 | 22-123-30 | |
| | 22-123-12 | 22-123-42 | 22-123-32 | 22-123-38 | 22-123-60 | 22-123-8 | |
| | 22-123-28 | 22-123-16 | 22-123-76 | 22-123-50 | 22-123-34 | 22-123-2 | |

| | | | | | | |
|--|-----------|------------|---|-----------|------------|------|
| 22-123-40 | 22-123-62 | 22-123-74 | 22-123-64 | 22-124-39 | 22-123-18 | |
| 22-123-10 | 22-123-56 | 22-123-36 | 22-123-72 | 22-123-4 | 22-123-44 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:125,ಬ್ಲಾಕ್ 24 ಪಶ್ಚಿಮ ರಸ್ತೆ | | | Block 22:Jyothinagara Slum Area, Street:125 Block 24th West Road | | | |
| 22-125-37 | 22-125-5 | 22-124-1 | 22-125-31 | 22-125-41 | 22-125-27A | |
| 22-125-43 | 22-115-8 | 22-125-15 | 22-125-23 | 22-125-25 | 22-125-29 | |
| 22-125-39 | 22-125-7 | 22-125-29ಂ | 22-125-45 | 22-125-35 | 22-123-58 | |
| 22-125-27 | 22-125-33 | 22-125-3 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |

| | | | | | | |
|--|-----------|-----------|--|-----------|-----------|------|
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:501,1ನೇ ಅಡ್ಡರಸ್ತೆ | | | Block 22:Jyothinagara Slum Area, Street:501,1st Cross Road | | | 8000 |
| 22-501-26 | 22-501-17 | 22-501-23 | 22-501-25 | 22-501-20 | 22-501-11 | |
| 22-501-6 | 22-501-4 | 22-501-8 | 22-501-22 | 22-501-13 | 22-501-12 | |
| 22-501-7 | 22-501-9 | 22-501-18 | 22-501-14 | 22-501-2 | 22-501-1 | |
| 22-501-29 | 22-501-19 | 22-501-10 | 22-501-15 | 22-501-21 | 22-501-27 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:502,1ನೇ ಎ ಅಡ್ಡರಸ್ತೆ | | | Block 22:Jyothinagara Slum Area, Street:502,1st A Cross Road | | | 8000 |
| 22-502-55 | 22-502-49 | 22-502-53 | 22-502-51 | 22-502-57 | 22-502-47 | |
| 22-502-59 | | | | | | |

| | | | | | | |
|--|------------|------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:503,2ನೇ ಅಡ್ಡರಸ್ತೆ | | | Block 22:Jyothinagara Slum Area, Street:503,2nd Cross Road | | | 8000 |
| 22-503-227 | 22-503-210 | 22-503-212 | 22-503-224 | 22-503-208 | 22-503-217 | |
| 22-503-223 | 22-503-204 | 22-503-206 | 22-503-231 | 22-503-232 | 22-503-214 | |
| 22-503-202 | 22-503-229 | 22-503-221 | 22-503-216 | 22-503-219 | 22-503-211 | |
| 22-503-204ಂ | 22-503-225 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:504,3ನೇ ಅಡ್ಡರಸ್ತೆ | | | Block 22:Jyothinagara Slum Area, Street:504,3rd Cross Road | | | 8000 |
| 22-504-267 | 22-504-265 | 22-504-280 | 22-504-274 | 22-504-272 | 22-504-264 | |

| | | | | | | |
|--|--|------------|------------|--|------------|------------|
| | 22-504-268 | 22-504-266 | 22-504-276 | 22-504-270 | 22-504-278 | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| | ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:505,4ನೇ ಅಡ್ಡರಸ್ತೆ | | | Block 22:Jyothinagara Slum Area, Street:505,4th Cross Road | | |
| | 22-504-267 | 22-504-272 | 22-504-280 | 22-504-264 | 22-504-266 | 22-504-270 |
| | 22-504-268 | 22-504-265 | 22-504-276 | 22-504-274 | 22-504-278 | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| | ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:506,5ನೇ ಅಡ್ಡರಸ್ತೆ | | | Block 22:Jyothinagara Slum Area, Street:506,5th Cross Road | | |
| | 22-506-313 | 22-506-306 | 22-506-305 | 22-506-315 | 22-506-309 | 22-506-307 |
| | 22-506-304 | 22-506-302 | 22-506-300 | 22-506-299A | 22-506-298 | 22-506-317 |
| | 8000 | | | | | |
| | 8000 | | | | | |

| | | | | | | | |
|--|---|------------|------------|---|------------|------------|------|
| | 22-506-3010 | 22-506-301 | 22-506-297 | 22-506-307A | 22-506-308 | 22-506-296 | |
| | 22-506-310 | 22-506-311 | 22-506-299 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:507,1ನೇ ಮುಖ್ಯರಸ್ತೆ | | | Block 22:Jyothinagara Slum Area, Street:507,1st Main Road | | | |
| | 22-507-340 | 22-507-332 | 22-507-334 | 22-507-331 | 22-507-323 | 22-507-321 | |
| | 22-507-326 | 22-507-322 | 22-507-339 | 22-507-338 | 22-507-324 | 22-507-325 | |
| | 22-507-337 | 22-124-9 | 22-507-335 | 22-507-329 | 22-507-336 | 22-507-328 | |
| | 22-507-327 | 22-507-330 | 22-124-5 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |

| | | | | | | |
|---|------------|------------|--|------------|------------|------|
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:508,2ನೇ ಮುಖ್ಯರಸ್ತೆ | | | Block 22:Jyothinagara Slum Area, Street:508,2nd Main Road | | | 8000 |
| 22-508-346 | 22-124-19 | 22-508-351 | 22-508-348 | 22-508-345 | 22-508-349 | |
| 22-508-344 | 22-508-354 | 22-508-353 | 22-508-355 | 22-508-360 | 22-508-359 | |
| 22-508-358 | 22-124-13 | 22-508-357 | 22-508-343 | 22-508-347 | | |
| 22-508-356 | 22-508-352 | 22-508-350 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:509,3ನೇ ಮುಖ್ಯರಸ್ತೆ | | | Block 22:Jyothinagara Slum Area, Street:509,3rd Main Road | | | 8000 |
| 22-509-381 | 22-509-378 | 22-509-366 | 22-509-380 | 22-509-375 | 22-124-27 | |
| 22-509-382 | 22-509-370 | 22-509-374 | 22-509-371 | 22-509-372 | 22-124-23 | |

| | | | | | | |
|---|------------|------------|--|------------|------------|------|
| 22-509-368 | 22-509-373 | 22-509-364 | 22-509-379 | 22-509-367 | 22-509-377 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:510,3ನೇ ಎ ಮುಖ್ಯರಸ್ತೆ | | | Block 22:Jyothinagara Slum Area, Street:510,3rd A Main Road | | | 8000 |
| 22-510-360 | 22-510-39 | 22-510-36 | 22-510-37 | 22-510-44A | 22-510-38A | |
| 22-510-40 | 22-510-41 | 22-510-35 | 22-510-43 | 22-510-34 | 22-510-42A | |
| 22-510-38 | 22-510-400 | 22-510-33 | 22-510-34A | 22-510-44 | 22-510-42 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:511,3ನೇಬಿ ಮುಖ್ಯರಸ್ತೆ | | | Block 22:Jyothinagara Slum Area, Street:511,3rd B Main Road | | | |
| 22-511-62 | 22-511-61 | 22-115-24 | 22-511-63 | | | 8000 |

| | | | | | | |
|--|------------|-----------|--|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:512,3ನೇ ಸಿ ಮುಖ್ಯರಸ್ತೆ | | | Block 22:Jyothinagara Slum Area, Street:512,3rd C Main Road | | | |
| 22-512-68 | 22-512-97 | 22-512-92 | 22-512-76 | 22-512-81 | 22-512-100 | |
| 22-512-96 | 22-512-103 | 22-512-71 | 22-512-95 | 22-512-83 | 22-512-88 | |
| 22-512-77 | 22-512-70 | 22-512-89 | 22-512-80 | 22-512-82 | 22-512-86 | |
| 22-512-84 | 22-512-85 | 22-512-78 | 22-512-90 | 22-512-74 | 22-512-73 | |
| 22-512-75 | 22-512-93 | 22-512-67 | 22-512-98 | 22-512-101 | 22-512-66 | |
| 22-512-72 | 22-512-94 | 22-512-87 | 22-512-102 | 22-512-99 | 22-512-69 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|--|------------|------------|------|
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:513,3ನೇ ಡಿ ಮುಖ್ಯರಸ್ತೆ | | | Block 22:Jyothinagara Slum Area, Street:513,3rd D Main Road | | | 8000 |
| 22-513-139 | 22-513-133 | 22-513-130 | 22-513-128 | 22-513-108 | 22-513-121 | |
| 22-513-117 | 22-513-134 | 22-513-120 | 22-513-138 | 22-513-132 | 22-513-123 | |
| 22-513-114 | 22-513-107 | 22-513-122 | 22-513-115 | 22-513-112 | 22-513-129 | |
| 22-513-118 | 22-513-111 | 22-513-126 | 22-513-127 | 22-513-135 | 22-513-116 | |
| 22-513-124 | 22-513-110 | 22-513-137 | 22-513-125 | 22-513-136 | 22-513-119 | |
| 22-513-113 | 22-513-131 | 22-513-109 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:514,3ನೇ ಇ ಮುಖ್ಯರಸ್ತೆ | | | Block 22:Jyothinagara Slum Area, Street:514,3rd E Main Road | | | 8000 |

| | | | | | | |
|--|--|------------|------------|---|------------|------------|
| | 22-514-240 | 22-514-236 | 22-514-238 | 22-514-244 | 22-514-242 | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| | ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:515,4ನೇ ಮುಖ್ಯರಸ್ತೆ | | | Block 22:Jyothinagara Slum Area, Street:515,4th Main Road | | |
| | 22-515-388 | 22-124-33 | 22-515-396 | 22-515-392 | 22-515-394 | 22-515-398 |
| | 22-515-386 | 22-515-390 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| | ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:517,4ನೇ ಬಿ ಮುಖ್ಯರಸ್ತೆ | | | Block 22:Jyothinagara Slum Area, Street:517,4th B Main Road | | |
| | 22-517-150 | 22-517-162 | 22-517-156 | 22-517-159 | 22-517-167 | 22-517-142 |
| | 22-517-152 | 22-517-155 | 22-517-144 | 22-517-163 | 22-517-168 | 22-517-158 |
| | 8000 | | | | | |
| | 8000 | | | | | |

| | | | | | | | |
|--|--|------------|------------|---|------------|------------|------|
| | 22-517-160 | 22-517-170 | 22-517-146 | 22-517-154 | 22-517-153 | 22-517-169 | |
| | 22-517-171 | 22-517-145 | 22-517-164 | 22-517-148 | 22-517-149 | 22-517-173 | |
| | 22-517-165 | 22-517-157 | 22-517-147 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:518,4ನೇ ಸಿ ಮುಖ್ಯರಸ್ತೆ | | | Block 22:Jyothinagara Slum Area, Street:518,4th C Main Road | | | |
| | 22-518-180 | 22-518-182 | 22-518-193 | 22-518-187 | 22-518-190 | 22-518-176 | |
| | 22-518-179 | 22-518-188 | 22-518-198 | 22-518-200 | 22-518-192 | 22-518-184 | 8000 |
| | 22-518-194 | 22-518-191 | 22-518-183 | 22-518-185 | 22-518-178 | 22-518-197 | |
| | 22-518-196 | 22-518-177 | 22-518-181 | 22-518-186 | | | |

| | | | | | | | |
|----|--|------------|------------|---|------------|------------|-------|
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್ ನಂ22: ಜ್ಯೋತಿನಗರ ಕೊಳಚೆ ಪ್ರದೇಶ ಸ್ಟ್ರೀಟ್:519,4ನೇ ಡಿ ಮುಖ್ಯರಸ್ತೆ | | | Block 22:Jyothinagara Slum Area, Street:519,4th D Main Road | | | 8000 |
| | 22-519-250 | 22-519-254 | 22-519-256 | 22-519-260 | 22-519-248 | 22-519-252 | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಜ್ಯೋತಿನಗರ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ.ನಂಬರ್‌ಗಳು | | | Jyothinagara Others & Newly Identified PID's | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| 23 | ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:5.ಎನ್.ಹೆಚ್.4 ಪಶ್ಚಿಮ ರಸ್ತೆ | | | Block: 23 Mucchigarahatti, Street:5.NH4, West road. | | | 10000 |
| | 23-6-141 | 23-6-137 | 23-6-143 | 23-6-145 | 23-6-139 | 23-6-125 | |
| | 23-6-135 | 23-6-147 | 23-6-133 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|---|-----------|------------|--|-----------|------------|-------|
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:13. ಮೇಗಲಪೇಟೆ ರಸ್ತೆ | | | Block: Mucchigarahatti, Street:13. Megalapete road | | | |
| 23-13-152 | 23-13-142 | 23-13-194 | 23-13-182 | 23-13-158 | 23-13-156 | |
| 23-13-190 | 23-13-172 | 23-13-214 | 23-13-198 | 23-13-144 | 23-13-166 | |
| 23-13-192 | 23-13-148 | 23-13-160 | 23-13-202 | 23-13-174 | 23-13-176B | |
| 23-13-154 | 23-13-200 | 23-13-140 | 23-13-210 | 23-13-162 | 23-13-184 | 10000 |
| 23-13-188 | 23-13-206 | 23-13-186 | 23-13-176 | 23-13-212 | 23-13-216 | |
| 23-13-218 | 23-13-178 | 23-13-176ಂ | 23-13-180 | 23-13-208 | 23-13-150 | |
| 23-13-196 | 23-13-204 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|---|-----------|-----------|---|------------|-----------|-------|
| ಬ್ಲಾಕ್:23ಮುಚ್ಚಿಗರಹಟ್ಟಿ , ಸ್ಟ್ರೀಟ್:110.ಮುಚ್ಚಿಗರಹಟ್ಟಿ ರಸ್ತೆ | | | Block:23 Mucchigarahatti, Street:110. Mucchigarahatti Road | | | 10000 |
| 23-110-10 | 23-110-70 | 23-110-38 | 23-110-50 | 23-110-64 | 23-110-66 | |
| 23-110-22 | 23-110-20 | 23-110-18 | 23-110-56 | 23-110-60 | 23-110-24 | |
| 23-110-34 | 23-110-30 | 23-110-54 | 23-110-58 | 23-110-16B | 23-110-44 | |
| 23-110-72 | 23-110-2 | 23-110-26 | 23-110-16A | 23-110-16 | 23-110-14 | |
| 23-110-4 | 23-110-40 | 23-6-117 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:126. ಸಂತೇಪೇಟೆ ರಸ್ತೆ | | | Block: 23 Mucchigarahatti, Street:126. Santhepete road | | | 10000 |
| 23-126-13 | 23-126-21 | 23-126-11 | 23-126-9 | 23-126-29 | 23-126-7 | |

| | | | | | | |
|--|------------|------------|--|-----------|-----------|-------|
| 23-126-1 | 23-126-25 | 23-126-3 | 23-126-17 | 23-126-15 | 23-126-19 | |
| 23-126-5 | 23-126-37 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:501. ಎ ಅಡ್ಡ ರಸ್ತೆ | | | Block:23 Mucchigarahatti, Street:501. A Cross road | | | |
| 23-501-25 | 23-501-21ಅ | 23-501-21ಃ | 23-501-24 | 23-501-16 | 23-501-18 | |
| 23-501-28 | 23-501-22 | 23-501-30 | 23-501-21 | 23-501-27 | 23-501-15 | 10000 |
| 23-501-20 | 23-501-32 | 23-501-21೦ | 23-501-26 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:502. 1ನೇ ಅಡ್ಡ ರಸ್ತೆ | | | Block:23 Mucchigarahatti, Street:502. 1st Cross road | | | 10000 |

| | | | | | | |
|--|-----------|------------|---|-----------|------------|-------|
| 23-502-490 | 23-502-54 | 23-502-38ಅ | 23-502-44 | 23-502-40 | 23-502-38B | |
| 23-502-49 | 23-502-91 | 23-502-42 | 23-502-94 | 23-502-52 | 23-502-36 | |
| 23-502-48 | 23-502-47 | 23-502-46 | 23-502-42A | 23-502-51 | 23-502-38A | |
| 23-502-510 | 23-502-35 | 23-502-38 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:503. 1ನೇ ಎ ಅಡ್ಡ ರಸ್ತೆ | | | Block: 23 Mucchigarahatti, Street:503. 1st A Cross road | | | |
| 23-503-580 | 23-503-59 | 23-503-58 | 23-503-58B | 23-503-60 | | 10000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:504. 2ನೇ ಅಡ್ಡ ರಸ್ತೆ | | | Block: 23 Mucchigarahatti, Street:504. 2nd Cross road | | | 10000 |

| | | | | | | |
|---|-------------|-------------|---|-------------|------------|-------|
| 23-504-387 | 23-504-107 | 23-504-126 | 23-504-103A | 23-504-122 | 23-504-104 | |
| 23-504-109 | 23-504-103B | 23-504-115 | 23-504-106 | 23-504-113 | 23-504-103 | |
| 23-504-123 | 23-504-102 | 23-504-113C | 23-504-109A | 23-504-103C | 23-504-105 | |
| 23-504-128 | 23-504-97D | 23-504-120 | 23-504-125 | 23-504-116 | 23-504-111 | |
| 23-504-112 | 23-504-99 | 23-504-117 | 23-504-130 | 23-504-100 | 23-504-124 | |
| 23-504-97 | 23-504-101 | 23-504-118 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:506. 2ನೇ ಬಿ ಅಡ್ಡ ರಸ್ತೆ | | | Block:23 Mucchigarahatti, Street:506 2nd B Cross road | | | 10000 |
| 23-506-270 | 23-506-268 | 23-505-264 | 23-505-262 | | | |

| | | | | | | |
|---|-------------|-------------|---|-------------|-------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:507. 2ನೇ ಸಿ ಅಡ್ಡ ರಸ್ತೆ | | | Block:23 Mucchigarahatti, Street:507 2nd C Cross road | | | |
| 23-507-150 | 23-507-149 | 23-507-145ಂ | 23-507-145 | 23-507-147 | | 10000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:508. 1ನೇ ಮುಖ್ಯ ರಸ್ತೆ | | | Block:23 Mucchigarahatti, Street:508 1st Main road | | | |
| 23-508-135 | 23-508-142ಂ | 23-508-139 | 23-508-142C | 23-508-142B | 23-508-138 | |
| 23-508-142 | 23-508-140ಆ | 23-508-133 | 23-508-140A | 23-508-140C | 23-508-140B | 10000 |
| 23-508-142ಆ | 23-508-137 | 23-508-140 | 23-508-142E | 23-508-140E | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|---|------------|-------------|--|------------|------------|-------|
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:509. 1ನೇ ಎ ಮುಖ್ಯ ರಸ್ತೆ | | | Block:23 Mucchigarahatti, Street:509 1st A Main road | | | 10000 |
| 23-509-158 | 23-509-151 | 23-509-1530 | 23-509-159 | 23-509-152 | 23-509-157 | |
| 23-509-153 | 23-509-156 | 23-509-1510 | 23-509-154 | 23-509-155 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:510. 2ನೇ ಮುಖ್ಯ ರಸ್ತೆ | | | Block:23 Mucchigarahatti, Street:510 2nd Main road | | | 10000 |
| 23-510-185 | 23-510-187 | 23-510-178 | 23-510-166 | 23-510-184 | 23-510-177 | |
| 23-510-180 | 23-510-174 | 23-510-165 | 23-510-169 | 23-510-182 | 23-510-181 | |
| 23-510-167 | 23-510-179 | 23-510-183 | 23-510-170 | 23-510-164 | 23-510-176 | |
| 23-510-162 | 23-510-173 | 23-510-168 | 23-510-172 | 23-510-186 | 23-510-171 | |

| | | | | | | |
|---|------------|------------|--|------------|-------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 10000 |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:511. 2ನೇ ಎ ಮುಖ್ಯ ರಸ್ತೆ | | | Block:23 Mucchigarahatti, Street:511 2nd A Main road | | | |
| 23-511-4 | 23-511-8 | 23-511-12 | 23-511-11 | 23-511-2 | 23-511-1 | |
| 23-511-6 | 23-511-7 | 23-511-5 | 23-511-10 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 10000 |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:512. 3ನೇ ಮುಖ್ಯ ರಸ್ತೆ | | | Block:23 Mucchigarahatti, Street:512 3rd Main road | | | |
| 23-512-2120 | 23-512-200 | 23-512-202 | 23-512-199 | 23-512-203 | 23-512-210A | |
| 23-512-206 | 23-512-216 | 23-512-196 | 23-512-222A | 23-512-208 | 23-512-195 | |
| 23-512-198 | 23-512-204 | 23-512-205 | 23-512-214A | 23-512-193 | 23-512-212 | |

| | | | | | | |
|---|------------|-------------|--|------------|-------------|-------|
| 23-512-192 | 23-512-194 | 23-512-2160 | 23-512-214 | 23-512-219 | 23-512-191 | |
| 23-512-197 | 23-512-222 | 23-512-209 | 23-512-208A | 23-512-220 | 23-512-220A | |
| 23-512-207 | 23-512-215 | 23-512-217 | 23-512-213 | 23-512-210 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:513. 4ನೇ ಮುಖ್ಯ ರಸ್ತೆ | | | Block:23 Mucchigarahatti, Street:513 4th Main road | | | |
| 23-513-241 | 23-513-233 | 23-513-231 | 23-513-237 | 23-513-235 | 23-513-239 | 10000 |
| 23-513-227 | 23-513-225 | 23-513-244 | 23-513-229 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:514. 4ನೇ ಎ ಮುಖ್ಯ ರಸ್ತೆ | | | Block:23 Mucchigarahatti, Street:514 4th A Main road | | | 10000 |

| | | | | | | |
|---|------------|------------|--|------------|------------|-------|
| 23-514-83 | 23-514-84 | 23-514-810 | 23-514-75 | 23-514-70 | 23-514-73 | |
| 23-514-85 | 23-514-69 | 23-514-67 | 23-514-86 | 23-514-81 | 23-514-80 | |
| 23-514-78 | 23-514-65 | 23-514-66 | 23-514-77 | 23-514-76 | 23-514-63 | |
| 23-514-88 | 23-514-71 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:515. 5ನೇ ಮುಖ್ಯ ರಸ್ತೆ | | | Block:23 Mucchigarahatti, Street:515 5th Main road | | | |
| 23-515-247 | 23-515-257 | 23-515-259 | 23-515-253 | 23-515-251 | 23-515-255 | 10000 |
| 23-515-249 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|---|------------|------------|--|-------------|-------------|-------|
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:516. 6ನೇ ಮುಖ್ಯ ರಸ್ತೆ | | | Block:23 Mucchigarahatti, Street:516 6th Main road | | | 10000 |
| 23-516-298 | 23-516-302 | 23-516-289 | 23-516-295 | 23-516-284 | 23-516-288 | |
| 23-516-283 | 23-516-299 | 23-516-292 | 23-516-294 | 23-516-290 | 23-516-280 | |
| 23-516-287 | 23-516-301 | 23-516-300 | 23-516-285 | 23-516-281 | 23-516-273 | |
| 23-516-277 | 23-516-296 | 23-516-275 | 23-516-279 | 23-516-293 | 23-516-291 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:517. 7ನೇ ಮುಖ್ಯ ರಸ್ತೆ | | | Block:23 Mucchigarahatti, Street:517 7th Main road | | | 10000 |
| 23-517-353 | 23-517-357 | 23-517-310 | 23-517-321 | 23-517-341B | 23-517-320 | |
| 23-517-363 | 23-517-312 | 23-517-335 | 23-517-306 | 23-517-361 | 23-517-341A | |

| | | | | | |
|-------------|-------------|-------------|------------|-------------|-------------|
| 23-517-372 | 23-517-371 | 23-517-338o | 23-517-316 | 23-517-360 | 23-517-379 |
| 23-517-358 | 23-517-324 | 23-517-332o | 23-517-377 | 23-517-367 | 23-517-369 |
| 23-517-332 | 23-517-350 | 23-517-347 | 23-517-375 | 23-517-381 | 23-517-327 |
| 23-517-314 | 23-517-345o | 23-517-355 | 23-517-365 | 23-517-359 | 23-517-326 |
| 23-517-333 | 23-517-338 | 23-517-343 | 23-517-349 | 23-517-322 | 23-517-341 |
| 23-517-347o | 23-517-346 | 23-517-345 | 23-517-325 | 23-517-341C | 23-517-337A |
| 23-517-330 | 23-517-304 | 23-517-338s | 23-517-339 | 23-517-373 | 23-517-337 |
| 23-517-318 | 23-517-328 | 23-517-328o | 23-517-351 | 23-517-374 | 23-517-337B |
| 23-517-308 | 23-517-311 | | | | |

| | | | | | | |
|---|---------------------------------|------------|--|------------|--|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:518. 8ನೇ ಮುಖ್ಯ ರಸ್ತೆ | | | Block:23 Mucchigarahatti, Street:518 8th Main road | | | 10000 |
| 23-518-385 | 23-518-385ಂ | 23-518-386 | 23-518-385B | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ , ಸ್ಟ್ರೀಟ್:519. 8ನೇ ಎ ಮುಖ್ಯ ರಸ್ತೆ | | | Block:23 Mucchigarahatti, Street:519 8th A Main road | | | 10000 |
| 23-519-399 | 23-519-391 | 23-519-393 | 23-519-395 | 23-519-397 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:23 ಮುಚ್ಚಿಗರಹಟ್ಟಿ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Block:23 Mucchigarahatti Others & Newly Identified PID's | | | 10000 |
| 24 | ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , | | Block:24 Bhavaninagara West side | | | 8000 |

| | | | | | | |
|---|--------------|--------------|---|----------|-----------|------|
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:503, 567, 1 ಬನ್ನಿನಗರ ಮುಖ್ಯ ರಸ್ತೆ | | | Block:24 Bhavaninagara West side Street:503,567, 1 Banninagara Main road | | | 8000 |
| 24-1-171 | 24-1-205 | 24-1-179 | 24-567-1311E | 24-1-181 | 24-1-157 | |
| 24-567-1311o | 24-567-1311 | 24-1-203 | 24-1-161 | 24-1-183 | 24-503-51 | |
| 24-1-167 | 24-1-201 | 24-1-177 | 24-1-173 | 24-1-185 | 24-1-199 | |
| 24-1-195 | 24-1-197 | 24-1-189 | 24-1-175 | 24-1-191 | 24-1-209 | |
| 24-567-1311ಃ | 24-567-1311ಅ | 24-567-1311ಆ | 24-1-187 | 24-1-193 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:21 ಜ್ಯೋತಿನಗರ ಪ್ರಥಮ ದರ್ಜೆ ಕಾಲೇಜು ರಸ್ತೆ | | | Block:24 Bhavaninagara West side Street:21 Jyothinagara First grade Collage road | | | 8000 |
| 24-21-11 | 24-21-9 | 24-21-13 | 24-21-1 | | | |

| | | | | | | |
|---|-------------|-------------|---|-------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:114 ಬ್ಲಾಕ್ 17 ಉತ್ತರ ಅಡ್ಡ ರಸ್ತೆ | | | Block:24 Bhavaninagara West side Street:114 block 17 North Cross road | | | 8000 |
| 24-114-24 | 24-114-16 | 24-114-26 | 24-114-18 | 24-114-8 | 24-114-38 | |
| 24-114-2 | 24-114-6 | 24-114-32 | 24-114-20 | 24-114-10 | 24-114-34 | |
| 24-114-46 | 24-114-4 | 24-114-40 | 24-114-50 | 24-114-22 | 24-114-12 | |
| 24-114-36 | 24-114-28 | 24-114-30 | 24-114-14 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:123,22 ನೇ ಪಶ್ಚಿಮ ಮುಖ್ಯ ರಸ್ತೆ | | | Block:24 Bhavaninagara West side Street: 123,22nd West Main road | | | 8000 |
| 24-561-1252 | 24-566-1309 | 24-566-1310 | 24-567-1555 | 24-558-1250 | 24-567-1556 | |

| | | | | | | | |
|---|-------------|-------------|---|-----------|-----------|------|--|
| 24-558-1249 | 24-564-1253 | 24-561-1251 | 24-564-1254 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:124,22 ನೇ ಉತ್ತರ ಅಡ್ಡ ರಸ್ತೆ | | | Block:24 Bhavaninagara West side Street: 124,22nd Noth Cross road | | | 8000 | |
| 24-124-46 | 24-124-14 | 24-124-10 | 24-124-48 | 24-124-4 | 24-124-6 | | |
| 24-124-38 | 24-124-30 | 24-124-50 | 24-124-2 | 24-124-12 | 24-124-44 | | |
| 24-124-16 | 24-124-8 | 24-124-32 | 24-124-22 | 24-124-36 | 24-124-34 | | |
| 24-124-42 | 24-124-24 | 24-124-28 | 24-124-52 | 24-124-20 | 24-124-18 | | |
| 24-124-40 | 24-124-26 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |

| | | | | | | |
|---|------------|-----------|--|-----------|------------|------|
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:125 ಬ್ಲಾಕ್ 24 ಪಶ್ಚಿಮ ಭಾಗ ರಸ್ತೆ | | | Block:24 Bhavaninagara West side Street: 125,24th West Side road | | | 8000 |
| 24-125-30 | 24-125-44 | 24-125-10 | 24-125-42 | 24-125-20 | 24-125-26 | |
| 24-125-6 | 24-125-2 | 24-125-12 | 24-125-38 | 24-125-46 | 24-125-4 | |
| 24-125-16 | 24-125-14 | 24-125-18 | 24-125-34 | 24-125-8 | | |
| 24-125-36 | 24-125-22 | 24-125-24 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:502 ಬಿ ಮುಖ್ಯ ರಸ್ತೆ | | | Block:24 Bhavaninagara West side Street: 502 B Main road | | | 8000 |
| 24-502-23 | 24-502-14ಃ | 24-502-24 | 24-502-13 | 24-502-12 | 24-502-17A | |
| 24-502-14೦ | 24-502-19೦ | 24-502-14 | 24-503-48 | 24-502-17 | 24-502-9 | |

| | | | | | | |
|---|-----------|-----------|---|-----------|-----------|------|
| 24-502-15 | 24-502-5 | 24-502-11 | 24-502-21 | 24-502-19 | 24-502-7 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:504 ಡಿ ಮುಖ್ಯ ರಸ್ತೆ | | | Block:24 Bhavaninagara West side Street: 504 D Main road | | | 8000 |
| 24-503-43 | 24-504-61 | 24-503-39 | 24-504-73 | 24-504-57 | 24-504-59 | |
| 24-503-37 | 24-503-41 | 24-504-75 | 24-504-71 | 24-504-63 | 24-503-47 | |
| 24-503-31 | 24-504-77 | 24-503-33 | 24-504-55 | 24-504-67 | 24-503-45 | |
| 24-504-65 | 24-503-27 | 24-503-35 | 24-504-69 | 24-503-29 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:505 ಇ ಮುಖ್ಯ ರಸ್ತೆ | | | Block:24 Bhavaninagara West side Street: 505 E Main road | | | |

| | | | | | | |
|--|-------------|------------|---|------------|------------|------|
| 24-505-197 | 24-505-199 | 24-505-205 | 24-505-200 | 24-505-203 | 24-505-208 | |
| 24-505-198 | 24-505-195 | 24-505-206 | 24-505-202 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:506 1ನೇ ಮುಖ್ಯ ರಸ್ತೆ | | | Block:24 Bhavaninagara West side Street: 506 1st Main road | | | |
| 24-506-219 | 24-506-225 | 24-506-240 | 24-506-241 | 24-506-211 | 24-506-261 | |
| 24-506-245 | 24-506-233 | 24-506-228 | 24-506-252 | 24-506-257 | 24-506-235 | |
| 24-506-253 | 24-506-236 | 24-506-230 | 24-506-223 | 24-506-217 | 24-506-251 | |
| 24-506-246 | 24-506-2560 | 24-506-222 | 24-506-249 | 24-506-256 | 24-506-262 | |
| 24-506-220 | 24-506-231 | 24-506-224 | 24-506-254A | 24-506-238 | 24-506-254 | |
| | | | | | | 8000 |

| | | | | | | |
|--|-------------|-------------|---|-------------|-------------|------|
| 24-506-218 | 24-506-242 | 24-506-243 | 24-506-215 | 24-506-237 | 24-506-246A | |
| 24-506-214 | 24-506-229 | 24-506-212 | 24-506-227 | 24-506-242A | 24-506-259 | |
| 24-506-247 | 24-506-255 | 24-506-216 | 24-506-239 | 24-506-221 | 24-506-234 | |
| 24-506-2520 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:507 2ನೇ ಮುಖ್ಯ ರಸ್ತೆ | | | Block:24 Bhavaninagara West side Street: 507 2nd Main road | | | |
| 24-507-905 | 24-507-9030 | 24-507-9110 | 24-507-907 | 24-507-917A | 24-507-915A | 8000 |
| 24-507-919 | 24-507-9130 | 24-507-901 | 24-507-909 | 24-507-915 | 24-507-913 | |
| 24-507-917 | 24-507-9090 | 24-507-9018 | 24-507-901A | 24-507-903 | 24-507-911 | |
| | | | | | | |

| | | | | | | |
|--|------------|------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:508 3ನೇ ಮುಖ್ಯ ರಸ್ತೆ | | | Block:24 Bhavaninagara West side Street: 508 3rd Main road | | | 8000 |
| 24-508-322 | 24-508-306 | 24-508-305 | 24-508-303 | 24-508-320 | 24-508-313 | |
| 24-508-310 | 24-508-309 | 24-508-301 | 24-508-315 | 24-508-312 | 24-508-316 | |
| 24-508-300 | 24-508-318 | 24-508-298 | 24-508-314 | 24-508-297 | 24-508-321 | |
| 24-508-299 | 24-508-304 | 24-508-317 | 24-508-308 | 24-508-311 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:509 3ನೇ ಎ ಮುಖ್ಯ ರಸ್ತೆ | | | Block:24 Bhavaninagara West side Street: 509 3rd A Main road | | | |
| 24-509-273 | 24-509-293 | 24-509-289 | 24-509-283 | 24-509-277 | 24-509-296 | |

| | | | | | | |
|--|------------|------------|---|------------|------------|------|
| 24-509-285 | 24-509-269 | 24-509-270 | 24-509-276 | 24-509-290 | 24-509-274 | |
| 24-509-286 | 24-509-280 | 24-509-292 | 24-509-281 | 24-509-288 | 24-509-279 | |
| 24-509-282 | 24-509-278 | 24-509-295 | 24-509-272 | 24-509-294 | | |
| 24-509-284 | 24-509-271 | 24-509-275 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:510 4ನೇ ಮುಖ್ಯ ರಸ್ತೆ | | | Block:24 Bhavaninagara West side Street: 510 4th Main road | | | |
| 24-510-333 | 24-510-332 | 24-510-325 | 24-510-345 | 24-510-343 | 24-510-331 | 8000 |
| 24-510-335 | 24-510-328 | 24-510-330 | 24-510-334 | 24-510-336 | 24-510-327 | |
| 24-510-341 | 24-510-329 | 24-510-338 | 24-510-326 | 24-510-346 | 24-510-342 | |

| | | | | | | | |
|--|------------|------------|---|------------|------------|------|------|
| 24-510-344 | 24-510-337 | 24-510-340 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:511 5ನೇ ಮುಖ್ಯ ರಸ್ತೆ | | | Block:24 Bhavaninagara West side Street: 511 5th Main road | | | 8000 | |
| 24-511-395 | 24-511-392 | 24-511-389 | 24-511-399 | 24-511-393 | 24-511-394 | | |
| 24-511-396 | 24-511-397 | 24-511-398 | 24-511-402 | 24-511-388 | 24-511-404 | | |
| 24-511-387 | 24-511-403 | 24-511-390 | 24-511-400 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:512 5ನೇ ಎ ಮುಖ್ಯ ರಸ್ತೆ | | | Block:24 Bhavaninagara West side Street: 512 5th A Main road | | | | 8000 |
| 24-512-355 | 24-512-351 | 24-512-350 | 24-512-362 | 24-512-369 | 24-512-370 | | |

| | | | | | | |
|--|-------------|-------------|---|-------------|-------------|------|
| 24-512-365 | 24-512-354 | 24-512-353 | 24-512-356 | 24-512-352 | 24-512-349 | |
| 24-512-364 | 24-512-357 | 24-512-366 | 24-512-363 | 24-512-358 | 24-512-367 | |
| 24-512-360 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:513 6ನೇ ಮುಖ್ಯ ರಸ್ತೆ | | | Block:24 Bhavaninagara West side Street: 513 6th Main road | | | |
| 24-513-1060 | 24-513-927 | 24-513-1063 | 24-513-923 | 24-513-1066 | 24-513-1056 | |
| 24-513-1058 | 24-513-925 | 24-513-1055 | 24-513-929 | 24-513-1062 | 24-513-926 | 8000 |
| 24-513-924 | 24-513-1057 | 24-513-930 | 24-513-1059 | 24-513-928 | 24-513-1064 | |
| 24-513-1061 | 24-513-1065 | | | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
|--|------------|-------------|---|------------|------------|
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:514 6ನೇ ಎ ಮುಖ್ಯ ರಸ್ತೆ | | | Block:24 Bhavaninagara West side Street: 514 6th A Main road | | |
| 24-514-435 | 24-514-432 | 24-514-441 | 24-514-434 | 24-514-417 | 24-514-415 |
| 24-514-445 | 24-514-439 | 24-514-435ಂ | 24-514-444 | 24-514-411 | 24-514-421 |
| 24-514-419 | 24-514-442 | 24-514-433 | 24-514-420 | 24-514-428 | 24-514-446 |
| 24-514-443 | 24-514-438 | 24-514-427 | 24-514-424 | 24-514-436 | 24-514-407 |
| 24-514-433ಂ | 24-514-425 | 24-514-409 | 24-514-437 | 24-514-422 | 24-514-423 |
| 24-514-431 | 24-514-418 | 24-514-413 | 24-514-429 | 24-514-440 | 24-514-430 |
| 24-514-426 | | | | | |
| 8000 | | | | | |

| | | | | | | |
|--|-------------|-------------|---|-------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:515 7ನೇ ಮುಖ್ಯ ರಸ್ತೆ | | | Block:24 Bhavaninagara West side Street: 515 7th Main road | | | 8000 |
| 24-515-1075 | 24-515-1073 | 24-515-934 | 24-515-1076 | 24-515-936 | 24-515-939 | |
| 24-515-1077 | 24-515-937 | 24-515-1070 | 24-515-938 | 24-515-935 | 24-515-940 | |
| 24-515-1078 | 24-515-1079 | 24-515-1071 | 24-515-1069 | 24-515-1074 | 24-515-933 | |
| 24-515-1072 | 24-515-1081 | 24-515-1082 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:516 7ನೇ ಮುಖ್ಯ ರಸ್ತೆ | | | Block:24 Bhavaninagara West side Street: 516 7th Main road | | | 8000 |
| 24-516-459 | 24-516-477 | 24-516-475 | 24-516-469 | 24-516-456 | 24-516-479 | |

| | | | | | | |
|--|-------------|-------------|---|-------------|------------|------|
| 24-516-483 | 24-516-461 | 24-516-471 | 24-516-452 | 24-516-466 | 24-516-453 | |
| 24-516-460 | 24-516-450 | 24-516-478 | 24-516-476 | 24-516-472 | 24-516-467 | |
| 24-516-482 | 24-516-484 | 24-516-462 | 24-516-464 | 24-516-480 | 24-516-458 | |
| 24-516-457 | 24-516-468 | 24-516-463 | 24-516-470 | 24-516-449 | 24-516-474 | |
| 24-516-454 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:517 8ನೇ ಮುಖ್ಯ ರಸ್ತೆ | | | Block:24 Bhavaninagara West side Street: 517 8th Main road | | | |
| 24-517-1093 | 24-517-945 | 24-517-1089 | 24-517-1095 | 24-517-1096 | 24-517-943 | 8000 |
| 24-517-1087 | 24-517-1085 | 24-517-949 | 24-517-1094 | 24-517-1086 | 24-517-950 | |

| | | | | | | |
|--|-------------|-------------|---|-------------|------------|------|
| 24-517-951 | 24-517-1097 | 24-517-1091 | 24-517-947 | 24-517-1090 | 24-517-952 | |
| 24-517-1092 | 24-517-1098 | 24-517-944 | 24-517-946 | 24-517-1088 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:518 8ನೇ ಎ ಮುಖ್ಯ ರಸ್ತೆ | | | Block:24 Bhavaninagara West side Street: 518 8th A Main road | | | |
| 24-518-491 | 24-518-513 | 24-518-505 | 24-518-497 | 24-518-495 | 24-518-490 | 8000 |
| 24-518-508 | 24-518-494 | 24-518-511 | 24-518-506 | 24-518-487 | 24-518-514 | |
| 24-518-516 | 24-518-504 | 24-518-498 | 24-518-502 | 24-518-510 | 24-518-489 | |
| 24-518-499 | 24-518-509 | 24-518-493 | 24-518-507 | 24-518-503 | 24-518-512 | |
| 24-518-496 | 24-518-500 | | | | | |
| | | | | | | |
| | | | | | | |

| | | | | | | |
|--|-------------|-------------|---|-------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:519 9ನೇ ಮುಖ್ಯ ರಸ್ತೆ | | | Block:24 Bhavaninagara West side Street: 519 9th Main road | | | 8000 |
| 24-519-964 | 24-519-1107 | 24-519-1108 | 24-519-1110 | 24-519-1109 | 24-519-1113 | |
| 24-519-957 | 24-519-1102 | 24-519-961 | 24-519-1103 | 24-519-1105 | 24-519-1104 | |
| 24-519-963 | 24-519-960 | 24-519-1114 | 24-519-962 | 24-519-958 | 24-519-1101 | |
| 24-519-1111 | 24-519-1106 | 24-519-956 | 24-519-955 | 24-519-1112 | 24-519-959 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:520 9ನೇ ಎ ಮುಖ್ಯ ರಸ್ತೆ | | | Block:24 Bhavaninagara West side Street: 520 9th A Main road | | | 8000 |
| 24-520-532 | 24-520-539 | 24-520-540 | 24-520-526 | 24-520-531 | 24-520-542 | |

| | | | | | | |
|---|-------------|-------------|---|-------------|-------------|------|
| 24-520-537 | 24-520-528 | 24-520-534 | 24-520-522 | 24-520-525 | 24-520-545 | |
| 24-520-519 | 24-520-544 | 24-520-535 | 24-520-530 | 24-520-524 | 24-520-533 | |
| 24-520-546 | 24-520-529 | 24-520-541 | 24-520-536 | 24-520-527 | | |
| 24-520-543 | 24-520-523 | 24-520-521 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:521 9ನೇ ಬಿ ಮುಖ್ಯ ರಸ್ತೆ | | | Block:24 Bhavaninagara West side Street: 521 9th B Main road | | | |
| 24-521-1130 | 24-521-1119 | 24-521-1125 | 24-521-1129 | 24-521-1117 | 24-521-1126 | 8000 |
| 24-521-1121 | 24-521-1128 | 24-521-1131 | 24-521-1122 | 24-521-1123 | 24-521-1118 | |
| 24-521-1127 | 24-521-1132 | 24-521-1124 | | | | |
| | | | | | | |

| | | | | | | |
|---|------------|------------|--|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:522 10ನೇ ಮುಖ್ಯ ರಸ್ತೆ | | | Block:24 Bhavaninagara West side Street: 522 10th Main road | | | |
| 24-522-968 | 24-522-974 | 24-522-975 | 24-522-973 | 24-522-971 | 24-522-978 | 8000 |
| 24-522-977 | 24-522-982 | 24-522-979 | 24-522-976 | 24-522-984 | 24-522-983 | |
| 24-522-981 | 24-522-970 | 24-522-969 | 24-522-972 | 24-522-980 | 24-522-967 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:523 10ನೇ ಎ ಮುಖ್ಯ ರಸ್ತೆ | | | Block:24 Bhavaninagara West side Street: 523 10th A Main road | | | |
| 24-523-575 | 24-523-576 | 24-523-568 | 24-523-565 | 24-523-578 | 24-523-553 | 8000 |
| 24-523-573 | 24-523-557 | 24-523-561 | 24-523-571 | 24-523-569 | 24-523-580 | |

| | | | | | | |
|--|-------------|-------------|---|--------------|-------------|------|
| 24-523-564 | 24-523-552 | 24-523-577 | 24-523-566 | 24-523-550 | 24-523-574 | |
| 24-523-555 | 24-523-558 | 24-523-554 | 24-523-559 | 24-523-562 | 24-523-556 | |
| 24-523-549 | 24-523-572 | 24-523-567 | 24-523-563 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:524 10ನೇ ಬಿ ಮುಖ್ಯ ರಸ್ತೆ | | | Block:24 Bhavaninagara West side Street: 524 10th B Main road | | | |
| 24-524-1148 | 24-524-1139 | 24-524-1136 | 24-524-1143 | 24-524-1140 | 24-524-1138 | 8000 |
| 24-524-1144 | 24-524-1141 | 24-524-1142 | 24-524-1146A | 24-524-1146B | 24-524-1137 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:525 10ನೇ ಸಿ ಮುಖ್ಯ ರಸ್ತೆ | | | Block:24 Bhavaninagara West side Street: 525 10th C Main road | | | 8000 |

| | | | | | | |
|--|-------------|------------|---|------------|------------|------|
| 24-525-586 | 24-525-616 | 24-525-611 | 24-525-594 | 24-525-590 | 24-525-607 | |
| 24-525-612 | 24-525-615 | 24-525-600 | 24-525-613 | 24-525-606 | 24-525-588 | |
| 24-525-598 | 24-525-609 | 24-525-584 | 24-525-595 | 24-525-604 | 24-525-608 | |
| 24-525-602 | 24-525-592 | 24-525-596 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:526 2ನೇ ಮುಖ್ಯ ರಸ್ತೆ | | | Block:24 Bhavaninagara West side Street: 526 2nd Main road | | | |
| 24-526-1001 | 24-526-1003 | 24-526-998 | 24-526-1004 | 24-526-990 | 24-526-992 | 8000 |
| 24-526-1000 | 24-526-988 | 24-526-996 | 24-526-1002 | 24-526-994 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|--|------------|------------|------|
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:527 11ನೇ ಎ ಮುಖ್ಯ ರಸ್ತೆ | | | Block:24 Bhavaninagara West side Street: 527 11th A Main road | | | 8000 |
| 24-527-631 | 24-527-628 | 24-527-634 | 24-527-632 | 24-527-625 | 24-527-633 | |
| 24-527-629 | 24-527-634 | 24-527-632 | 24-527-627 | 24-527-626 | 24-527-628 | |
| 24-527-630 | 24-527-627 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:528 11ನೇ ಬಿ ಮುಖ್ಯ ರಸ್ತೆ | | | Block:24 Bhavaninagara West side Street: 528 11th B Main road | | | 8000 |
| 24-528-623 | 24-528-621 | 24-528-619 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:529 11ನೇ ಸಿ ಮುಖ್ಯ ರಸ್ತೆ | | | Block:24 Bhavaninagara West side Street: 529 11th C Main road | | | 8000 |

| | | | | | | |
|--|-------------|-------------|---|-------------|-------------|------|
| 24-529-649 | 24-529-641 | 24-529-639 | 24-529-650 | 24-529-644 | 24-529-652 | |
| 24-529-648 | 24-529-645 | 24-529-637 | 24-529-647 | | | |
| 24-529-651 | 24-529-643 | 24-529-646 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:530, 531 13ನೇ ಮುಖ್ಯ ರಸ್ತೆ | | | Block:24 Bhavaninagara West side Street:530, 531 13th Main road | | | |
| 24-531-1247 | 24-530-1231 | 24-531-1241 | 24-531-1245 | 24-530-1235 | 24-531-1243 | 8000 |
| 24-531-1239 | 24-530-1233 | 24-530-1227 | 24-530-1229 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:532, 14ನೇ ಮುಖ್ಯ ರಸ್ತೆ | | | Block:24 Bhavaninagara West side Street:532 14th Main road | | | 8000 |

| | | | | | | |
|--|-------------|--------------|---|--------------|--------------|------|
| 24-532-1329 | 24-532-1338 | 24-532-1333 | 24-532-1334 | 24-532-1331 | 24-532-1321 | |
| 24-532-1337 | 24-532-1317 | 24-532-1335 | 24-532-1325 | 24-532-1335B | 24-532-1338A | |
| 24-532-1338: | 24-532-1330 | 24-532-1326 | 24-532-1319 | 24-532-1338C | 24-532-1327 | |
| 24-532-1337o | 24-532-1323 | 24-532-1335o | 24-532-1313 | 24-532-1315 | 24-532-1324 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:533, 15ನೇ ಮುಖ್ಯ ರಸ್ತೆ | | | Block:24 Bhavaninagara West side Street:533 15th Main road | | | |
| 24-533-1355 | 24-533-1345 | 24-533-1347 | 24-533-1357 | 24-533-1353 | 24-533-1343 | 8000 |
| 24-533-1341 | 24-533-1359 | 24-533-1349 | 24-533-1351 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|-------------|-------------|---|-------------|-------------|------|
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:534, 16ನೇ ಮುಖ್ಯ ರಸ್ತೆ | | | Block:24 Bhavaninagara West side Street:534 16th Main road | | | 8000 |
| 24-534-1381 | 24-534-1366 | 24-534-1377 | 24-534-1370 | 24-534-1367 | 24-534-1372 | |
| 24-534-1380 | 24-534-1368 | 24-534-1363 | 24-534-1364 | 24-534-1374 | 24-534-1375 | |
| 24-534-1382 | 24-534-1378 | 24-534-1379 | 24-534-1369 | 24-534-1376 | 24-534-1365 | |
| 24-534-1373 | 24-534-1371 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:535, 17ನೇ ಮುಖ್ಯ ರಸ್ತೆ | | | Block:24 Bhavaninagara West side Street:535 17th Main road | | | 8000 |
| 24-535-1395 | 24-535-1387 | 24-535-1386 | 24-535-1402 | 24-535-1396 | 24-535-1391 | |
| 24-535-1389 | 24-535-1403 | 24-535-1398 | 24-535-1390 | 24-535-1399 | 24-535-1392 | |

| | | | | | | |
|--|-------------|-------------|---|-------------|-------------|------|
| 24-535-1400 | 24-535-1393 | 24-535-1404 | 24-535-1401 | 24-535-1397 | 24-535-1394 | |
| 24-535-1385 | 24-535-1388 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:536, 18ನೇ ಮುಖ್ಯ ರಸ್ತೆ | | | Block:24 Bhavaninagara West side Street:536 18th Main road | | | |
| 24-536-1420 | 24-536-1428 | 24-536-1425 | 24-536-1412 | 24-536-1417 | 24-536-1418 | |
| 24-536-1413 | 24-536-1427 | 24-536-1419 | 24-536-1411 | 24-536-1416 | 24-536-1423 | |
| 24-536-1409 | 24-536-1415 | 24-536-1410 | 24-536-1421 | 24-536-1422 | 24-536-1424 | |
| 24-536-1414 | 24-536-1407 | 24-536-1426 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |

| | | | | | | |
|--|-------------|-------------|---|-------------|-------------|------|
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:537, 19ನೇ ಮುಖ್ಯ ರಸ್ತೆ | | | Block:24 Bhavaninagara West side Street:537 19th Main road | | | 8000 |
| 24-537-1447 | 24-537-1446 | 24-537-1432 | 24-537-1449 | 24-537-1443 | 24-537-1448 | |
| 24-537-1433 | 24-537-1442 | 24-537-1439 | 24-537-1441 | 24-537-1437 | 24-537-1450 | |
| 24-537-1436 | 24-537-1445 | 24-537-1440 | 24-537-1444 | 24-537-1431 | 24-537-1434 | |
| 24-537-1438 | 24-537-1435 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:538, 20ನೇ ಮುಖ್ಯ ರಸ್ತೆ | | | Block:24 Bhavaninagara West side Street:538 20th Main road | | | 8000 |
| 24-538-1471 | 24-538-1467 | 24-538-1463 | 24-538-1458 | 24-538-1469 | 24-538-1470 | |
| 24-538-1459 | 24-538-1453 | 24-538-1465 | 24-538-1455 | 24-538-1461 | 24-538-1472 | |

| | | | | | | |
|--|-------------|-------------|---|-------------|-------------|------|
| 24-538-1457 | 24-538-1454 | 24-538-1462 | 24-538-1464 | 24-538-1466 | 24-538-1456 | |
| 24-538-1460 | 24-538-1468 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:540, 22ನೇ ಮುಖ್ಯ ರಸ್ತೆ | | | Block:24 Bhavaninagara West side Street:540 22nd Main road | | | |
| 24-540-1506 | 24-540-1498 | 24-540-1497 | 24-540-1508 | 24-540-1502 | 24-540-1511 | |
| 24-540-1514 | 24-540-1500 | 24-540-1503 | 24-540-1501 | 24-540-1513 | 24-540-1495 | |
| 24-540-1499 | 24-540-1510 | 24-540-1509 | 24-540-1505 | 24-540-1512 | 24-540-1504 | |
| 24-540-1496 | 24-540-1507 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |

| | | | | | | |
|--|--------------|--------------|---|--------------|--------------|------|
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:541, 22ನೇ ಎ ಮುಖ್ಯ ರಸ್ತೆ | | | Block:24 Bhavaninagara West side Street:541 22nd A Main road | | | 8000 |
| 24-541-1290 | 24-541-1292 | 24-541-1283 | 24-541-1294 | 24-541-1288 | 24-541-1286 | |
| 24-541-1291 | 24-541-1285 | 24-541-1293 | 24-541-1289 | 24-541-1287 | 24-541-1284 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:542, 23ನೇ ಮುಖ್ಯ ರಸ್ತೆ | | | Block:24 Bhavaninagara West side Street:542 23rd Main road | | | 8000 |
| 24-542-1529 | 24-542-15170 | 24-542-1520 | 24-542-1518 | 24-542-1531 | 24-542-1531A | |
| 24-542-1523 | 24-542-15330 | 24-542-1525 | 24-542-1526 | 24-542-1535 | 24-542-1523A | |
| 24-542-1528 | 24-542-1533 | 24-542-15350 | 24-542-1532 | 24-542-1519A | 24-542-1531 | |
| 24-542-1519 | 24-542-1520 | 24-542-1536 | 24-542-1517A | 24-542-1530 | 24-542-1535 | |

| | | | | | | |
|--|--------------|--------------|---|--------------|--------------|------|
| 24-542-1524 | 24-542-1525 | 24-542-1521o | 24-542-1533A | 24-542-1527 | 24-542-1519A | |
| 24-542-1534 | 24-542-1535o | 24-542-1522 | 24-542-1533 | 24-542-1521 | 24-542-1530 | |
| 24-542-1529o | 24-542-1536 | 24-542-1531o | 24-542-1522 | 24-542-1517 | 24-542-1523A | |
| 24-542-1521o | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:543, 23ನೇ ಎ ಮುಖ್ಯ ರಸ್ತೆ | | | Block:24 Bhavaninagara West side Street:543 23rd A Main road | | | |
| 24-543-1308 | 24-543-1299 | 24-543-1305o | 24-543-1298 | 24-543-1297A | 24-543-1299A | 8000 |
| 24-543-1300 | 24-543-1302 | 24-543-1297 | 24-543-1303 | 24-543-1307A | 24-543-1307 | |
| 24-543-1306 | 24-543-1304 | 24-543-1301 | 24-543-1305 | | | |
| | | | | | | |

| | | | | | | |
|---|--------------|--------------|---|--------------|--------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:544, 23ನೇ ಬಿ ಮುಖ್ಯ ರಸ್ತೆ | | | Block:24 Bhavaninagara West side Street:544 23rd B Main road | | | |
| 24-544-1539 | 24-544-1549 | 24-544-1537ಂ | 24-544-1538 | 24-544-1543 | 24-544-1551 | |
| 24-544-1545 | 24-544-1537 | 24-544-1554 | 24-544-1540 | 24-544-1549A | 24-544-1539A | |
| 24-544-1541ಂ | 24-544-1543ಂ | 24-544-1550 | 24-544-1546 | 24-544-1547 | 24-544-1552 | 8000 |
| 24-544-1551ಂ | 24-544-1541 | 24-544-1542 | 24-544-1548 | 24-544-1547A | 24-544-1544 | |
| 24-544-1545ಂ | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:546, 1ನೇ ಅಡ್ಡ ರಸ್ತೆ | | | Block:24 Bhavaninagara West side Street:546 1st Cross road | | | 8000 |

| | | | | | | |
|---|------------|------------|---|------------|------------|------|
| 24-546-378 | 24-546-372 | 24-546-375 | 24-503-50 | 24-546-374 | 24-546-371 | |
| 24-546-376 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:548, 3ನೇ ಮುಖ್ಯ ರಸ್ತೆ | | | Block:24 Bhavaninagara West side Street:548 3rd Main road | | | |
| 24-548-82 | 24-548-102 | 24-548-86 | 24-548-81 | 24-548-84 | 24-548-98 | 8000 |
| 24-548-100 | 24-548-94 | 24-548-90 | 24-548-88 | 24-548-96 | 24-548-92 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:549, 4ನೇ ಅಡ್ಡ ರಸ್ತೆ | | | Block:24 Bhavaninagara West side Street:549 4th Cross road | | | |
| 24-549-125 | 24-549-112 | 24-549-110 | 24-549-109 | 24-549-119 | 24-115-115 | 8000 |

| | | | | | | |
|--|------------|------------|---|------------|------------|------|
| 24-549-128 | 24-549-123 | 24-549-127 | 24-549-111 | 24-549-122 | 24-549-126 | |
| 24-549-114 | 24-549-106 | 24-549-121 | 24-549-124 | 24-549-107 | 24-549-108 | |
| 24-549-105 | 24-549-117 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:550, 5ನೇ ಅಡ್ಡ ರಸ್ತೆ | | | Block:24 Bhavaninagara West side Street:550 5th Cross road | | | |
| 24-550-138 | 24-550-131 | 24-550-133 | 24-550-154 | 24-550-134 | 24-550-132 | |
| 24-550-142 | 24-550-137 | 24-550-157 | 24-550-148 | 24-550-139 | 24-550-155 | 8000 |
| 24-550-144 | 24-550-135 | 24-550-159 | 24-550-156 | 24-550-150 | 24-550-158 | |
| 24-550-153 | 24-550-136 | 24-550-140 | 24-550-146 | | | |

| | | | | | | |
|---|------------|------------|---|------------|------------|------|
| 24-550-152 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:551, 5ನೇ ಎ ಅಡ್ಡ ರಸ್ತೆ | | | Block:24 Bhavaninagara West side Street:551 5th A Cross road | | | 8000 |
| 24-551-670 | 24-551-666 | 24-551-656 | 24-551-662 | 24-551-674 | 24-551-658 | |
| 24-551-668 | 24-551-660 | 24-551-672 | 24-551-664 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:552, 5ನೇ ಬಿ ಅಡ್ಡ ರಸ್ತೆ | | | Block:24 Bhavaninagara West side Street:552 5th B Cross road | | | 8000 |
| 24-552-679 | 24-552-688 | 24-552-692 | 24-552-702 | 24-552-681 | 24-552-698 | |
| 24-552-686 | 24-552-690 | 24-552-704 | 24-552-677 | 24-552-684 | 24-552-694 | |

| | | | | | | |
|--|------------|------------|---|------------|------------|------|
| 24-552-696 | 24-552-682 | 24-552-680 | 24-552-678 | 24-552-700 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:553, 6ನೇ ಅಡ್ಡ ರಸ್ತೆ | | | Block:24 Bhavaninagara West side Street:553 6th Cross road | | | 8000 |
| 24-553-171 | 24-553-169 | 24-553-191 | 24-553-167 | 24-553-177 | 24-553-187 | |
| 24-553-189 | 24-553-179 | 24-553-193 | 24-553-163 | 24-553-183 | 24-553-165 | |
| 24-553-181 | 24-553-173 | 24-553-175 | 24-553-185 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:554, 6ನೇ ಎ ಅಡ್ಡ ರಸ್ತೆ | | | Block:24 Bhavaninagara West side Street:554 6th A Cross road | | | |
| 24-554-741 | 24-554-721 | 24-554-728 | 24-554-714 | 24-554-723 | 24-554-725 | |

| | | | | | | |
|---|------------|------------|---|------------|------------|------|
| 24-554-744 | 24-554-729 | 24-554-722 | 24-554-731 | 24-554-719 | 24-554-712 | |
| 24-554-743 | 24-554-710 | 24-554-718 | 24-554-726 | 24-554-715 | 24-554-720 | |
| 24-554-716 | 24-554-739 | 24-554-738 | 24-554-732 | 24-554-713 | 24-554-737 | |
| 24-554-736 | 24-554-711 | 24-554-730 | 24-554-734 | 24-554-724 | 24-554-740 | |
| 24-554-742 | 24-554-709 | 24-554-727 | 24-554-717 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:555, 6ನೇ ಬಿ ಅಡ್ಡ ರಸ್ತೆ | | | Block:24 Bhavaninagara West side Street:555 6th B Cross road | | | |
| 24-555-760 | 24-555-770 | 24-555-772 | 24-555-776 | 24-555-774 | 24-555-750 | 8000 |
| 24-555-780 | 24-555-764 | 24-555-748 | 24-555-754 | 24-555-766 | 24-555-778 | |

| | | | | | | |
|--|------------|------------|---|------------|------------|------|
| 24-555-758 | 24-555-752 | 24-555-762 | 24-555-768 | 24-555-782 | 24-555-756 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:556, 7ನೇ ಅಡ್ಡ ರಸ್ತೆ | | | Block:24 Bhavaninagara West side Street:556 7th Cross road | | | |
| 24-556-809 | 24-556-834 | 24-556-836 | 24-556-826 | 24-556-861 | 24-556-797 | |
| 24-556-795 | 24-556-807 | 24-556-881 | 24-556-882 | 24-556-866 | 24-556-822 | |
| 24-556-893 | 24-556-815 | 24-556-842 | 24-556-832 | 24-556-803 | 24-556-862 | 8000 |
| 24-556-850 | 24-556-819 | 24-556-892 | 24-556-840 | 24-556-884 | 24-556-880 | |
| 24-556-857 | 24-556-801 | 24-556-883 | 24-556-813 | 24-556-872 | 24-556-865 | |
| 24-556-828 | 24-556-852 | 24-556-888 | 24-556-799 | 24-556-867 | 24-556-847 | |

| | | | | | | |
|--|------------|------------|---|------------|------------|------|
| 24-556-879 | 24-556-824 | 24-556-887 | 24-556-871 | 24-556-855 | 24-556-848 | |
| 24-556-878 | 24-556-838 | 24-556-864 | 24-556-889 | 24-556-854 | 24-556-793 | |
| 24-556-874 | 24-556-858 | 24-556-817 | 24-556-843 | 24-556-791 | 24-556-876 | |
| 24-556-870 | 24-556-827 | 24-556-789 | 24-556-846 | 24-556-830 | 24-556-886 | |
| 24-556-894 | 24-556-896 | 24-556-868 | 24-556-898 | 24-556-844 | 24-556-875 | |
| 24-556-811 | 24-556-869 | 24-556-860 | 24-556-805 | 24-556-851 | 24-556-873 | |
| 24-556-787 | 24-556-785 | 24-556-856 | 24-556-863 | 24-556-890 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:557, ಎ ಅಡ್ಡ ರಸ್ತೆ | | | Block:24 Bhavaninagara West side Street:557 A Cross road | | | 8000 |

| | | | | | | |
|---|-------------|-------------|---|-------------|-------------|------|
| 24-557-1012 | 24-557-1010 | 24-557-1014 | 24-557-1008 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:559, 7ನೇ ಸಿ ಅಡ್ಡ ರಸ್ತೆ | | | Block:24 Bhavaninagara West side Street:559 7th C Cross road | | | |
| 24-559-1165 | 24-559-1184 | 24-559-1173 | 24-530-1228 | 24-559-1157 | 24-559-1168 | |
| 24-559-1175 | 24-559-1164 | 24-559-1181 | 24-559-1162 | 24-559-1174 | 24-559-1156 | |
| 24-559-1177 | 24-559-1170 | 24-559-1176 | 24-559-1155 | 24-559-1154 | 24-559-1167 | 8000 |
| 24-559-1163 | 24-559-1158 | 24-559-1160 | 24-559-1186 | 24-559-1152 | 24-559-1172 | |
| 24-559-1153 | 24-530-1230 | 24-559-1166 | 24-559-1185 | 24-559-1182 | 24-559-1183 | |
| 24-559-1159 | 24-559-1169 | 24-559-1179 | 24-559-1178 | 24-559-1180 | 24-559-1151 | |

| | | | | | | |
|--|-------------|-------------|---|-------------|-------------|------|
| 24-559-1161 | 24-559-1171 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:560, 7ನೇ ಡಿ ಅಡ್ಡ ರಸ್ತೆ | | | Block:24 Bhavaninagara West side Street:560 7th D Cross road | | | 8000 |
| 24-560-1020 | 24-560-1021 | 24-560-1022 | 24-560-1018 | 24-560-1017 | 24-560-1019 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:562, 7ನೇ ಎಫ್ ಅಡ್ಡ ರಸ್ತೆ | | | Block:24 Bhavaninagara West side Street:562 7th F Cross road | | | 8000 |
| 24-562-1191 | 24-562-1222 | 24-562-1220 | 24-562-1212 | 24-562-1218 | 24-562-1200 | |
| 24-562-1195 | 24-562-1215 | 24-562-1213 | 24-562-1190 | 24-530-1232 | 24-562-1196 | |
| 24-562-1192 | 24-562-1203 | 24-562-1210 | 24-562-1197 | 24-562-1207 | 24-562-1217 | |
| | | | | | | |

| | | | | | | |
|---|-------------|-------------|---|-------------|-------------|------|
| 24-562-1201 | 24-562-1223 | 24-562-1202 | 24-562-1199 | 24-562-1205 | 24-562-1208 | |
| 24-562-1221 | 24-562-1219 | 24-562-1206 | 24-530-1234 | 24-562-1211 | 24-562-1189 | |
| 24-562-1216 | 24-562-1198 | 24-562-1193 | 24-562-1204 | 24-562-1224 | 24-562-1209 | |
| 24-562-1214 | 24-562-1194 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:563, 8ನೇ ಸಿ ಅಡ್ಡ ರಸ್ತೆ | | | Block:24 Bhavaninagara West side Street:563 8th C Cross road | | | |
| 24-563-1049 | 24-563-1044 | 24-563-1052 | 24-563-1032 | 24-563-1041 | 24-563-1048 | 8000 |
| 24-563-1040 | 24-563-1042 | 24-563-1047 | 24-563-1045 | 24-563-1038 | 24-563-1026 | |
| 24-563-1025 | 24-563-1037 | 24-563-1043 | 24-563-1030 | 24-563-1051 | 24-563-1036 | |
| | | | | | | |

| | | | | | | |
|---|-------------|-------------|---|-------------|-------------|------|
| 24-563-1035 | 24-563-1050 | 24-563-1031 | 24-563-1028 | 24-563-1046 | 24-563-1034 | |
| 24-563-1039 | 24-563-1033 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ , ಸ್ಟ್ರೀಟ್:565, 8ನೇ ಬಿ ಅಡ್ಡ ರಸ್ತೆ | | | Block:24 Bhavaninagara West side Street:565 8th B Cross road | | | |
| 24-565-1266 | 24-565-1257 | 24-565-1276 | 24-565-1260 | 24-565-1259 | 24-565-1274 | |
| 24-565-1272 | 24-565-1262 | 24-565-1263 | 24-565-1269 | 24-565-1278 | 24-565-1268 | |
| 24-565-1270 | 24-565-1277 | 24-565-1273 | 24-565-1280 | 24-565-1264 | 24-565-1275 | |
| 24-565-1258 | 24-565-1267 | 24-565-1265 | 24-565-1261 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |

| | | | | | | | |
|----|---|---------|---------|--|---------|---------|-------|
| | ಬ್ಲಾಕ್:24 ಭವಾನಿನಗರ ಪಶ್ಚಿಮ ಭಾಗ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Block:24 Bhavaninagara West side Others & Newly Identified PID's | | | 8000 |
| 25 | ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ | | | Block:25 Jyothinagara East side | | | 10000 |
| | ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:9 ಶಿರಾ-ಅಮರಪುರ ರಸ್ತೆ | | | Block:25 Jyothinagara East side Street:9 Sira-Amarapura road | | | |
| | 25-9-50 | 25-9-78 | 25-9-62 | 25-9-84 | 25-9-24 | 25-9-58 | |
| | 25-9-92 | 25-9-82 | 25-9-22 | 25-9-60 | 25-9-48 | 25-9-26 | |
| | 25-9-56 | 25-9-80 | 25-9-70 | 25-9-54 | 25-9-52 | 25-9-88 | |
| | 25-9-64 | 25-9-86 | 25-9-72 | 25-9-66 | 25-9-44 | 25-9-40 | |
| | 25-9-68 | 25-9-32 | 25-9-2 | 25-9-76 | 25-9-46 | 25-9-74 | |
| | 25-9-90 | | | | | | |

| | | | | | | |
|---|-----------|-----------|---|-----------|-----------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 10000 |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:111 ಎ.ಬಿ. ರಸ್ತೆ | | | Block:25 Jyothinagara East side Street:111 A.B. road | | | |
| Not found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:123 ಬ್ಲಾಕ್ 22- ಪಶ್ಚಿಮ ಮುಖ್ಯ ರಸ್ತೆ | | | Block:25 Jyothinagara East side Street:123 Block 22 - West Main Road | | | 10000 |
| 25-123-7 | 25-123-43 | 25-123-1 | 25-123-71 | 25-123-27 | 25-123-49 | |
| 25-123-37 | 25-123-63 | 25-123-57 | 25-123-41 | 25-123-11 | 25-123-55 | |
| 25-123-47 | 25-123-51 | 25-123-77 | 25-123-45 | 25-123-75 | 25-123-53 | |
| 25-123-17 | 25-123-23 | 25-123-33 | | | | |

| | | | | | | |
|---|-----------|------------|--|-----------|-----------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:127 ಪತಾಂಜಲಿ ಯೋಗ ಮಂದಿರ ಮುಖ್ಯ ರಸ್ತೆ | | | Block:25 Jyothinagara East side Street:127 Pathanjali Yoga Mandira Main Road | | | 10000 |
| 25-127-1 | 25-127-15 | 25-127-7 | 25-127-19 | 25-127-13 | 25-127-11 | |
| 25-127-9 | 25-127-5 | 25-127-17 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:501 1ನೇ ಅಡ್ಡ ರಸ್ತೆ | | | Block:25 Jyothinagara East side Street:501, 1st Cross Road | | | 10000 |
| 25-501-27 | 25-501-5 | 25-501-29 | 25-501-3 | 25-501-31 | 25-501-6 | |
| 25-501-7 | 25-501-10 | 25-501-25 | 25-501-19 | 25-501-21 | 25-501-16 | |
| 25-501-8 | 25-501-17 | 25-501-100 | 25-501-14A | 25-501-12 | 25-501-1 | |

| | | | | | | |
|--|------------|------------|---|------------|------------|-------|
| 25-501-14 | 25-501-22 | 25-501-23 | 25-501-9 | 25-501-11 | 25-501-13 | |
| 25-501-120 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:505 5ನೇ ಅಡ್ಡ ರಸ್ತೆ | | | Block:25 Jyothinagara East side Street:505, 5th Cross Road | | | |
| 25-505-190 | 25-505-180 | 25-505-212 | 25-505-188 | 25-505-178 | 25-505-186 | 10000 |
| 25-505-182 | 25-505-202 | 25-505-206 | 25-505-196 | 25-505-222 | 25-505-184 | |
| 25-505-204 | 25-505-218 | 25-505-198 | 25-505-220 | 25-505-200 | 25-505-208 | |
| 25-505-224 | 25-505-216 | 25-505-194 | 25-505-214 | 25-505-210 | 25-505-192 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|---|------------|------------|-------|
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:506 6ನೇ ಅಡ್ಡ ರಸ್ತೆ | | | Block:25 Jyothinagara East side Street:506 6th Cross Road | | | 10000 |
| 25-506-243 | 25-506-233 | 25-506-248 | 25-506-227 | 25-506-229 | 25-506-244 | |
| 25-506-232 | 25-506-231 | 25-506-236 | 25-506-228 | 25-506-235 | 25-506-230 | |
| 25-506-246 | 25-506-241 | 25-506-234 | 25-506-238 | 25-506-245 | | |
| 25-506-239 | 25-506-240 | 25-506-242 | 25-506-237 | 25-506-247 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:507 7ನೇ ಅಡ್ಡ ರಸ್ತೆ | | | Block:25 Jyothinagara East side Street:507 7th Cross Road | | | 10000 |
| 25-507-255 | 25-507-283 | 25-507-282 | 25-507-274 | 25-507-269 | 25-507-270 | |
| 25-507-257 | 25-507-275 | 25-507-254 | 25-507-264 | 25-507-267 | 25-507-273 | |

| | | | | | | |
|--|------------|------------|---|------------|------------|-------|
| 25-507-277 | 25-507-259 | 25-507-278 | 25-507-261 | 25-507-252 | 25-507-280 | |
| 25-507-263 | 25-507-276 | 25-507-258 | 25-507-271 | 25-507-266 | 25-507-262 | |
| 25-507-253 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:508 8ನೇ ಅಡ್ಡ ರಸ್ತೆ | | | Block:25 Jyothinagara East side Street:508 8th Cross Road | | | |
| 25-508-309 | 25-508-293 | 25-508-307 | 25-509-327 | 25-509-335 | 25-508-295 | |
| 25-508-291 | 25-508-305 | 25-508-297 | 25-508-311 | 25-509-341 | 25-509-339 | 10000 |
| 25-508-289 | 25-508-287 | 25-508-301 | 25-508-303 | 25-509-321 | 25-508-299 | |
| 25-508-285 | 25-508-292 | 25-509-315 | 25-509-323 | 25-509-329 | 25-509-337 | |

| | | | | | |
|--|------------|------------|--|------------|-------|
| 25-509-319 | 25-509-317 | 25-509-331 | 25-509-325 | 25-509-333 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:510 ಎ ಮುಖ್ಯ ರಸ್ತೆ | | | Block:25 Jyothinagara East side Street:510 A Main Road | | |
| 25-510-36 | 25-510-39 | 25-510-42 | 25-510-38 | 25-510-40 | 10000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:511 ಬಿ ಮುಖ್ಯ ರಸ್ತೆ | | | Block:25 Jyothinagara East side Street:511 B Main Road | | |
| 25-511-345 | 25-511-346 | | | | 10000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:512 ಸಿ ಮುಖ್ಯ ರಸ್ತೆ | | | Block:25 Jyothinagara East side Street:512 C Main Road | | |
| | | | 10000 | | |

| | | | | | | |
|--|------------|-----------|--|-----------|-----------|-------|
| 25-512-56 | 25-512-57 | 25-512-70 | 25-512-47 | 25-512-49 | 25-512-68 | |
| 25-512-65 | 25-512-45 | 25-512-55 | 25-512-50 | 25-512-64 | 25-512-69 | |
| 25-512-59 | 25-512-48 | 25-512-51 | 25-512-61 | 25-512-66 | 25-512-63 | |
| 25-512-52 | 25-512-53 | 25-512-71 | 25-512-72 | 25-512-67 | 25-512-60 | |
| 25-512-58 | 25-512-54 | 25-512-62 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:513 ಡಿ ಮುಖ್ಯ ರಸ್ತೆ | | | Block:25 Jyothinagara East side Street:513 D Main Road | | | |
| 25-513-348 | 25-513-347 | | | | | 10000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|---|------------|------------|--|-----------|------------|-------|
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:514 ಇ ಮುಖ್ಯ ರಸ್ತೆ | | | Block:25 Jyothinagara East side Street:514 E Main Road | | | 10000 |
| 25-514-82 | 25-514-86 | 25-514-87 | 25-514-102 | 25-514-75 | 25-514-100 | |
| 25-514-90 | 25-514-92 | 25-514-103 | 25-514-84 | 25-514-78 | 25-514-93 | |
| 25-514-83 | 25-514-94 | 25-514-99 | 25-514-85 | 25-514-81 | 25-514-91 | |
| 25-514-101 | 25-514-79 | 25-514-104 | 25-514-96 | 25-514-76 | 25-514-89 | |
| 25-514-97 | 25-514-77 | 25-514-95 | 25-514-98 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:515 ಎಫ್ ಮುಖ್ಯ ರಸ್ತೆ | | | Block:25 Jyothinagara East side Street:515 F Main Road | | | 10000 |
| 25-515-350 | 25-515-349 | | | | | |

| | | | | | | |
|---|------------|------------|--|------------|------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:516 ಜಿ ಮುಖ್ಯ ರಸ್ತೆ | | | Block:25 Jyothinagara East side Street:516 G Main Road | | | 10000 |
| 25-516-109 | 25-516-112 | 25-516-110 | 25-516-108 | 25-516-111 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:517 ಎಚ್ ಮುಖ್ಯ ರಸ್ತೆ | | | Block:25 Jyothinagara East side Street:517 H Main Road | | | 10000 |
| 25-517-138 | 25-517-126 | 25-517-139 | 25-517-128 | 25-517-121 | 25-517-135 | |
| 25-517-142 | 25-517-120 | 25-517-125 | 25-517-123 | 25-517-118 | 25-517-141 | |
| 25-517-133 | 25-517-116 | 25-517-115 | 25-517-134 | 25-517-137 | 25-517-130 | |
| 25-517-124 | 25-517-140 | 25-517-117 | 25-517-129 | 25-517-136 | 25-517-127 | |

| | | | | | | |
|--|------------|------------|--|------------|------------|-------|
| 25-517-119 | 25-517-131 | 25-517-132 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:518 ಐ ಮುಖ್ಯ ರಸ್ತೆ | | | Block:25 Jyothinagara East side Street:518 I Main Road | | | |
| 25-518-351 | 25-518-352 | | | | | 10000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:519 ಜೆ ಮುಖ್ಯ ರಸ್ತೆ | | | Block:25 Jyothinagara East side Street:519 J Main Road | | | |
| 25-519-164 | 25-519-162 | 25-519-165 | 25-519-160 | 25-519-154 | 25-519-158 | 10000 |
| 25-519-159 | 25-519-157 | 25-519-170 | 25-519-169 | 25-519-146 | 25-519-148 | |
| 25-519-150 | 25-519-155 | 25-519-151 | 25-519-168 | 25-519-166 | 25-519-156 | |

| | | | | | | | | |
|----|--|------------|------------|---|------------|------------|-------|------|
| | 25-519-161 | 25-519-145 | 25-519-149 | 25-519-153 | 25-519-174 | 25-519-173 | | |
| | 25-519-172 | 25-519-147 | 25-519-163 | 25-519-152 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| | ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ , ಸ್ಟ್ರೀಟ್:520 ಕೆ ಮುಖ್ಯ ರಸ್ತೆ | | | Block:25 Jyothinagara East side Street:520 K Main Road | | | 10000 | |
| | 25-520-354 | | | | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| | ಬ್ಲಾಕ್:25 ಜ್ಯೋತಿನಗರ ಪೂರ್ವಭಾಗ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Block:25 Jyothinagara East side Others & Newly Identified PID's | | | | |
| 26 | ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ | | | Block:26 Sapthagiri Badavane West Side Krishnamurthy Badavane | | | | 6500 |
| | ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:5 ಎನ್.ಎಚ್.4 ಪಶ್ಚಿಮ ಭಾಗ | | | Block:26 Sapthagiri Badavane West Side Krishnamurthy Badavane ,Street:5 NH4 West Side approved Layout | | | | 6500 |

| | | | | | | |
|----------------------|----------------------|-----------|---------|----------|----------|------|
| 26-5-7 | 26-5-95 | 26-5-67 | 26-5-51 | 26-5-59 | 26-5-55 | 6500 |
| 26-5-19 [Ⓜ] | 26-5-23 | 26-5-61 | 26-5-73 | 26-5-17C | 26-5-17A | |
| 26-5-25 | 26-5-41 | 26-5-63 | 26-5-75 | 26-5-89 | 26-5-19A | |
| 26-5-35 | 26-5-85 | 26-5-65 | 26-5-87 | 26-5-81 | 26-5-39 | |
| 26-5-19 | 26-5-45 | 26-504-11 | 26-5-29 | 26-5-19B | 26-5-57 | |
| 26-5-17 | 26-5-43 | 26-5-71 | 26-5-53 | 26-5-15 | 26-5-49 | |
| 26-5-21 | 26-5-17 [Ⓢ] | 26-5-1 | 26-5-13 | 26-5-37 | 26-5-83 | |
| 26-5-69 | 26-5-47 | 26-5-93 | 26-5-31 | 26-5-17D | 26-5-77 | |
| 26-5-79 | 26-5-91 | 26-5-33 | | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
|--|----------|----------|---|----------|----------|
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:8 ಬುಕ್ಕಾಪಟ್ಟಣ ರಸ್ತೆ | | | Block:26 Sapthagiri Badavane West Side Krishnamurthy Badavane ,Street:8 Bukkapattana Road approved Layout | | |
| 26-8-64 | 26-8-36 | 26-8-54 | 26-8-140 | 26-8-82 | 26-8-62 |
| 26-8-940 | 26-8-840 | 26-8-900 | 26-8-132 | 26-8-84 | 26-8-22 |
| 26-8-98 | 26-8-32 | 26-8-78 | 26-8-128 | 26-8-82A | 26-8-24 |
| 26-8-68 | 26-8-90 | 26-8-72 | 26-8-142 | 26-8-108 | 26-8-26 |
| 26-8-80 | 26-8-130 | 26-8-94 | 26-8-134 | 26-8-58 | 26-8-88A |
| 26-8-28 | 26-8-34 | 26-8-30 | 26-8-96 | 26-8-88 | 26-8-136 |
| 26-8-42 | 26-8-52 | | | | |
| 6500 | | | | | |

| | | | | | | |
|---|----------|----------|---|----------|----------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:15 ಬೈಪಾಸ್ ರೋಡ್ | | | Block:26 Sapthagiri Badavane West Side Krishnamurthy Badavane ,Street:15 Bypass Road approved Layout | | | |
| 26-15-25 | 26-15-37 | 26-15-47 | 26-15-11 | 26-15-33 | 26-15-41 | |
| 26-15-23 | 26-15-55 | 26-15-49 | 26-15-29 | 26-15-7 | 26-15-31 | |
| 26-15-51 | 26-15-53 | 26-15-19 | 26-15-9 | 26-15-27 | 26-15-35 | 6500 |
| 26-15-45 | 26-15-21 | 26-15-5 | 26-555-1090 | 26-15-57 | 26-15-43 | |
| 26-15-39 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:158 17 ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:158 , 17th Cross Road approved Layout | | | 6500 |

| | | | | | |
|--|-----------|----------|---|--|------|
| Not Found | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:501 1ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:501 , 1st Main Road approved Layout | | |
| 26-501-4 | 26-501-2 | | | | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:505 5ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:505 , 5th Main Road approved Layout | | |
| 26-504-12 | 26-504-10 | 26-504-8 | 26-504-6 | | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:506 6ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:506 , 6th Main Road approved Layout | | |

| | | | | | | |
|---|------------|------------|---|------------|------------|------|
| 26-506-172 | 26-506-168 | 26-506-142 | 26-506-162 | 26-506-156 | 26-506-146 | |
| 26-506-152 | 26-506-164 | 26-504-120 | 26-506-150 | 26-506-148 | 26-506-141 | |
| 26-506-166 | 26-506-158 | 26-506-144 | 26-506-160 | 26-506-170 | 26-506-154 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:509 18ನೇ ಎ ಮುಖ್ಯ ರಸ್ತೆ | | | Block:26 Saphthagiri Badavane West Side Krishnamurthy Badavane ,Street:509 , 18th A Main Road approved Layout | | | |
| 26-509-103 | 26-509-109 | 26-509-110 | 26-509-107 | 26-509-101 | 26-509-99 | 6500 |
| 26-509-990 | 26-509-105 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:510 18ನೇ ಮುಖ್ಯ ರಸ್ತೆ | | | Block:26 Saphthagiri Badavane West Side Krishnamurthy Badavane ,Street:510 , 18th Main Road approved Layout | | | 6500 |

| | | | | | | |
|---|------------|------------|---|------------|------------|------|
| ಓರಣ ಈರಣಟಿಜ | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:511 8ನೇ ಸಿ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:511 , 8th C Main Road approved Layout | | | 6500 |
| 26-511-123 | 26-511-122 | 26-511-121 | 26-511-124 | 26-511-125 | 26-511-126 | |
| 26-511-128 | 26-511-127 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:512 8ನೇ ಡಿ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:512 , 8th D Main Road approved Layout | | | 6500 |
| Not found | | | | | | |
| | | | | | | |

| | | | | | | |
|--|------------|------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:513 7ನೇ ಎ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:513 , 7th A Main Road approved Layout | | | |
| 26-513-853 | 26-513-856 | 26-513-855 | 26-513-854 | | | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:514 10ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:514 , 10th Main Road approved Layout | | | |
| 26-514-860 | 26-514-857 | 26-514-858 | 26-514-859 | | | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:515 11ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:515 , 11th Main Road approved Layout | | | |
| 26-515-863 | 26-515-861 | 26-515-865 | 26-515-864 | 26-515-862 | 26-515-866 | 6500 |

| | | | | | | |
|---|------------|------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:516 12ನೇ ಮುಖ್ಯ ರಸ್ತೆ | | | Block:26 Saphthagiri Badavane West Side Krishnamurthy Badavane ,Street:516 , 12th Main Road approved Layout | | | 6500 |
| 26-516-867 | 26-516-870 | 26-516-868 | 26-516-871 | 26-516-872 | 26-516-869 | |
| | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:517 13ನೇ ಮುಖ್ಯ ರಸ್ತೆ | | | Block:26 Saphthagiri Badavane West Side Krishnamurthy Badavane ,Street:517 , 13th Main Road approved Layout | | | 6500 |
| 26-517-873 | 26-517-874 | 26-517-877 | 26-517-878 | 26-517-876 | 26-517-875 | |
| | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:518 14ನೇ ಮುಖ್ಯ ರಸ್ತೆ | | | Block:26 Saphthagiri Badavane West Side Krishnamurthy Badavane ,Street:518 , 14th Main Road approved Layout | | | 6500 |

| | | | | | | |
|---|------------|------------|--|------------|------------|------|
| 26-518-884 | 26-518-881 | 26-518-879 | 26-518-880 | 26-518-882 | 26-518-883 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:519 15ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:519 , 15th Main Road approved Layout | | | |
| 26-519-887 | 26-519-885 | 26-519-890 | 26-519-886 | 26-519-888 | 26-519-889 | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:520 16ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:520 , 16th Main Road approved Layout | | | |
| Not Found | | | | | | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:521 17ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:521 , 17th Main Road approved Layout | | | 6500 |

| | | | | | | |
|---|------------|------------|--|------------|------------|------|
| 26-517-873 | 26-517-874 | 26-517-877 | 26-517-878 | 26-517-876 | 26-517-875 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:522 18ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:522 , 18th Main Road approved Layout | | | |
| 26-522-905 | 26-522-906 | 26-522-903 | 26-522-904 | 26-522-907 | 26-522-908 | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:523 19ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:523 , 19th Main Road approved Layout | | | |
| ಓರಣ ಈರಣಟಿಜ | | | | | | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:524 19ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:524 , 19th Main Road approved Layout | | | 6500 |

| | | | | | | |
|---|-------------|-------------|--|------------|-------------|------|
| 26-524-982 | 26-524-1000 | 26-524-1006 | 26-524-996 | 26-524-994 | 26-524-985 | |
| 26-524-988 | 26-524-984 | 26-524-990 | 26-524-997 | 26-524-980 | 26-524-986 | |
| 26-524-1004 | 26-524-999 | 26-524-978 | 26-524-1013 | 26-524-971 | 26-524-992 | |
| 26-524-1008 | 26-524-1014 | 26-524-991 | 26-524-1011 | 26-524-975 | 26-524-979 | |
| 26-524-1009 | 26-524-981 | 26-524-993 | 26-524-1001 | 26-524-983 | 26-524-1002 | |
| 26-524-1007 | 26-524-987 | 26-524-977 | 26-524-995 | 26-524-973 | 26-524-976 | |
| 26-524-1005 | 26-524-1010 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:525 20ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:525 , 20th Main Road approved Layout | | | 6500 |

| | | | | | | |
|---|-------------|-------------|--|-------------|-------------|------|
| 26-525-1137 | 26-525-1136 | 26-525-1139 | 26-525-1138 | 26-525-1129 | 26-525-1146 | |
| 26-525-1135 | 26-525-1140 | 26-525-1141 | 26-525-1130 | 26-525-1121 | 26-525-1145 | |
| 26-525-1152 | 26-525-1151 | 26-525-1154 | 26-525-1128 | 26-525-1122 | 26-525-1149 | |
| 26-525-1127 | 26-525-1125 | 26-525-1150 | 26-525-1142 | 26-525-1148 | 26-525-1134 | |
| 26-525-1133 | 26-525-1144 | 26-525-1124 | 26-525-1126 | 26-525-1132 | 26-525-1147 | |
| 26-525-1143 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:526 20ನೇ ಎ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:526 , 20th A Main Road approved Layout | | | 6500 |
| Not Found | | | | | | |

| | | | | | | |
|---|-------------|-------------|--|-------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:528 21ನೇ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:528 , 21th Main Road approved Layout | | | |
| Not Found | | | | | | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:529 21ನೇ ಎ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:529 , 21th A Main Road | | | |
| 26-529-1073 | 26-529-1056 | 26-529-1074 | 26-529-1059 | 26-529-1067 | 26-529-1065 | |
| 26-529-1071 | 26-529-1072 | 26-529-1057 | 26-529-1068 | 26-529-1063 | 26-529-1064 | 6500 |
| 26-529-1060 | 26-529-1051 | 26-529-1053 | 26-529-1061 | 26-529-1058 | 26-529-1069 | |
| 26-529-1055 | 26-529-1062 | | | | | |

| | | | | | | |
|---|-------------|-------------|--|-------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:530 21ನೇ ಬಿ ಮುಖ್ಯ ರಸ್ತೆ | | | Block:26 Saphthagiri Badavane West Side Krishnamurthy Badavane ,Street:530 , 21th B Main Road approved Layout | | | |
| 26-530-1205 | 26-530-1197 | 26-530-1202 | 26-530-1204 | 26-530-1203 | 26-530-1207 | 6500 |
| 26-530-1206 | 26-530-1198 | 26-530-1200 | 26-530-1201 | 26-530-1208 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:531, 533, 22ನೇ ಮುಖ್ಯ ರಸ್ತೆ | | | Block:26 Saphthagiri Badavane West Side Krishnamurthy Badavane ,Street:531, 533 , 22th Main Road approved Layout | | | |
| 26-531-1285 | 26-533-1295 | 26-531-1274 | 26-533-1291 | 26-533-1293 | 26-531-1267 | 6500 |
| 26-531-1281 | 26-531-1257 | 26-531-1279 | 26-531-1261 | 26-531-1283 | 26-533-1289 | |
| 26-531-1273 | 26-533-1301 | 26-531-1269 | 26-531-1263 | 26-531-1259 | 26-531-1275 | |

| | | | | | | |
|---|-------------|-------------|--|-------------|-------------|------|
| 26-533-1297 | 26-533-1299 | 26-531-1265 | 26-531-1271 | 26-531-1287 | 26-531-1277 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:532 22ನೇ ಎ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:532 , 22th A Main Road approved Layout | | | 6500 |
| Not Found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:534 23ನೇ ಎ ಮುಖ್ಯ ರಸ್ತೆ | | | Block:26 Sapthagiri Badavane West Side Krishnamurthy Badavane ,Street:534 , 2nd A Main Road approved Layout | | | 6500 |
| 26-534-1088 | 26-534-1081 | 26-534-1084 | 26-534-1233 | 26-534-1082 | 26-534-1234 | |
| 26-534-1242 | 26-534-1079 | 26-534-1244 | 26-534-1243 | 26-534-1229 | 26-534-1237 | |
| 26-534-1077 | 26-534-1239 | 26-534-1238 | 26-534-1085 | 26-534-1083 | 26-534-1087 | |

| | | | | | | |
|---|-------------|-------------|---|-------------|-----------|------|
| 26-534-1230 | 26-534-1235 | 26-534-1241 | 26-534-1232 | 26-534-1231 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:535 30ನೇ ಮುಖ್ಯ ರಸ್ತೆ | | | Block:26 Saphthagiri Badavane West Side Krishnamurthy Badavane ,Street:535 , 30th Main Road approved Layout | | | 6500 |
| 26-535-1251 | 26-535-1253 | 26-535-1249 | 26-535-1247 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:538 1ನೇ ಅಡ್ಡ ರಸ್ತೆ | | | Block:26 Saphthagiri Badavane West Side Krishnamurthy Badavane ,Street:538 , 1st Cross Road approved Layout | | | 6500 |
| 26-538-53 | 26-538-57 | 26-538-49 | 26-537-40 | 26-538-63 | 26-538-69 | |
| 26-538-59 | 26-538-51 | 26-538-55 | 26-538-61 | 26-538-65 | 26-538-67 | |

| | | | | | | | |
|---|-----------|-----------|---|-----------|-----------|------|--|
| 26-538-47 | | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:539 2ನೇ ಅಡ್ಡ ರಸ್ತೆ | | | Block:26 Saphthagiri Badavane West Side Krishnamurthy Badavane ,Street:539 , 2nd Cross Road approved Layout | | | | |
| 26-539-16 | 26-539-20 | 26-539-33 | 26-539-24 | 26-537-41 | 26-539-23 | 6500 | |
| 26-539-30 | 26-539-25 | 26-539-31 | 26-539-22 | 26-539-18 | 26-539-13 | | |
| 26-539-26 | 26-539-14 | 26-539-29 | 26-539-21 | 26-539-36 | 26-539-32 | | |
| 26-539-15 | 26-539-27 | 26-539-35 | 26-537-39 | 26-539-34 | 26-539-28 | | |
| 26-537-43 | 26-539-17 | 26-539-19 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |

| | | | | | | |
|--|------------|------------|---|------------|------------|------|
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:540 3ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:540 , 3rd Cross Road approved Layout | | | 6500 |
| 26-540-92 | 26-540-76 | 26-537-42 | 26-540-83 | 26-540-79 | 26-540-96 | |
| 26-540-84 | 26-540-89 | 26-540-86 | 26-540-91 | 26-540-90 | 26-540-80 | |
| 26-540-77 | 26-540-88 | 26-540-85 | 26-540-75 | 26-540-82 | 26-540-78 | |
| 26-540-81 | 26-540-73 | 26-540-87 | 26-540-74 | 26-540-94 | 26-537-44 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:545 18ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:545 , 18th Cross Road approved Layout | | | 6500 |
| 26-545-179 | 26-545-193 | 26-545-185 | 26-545-204 | 26-545-205 | 26-545-203 | |

| | | | | | | |
|---|------------|------------|--|------------|------------|------|
| 26-545-192 | 26-545-188 | 26-545-190 | 26-545-182 | 26-545-176 | 26-545-189 | |
| 26-545-186 | 26-545-184 | 26-545-195 | 26-545-183 | 26-545-208 | 26-545-196 | |
| 26-545-180 | 26-545-199 | 26-545-191 | 26-545-201 | 26-545-200 | 26-545-202 | |
| 26-545-194 | 26-545-207 | 26-545-178 | 26-545-177 | 26-545-181 | 26-545-175 | |
| 26-545-198 | 26-545-187 | 26-545-206 | 26-545-197 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:546 9ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:546 , 9th Cross Road approved Layout | | | |
| 26-546-234 | 26-546-229 | 26-546-227 | 26-546-232 | 26-546-235 | 26-546-225 | 6500 |
| 26-546-226 | 26-546-218 | 26-546-221 | 26-546-233 | 26-546-217 | 26-546-214 | |
| 26-546-220 | 26-546-215 | 26-546-213 | 26-546-241 | 26-546-216 | 26-546-223 | |
| | | | | | | |

| | | | | | | |
|--|------------|------------|---|------------|------------|------|
| 26-546-244 | 26-546-240 | 26-546-224 | 26-546-230 | 26-546-228 | 26-546-242 | |
| 26-546-231 | 26-546-238 | 26-546-219 | 26-546-239 | 26-546-237 | 26-546-236 | |
| 26-546-222 | 26-546-243 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:547 10ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:547 , 10th Cross Road approved Layout | | | 6500 |
| Not found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:548 11ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:548 , 11th Cross Road approved Layout | | | 6500 |
| 26-548-303 | 26-548-289 | 26-548-287 | 26-548-283 | 26-548-293 | 26-548-297 | |
| 26-548-301 | 26-548-295 | 26-548-285 | 26-548-305 | 26-548-291 | 26-548-299 | |
| 26-548-281 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|---|------------|------------|------|
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟೀಟ್:549 12ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:549 , 12nd Cross Road approved Layout | | | 6500 |
| 26-549-309 | 26-549-319 | 26-549-328 | 26-549-324 | 26-549-315 | 26-549-317 | |
| 26-549-331 | 26-549-322 | 26-549-323 | 26-549-310 | 26-549-334 | 26-549-330 | |
| 26-549-321 | 26-549-326 | 26-549-325 | 26-549-311 | 26-549-333 | 26-549-316 | |
| 26-549-320 | 26-549-314 | 26-549-329 | 26-549-312 | 26-549-327 | 26-549-318 | |
| 26-549-313 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟೀಟ್:550 13ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:550 , 13rd Cross Road approved Layout | | | 6500 |
| 26-550-351 | 26-550-409 | 26-550-347 | 26-550-436 | 26-550-341 | 26-550-416 | |
| 26-550-410 | 26-550-370 | 26-550-401 | 26-550-418 | 26-550-424 | 26-550-430 | |
| 26-550-348 | 26-550-342 | 26-550-355 | 26-550-405 | 26-550-357 | 26-550-365 | |
| 26-550-371 | 26-550-389 | 26-550-361 | 26-550-422 | 26-550-337 | 26-550-414 | |

| | | | | | | |
|--|------------|------------|---|------------|------------|------|
| 26-550-407 | 26-550-397 | 26-550-432 | 26-550-385 | 26-550-399 | 26-550-359 | |
| 26-550-426 | 26-550-391 | 26-550-375 | 26-550-353 | 26-550-377 | 26-550-381 | |
| 26-550-434 | 26-550-363 | 26-550-428 | 26-550-393 | 26-550-395 | 26-550-403 | |
| 26-550-343 | 26-550-369 | 26-550-383 | 26-550-379 | 26-550-356 | 26-550-387 | |
| 26-550-339 | 26-550-420 | 26-550-367 | 26-550-412 | 26-550-349 | 26-550-373 | |
| 26-550-345 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:551 14ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:551 , 14th Cross Road approved Layout | | | 6500 |
| Not found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:552 15ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:552 , 15th Cross Road approved Layout | | | 6500 |
| 26-552-497 | 26-552-504 | 26-552-501 | 26-552-493A | 26-552-493 | 26-552-499 | |

| | | | | | | |
|--|------------|------------|---|------------|------------|------|
| 26-552-509 | 26-552-503 | 26-552-505 | 26-552-507 | 26-552-495 | 26-552-506 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:553 16ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:553 , 16th Cross Road approved Layout | | | 6500 |
| Not found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:554 17ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:554 , 17th Cross Road approved Layout | | | 6500 |
| 26-554-589 | 26-554-622 | 26-554-610 | 26-554-656 | 26-554-602 | 26-554-586 | |
| 26-554-620 | 26-554-625 | 26-554-611 | 26-554-593 | 26-554-613 | 26-554-615 | |
| 26-554-633 | 26-554-601 | 26-554-621 | 26-554-653 | 26-554-648 | 26-554-598 | |
| 26-554-637 | 26-554-657 | 26-554-592 | 26-554-596 | 26-554-640 | 26-554-606 | |
| 26-554-639 | 26-554-629 | 26-554-584 | 26-554-651 | 26-554-612 | 26-554-616 | |
| 26-554-649 | 26-554-594 | 26-554-608 | 26-554-627 | 26-554-643 | 26-554-588 | |

| | | | | | | |
|--|------------|------------|---|------------|------------|------|
| 26-554-655 | 26-554-614 | 26-554-600 | 26-554-628 | 26-554-618 | 26-554-585 | |
| 26-554-619 | 26-554-591 | 26-554-658 | 26-554-624 | 26-554-603 | 26-554-599 | |
| 26-554-632 | 26-554-590 | 26-554-630 | 26-554-652 | 26-554-644 | 26-554-645 | |
| 26-554-597 | 26-554-634 | 26-554-631 | 26-554-647 | 26-554-609 | 26-554-605 | |
| 26-554-617 | 26-554-636 | 26-554-587 | 26-554-607 | 26-554-641 | 26-554-626 | |
| 26-554-635 | 26-554-595 | 26-554-604 | 26-554-623 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:556 18ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:556 , 18th Cross Road approved Layout | | | |
| 26-556-693 | 26-556-671 | 26-556-675 | 26-556-697 | 26-556-681 | 26-556-695 | 6500 |
| 26-556-689 | 26-556-705 | 26-556-691 | 26-556-709 | 26-556-677 | 26-556-661 | |
| 26-556-687 | 26-556-711 | 26-556-699 | 26-556-679 | 26-556-673 | 26-556-665 | |
| 26-556-703 | 26-556-667 | 26-556-669 | 26-556-713 | 26-556-685 | 26-556-707 | |
| 26-556-663 | 26-556-701 | 26-556-683 | | | | |
| | | | | | | |

| | | | | | | |
|--|-------------|------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:557 19ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:557 , 19th Cross Road approved Layout | | | |
| 26-557-771 | 26-557-719 | 26-557-759 | 26-557-777 | 26-557-722 | 26-557-773 | 6500 |
| 26-557-739 | 26-557-718 | 26-557-717 | 26-557-735 | 26-557-745 | 26-557-767 | |
| 26-557-779 | 26-557-781 | 26-557-729 | 26-557-741 | 26-557-753 | 26-557-733 | |
| 26-557-737 | 26-557-775 | 26-557-727 | 26-557-749 | 26-557-734 | 26-557-725 | |
| 26-557-743 | 26-557-747 | 26-557-769 | 26-557-736 | 26-557-763 | 26-557-765 | |
| 26-557-761 | 26-557-751 | 26-557-726 | 26-557-730 | 26-557-723 | 26-557-755 | |
| 26-557-732 | 26-557-7310 | 26-557-731 | 26-557-757 | 26-557-724 | 26-557-721 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:558 20ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:558 , 20th Cross Road approved Layout | | | 6500 |
| Not found | | | | | | |

| | | | | | | |
|--|-------------|-------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:559 22ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:559 , 22th Cross Road approved Layout | | | 6500 |
| 26-559-936 | 26-559-950 | 26-559-934 | 26-559-948 | 26-559-946 | 26-559-944 | |
| 26-559-942 | 26-559-937 | 26-559-924 | 26-559-930 | 26-559-927 | 26-559-915 | |
| 26-559-932 | 26-559-914 | 26-559-916 | 26-559-928 | 26-559-940 | 26-559-912 | |
| 26-559-918 | 26-559-911 | 26-559-922 | 26-559-920 | 26-559-938 | 26-559-926 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:560 22ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:560 , 22th Cross Road approved Layout | | | 6500 |
| Not found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:561 23ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:561 , 23rd Cross Road approved Layout | | | 6500 |
| 26-561-1308 | 26-561-1305 | 26-561-1306 | | | | |

| | | | | | | |
|--|-------------|--------------|---|--------------|--------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:563 25ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:563 , 25th Cross Road approved Layout | | | |
| 26-563-1335 | 26-563-1323 | 26-527-1313 | 26-563-1336 | 26-563-1318A | 26-563-1328A | 6500 |
| 26-563-1318 | 26-563-1324 | 26-563-1315 | 26-527-1311 | 26-563-1316A | 26-563-1327 | |
| 26-563-1328 | 26-563-1316 | 26-563-1319 | 26-563-1331 | 26-563-1317 | 26-563-1326 | |
| 26-563-1320 | 26-563-1332 | 26-563-13220 | 26-563-1329 | 26-563-1321 | 26-563-1320A | |
| 26-563-1338 | 26-563-1330 | 26-563-13240 | 26-563-1334 | 26-563-1322 | 26-563-1326A | |
| 26-563-1337 | 26-563-1333 | 26-563-1325 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:564 26ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:564 , 26th Cross Road approved Layout | | | |
| 26-564-1353 | 26-564-1345 | 26-564-1356 | 26-564-1352 | 26-564-1348 | 26-564-1359 | 6500 |
| 26-564-1349 | 26-564-1342 | 26-564-1360 | 26-564-1344 | 26-564-1363 | 26-564-1362 | |

| | | | | | | |
|--|-------------|-------------|---|-------------|-------------|------|
| 26-564-1341 | 26-564-1364 | 26-564-1358 | 26-564-1357 | 26-564-1354 | 26-564-1350 | |
| 26-564-1361 | 26-564-1355 | 26-564-1343 | 26-564-1351 | 26-564-1346 | 26-564-1347 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:565 27ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:565 , 27th Cross Road approved Layout | | | |
| 26-565-1371 | 26-565-1374 | 26-565-1379 | 26-565-1385 | 26-565-1387 | 26-565-1381 | 6500 |
| 26-565-1382 | 26-565-1383 | 26-565-1380 | 26-565-1390 | 26-565-1370 | 26-565-1388 | |
| 26-565-1377 | 26-565-1369 | 26-565-1373 | 26-565-1376 | 26-565-1372 | 26-565-1384 | |
| 26-565-1367 | 26-565-1386 | 26-565-1389 | 26-565-1368 | 26-565-1375 | 26-565-1378 | |
| 26-565-1378 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:566 28ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:566 , 28th Cross Road approved Layout | | | |
| 26-566-1400 | 26-566-1392 | 26-566-1396 | 26-566-1427 | 26-566-1404 | 26-566-1394 | 6500 |

| | | | | | | | |
|----|--|-------------|-------------|---|-------------|-------------|------|
| | 26-566-1406 | 26-566-1398 | 26-566-142 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ, ಸ್ಟ್ರೀಟ್:567 27ನೇ ಅಡ್ಡ ರಸ್ತೆ | | | Block:26 Sapthagiri Badavane West Side Krishnamurthy Badavane ,Street:567 , 27th Cross Road approved Layout | | | |
| | 26-567-1415 | 26-567-1411 | 26-567-1409 | 26-567-1423 | 26-567-1413 | 26-567-1425 | 6500 |
| | 26-567-1421 | 26-567-1419 | 26-567-1417 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್:26 ಸಪ್ತಗಿರಿ ಬಡಾವಣೆ ಪಶ್ಚಿಮ ಭಾಗ ಕೃಷ್ಣಮೂರ್ತಿ ಬಡಾವಣೆ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Block:26 Sapthagiri Badavane West Side Krishnamurthy Badavane Others & Newly Identified PID's | | | 6500 |
| 27 | ಬ್ಲಾಕ್:27 ಅಸಾರ್ ಮೊಹಲ್ಲಾ-1 | | | Block:27 , Asar Mohalla -1, | | | |
| | ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 2 ಮಧುಗಿರಿ ಸಂಪರ್ಕ ರಸ್ತೆ ಪೂರ್ವಭಾಗ | | | Block:27 , Asar Mohalla -1, Street:2 Madhugiri conection road East Side | | | |
| | 27-2-256ಈ | 27-2-256ಇ | 27-2-256ಉ | 27-2-256H | 27-2-256 | 27-2-256B | 8000 |
| | 27-2-256ಅ | 27-2-256ಂ | 27-2-256ಆ | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|---|-----------|----------|---|-----------|-----------|------|
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 11, ಶಿರಾ- ಮಧುಗಿರಿ ರಸ್ತೆ | | | Block:27 , Asar Mohalla -1, Street:11 Shira - Madhugiri road | | | 8000 |
| 27-11-30 | 27-11-40 | 27-11-36 | 27-11-56 | 27-11-42 | 27-11-60 | |
| 27-11-52 | 27-11-28 | 27-11-12 | 27-11-58 | 27-11-44 | 27-11-2 | |
| 27-11-4 | 27-11-54 | 27-11-32 | 27-11-6 | 27-11-38 | 27-11-46 | |
| 27-11-50 | 27-11-64 | 27-11-40 | 27-11-34 | 27-11-48 | 27-11-62 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 12, ಮಟನ್ ಮಾರ್ಕೆಟ್ ರಸ್ತೆ | | | Block:27 , Asar Mohalla -1, Street:12 , Matan Market road | | | 8000 |
| 27-12-290 | 27-12-31 | 27-12-41 | 27-12-15 | 27-12-39 | 27-12-37 | |
| 27-12-1 | 27-12-27 | 27-12-23 | 27-12-35 | 27-12-29 | 27-12-1A | |
| 27-12-33 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 128, ಆಲ್ - ಅಮೀನ್ ಶಾಲೆ ರಸ್ತೆ | | | Block:27 , Asar Mohalla -1, Street:128 , Al - Ameen School road | | | 8000 |
| 27-128-9 | 27-128-21 | 27-128-3 | 27-128-13 | 27-128-15 | 27-128-25 | |

| | | | | | | |
|---|------------|------------|---|------------|------------|------|
| 27-128-1 | 27-128-23 | 27-128-17 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 501, 1ನೇ ಅಡ್ಡ ರಸ್ತೆ | | | Block:27 , Asar Mohalla -1, Street:501 , 1st Cross road | | | 8000 |
| 27-501-8 | 27-501-6 | 27-501-2 | 27-501-4 | 27-501-10 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 502, 2ನೇ ಅಡ್ಡ ರಸ್ತೆ | | | Block:27 , Asar Mohalla -1, Street:502 , 2nd Cross road | | | 8000 |
| 27-502-106 | 27-502-82 | 27-502-94 | 27-502-85 | 27-502-79 | 27-502-76 | |
| 27-502-104 | 27-502-102 | 27-502-78 | 27-502-83 | 27-502-74 | 27-502-81 | |
| 27-502-88 | 27-502-93 | 27-502-84 | 27-502-98 | 27-502-87 | 27-502-86 | |
| 27-502-92 | 27-502-96 | 27-502-90 | 27-502-100 | 27-502-72 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 503, 3ನೇ ಅಡ್ಡ ರಸ್ತೆ | | | Block:27 , Asar Mohalla -1, Street:503 , 3rd Cross road | | | 8000 |
| 27-503-114 | 27-503-118 | 27-503-110 | 27-503-112 | 27-503-116 | 27-503-120 | |

| | | | | | | |
|---|------------|------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 504, 3ನೇ ಎ ಅಡ್ಡ ರಸ್ತೆ | | | Block:27 , Asar Mohalla -1, Street:504 , 3rd A Cross road | | | |
| ಓಣ ಜಿರಣಾಟಿಜ | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 505, 1ನೇ ಮುಖ್ಯ ರಸ್ತೆ | | | Block:27 , Asar Mohalla -1, Street:505 , 1st Main road | | | |
| 27-505-122 | 27-505-128 | 27-505-124 | 27-505-126 | 27-505-130 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 506, 1ನೇ ಎ ಅಡ್ಡ ರಸ್ತೆ | | | Block:27 , Asar Mohalla -1, Street:506 , 1st A Cross road | | | |
| 27-506-23 | 27-506-19 | 27-506-21 | 27-506-15 | 27-506-24 | 27-506-13 | |
| 27-506-17 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 507, 2ನೇ ಮುಖ್ಯ ರಸ್ತೆ | | | Block:27 , Asar Mohalla -1, Street:507 , 2nd Main road | | | |
| 27-507-135 | 27-507-136 | 27-507-138 | 27-507-137 | 27-507-140 | 27-507-134 | |

| | | | | | | |
|---|-------------|------------|--|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 508,509, 2ನೇ ಬಿ ಮುಖ್ಯ ರಸ್ತೆ | | | Block:27 , Asar Mohalla -1, Street:508,509 , 2nd B Main road | | | 8000 |
| 27-508-35 | 27-509-41 | 27-509-39 | 27-508-33 | 27-508-27 | 27-509-43 | |
| 27-509-45 | 27-508-29 | 27-508-31 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 510, 3ನೇ ಮುಖ್ಯ ರಸ್ತೆ | | | Block:27 , Asar Mohalla -1, Street:510 , 3rd Main road | | | 8000 |
| 27-510-146 | 27-510-146ಂ | 27-510-152 | 27-510-150 | 27-510-148 | 27-510-144 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 511, 3ನೇ ಎ ಮುಖ್ಯ ರಸ್ತೆ | | | Block:27 , Asar Mohalla -1, Street:511 , 3rd A Main road | | | |
| Not found | | | | | | 8000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:27 ಅಸಾರ್ ಮೊಹಲ್ಲಾ-1 , ಸ್ಟ್ರೀಟ್: 512, 3ನೇ ಬಿ ಮುಖ್ಯ ರಸ್ತೆ | | | Block:27 , Asar Mohalla -1, Street:512 , 3rd B Main road | | | |
| 27-512-158 | 27-512-162 | 27-512-63 | 27-512-67 | 27-512-156 | 27-512-160 | |

| | | | | | | | |
|-----------|---|-----------|------------|---|-----------|-----------|-------|
| | 27-512-166 | 27-512-65 | 27-512-164 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್:27 ಅಸಾರ್ ಮೊಹಲ್ಲಾ-1 ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Block:27 , Asar Mohalla -1, Others & Newly Identified PID's | | | 8000 |
| 28 | ಬ್ಲಾಕ್:28 ಭಗವಾನ್ ಕೇರಿ, | | | Block:28 ,Bagavan Keri, | | | 20000 |
| | ಬ್ಲಾಕ್:28 ಭಗವಾನ್ ಕೇರಿ, ಖರಾದಿ ಮೊಹಲ್ಲಾ , ಸ್ಟ್ರೀಟ್:12, ಮಟನ್ ಮಾರ್ಕೆಟ್ ರಸ್ತೆ | | | Block:28 ,Bagavan Keri, Street:12 ,Matan Market road | | | |
| | 28-12-76 | 28-12-78 | 28-12-60 | 28-12-50 | 28-12-70 | 28-12-52A | |
| | 28-12-84 | 28-12-54 | 28-12-52 | 28-12-52B | 28-12-48 | 28-12-60A | |
| | 28-12-58 | 28-12-56 | 28-12-80 | 28-12-68 | 28-12-46 | 28-12-66 | |
| | 28-12-52ಅ | 28-12-74 | 28-12-52ಆ | 28-12-44 | 28-12-72 | 28-12-86 | |
| | 28-12-62 | 28-12-90 | 28-12-64 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್:28 ಭಗವಾನ್ ಕೇರಿ, , ಸ್ಟ್ರೀಟ್:13, ಮೇಗಳ ಪೇಟೆ ರಸ್ತೆ | | | Block:28 ,Bagavan Keri, Street:13 ,Megala Pete road | | | |
| 28-13-175 | 28-13-157 | 28-13-161 | 28-13-165A | 28-13-157 | 28-13-159 | 20000 | |

| | | | | | | |
|--|------------|------------|---|-----------|-----------|-------|
| 28-13-139 | 28-13-125 | 28-13-1670 | 28-13-159 | 28-13-125 | 28-13-181 | |
| 28-13-155 | 28-13-169 | 28-13-171 | 28-13-181 | 28-13-169 | 28-13-167 | |
| 28-13-163 | 28-13-185 | 28-13-111 | 28-13-167 | 28-13-185 | 28-13-151 | |
| 28-13-129 | 28-13-145 | 28-13-147 | 28-13-151 | 28-13-145 | 28-13-137 | |
| 28-13-141 | 28-13-1650 | 28-13-133 | 28-13-137 | 28-13-177 | 28-13-173 | |
| 28-13-153 | 28-13-149 | 28-13-165 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:28 ಭಗವಾನ್ ಕೇರಿ, ಖರಾದಿ ಮೊಹಲ್ಲಾ , ಸ್ಟ್ರೀಟ್:113, 16 ನೇ ಪಶ್ಚಿಮ ಅಡ್ಡ ರಸ್ತೆ | | | Block:28 ,Bagavan Keri, Street:113 ,16th West Cross Road | | | |
| 28-113-8 | 28-113-20 | 28-113-18 | 28-113-4 | 28-113-14 | 28-113-12 | 20000 |
| 28-113-6 | 28-113-10 | 28-113-16 | 28-113-22 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:28 ಭಗವಾನ್ ಕೇರಿ, ಖರಾದಿ ಮೊಹಲ್ಲಾ , ಸ್ಟ್ರೀಟ್:129 ಹೇರರ್ ಮಸೂದಿ ಮುಂಭಾಗ | | | Block:28 ,Bagavan Keri, Street:129, Front of Herar Masudi | | | 20000 |
| 28-129-9 | 28-129-13 | 28-129-5 | 28-129-11 | 28-129-3 | 28-129-7 | |

| | | | | | | | |
|---|-----------|------------|--|-----------|-----------|-------|-------|
| 28-129-1 | | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:28 ಭಗವಾನ್ ಕೇರಿ, ಖರಾದಿ ಮೊಹಲ್ಲಾ , ಸ್ಟ್ರೀಟ್:501 ಎ ಮೈನ್ ರೋಡ್ | | | Block:28 ,Bagavan Keri, Street:501, A Main Road | | | | |
| 28-506-8 | 28-501-16 | 28-501-14 | | | | 20000 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:28 ಭಗವಾನ್ ಕೇರಿ, ಖರಾದಿ ಮೊಹಲ್ಲಾ , ಸ್ಟ್ರೀಟ್:502 1ನೇ ಮುಖ್ಯ ರಸ್ತೆ | | | Block:28 ,Bagavan Keri, Street:502, 1st Main Road | | | | |
| 28-502-29 | 28-502-25 | 28-502-42 | 28-502-50 | 28-502-20 | 28-506-9 | 20000 | |
| 28-502-56 | 28-502-33 | 28-502-37 | 28-502-31 | 28-502-44 | 28-506-10 | | |
| 28-502-46 | 28-502-27 | 28-502-46ಂ | 28-502-21 | 28-502-54 | 28-502-39 | | |
| 28-502-48ಂ | 28-502-35 | 28-502-42ಂ | 28-502-44A | 28-502-23 | 28-502-48 | | |
| 28-502-40 | 28-502-52 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:28 ಭಗವಾನ್ ಕೇರಿ, ಖರಾದಿ ಮೊಹಲ್ಲಾ , ಸ್ಟ್ರೀಟ್:503 1ನೇ ಕ್ರಾಸ್ ರೋಡ್ | | | Block:28 ,Bagavan Keri, Street:503, 1st Cross Road | | | | |
| | | | | | | | 20000 |

| | | | | | | | |
|----|--|-----------|-----------|---|-----------|-----------|-------|
| | 28-503-62 | 28-503-70 | 28-503-68 | 28-503-67 | 28-503-65 | 28-503-61 | |
| | 28-503-63 | 28-503-59 | 28-503-66 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್:28 ಭಗವಾನ್ ಕೇರಿ, ಖರಾದಿ ಮೊಹಲ್ಲಾ , ಸ್ಟ್ರೀಟ್:504 2ನೇ ಕ್ರಾಸ್ ರೋಡ್ | | | Block:28 ,Bagavan Keri, Street:504, 2nd Cross Road | | | |
| | 28-504-6 | 28-504-1 | 28-504-75 | 28-504-4 | 28-504-3 | 28-504-73 | 20000 |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್:28 ಭಗವಾನ್ ಕೇರಿ, ಖರಾದಿ ಮೊಹಲ್ಲಾ ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Block:28 ,Bagavan Keri, Others & Newly Identified PID's | | | 20000 |
| 29 | ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ | | | Block:29 ,Santepete West Side | | | |
| | ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:6 ಎನ್ ಎಚ್4 ಶಿರಾ ತುಮಕೂರು ದಕ್ಷಿಣ ರಸ್ತೆ | | | Block:29 ,Santepete West Side, Street:6th NH4 Sira- Tumkur South Road | | | |
| | 29-6-122 | 29-6-128 | 29-6-126 | 29-6-134 | 29-6-132 | 29-6-120 | 20500 |
| | 29-6-124 | 29-6-130 | | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:16 ಕೊಲದಾಪ್ಪೇಶ್ವರ ದೇವಸ್ಥಾನ ರಸ್ತೆ | | | Block:29 ,Santepete West Side, Street:16th Koladappeswara Temple Road | | | 20500 |

| | | | | | | |
|---|-----------|-----------|---|-----------|-----------|-------|
| 29-16-78 | 29-16-88 | 29-16-24 | 29-16-36 | 29-16-76 | 29-16-20 | |
| 29-16-34 | 29-16-52 | 29-16-84 | 29-16-72 | 29-16-58 | 29-16-38 | |
| 29-16-86 | 29-16-82 | 29-16-42 | 29-16-80 | 29-16-68 | 29-16-46 | |
| 29-16-16 | 29-16-32 | 29-16-90 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:118 ಎನ್.ಐ. ತಾಮಸ್ ಟೈಟ್ ವರ್ಕ್ ರಸ್ತೆ | | | Block:29 ,Santepete West Side, Street:118th N.I. Thamas tair work Road | | | |
| 29-119-18 | 29-118-9 | 29-118-7 | 29-118-5 | 29-118-1 | 29-118-11 | 20500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:120 ,ಬ್ಲಾಕ್ 29 ದಕ್ಷಿಣ 11ನೇ ಅಡ್ಡ ರಸ್ತೆ | | | Block:29 ,Santepete West Side, Street:120th Block 29 South 11 th Cross Road | | | |
| 29-120-24 | 29-120-18 | 29-120-10 | 29-120-26 | 29-120-30 | 29-120-20 | 20500 |
| 29-120-14 | 29-120-8 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:120 ,ಬ್ಲಾಕ್ 29 ದಕ್ಷಿಣ 11ನೇ ಅಡ್ಡ ರಸ್ತೆ | | | Block:29 ,Santepete West Side, Street:120th Block 29 South 11 th Cross Road | | | 20500 |

| | | | | | | |
|--|-----------|-----------|--|-----------|-----------|-------|
| 29-120-24 | 29-120-30 | 29-120-20 | 29-120-14 | 29-120-18 | 29-120-10 | |
| 29-120-26 | 29-120-8 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:121 , ಪೂರ್ವ ಮುಖ್ಯ ರಸ್ತೆ | | | Block:29 ,Santepete West Side, Street:121st East Main Road | | | |
| 29-121-29 | 29-121-1 | 29-121-33 | 29-121-23 | 29-121-25 | 29-121-13 | |
| 29-121-35 | 29-121-27 | 29-121-9 | 29-121-21 | 29-121-3 | 29-121-15 | 20500 |
| 29-121-31 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:501, 502 , 4ನೇ ಮುಖ್ಯ ರಸ್ತೆ | | | Block:29 ,Santepete West Side, Street:501, 502, 4th Main Road | | | |
| 29-502-54 | 29-501-67 | 29-501-63 | 29-502-55 | 29-501-65 | 29-502-57 | |
| 29-502-59 | | | | | | 20500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:503 ,3ನೇ ಮುಖ್ಯ ರಸ್ತೆ | | | Block:29 ,Santepete West Side, Street:503 3rd Main Road | | | 20500 |

| | | | | | | |
|--|------------|-------------|---|------------|------------|-------|
| 29-503-39 | 29-503-37 | 29-503-43 | 29-503-33 | 29-503-51 | 29-503-41 | |
| 29-503-49 | 29-503-35 | 29-503-45 | 29-503-47 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:504 ,2ನೇ ಮುಖ್ಯ ರಸ್ತೆ | | | Block:29 ,Santepete West Side, Street:504 2nd Main Road | | | 20500 |
| Not found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:505 ,1ನೇ ಮುಖ್ಯ ರಸ್ತೆ | | | Block:29 ,Santepete West Side, Street:505 1st Main Road | | | 20500 |
| 29-505-7 | 29-505-3 | 29-505-1 | 29-505-5 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:506 ,ಎ ಮುಖ್ಯ ರಸ್ತೆ | | | Block:29 ,Santepete West Side, Street:506 A Main Road | | | 20500 |
| 29-506-122 | 29-506-120 | 29-506-118 | 29-506-105 | 29-506-108 | 29-506-112 | |
| 29-506-114 | 29-506-110 | 29-506-112ಂ | 29-506-102 | 29-506-104 | 29-506-116 | |
| 29-506-106 | | | | | | |

| | | | | | | |
|---|------------|------------|--|------------|------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:507 ,1ನೇ ಎ ಅಡ್ಡ ರಸ್ತೆ | | | Block:29 ,Santepete West Side, Street:507 1st A Cross Road | | | 20500 |
| 29-507-75 | 29-507-73 | 29-507-71 | 29-507-69 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:508 ,3ನೇ ಅಡ್ಡ ರಸ್ತೆ | | | Block:29 ,Santepete West Side, Street:508 3rd Cross Road | | | 20500 |
| 29-508-83 | 29-508-87 | 29-508-79 | 29-508-97 | 29-508-85 | 29-508-80 | |
| 29-508-93 | 29-508-91 | 29-508-95 | 29-508-81 | 29-508-89 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:509 ,4ನೇ ಅಡ್ಡ ರಸ್ತೆ | | | Block:29 ,Santepete West Side, Street:509 4thCross Road | | | 20500 |
| 29-509-159 | 29-509-153 | 29-509-157 | 29-509-149 | 29-509-161 | 29-509-151 | |
| 29-509-155 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:510 ,5ನೇ ಅಡ್ಡ ರಸ್ತೆ | | | Block:29 ,Santepete West Side, Street:510 5th Cross Road | | | 20500 |

| | | | | | | |
|---|------------|-------------|--|------------|------------|-------|
| 29-510-167 | 29-510-175 | 29-510-169 | 29-510-171 | 29-510-180 | 29-510-179 | |
| 29-510-183 | 29-510-173 | 29-510-1670 | 29-510-185 | 29-510-181 | 29-510-165 | |
| 29-510-177 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:511 ,6ನೇ ಅಡ್ಡ ರಸ್ತೆ | | | Block:29 ,Santepete West Side, Street:511 6th Cross Road | | | |
| 29-511-203 | 29-511-197 | 29-511-205 | 29-511-198 | 29-511-189 | 29-511-192 | |
| 29-511-201 | 29-511-190 | 29-511-207 | 29-511-200 | 29-511-204 | 29-511-191 | 20500 |
| 29-511-206 | 29-511-195 | 29-511-194 | 29-511-196 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೆಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:512 ,7ನೇ ಅಡ್ಡ ರಸ್ತೆ | | | Block:29 ,Santepete West Side, Street:512 7th Cross Road | | | |
| 29-512-225 | 29-512-217 | 29-512-213 | 29-512-211 | 29-512-215 | 29-512-219 | |
| 29-512-223 | 29-512-221 | | | | | 20500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|---|------------|------------|-------|
| ಬ್ಲಾಕ್:29 ಸಂತೇಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:513 ,8ನೇ ಅಡ್ಡ ರಸ್ತೆ | | | Block:29 ,Santepete West Side, Street:513 8th Cross Road | | | 20500 |
| ಓರಣ ಜಿರಣಾಟಿಜ | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೇಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:514 ,9ನೇ ಅಡ್ಡ ರಸ್ತೆ | | | Block:29 ,Santepete West Side, Street:514 9th Cross Road | | | 20500 |
| 29-514-253 | 29-514-257 | 29-514-267 | 29-514-262 | 29-514-261 | 29-514-268 | |
| 29-514-264 | 29-514-254 | 29-514-263 | 29-514-260 | 29-514-251 | 29-514-255 | |
| 29-514-252 | 29-514-266 | 29-514-256 | 29-514-258 | 29-514-259 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:29 ಸಂತೇಪೇಟೆ ಪಶ್ಚಿಮ ಭಾಗ, ಸ್ಟ್ರೀಟ್:515 ,10ನೇ ಅಡ್ಡ ರಸ್ತೆ | | | Block:29 ,Santepete West Side, Street:515 10th Cross Road | | | |
| 29-515-278 | 29-515-280 | 29-515-284 | 29-515-286 | 29-515-275 | 29-515-285 | 20500 |
| 29-515-279 | 29-515-271 | 29-515-277 | 29-515-273 | 29-515-290 | 29-515-288 | |
| 29-515-283 | 29-515-287 | 29-515-282 | 29-515-281 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | | |
|---------|---|---------|---------|---|---------|---------|------|
| 30 | ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) | | | Block:30 ,Jyothinagara West Side (behind K.E.B.) | | | 9500 |
| | ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:5, ಎನ್ ಎಚ್4 ಪಶ್ಚಿಮ ಭಾಗ | | | Block:30 ,Jyothinagara West Side (behind K.E.B.) Street:5 NH4 West Side | | | |
| | 30-5-22 | 30-5-14 | 30-5-2 | 30-5-6 | 30-5-12 | 30-5-10 | |
| | 30-5-26 | 30-5-16 | 30-5-4 | 30-5-28 | 30-5-8 | | |
| | ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:7, ಶಿರಾ ಚಂಗಾವರ ರೋಡ್ | | | Block:30 ,Jyothinagara West Side (behind K.E.B.) Street:7 Sira Changavara Road | | | 9500 |
| | 30-7-5 | 30-7-16 | 30-7-22 | 30-7-7 | 30-7-26 | 30-7-20 | |
| | 30-7-8 | 30-7-1 | 30-7-24 | 30-7-3A | 30-7-35 | 30-7-3 | |
| | 30-7-14 | 30-7-6 | | 30-7-18 | 30-7-10 | 30-7-12 | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:9, ಶಿರಾ ಅಮಾರಪುರ ರಸ್ತೆ | | | Block:30 ,Jyothinagara West Side (behind K.E.B.) Street: 9 Sira Amarapura Road | | | 9500 |
| | 30-9-27 | 30-9-31 | 30-9-37 | 30-9-11 | 30-9-15 | 30-9-13 | |
| | 30-9-25 | 30-9-35 | 30-9-3 | 30-9-17 | 30-9-33 | 30-9-29 | |
| 30-9-19 | 30-9-23 | 30-9-21 | 30-9-7 | 30-9-39 | 30-9-5 | | |

| | | | | | | | |
|--|------------|-----------|---|-----------|-----------|------|--|
| 30-9-9 | | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:130, ಮುರುಗಪ್ಪಗೌಡ ಮನೆ ರಸ್ತೆ | | | Block:30 ,Jyothinagara West Side (behind K.E.B.) Street: 130 Murugappagowda House Road | | | | |
| 30-130-11 | 30-130-43 | 30-130-51 | 30-130-19 | 30-130-1 | 30-130-59 | 9500 | |
| 30-130-27 | 30-130-21 | 30-130-45 | 30-130-9 | 30-130-5 | 30-130-57 | | |
| 30-130-41 | 30-130-25 | 30-130-17 | 30-130-23 | 30-130-35 | 30-130-31 | | |
| 30-130-3 | 30-130-10 | 30-130-15 | 30-130-47 | 30-130-7A | 30-130-33 | | |
| 30-130-7 | 30-130-50 | 30-130-29 | 30-130-49 | 30-130-53 | 30-130-39 | | |
| 30-130-55 | 30-130-13 | 30-130-37 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:501, 502, 2ನೇ ಮುಖ್ಯ ರಸ್ತೆ | | | Block:30 ,Jyothinagara West Side (behind K.E.B.) Street: 501, 502 , 2nd Main Road | | | | |
| 30-502-101 | 30-502-95 | 30-501-79 | 30-502-93 | 30-502-89 | 30-501-77 | 9500 | |
| 30-501-83 | 30-502-103 | 30-501-85 | 30-502-99 | 30-502-91 | 30-501-81 | | |

| | | | | | | |
|---|-------------|-------------|---|-------------|-------------|------|
| 30-502-105 | 30-502-97 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:503, 3ನೇ ಮುಖ್ಯ ರಸ್ತೆ | | | Block:30 ,Jyothinagara West Side (behind K.E.B.) Street: 503 , 3rd Main Road | | | |
| 30-503-124 | 30-503-123 | 30-503-109 | 30-503-109B | 30-503-127A | 30-503-113A | 9500 |
| 30-503-127 | 30-503-123ಂ | 30-503-120 | 30-503-110 | 30-503-121 | 30-503-117 | |
| 30-503-125 | 30-503-111ಂ | 30-503-125ಂ | 30-503-116 | 30-503-114 | 30-503-112 | |
| 30-503-122 | 30-503-109ಂ | 30-503-115ಂ | 30-503-129 | 30-503-115 | 30-503-119 | |
| 30-503-113 | 30-503-126 | 30-503-119ಂ | 30-503-111 | 30-503-117A | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:505, 4ನೇ ಮುಖ್ಯ ರಸ್ತೆ | | | Block:30 ,Jyothinagara West Side (behind K.E.B.) Street: 505 , 4th Main Road | | | |
| 30-505-162 | 30-505-152 | 30-505-166 | 30-505-168 | 30-505-151 | 30-505-139 | 9500 |
| 30-505-156 | 30-505-148 | 30-505-149 | 30-505-145 | 30-505-163 | 30-505-141 | |
| 30-505-154 | 30-505-157 | 30-505-153 | 30-505-161 | 30-505-160 | 30-505-158 | |

| | | | | | | |
|---|------------|------------|--|------------|-------------|------|
| 30-505-155 | 30-505-147 | 30-505-142 | 30-505-150 | 30-505-167 | 30-505-140 | |
| 30-505-138 | 30-505-146 | 30-505-159 | 30-505-165 | 30-505-164 | 30-505-144 | |
| 30-505-136 | 30-505-134 | 30-505-143 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:506, 5ನೇ ಮುಖ್ಯ ರಸ್ತೆ | | | Block:30 ,Jyothinagara West Side (behind K.E.B.) Street: 506 ,5th Main Road | | | |
| 30-506-226 | 30-506-212 | 30-506-206 | 30-506-222 | 30-506-214 | 30-506-225 | 9500 |
| 30-506-216 | 30-506-208 | 30-506-228 | 30-506-207 | 30-506-215 | 30-506-223 | |
| 30-506-209 | 30-506-227 | 30-506-202 | 30-506-213 | 30-506-211 | 30-506-203 | |
| 30-506-201 | 30-506-219 | 30-506-210 | 30-506-229 | 30-506-218 | 30-506-224 | |
| 30-506-205 | 30-506-217 | 30-506-221 | 30-506-204 | 30-506-220 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:508, 6ನೇ ಮುಖ್ಯ ರಸ್ತೆ | | | Block:30 ,Jyothinagara West Side (behind K.E.B.) Street: 508 ,6th Main Road | | | 9500 |
| 30-508-246 | 30-508-253 | 30-508-244 | 30-508-252 | 30-508-233 | 30-508-253D | |

| | | | | | | |
|--|-------------|-------------|--|------------|------------|------|
| 30-508-250 | 30-508-259ಆ | 30-508-253೦ | 30-508-242 | 30-508-234 | 30-508-236 | |
| 30-508-259ಃ | 30-508-253ಃ | 30-508-256 | 30-508-258 | 30-508-260 | 30-508-254 | |
| 30-508-240 | 30-508-253ಅ | 30-508-259೦ | 30-508-248 | 30-508-238 | 30-508-259 | |
| 30-508-255 | 30-508-259ಅ | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:509, ಎ ಅಡ್ಡ ರಸ್ತೆ | | | Block:30 ,Jyothinagara West Side (behind K.E.B.) Street: 509 , A Cross Road | | | |
| 30-509-2 | 30-509-6 | 30-509-10 | 30-509-12 | 30-509-4 | 30-509-8 | 9500 |
| 30-509-16 | 30-509-14 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:510, 2ನೇ ಅಡ್ಡ ರಸ್ತೆ | | | Block:30 ,Jyothinagara West Side (behind K.E.B.) Street: 510 , 2nd Cross Road | | | |
| 30-510-26 | 30-510-22 | 30-510-24 | 30-510-20 | 30-510-19 | 30-510-23 | 9500 |
| 30-510-21 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|--|------------|------------|------|
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:511, 3ನೇ ಅಡ್ಡ ರಸ್ತೆ | | | Block:30 ,Jyothinagara West Side (behind K.E.B.) Street: 511 , 3rd Cross Road | | | 9500 |
| 30-511-33 | 30-511-32 | 30-511-37 | 30-511-34 | 30-511-39 | 30-511-30 | |
| 30-511-40 | 30-511-38 | 30-511-36 | 30-511-35 | 30-511-29 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:512, 4ನೇ ಅಡ್ಡ ರಸ್ತೆ | | | Block:30 ,Jyothinagara West Side (behind K.E.B.) Street: 512 , 4th Cross Road | | | 9500 |
| Not found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:513, 5ನೇ ಅಡ್ಡ ರಸ್ತೆ | | | Block:30 ,Jyothinagara West Side (behind K.E.B.) Street: 513 , 5th Cross Road | | | |
| 30-513-171 | 30-513-189 | 30-513-191 | 30-513-179 | 30-513-193 | 30-513-177 | 9500 |
| 30-513-187 | 30-513-178 | 30-513-173 | 30-513-183 | 30-513-181 | 30-513-175 | |
| 30-513-197 | 30-513-185 | 30-513-180 | 30-513-195 | 30-513-176 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಸ್ಟ್ರೀಟ್:514, 5ನೇ ಎ ಅಡ್ಡ ರಸ್ತೆ | | | Block:30 ,Jyothinagara West Side (behind K.E.B.) Street: 514 , 5th Cross A Road | | | 9500 |

| | | | | | | | |
|----------|--|-----------|-----------|---|-----------|-----------|------|
| | 30-514-68 | 30-514-66 | 30-514-72 | 30-514-61 | 30-514-63 | 30-514-64 | |
| | 30-514-70 | 30-514-74 | | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್:30 ಜ್ಯೋತಿನಗರ ಪಶ್ಚಿಮ ಭಾಗ (ಕೆ.ಇ.ಬಿ. ಹಿಂಭಾಗ) ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Block:30 ,Jyothinagara West Side (behind K.E.B.) Others & Newly Identified PID's | | | 9500 |
| 31 | ಬ್ಲಾಕ್:31 ಅಸಾರ್ ಮೊಹಲ್ಲಾ 2 | | | Block:31 , Asar Mohalla 2 | | | 8000 |
| | ಬ್ಲಾಕ್:31 ಅಸಾರ್ ಮೊಹಲ್ಲಾ 2, ಸ್ಟ್ರೀಟ್:11, ಶಿರಾ - ಮಧುಗಿರಿ ರಸ್ತೆ | | | Block:31 , Asar Mohalla 2 , Street : 11 , Sira - Madhugiri Road | | | |
| | 31-11-86 | 31-11-98 | 31-11-90 | 31-11-68 | 31-11-66 | 31-11-72 | |
| | 31-11-70 | 31-11-88 | 31-11-94 | 31-11-78 | 31-11-74 | 31-11-80 | |
| | 31-11-84 | 31-11-82 | 31-11-76 | | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| | ಬ್ಲಾಕ್:31 ಅಸಾರ್ ಮೊಹಲ್ಲಾ 2, ಸ್ಟ್ರೀಟ್:12, ಮಟನ್ ಮಾರ್ಕೆಟ್ ರಸ್ತೆ | | | Block:31 , Asar Mohalla 2 , Street : 12 , Matan Market Road | | | |
| | 31-12-61 | 31-12-51 | 31-12-43 | 31-12-63 | 31-12-55 | 31-12-57 | |
| 31-12-71 | 31-12-53 | 31-12-65 | 31-12-77 | 31-12-67 | | | |
| | | | | | | 8000 | |

| | | | | | | |
|--|-----------|-----------|--|-----------|-----------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |
| ಬ್ಲಾಕ್:31 ಅಸಾರ್ ಮೊಹಲ್ಲಾ 2, ಸ್ಟ್ರೀಟ್:128, ಅಲ್ಲಾ ಅಮೀನ್ ಸ್ಕೂಲ್ | | | Block:31 , Asar Mohalla 2 , Street : 128 , Alla Ameen School | | | |
| 31-128-6 | 31-128-16 | 31-128-10 | 31-128-24 | 31-128-8 | 31-128-12 | |
| 31-128-4 | 31-128-22 | 31-128-20 | 31-128-18 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |
| ಬ್ಲಾಕ್:31 ಅಸಾರ್ ಮೊಹಲ್ಲಾ 2, ಸ್ಟ್ರೀಟ್:131, ಬ್ಲಾಕ್ 31 ದಕ್ಷಿಣ ಆಡ್ಡ ರಸ್ತೆ | | | Block:31 , Asar Mohalla 2 , Street : 131 , Block 31 South Cross Road | | | |
| 31-131-1 | 31-131-23 | 31-131-13 | 31-131-27 | 31-131-5 | 31-131-21 | |
| 31-131-17 | 31-131-19 | 31-131-15 | 31-131-11 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 8000 |
| ಬ್ಲಾಕ್:31 ಅಸಾರ್ ಮೊಹಲ್ಲಾ 2, ಸ್ಟ್ರೀಟ್:501,502, 1ನೇ ಮುಖ್ಯ ರಸ್ತೆ | | | Block:31 , Asar Mohalla 2 , Street :501,502 , 1st Main Road | | | |
| 31-502-41 | 31-502-17 | 31-502-43 | 31-502-12 | 31-502-21 | 31-502-33 | |
| 31-502-13 | 31-502-25 | 31-502-37 | 31-502-27 | 31-502-35 | 31-502-31 | |
| 31-501-7 | 31-501-5 | 31-502-23 | 31-501-1 | 31-501-9 | 31-502-39 | |

| | | | | | | |
|--|-----------|------------|--|-----------|-----------|------|
| 31-502-45 | 31-502-19 | 31-502-40 | 31-501-3 | 31-502-15 | 31-502-29 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:31 ಅಸಾರ್ ಮೊಹಲ್ಲಾ 2, ಸ್ಟ್ರೀಟ್:503, 2ನೇ ಮುಖ್ಯ ರಸ್ತೆ | | | Block:31 , Asar Mohalla 2 , Street :503 , 2nd Main Road | | | 8000 |
| 31-503-51 | 31-503-61 | 31-503-65 | 31-503-53 | 31-503-67 | 31-503-55 | |
| 31-503-57 | 31-503-59 | 31-503-63 | 31-503-49 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:31 ಅಸಾರ್ ಮೊಹಲ್ಲಾ 2, ಸ್ಟ್ರೀಟ್:504, 4ನೇ ಮುಖ್ಯ ರಸ್ತೆ | | | Block:31 , Asar Mohalla 2 , Street :504 , 4th Main Road | | | 8000 |
| 31-504-102 | 31-504-83 | 31-504-104 | 31-504-93 | 31-504-79 | 31-504-94 | |
| 31-504-92 | 31-504-97 | 31-504-90 | 31-504-85 | 31-504-81 | 31-504-98 | |
| 31-504-87 | 31-504-91 | 31-504-96 | 31-504-100 | 31-504-84 | 31-504-89 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:31 ಅಸಾರ್ ಮೊಹಲ್ಲಾ 2, ಸ್ಟ್ರೀಟ್:507, 2ನೇ ಅಡ್ಡ ರಸ್ತೆ | | | Block:31 , Asar Mohalla 2 , Street :507 , 2nd Cross Road | | | 8000 |
| 31-507-74 | 31-507-70 | 31-507-72 | | | | |

| | | | |
|----|---|---|-------|
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | Others PID's | |
| | ಬ್ಲಾಕ್:31 ಅಸಾರ್ ಮೊಹಲ್ಲಾ 2, ಸ್ಟ್ರೀಟ್:510, 5ನೇ ಅಡ್ಡ ರಸ್ತೆ | Block:31 , Asar Mohalla 2 , Street :510 , 5th Cross Road | 8000 |
| | 31-510-76 | | |
| | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | Others PID's | |
| | ಬ್ಲಾಕ್:31 ಅಸಾರ್ ಮೊಹಲ್ಲಾ 2, ಸ್ಟ್ರೀಟ್:513, 8ನೇ ಅಡ್ಡ ರಸ್ತೆ | Block:31 , Asar Mohalla 2 , Street :513 , 8th Cross Road | 8000 |
| | ಓರಣ ಈರಣಾಟಿಜ | | |
| | | | |
| | ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | Others PID's | |
| | ಬ್ಲಾಕ್:31 ಅಸಾರ್ ಮೊಹಲ್ಲಾ 2 ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | Block:31 , Asar Mohalla 2 ,Others & Newly Identified PID's | 8000 |
| 32 | ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ) | Block:32 ,Vidyanagara, Keshavanagara(Balajinagara) | 16500 |
| | ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:8 ಶಿರಾ-ಬುಕ್ಕಾಪಟ್ಟಣ ರಸ್ತೆ | Block:32 ,Vidyanagara, Keshavanagara(Balajinagara) , Street :8 , Sira - Bukkapattana Road | 16500 |

| | | | | | | |
|--|-----------|-----------|---|-----------|-------------|-------|
| 32-8-127 | 32-8-157 | 32-8-113 | 32-8-99 | 32-8-137 | 32-8-141 | |
| 32-8-105 | 32-8-107 | 32-8-101 | 32-8-155 | 32-8-139 | 32-557-1767 | |
| 32-8-115 | 32-8-147 | 32-8-109 | 32-8-111 | 32-8-125 | 32-8-103 | |
| 32-8-119 | 32-8-121 | 32-8-123 | 32-8-149 | 32-8-143 | 32-8-145 | |
| 32-8-117 | 32-8-1570 | 32-8-129 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:15 ಬೈ ಪಾಸ್ ರಸ್ತೆ | | | Block:32 ,Vidyanagara, Keshavanagara(Balajinagara) , Street :15 , Bypass Road | | | 16500 |
| 32-15-60 | 32-15-59 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ),ಸ್ಟ್ರೀಟ್:117ವಿದ್ಯಾನಗರ ರಸ್ತೆ | | | Block:32 ,Vidyanagara, Keshavanagara(Balajinagara) , Street :117 , Vidyanagara Road | | | 16500 |
| 32-117-73 | 32-117-17 | 32-117-79 | 32-117-19 | 32-117-77 | 32-117-23 | |
| 32-117-61 | 32-117-91 | 32-117-25 | 32-117-21 | 32-117-9 | 32-117-93 | |

| | | | | | | |
|--|------------|------------|---|------------|------------|-------|
| 32-117-53 | 32-117-69 | 32-117-101 | 32-117-1 | 32-117-67 | 32-117-95 | |
| 32-117-83 | 32-117-97 | 32-117-75 | 32-117-29 | 32-117-33 | 32-117-99 | |
| 32-117-71 | 32-117-27 | 32-117-65 | 32-117-89 | 32-117-7 | 32-117-105 | |
| 32-117-5 | 32-117-81 | 32-117-87 | 32-117-85 | 32-117-15 | 32-117-11 | |
| 32-117-13 | 32-117-107 | 32-117-47 | 32-117-63 | 32-117-103 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:122 ಮಾಧವನಗರ ರಸ್ತೆ | | | Block:32 ,Vidyanagara, Keshavanagara(Balajinagara) , Street :122 , Madhavanagara Road | | | |
| 32-122-78 | 32-122-70 | 32-122-114 | 32-122-42 | 32-122-112 | 32-122-50 | |
| 32-122-84 | 32-122-60 | 32-122-120 | 32-122-80 | 32-122-102 | 32-122-14 | |
| 32-122-100 | 32-122-20 | 32-122-56 | 32-122-86 | 32-122-116 | 32-122-62 | |
| 32-122-30 | 32-122-40 | 32-122-28 | 32-122-74 | 32-122-48 | 32-122-94 | |
| 32-122-18 | 32-122-52 | 32-122-32 | 32-122-76 | 32-122-72 | 32-122-98 | |
| 32-122-124 | 32-122-8 | 32-122-12 | 32-122-64 | 32-122-54 | 32-122-90 | 16500 |

| | | | | | | |
|--|-------------|------------|--|------------|------------|-------|
| 32-122-126 | 32-122-68 | 32-122-82 | 32-122-66 | 32-122-36 | 32-122-46 | |
| 32-122-44 | 32-122-58 | 32-122-122 | 32-122-106 | 32-122-24 | 32-122-108 | |
| 32-122-38 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:501, ಬಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :501 , B Main Road | | | |
| 32-501-413 | 32-501-427 | 32-501-431 | 32-501-426 | 32-501-415 | 32-501-428 | 16500 |
| 32-501-418 | 32-501-420 | 32-501-419 | 32-501-425 | 32-501-417 | 32-501-429 | |
| 32-501-424 | 32-501-422 | 32-501-416 | 32-501-423 | 32-501-430 | 32-501-421 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:502, ಸಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :502 , C Main Road | | | |
| 32-502-4430 | 32-502-453 | 32-502-437 | 32-502-447 | 32-502-451 | 32-502-435 | 16500 |
| 32-502-4390 | 32-502-4350 | 32-502-446 | 32-502-441A | 32-502-454 | 32-502-443 | |

| | | | | | | |
|---|-------------|------------|--|------------|------------|-------|
| 32-502-444 | 32-502-438 | 32-502-448 | 32-502-447A | 32-502-442 | 32-502-445 | |
| 32-502-452 | 32-502-4450 | 32-502-436 | 32-502-451A | 32-502-441 | 32-502-449 | |
| 32-449-4490 | 32-502-4370 | 32-502-440 | 32-502-439 | 32-502-450 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:503, ಡಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :503 , D Main Road | | | |
| 32-503-460 | 32-503-466 | 32-503-458 | 32-503-471 | 32-503-469 | 32-503-465 | 16500 |
| 32-503-464 | 32-503-462 | 32-503-467 | 32-503-459 | 32-503-455 | 32-503-456 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:504 ಇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :504 , E Main Road | | | |
| 32-504-149 | 32-504-129 | 32-504-143 | 32-504-135 | 32-504-147 | 32-504-117 | 16500 |
| 32-504-141 | 32-504-125 | 32-504-145 | 32-504-113 | 32-504-133 | 32-504-127 | |
| 32-504-137 | 32-504-115 | 32-504-131 | 32-504-119 | 32-504-139 | 32-504-123 | |

| | | | | | | |
|---|------------|------------|--|------------|------------|-------|
| 32-504-121 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), , ಸ್ಟ್ರೀಟ್:505 ಎಫ್ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :505 , F Main Road | | | |
| 32-505-70 | 32-505-74 | 32-505-73 | 32-505-71 | 32-505-76 | 32-505-75 | 16500 |
| 32-505-69 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), , ಸ್ಟ್ರೀಟ್:506. ಜಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :506 , G Main Road | | | |
| 32-506-489 | 32-506-483 | 32-506-488 | 32-506-482 | 32-506-487 | 32-506-486 | 16500 |
| 32-506-493 | 32-506-479 | 32-506-480 | 32-506-485 | 32-506-492 | 32-506-478 | |
| 32-506-475 | 32-506-484 | 32-506-495 | 32-506-494 | 32-506-476 | 32-506-477 | |
| 32-506-481 | 32-506-496 | 32-506-490 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|------------|------------|--|------------|------------|-------|
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), , ಸ್ಟ್ರೀಟ್:507. 1ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :507 , 1st Main Road | | | 16500 |
| 32-507-167 | 32-507-189 | 32-507-174 | 32-507-196 | 32-507-181 | 32-507-183 | |
| 32-507-193 | 32-507-186 | 32-507-214 | 32-507-156 | 32-507-201 | 32-507-153 | |
| 32-507-215 | 32-507-180 | 32-507-177 | 32-507-182 | 32-507-169 | 32-507-190 | |
| 32-507-219 | 32-507-202 | 32-507-211 | 32-507-161 | 32-507-221 | 32-507-173 | |
| 32-507-178 | 32-507-154 | 32-507-197 | 32-507-157 | 32-507-217 | 32-507-206 | |
| 32-507-165 | 32-507-191 | 32-507-171 | 32-507-175 | 32-507-192 | 32-507-158 | |
| 32-507-163 | 32-507-155 | 32-507-220 | 32-507-195 | 32-507-209 | 32-507-199 | |
| 32-507-207 | 32-507-185 | 32-507-194 | 32-507-203 | 32-507-210 | 32-507-179 | |
| 32-507-213 | 32-507-176 | 32-507-187 | 32-507-205 | 32-507-160 | 32-507-200 | |
| 32-507-223 | 32-507-188 | 32-507-218 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), , ಸ್ಟ್ರೀಟ್:508. 1ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :508 , 1st | | | 16500 |

| | | | A Main Road | | | |
|---|-------------|-------------|--|-------------|------------|-------|
| 32-508-258 | 32-508-276 | 32-508-2840 | 32-508-288 | 32-508-272 | 32-508-290 | |
| 32-508-266 | 32-508-2860 | 32-508-286 | 32-508-256 | 32-508-268 | 32-508-278 | |
| 32-508-270 | 32-508-284 | 32-508-264 | 32-508-260 | 32-508-280A | 32-508-274 | |
| 32-508-280 | 32-508-262 | 32-508-2820 | 32-508-225 | 32-508-282 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:509. 1ನೇ ಬಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :509 , 1st B Main Road | | | 16500 |
| Not found | | | | | | |
| | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:510. 1ನೇ ಸಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :510 , 1st C Main Road | | | 16500 |
| 32-510-235 | 32-510-245 | 32-510-231 | 32-510-233 | 32-510-247 | 32-510-249 | |

| | | | | | | | |
|--|------------|------------|--|------------|------------|-------|-------|
| 32-510-237 | 32-510-241 | 32-510-251 | 32-510-243 | 32-510-239 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:511. 2ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :511 , 2nd Main Road | | | | |
| 32-511-351 | 32-511-306 | 32-511-314 | 32-511-305 | 32-511-303 | 32-511-345 | 16500 | |
| 32-511-328 | 32-511-320 | 32-511-336 | 32-511-335 | 32-511-337 | 32-511-324 | | |
| 32-511-316 | 32-511-346 | 32-511-343 | 32-511-339 | 32-511-310 | 32-511-322 | | |
| 32-511-294 | 32-511-302 | 32-511-298 | 32-511-330 | 32-511-304 | 32-511-318 | | |
| 32-511-297 | 32-511-341 | 32-511-354 | 32-511-333 | 32-511-347 | 32-511-296 | | |
| 32-511-299 | 32-511-340 | 32-511-334 | 32-511-312 | 32-511-353 | 32-511-326 | | |
| 32-511-307 | 32-511-331 | 32-511-342 | 32-511-300 | 32-511-308 | 32-511-349 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:512. 2ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :512 , 2nd A Main Road | | | | 16500 |

| | | | | | | |
|--|------------|------------|--|------------|------------|-------|
| 32-512-372 | 32-512-363 | 32-512-369 | 32-512-379 | 32-512-373 | 32-512-357 | |
| 32-512-375 | 32-512-356 | 32-512-355 | 32-512-371 | 32-512-370 | 32-512-374 | |
| 32-512-364 | 32-512-365 | 32-512-360 | 32-512-359 | 32-512-362 | 32-512-368 | |
| 32-512-366 | 32-512-358 | 32-512-378 | 32-512-361 | 32-512-377 | 32-512-380 | |
| 32-512-376 | 32-512-367 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:513, 3ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :513 , 3rd Main Road | | | |
| 32-513-560 | 32-513-656 | 32-513-620 | 32-513-596 | 32-513-606 | 32-513-523 | |
| 32-513-530 | 32-513-540 | 32-513-508 | 32-513-527 | 32-513-570 | 32-513-610 | |
| 32-513-524 | 32-513-528 | 32-513-529 | 32-513-531 | 32-513-574 | 32-513-568 | |
| 32-513-516 | 32-513-643 | 32-513-584 | 32-513-627 | 32-513-621 | 32-513-593 | |
| 32-513-514 | 32-513-623 | 32-513-550 | 32-513-525 | 32-513-526 | 32-513-612 | |
| 32-513-635 | 32-513-576 | 32-513-578 | 32-513-520 | 32-513-582 | 32-513-534 | |
| | | | | | | 16500 |

| | | | | | |
|-------------|-------------|------------|-------------|-------------|-------------|
| 32-513-633 | 32-513-548 | 32-513-532 | 32-513-518 | 32-513-588 | 32-513-510 |
| 32-513-617 | 32-513-544 | 32-513-546 | 32-513-537 | 32-513-652A | 32-513-600 |
| 32-513-652a | 32-513-542 | 32-513-556 | 32-513-521 | 32-513-620C | 32-513-562 |
| 32-513-629 | 32-513-579 | 32-513-536 | 32-513-513 | 32-513-602 | 32-513-625 |
| 32-513-649 | 32-513-545 | 32-513-598 | 32-513-554 | 32-513-599 | 32-513-619 |
| 32-513-654 | 32-513-580 | 32-513-564 | 32-513-558 | 32-513-572 | 32-513-639 |
| 32-513-509 | 32-513-660 | 32-513-565 | 32-513-566 | 32-513-590 | 32-513-631 |
| 32-513-515 | 32-513-620a | 32-513-603 | 32-513-654A | 32-513-620D | 32-513-511 |
| 32-513-517 | 32-513-604 | 32-513-539 | 32-513-651 | 32-513-552 | 32-513-503 |
| 32-513-519 | 32-513-659 | 32-513-543 | 32-513-637 | 32-513-507 | 32-513-645 |
| 32-513-594 | 32-513-647 | 32-513-615 | 32-513-641 | 32-513-547 | 32-513-620A |
| 32-513-586 | 32-513-613 | 32-513-535 | 32-513-538 | 32-513-652 | 32-513-608 |
| 32-513-569 | 32-513-592 | 32-513-655 | 32-513-658 | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
|--|------------|------------|--|------------|------------|
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:514. 4ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :513 , 4th Main Road | | |
| 32-514-667 | 32-514-679 | 32-514-724 | 32-514-699 | 32-514-741 | 32-514-786 |
| 32-514-738 | 32-514-695 | 32-514-773 | 32-514-714 | 32-514-770 | 32-514-680 |
| 32-514-688 | 32-514-729 | 32-514-719 | 32-514-768 | 32-514-756 | 32-514-776 |
| 32-514-668 | 32-514-726 | 32-514-676 | 32-514-750 | 32-514-718 | 32-514-672 |
| 32-514-747 | 32-514-725 | 32-514-779 | 32-514-690 | 32-514-700 | 32-514-674 |
| 32-514-775 | 32-514-735 | 32-514-777 | 32-514-692 | 32-514-763 | 32-514-757 |
| 32-514-781 | 32-514-664 | 32-514-752 | 32-514-742 | 32-514-765 | 32-514-670 |
| 32-514-712 | 32-514-717 | 32-514-772 | 32-514-734 | 32-514-758 | 32-514-785 |
| 32-514-704 | 32-514-702 | 32-514-760 | 32-514-748 | 32-514-732 | 32-514-751 |
| 32-514-746 | 32-514-705 | 32-514-736 | 32-514-744 | 32-514-673 | 32-514-766 |
| 32-514-713 | 32-514-716 | 32-514-671 | 32-514-743 | 32-514-663 | 32-514-784 |

16500

| | | | | | | |
|--|-------------|-------------|--|-------------|------------|-------|
| 32-514-715 | 32-514-697 | 32-514-677 | 32-514-787 | 32-514-684 | 32-514-767 | |
| 32-514-666 | 32-514-740 | 32-514-720 | 32-514-769 | 32-514-778 | 32-514-703 | |
| 32-514-733 | 32-514-686 | 32-514-709 | 32-514-683 | 32-514-774 | 32-514-694 | |
| 32-514-783 | 32-514-678 | 32-514-711 | 32-514-681 | 32-514-764 | 32-514-693 | |
| 32-514-723 | 32-514-721 | 32-514-701 | 32-514-722 | 32-514-771 | 32-514-691 | |
| 32-514-669 | 32-514-708 | 32-514-710 | 32-514-687 | 32-514-761 | 32-514-685 | |
| 32-514-730 | 32-514-706 | 32-514-696 | 32-514-782 | 32-514-731 | 32-514-682 | |
| 32-514-789 | 32-514-707 | 32-514-754 | 32-514-675 | 32-514-727 | 32-514-780 | |
| 32-514-698 | 32-514-762 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:515, 5ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :515 , 5th Main Road | | | 16500 |
| 32-515-1098 | 32-515-872ಬ | 32-515-1070 | 32-515-831 | 32-515-817 | 32-515-830 | |
| 32-515-1106 | 32-515-822 | 32-515-1096 | 32-515-813 | 32-515-872K | 32-515-836 | |

| | | | | | |
|-------------|--------------|-------------|-------------|-------------|-------------|
| 32-515-872ᄇ | 32-515-872ᄇᄇ | 32-515-818 | 32-515-872F | 32-515-1078 | 32-515-863 |
| 32-515-872ᄀ | 32-515-815 | 32-515-820 | 32-515-872D | 32-515-1064 | 32-515-824 |
| 32-515-802 | 32-515-1092 | 32-515-1076 | 32-515-826 | 32-515-1094 | 32-515-1102 |
| 32-515-872ᄇ | 32-515-861 | 32-515-1068 | 32-515-832 | 32-515-840 | 32-515-1066 |
| 32-515-804 | 32-515-810 | 32-515-806 | 32-515-1084 | 32-515-834 | 32-515-1090 |
| 32-515-1080 | 32-515-828 | 32-515-842 | 32-515-872J | 32-515-811 | 32-515-1104 |
| 32-515-871 | 32-515-846 | 32-515-847 | 32-515-1072 | 32-515-821 | 32-515-872C |
| 32-515-794 | 32-515-872ᄇ | 32-515-793 | 32-515-1062 | 32-515-1108 | 32-515-827 |
| 32-515-799 | 32-515-796 | 32-515-808 | 32-515-829 | 32-515-805 | 32-515-837 |
| 32-515-823 | 32-515-1088 | 32-515-814 | 32-515-857 | 32-515-872 | 32-515-851 |
| 32-515-833 | 32-515-867 | 32-515-841 | 32-515-792 | 32-515-1086 | 32-515-816 |
| 32-515-855 | 32-515-844 | 32-515-798 | 32-515-848 | 32-515-849 | 32-515-812 |
| 32-515-865 | 32-515-843 | 32-515-838 | 32-515-1100 | 32-515-800 | |

| | | | | | | | |
|--|-------------|-------------|--|-------------|-------------|-------|--|
| 32-515-1082 | 32-515-839 | 32-515-1074 | 32-515-869 | 32-515-807 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:516, 5ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :516 , 5th A Main Road | | | | |
| 32-516-2234 | 32-516-2248 | 32-516-2249 | 32-516-2222 | 32-516-2242 | 32-516-2258 | 16500 | |
| 32-516-2240 | 32-516-2228 | 32-516-2246 | 32-516-2231 | 32-516-2244 | 32-516-2241 | | |
| 32-516-2223 | 32-516-2262 | 32-516-2224 | 32-516-2260 | 32-516-2264 | 32-516-2235 | | |
| 32-516-2255 | 32-516-2254 | 32-516-2220 | 32-516-2250 | 32-516-2219 | 32-516-2232 | | |
| 32-516-2238 | 32-516-2245 | 32-516-2229 | 32-516-2230 | 32-516-2236 | 32-516-2225 | | |
| 32-516-2252 | 32-516-2261 | 32-516-2226 | 32-516-2237 | 32-516-2256 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:517, 6ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :517 , 6th Main Road | | | | |
| 32-517-874 | 32-517-917 | 32-517-950 | 32-517-915 | 32-517-913 | 32-517-888 | 16500 | |

| | | | | | |
|--|------------|-------------|--------------|------------|------------|
| 32-517-894 | 32-517-897 | 32-517-921 | 32-517-937 | 32-517-911 | 32-517-914 |
| 32-517-883 | 32-517-952 | 32-517-935 | 32-517-940 | 32-517-905 | 32-517-906 |
| 32-517-938 | 32-517-947 | 32-517-951 | 32-517-899 | 32-517-882 | 32-517-941 |
| 32-517-924 | 32-517-930 | 32-517-928 | 32-517-918 | 32-517-886 | 32-517-919 |
| 32-517-912 | 32-517-932 | 32-517-916 | 32-517-927 | 32-517-945 | 32-517-885 |
| 32-517-904 | 32-517-898 | 32-517-892 | 32-517-922 | 32-517-929 | 32-517-877 |
| 32-517-890 | 32-517-902 | 32-517-887 | 32-517-934 | 32-517-944 | 32-517-907 |
| 32-517-891 | 32-517-889 | 32-517-923 | 32-517-946 | 32-517-925 | 32-517-933 |
| 32-517-893 | 32-517-896 | 32-517-904o | 32-517-920 | 32-517-909 | 32-517-943 |
| 32-517-910 | 32-517-949 | 32-517-881 | 32-517-926 | 32-517-878 | 32-517-908 |
| 32-517-901 | 32-517-936 | 32-517-900 | 32-517-948 | 32-517-895 | 32-517-879 |
| 32-517-903 | 32-517-875 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |

| | | | | | | |
|--|-------------|-------------|--|-------------|-------------|-------|
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:518. 6ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :518 , 6th A Main Road | | | 16500 |
| Not found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:520.557, 7ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :520 ,557, 7th Main Road | | | 16500 |
| 32-520-971 | 32-520-979 | 32-520-1029 | 32-520-981 | 32-520-1005 | 32-520-1004 | |
| 32-520-1003 | 32-520-1019 | 32-520-975 | 32-520-985 | 32-520-999 | 32-520-1009 | |
| 32-520-1023 | 32-520-1028 | 32-520-956 | 32-520-1014 | 32-520-1022 | 32-520-1025 | |
| 32-520-1033 | 32-520-973 | 32-520-960 | 32-520-1020 | 32-520-1032 | 32-520-970 | |
| 32-520-1000 | 32-520-977 | 32-520-966 | 32-520-998 | 32-520-996 | 32-520-962 | |
| 32-520-980 | 32-520-992 | 32-520-1031 | 32-520-1002 | 32-520-993 | 32-520-1012 | |
| 32-520-968 | 32-520-1008 | 32-520-1024 | 32-520-1034 | 32-520-1010 | 32-520-964 | |
| 32-520-958 | 32-520-1015 | 32-520-987 | 32-520-965 | 32-520-969 | 32-520-997 | |

| | | | | | | |
|--|-------------|-------------|--|-------------|-------------|-------|
| 32-520-959 | 32-520-1011 | 32-520-1018 | 32-520-994 | 32-520-990 | 32-520-991 | |
| 32-520-989 | 32-520-963 | 32-520-967 | 32-520-983 | 32-520-976 | 32-520-1021 | |
| 32-520-1030 | 32-520-957 | 32-520-1017 | 32-570-1212 | 32-520-995 | 32-520-1027 | |
| 32-520-1013 | 32-520-974 | 32-520-1016 | 32-520-1006 | 32-557-1763 | 32-520-982 | |
| 32-520-1026 | 32-520-986 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:521. 7ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :521 , 7th A Main Road | | | |
| 32-521-1200 | 32-521-1206 | 32-519-1178 | 32-521-1202 | 32-521-1208 | 32-521-1210 | 16500 |
| 32-519-1180 | 32-521-1204 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:522. 8ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :522 , 8th Main Road | | | 16500 |
| 32-522-1297 | 32-522-1316 | 32-522-1221 | 32-522-1230 | 32-522-1319 | 32-522-1317 | |

| | | | | | |
|-------------|-------------|-------------|-------------|-------------|-------------|
| 32-522-1234 | 32-522-1245 | 32-522-1259 | 32-522-1318 | 32-522-1277 | 32-522-1320 |
| 32-522-1321 | 32-522-1250 | 32-522-1237 | 32-522-1239 | 32-522-1306 | 32-522-1322 |
| 32-522-1246 | 32-522-1309 | 32-522-1258 | 32-522-1268 | 32-522-1248 | 32-522-1232 |
| 32-522-1314 | 32-522-1285 | 32-522-1267 | 32-522-1282 | 32-522-1226 | 32-522-1223 |
| 32-522-1241 | 32-522-1296 | 32-522-1300 | 32-522-1229 | 32-522-1251 | 32-522-1219 |
| 32-522-1283 | 32-522-1298 | 32-522-1302 | 32-522-1273 | 32-522-1255 | 32-522-1217 |
| 32-522-1238 | 32-522-1264 | 32-522-1236 | 32-522-1269 | 32-522-1263 | 32-522-1244 |
| 32-522-1292 | 32-522-1247 | 32-522-1252 | 32-522-1262 | 32-522-1265 | 32-522-1253 |
| 32-522-1227 | 32-522-1281 | 32-522-1214 | 32-522-1249 | 32-522-1303 | 32-522-1275 |
| 32-522-1278 | 32-522-1271 | 32-522-1218 | 32-522-1240 | 32-522-1290 | 32-522-1315 |
| 32-522-1233 | 32-522-1261 | 32-522-1286 | 32-522-1307 | 32-522-1280 | 32-522-1215 |
| 32-522-1272 | 32-522-1266 | 32-522-1274 | 32-522-1304 | 32-522-1231 | 32-522-1294 |
| 32-522-1235 | 32-522-1288 | 32-522-1213 | 32-522-1260 | 32-522-1222 | 32-522-1312 |

| | | | | | | |
|--|-------------|-------------|--|-------------|-------------|-------|
| 32-522-1270 | 32-522-1279 | 32-522-1225 | 32-522-1308 | 32-522-1310 | 32-522-1243 | |
| 32-522-1257 | 32-522-1305 | 32-522-1256 | 32-522-1220 | 32-522-1254 | 32-522-1284 | |
| 32-522-1228 | 32-519-1176 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:523. 8ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :523 , 8th A Main Road | | | |
| 32-523-2310 | 32-523-2305 | 32-523-2311 | 32-523-2306 | 32-523-2309 | 32-523-2329 | 16500 |
| 32-523-2322 | 32-523-2316 | 32-523-2319 | 32-523-2323 | 32-523-2318 | 32-523-2314 | |
| 32-523-2330 | 32-523-2313 | 32-523-2320 | 32-523-2312 | 32-523-2315 | 32-523-2324 | |
| 32-523-2317 | 32-523-2327 | 32-523-2307 | 32-523-2308 | 32-523-2321 | 32-523-2326 | |
| 32-523-2325 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:524. 9ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :524 , 9th Main Road | | | 16500 |

| | | | | | |
|--|-------------|-------------|--------------|-------------|-------------|
| 32-524-1338 | 32-524-1394 | 32-524-1379 | 32-524-1353 | 32-524-1381 | 32-524-1357 |
| 32-524-1344 | 32-524-1406 | 32-524-1375 | 32-524-1342 | 32-524-1349 | 32-524-1368 |
| 32-524-1414 | 32-524-1419 | 32-557-1326 | 32-524-1362 | 32-524-1361 | 32-524-1377 |
| 32-524-1398 | 32-524-1417 | 32-524-1333 | 32-524-1354 | 32-524-1385 | 32-524-1336 |
| 32-524-1416 | 32-524-1337 | 32-524-1356 | 32-524-1378 | 32-524-1384 | 32-524-1387 |
| 32-524-1418 | 32-524-1329 | 32-524-1343 | 32-524-1383 | 32-524-1370 | 32-524-1400 |
| 32-524-1331 | 32-524-1355 | 32-524-1369 | 32-524-1365 | 32-524-1359 | 32-524-1388 |
| 32-524-1339 | 32-524-1341 | 32-524-1371 | 32-524-1392 | 32-524-1396 | 32-524-1376 |
| 32-524-1386 | 32-524-1366 | 32-524-1347 | 32-524-1413 | 32-524-1335 | 32-524-1412 |
| 32-524-1380 | 32-524-1367 | 32-524-1363 | 32-524-1408 | 32-524-1351 | 32-524-1421 |
| 32-524-1372 | 32-524-1373 | 32-524-1358 | 32-524-1410 | 32-524-1348 | 32-524-1390 |
| 32-524-1364 | 32-524-1346 | 32-524-1345 | 32-524-1350 | 32-524-1402 | 32-524-1404 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |

| | | | | | | |
|--|-------------|--------------|---|-------------|--------------|-------|
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:525. 10ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :525 , 10th Main Road | | | |
| 32-525-1444 | 32-525-1474 | 32-525-1431 | 32-525-1460 | 32-525-1430 | 32-525-1458A | 16500 |
| 32-525-1446 | 32-525-1450 | 32-525-1432 | 32-525-1468 | 32-525-1426 | 32-525-1456A | |
| 32-525-1424 | 32-525-1448 | 32-525-1438 | 32-525-1434 | 32-525-1476 | 32-525-1454A | |
| 32-525-1473 | 32-525-1436 | 32-525-1472 | 32-525-1458 | 32-525-1471 | 32-525-1428 | |
| 32-525-1454 | 32-525-1462 | 32-525-1464 | 32-525-1458B | 32-525-1452 | 32-525-1440 | |
| 32-525-1470 | 32-525-1442 | 32-525-1460ಂ | 32-525-1462A | 32-525-1466 | 32-525-1456 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:526. 11ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :526 , 11th Main Road | | | |
| 32-526-1484 | 32-526-1486 | 32-526-1504 | 32-526-1514 | 32-526-1518 | 32-526-1528 | 16500 |
| 32-526-1496 | 32-526-1490 | 32-526-1502 | 32-526-1530 | 32-526-1512 | 32-557-1584 | |
| 32-526-1524 | 32-526-1510 | 32-526-1494 | 32-526-1506 | 32-526-1482 | 32-526-1498 | |

| | | | | | | |
|--|--------------|-------------|---|-------------|-------------|-------|
| 32-526-1500 | 32-552-1578 | 32-526-1508 | 32-526-1516 | 32-526-1488 | 32-526-1522 | |
| 32-526-1480 | 32-552-15780 | 32-526-1492 | 32-526-1526 | 32-526-1520 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:527. 11ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :527 , 11th A Main Road | | | |
| 32-527-1550 | 32-527-1568 | 32-527-1565 | 32-527-1552 | 32-527-1566 | 32-527-1551 | 16500 |
| 32-527-1553 | 32-527-1558 | 32-527-1573 | 32-527-1560 | 32-527-1564 | 32-527-1548 | |
| 32-527-1561 | 32-527-1540 | 32-527-1570 | 32-527-1544 | 32-527-1574 | 32-527-1542 | |
| 32-527-1536 | 32-527-1546 | 32-527-1556 | 32-527-1534 | 32-527-1555 | 32-527-1538 | |
| 32-527-1576 | 32-527-1572 | 32-527-1557 | 32-527-1562 | 32-527-1569 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:529. 11ನೇ ಸಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :529 , 11th C Main Road | | | |
| Not found | | | | | | |

| | | | | | | |
|--|-------------|-------------|---|-------------|-------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), , ಸ್ಟ್ರೀಟ್:530. 11ನೇ ಡಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :530 , 11th D Main Road | | | |
| 32-557-1747 | 32-530-1774 | 32-530-1772 | 32-530-1770 | | | 16500 |
| 32-530-1776 | 32-530-1778 | 32-530-1780 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), , ಸ್ಟ್ರೀಟ್:531. 11ನೇ ಇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :531 , 11th E Main Road | | | |
| 32-531-1819 | 32-531-1818 | 32-531-1814 | 32-531-1827 | 32-531-1816 | 32-531-1822 | 16500 |
| 32-531-1830 | 32-531-1836 | 32-531-1826 | 32-531-1823 | 32-531-1824 | 32-531-1812 | |
| 32-531-1829 | 32-557-1751 | 32-531-1832 | 32-531-1831 | 32-531-1828 | 32-531-1820 | |
| 32-531-1835 | 32-557-1749 | 32-531-1833 | 32-531-1821 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), , ಸ್ಟ್ರೀಟ್:532. 12ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :532 , 12th Main Road | | | 16500 |

| | | | | | | |
|--|--------------|--------------|---|--------------|--------------|-------|
| 32-532-15870 | 32-557-1748 | 32-532-1608 | 32-532-1588 | 32-532-1587 | 32-552-1579 | |
| 32-532-1606 | 32-532-15950 | 32-532-1602 | 32-532-1600 | 32-532-1605A | 32-532-1597A | |
| 32-532-1603 | 32-532-1596 | 32-555-1581 | 32-532-1594 | 32-532-1591 | 32-532-1585A | |
| 32-532-1586 | 32-532-1592 | 32-532-1593 | 32-532-1595 | 32-532-1601 | 32-532-1597 | |
| 32-532-1585 | 32-532-16030 | 32-532-15890 | 32-532-1605 | 32-532-1604 | 32-532-1589 | |
| 32-552-1580 | 32-532-1590 | 32-555-1582 | 32-532-1607 | 32-532-1599 | 32-532-1598 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:533, 13ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :533 , 13th Main Road | | | |
| 32-533-1626 | 32-533-1615 | 32-533-1627 | 32-533-1629 | 32-533-1634 | 32-533-1624 | |
| 32-533-1630 | 32-533-1612 | 32-533-1631 | 32-533-1617 | 32-533-1614 | 32-533-1625 | 16500 |
| 32-533-1628 | 32-533-1622 | 32-533-1633 | 32-533-1616 | 32-533-1611 | 32-533-1613 | |
| 32-533-1623 | 32-533-1621 | 32-533-1619 | 32-533-1632 | 32-533-1618 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|-------------|-------------|--|-------------|-------------|-------|
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:534.557, 13ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :534 , 557, 13th A Main Road | | | 16500 |
| 32-557-1755 | 32-534-1844 | 32-534-1842 | 32-534-1852 | 32-534-1846 | 32-557-1757 | |
| 32-534-1845 | 32-534-1840 | 32-557-1753 | 32-534-1847 | 32-534-1839 | 32-534-1854 | |
| 32-534-1848 | 32-534-1843 | 32-534-1841 | 32-534-1850 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:535. 13ನೇ ಬಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :535 , 13th B Main Road | | | 16500 |
| 32-535-2029 | 32-535-2027 | 32-535-2031 | 32-535-2028 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:536. 13ನೇ ಸಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :536 , 13th C Main Road | | | 16500 |
| Not found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:537. | | | Block:32 ,Vidyanagara, Keshavanagara(Balajinagara) , Street :537 , | | | 16500 |

| 13ನೇ ಡಿ ಮುಖ್ಯ ರಸ್ತೆ | | | 13th D Main Road | | |
|--|-------------|-------------|---|--------------|-------------|
| 32-537-2422 | 32-537-2425 | 32-537-2424 | 32-537-2421A | 32-537-2423A | 32-537-2426 |
| 32-537-2423 | 32-537-2417 | 32-537-2419 | 32-537-2421 | 32-537-2425A | 32-537-2418 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:538. 14ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :538 , 14th Main Road | | |
| 32-538-1655 | 32-538-1642 | 32-538-1637 | 32-538-1659 | 32-538-1646 | 32-538-1653 |
| 32-538-1643 | 32-538-1638 | 32-538-1639 | 32-538-1650 | 32-538-1660 | 32-538-1651 |
| 32-538-1644 | 32-538-1647 | 32-538-1656 | 32-538-1640 | 32-538-1645 | 32-538-1648 |
| 32-538-1658 | 32-538-1652 | 32-538-1649 | 32-538-1641 | 32-538-1654 | 32-538-1657 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:539. 14ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :539 , 14th A Main Road | | |
| 32-539-1878 | 32-539-1868 | 32-539-1875 | 32-539-1862 | 32-539-1864 | 32-539-1880 |

| | | | | | | |
|---|-------------|-------------|---|-------------|-------------|-------|
| 32-539-1871 | 32-539-1876 | 32-539-1873 | 32-539-1870 | 32-539-1877 | 32-539-1865 | |
| 32-539-1869 | 32-539-1867 | 32-539-1874 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:540. 15ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :540 , 15th Main Road | | | |
| 32-540-1674 | 32-540-1667 | 32-540-1673 | 32-540-1686 | 32-540-1687 | 32-540-1681 | 16500 |
| 32-540-1664 | 32-540-1671 | 32-540-1688 | 32-540-1675 | 32-540-1683 | 32-540-1684 | |
| 32-540-1668 | 32-540-1676 | 32-540-1670 | 32-540-1678 | 32-540-1665 | 32-540-1685 | |
| 32-540-1666 | 32-540-1677 | 32-540-1682 | 32-540-1679 | 32-540-1672 | 32-540-1669 | |
| 32-540-1680 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:541. 15ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :541 , 15th A Main Road | | | |
| 32-541-1884 | 32-541-1883 | 32-541-1900 | 32-541-1882 | 32-541-1892 | 32-541-1894 | 16500 |

| | | | | | | |
|---|--------------|-------------|---|-------------|-------------|-------|
| 32-541-1898 | 32-541-1899 | 32-541-1906 | 32-541-1905 | 32-541-1903 | 32-541-1893 | |
| 32-541-1897 | 32-541-1895 | 32-541-1890 | 32-557-1759 | 32-541-1901 | 32-541-1902 | |
| 32-541-1886 | 32-557-1759ಂ | 32-541-1888 | 32-541-1896 | 32-557-1761 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:542. 16ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :542 , 16th Main Road | | | |
| 32-542-1699 | 32-542-1715 | 32-542-1711 | 32-542-1697 | 32-542-1692 | 32-542-1693 | 16500 |
| 32-542-1712 | 32-542-1707 | 32-542-1706 | 32-542-1703 | 32-542-1716 | 32-542-1713 | |
| 32-542-1691 | 32-542-1709 | 32-542-1708 | 32-542-1694 | 32-542-1710 | 32-542-1696 | |
| 32-542-1704 | 32-542-1702 | 32-542-1701 | 32-542-1705 | 32-542-1698 | 32-542-1695 | |
| 32-542-1700 | 32-542-1714 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:543. 16ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :543 , 16th A Main Road | | | 16500 |

| | | | | | | |
|---|-------------|-------------|---|-------------|-------------|-------|
| Not found | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:544. 17ನೇ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :544 , 17th Main Road | | | 16500 |
| 32-544-1719 | 32-544-1730 | 32-544-1731 | 32-544-1729 | 32-544-1725 | 32-544-1740 | |
| 32-544-1739 | 32-544-1726 | 32-544-1733 | 32-544-1735 | 32-544-1721 | 32-544-1727 | |
| 32-544-1744 | 32-544-1720 | 32-544-1724 | 32-544-1743 | 32-544-1737 | 32-544-1742 | |
| 32-544-1734 | 32-544-1738 | 32-544-1722 | 32-544-1723 | 32-544-1741 | 32-544-1728 | |
| 32-544-1732 | 32-544-1736 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:545. 17ನೇ ಎ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :545 , 17th A Main Road | | | 16500 |
| 32-545-1923 | 32-545-1935 | 32-545-1928 | 32-545-1931 | 32-545-1916 | 32-545-1929 | |
| 32-545-1909 | 32-545-1915 | 32-545-1920 | 32-545-1919 | 32-545-1933 | 32-557-1765 | |

| | | | | | | |
|--|-------------|-------------|---|-------------|-------------|-------|
| 32-545-1927 | 32-545-1922 | 32-545-1937 | 32-545-1930 | 32-545-1925 | 32-545-1914 | |
| 32-545-1911 | 32-545-1917 | 32-545-1921 | 32-545-1936 | 32-545-1913 | 32-545-1926 | |
| 32-545-1932 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:546. 17ನೇ ಬಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :546 , 17th B Main Road | | | |
| 32-546-1949 | 32-546-1945 | 32-546-1953 | 32-546-1951 | 32-546-1955 | 32-546-1947 | 16500 |
| 32-546-1943 | 32-546-1941 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:547. 17ನೇ ಸಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :547 , 17th C Main Road | | | |
| 32-547-2072 | 32-547-2069 | 32-547-2070 | 32-547-2074 | | | 16500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:548. 17ನೇ ಡಿ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :548 , 17th D Main Road | | | 16500 |

| | | | | | | |
|---|--------------|-------------|---|-------------|--------------|-------|
| 32-548-2096 | 32-548-2093 | 32-548-2100 | 32-548-2098 | 32-548-2091 | 32-548-2101A | |
| 32-548-2095 | 32-548-2101 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:549. 17ನೇ ಈ ಮುಖ್ಯ ರಸ್ತೆ | | | Block:32 ,Vidyanagara, Keshavanagara(Balajinagara) , Street :549 , 17th E Main Road | | | 16500 |
| 32-549-2427ಂ | 32-549-2427ಃ | 32-549-2429 | 32-549-2427 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:551. 1ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :551 , 1st Cross Road | | | 16500 |
| 32-551-5 | 32-551-9 | 32-551-7 | 32-551-1 | 32-551-3 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:553. 2ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :553 , 2nd Cross Road | | | 16500 |
| 32-553-13 | 32-553-18 | 32-553-14 | 32-553-20 | 32-553-16 | 32-553-27 | |
| 32-553-11 | 32-553-22 | 32-553-26 | 32-553-25 | 32-553-21 | 32-553-23 | |

| | | | | | | |
|--|-----------|-----------|---|-----------|-----------|-------|
| 32-553-17 | 32-553-15 | 32-553-28 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:556. 3ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :556 , 3nd Cross Road | | | |
| 32-556-38 | 32-556-42 | 32-556-39 | 32-556-46 | 32-556-44 | 32-556-32 | 16500 |
| 32-556-41 | 32-556-36 | 32-556-30 | 32-556-34 | 32-556-31 | 32-556-37 | |
| 32-556-45 | 32-556-31 | 32-556-37 | 32-556-35 | 32-556-40 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:559. 4ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :559 , 4th Cross Road | | | |
| 32-559-54 | 32-559-62 | 32-559-50 | 32-559-58 | 32-559-60 | 32-559-49 | 16500 |
| 32-559-56 | 32-559-52 | 32-559-53 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:560. 5ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :560 , 5th Cross Road | | | 16500 |

| | | | | | | | |
|---|-------------|-------------|---|-------------|-------------|--|-------|
| 32-560-66 | 32-560-67 | 32-560-68 | 32-560-65 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:561. 5ನೇ ಎ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :561 , 5th A Cross Road | | | | 16500 |
| 32-561-1785 | 32-561-1789 | 32-561-1783 | 32-561-1787 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:562. 6ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :562 , 6th Cross Road | | | | 16500 |
| 32-562-86 | 32-562-229 | 32-562-227 | 32-562-84 | 32-562-81 | 32-562-80 | | |
| 32-562-85 | 32-562-83 | 32-562-79 | 32-562-82 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:563. 6ನೇ ಎ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :562 , 6th A Cross Road | | | | 16500 |
| 32-563-1796 | 32-563-1795 | 32-563-1792 | 32-563-1794 | 32-563-1791 | 32-563-1793 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |

| | | | | | | |
|---|-------------|-------------|---|-------------|-------------|-------|
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:565. 8ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :565 , 8th Cross Road | | | 16500 |
| 32-564-91 | 32-565-95 | 32-565-97 | 32-564-89 | 32-565-93 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:566. 8ನೇ ಎ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :566 , 8th A Cross Road | | | 16500 |
| 32-566-1857 | 32-566-1859 | 32-566-1856 | 32-566-1799 | 32-566-1802 | 32-566-1797 | |
| 32-566-1853 | 32-566-1800 | 32-566-1801 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:567. 9ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :567 , 9th Cross Road | | | 16500 |
| 32-567-103 | 32-567-102 | 32-567-99 | 32-567-100 | 32-567-101 | 32-567-104 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:568. 10ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :568 , 10th Cross Road | | | 16500 |

| | | | | | | | |
|---|-------------|--------------|--|-------------|-------------|-------|-------|
| 32-568-106 | 32-568-108 | 32-568-110 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:571. 11ನೇ ಬಿ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :571 , 11th B Cross Road | | | | |
| 32-571-1808 | 32-571-1803 | 32-571-1807ಂ | 32-571-1807 | 32-571-1806 | 32-571-1804 | 16500 | |
| 32-571-1803ಂ | | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:572. 11ನೇ ಸಿ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :572 , 11th C Cross Road | | | | |
| 32-572-1046 | 32-572-1042 | 32-572-1045 | 32-572-1047 | 32-572-1961 | 32-572-1037 | 16500 | |
| 32-572-1051 | 32-572-1057 | 32-572-1053 | 32-572-1049 | 32-572-1959 | 32-572-1038 | | |
| 32-572-1040 | 32-572-1058 | 32-572-1043 | 32-572-1055 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:574. 12ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :574 , 12th Cross Road | | | | |
| | | | | | | | 16500 |

| | | | | | | |
|--|-------------|-------------|--|-------------|-------------|-------|
| 32-574-1122 | 32-574-1118 | 32-574-1120 | 32-574-1112 | 32-574-1121 | 32-574-1113 | |
| 32-574-1119 | 32-574-1117 | 32-574-1114 | 32-574-1116 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:575. 12ನೇ ಎ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :575 , 12th A Cross Road | | | |
| 32-575-2075 | 32-573-2065 | 32-575-2079 | 32-573-2067 | 32-573-2063 | 32-575-2087 | 16500 |
| 32-575-2077 | 32-575-2081 | 32-575-2097 | 32-575-2083 | 32-575-2085 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:576. 13ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :576 , 13th Cross Road | | | |
| 32-576-1161 | 32-576-1162 | 32-576-1166 | 32-576-1163 | 32-576-1165 | | 16500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:577. 13ನೇ ಎ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :577 , 13th A Cross Road | | | |
| 32-577-1987 | 32-577-2012 | 32-577-1966 | 32-577-2014 | 32-577-1965 | 32-577-1963 | 16500 |

| | | | | | | |
|---|-------------|-------------|--|-------------|-------------|-------|
| 32-577-1998 | 32-577-1996 | 32-577-2002 | 32-577-2006 | 32-577-1990 | 32-577-2010 | |
| 32-577-1980 | 32-577-1999 | 32-577-2004 | 32-577-1978 | 32-577-1992 | 32-577-2009 | |
| 32-577-19630 | 32-577-1968 | 32-577-1964 | 32-577-1974 | 32-577-1984 | 32-528-2020 | |
| 32-577-1991 | 32-577-1976 | 32-577-1988 | 32-577-1993 | 32-577-1986 | 32-577-1989 | |
| 32-577-1997 | 32-577-1972 | 32-528-2017 | 32-577-2003 | 32-577-1995 | 32-577-1994 | |
| 32-528-2018 | 32-577-1970 | 32-577-2005 | 32-577-2008 | 32-577-2001 | 32-577-1982 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:578. 14ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :578 , 14th Cross Road | | | 16500 |
| 32-578-1170 | 32-578-1172 | 32-578-1169 | 32-578-1171 | 32-578-1173 | 32-578-1174 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:579. 14ನೇ ಎ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :579 , 14th A Cross Road | | | 16500 |
| 32-579-2052 | 32-579-2040 | 32-579-2033 | 32-579-2038 | 32-579-2048 | 32-579-2044 | |

| | | | | | | |
|---|--------------|--------------|--|-------------|--------------|-------|
| 32-579-2042 | 32-579-2036 | 32-579-2050 | 32-579-2034 | 32-579-2046 | 32-579-2041 | |
| 32-579-2035 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:581. 15ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :581 , 15th Cross Road | | | 16500 |
| 32-581-1184 | 32-581-1186 | 32-581-1188 | 32-581-1183 | 32-581-1187 | 32-581-1185 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:583. 17ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :583 , 17th Cross Road | | | |
| 32-583-2109 | 32-583-2117 | 32-583-2103ಃ | 32-583-2105A | 32-583-2112 | 32-583-2103C | |
| 32-583-2109ಇ | 32-583-2116 | 32-583-2107 | 32-582-1197 | 32-583-2105 | 32-583-2103A | 16500 |
| 32-583-2120 | 32-583-2111 | 32-583-2109ಆ | 32-583-2141 | 32-583-2115 | 32-583-2138 | |
| 32-583-2103 | 32-583-2136 | 32-583-2134 | 32-583-2124 | 32-582-1193 | 32-583-2129 | |
| 32-583-2109ಃ | 32-583-2109ಅ | 32-582-1195 | 32-582-1191 | 32-583-1232 | 32-583-2123 | |

| | | | | | | |
|---|-------------|--------------|--|-------------|-------------|-------|
| 32-583-2121 | 32-583-2140 | 32-583-21090 | 32-583-2137 | 32-583-2131 | 32-583-2119 | |
| 32-583-2114 | 32-583-2122 | 32-583-2127 | 32-583-2125 | 32-583-2113 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:584. 17ನೇ ಎ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :584 , 17th A Cross Road | | | 16500 |
| 32-584-2149 | 32-584-2150 | 32-584-2147 | 32-584-2145 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:585. 17ನೇ ಬಿ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :585 , 17th B Cross Road | | | 16500 |
| 32-585-2155 | 32-585-2159 | 32-585-2165 | 32-585-2157 | 32-585-2166 | 32-585-2161 | |
| 32-585-2164 | 32-585-2163 | 32-585-2153 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:586. 17ನೇ ಸಿ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :586 , 17th C Cross Road | | | 16500 |
| | | | | | | |

| | | | | | | |
|---|-------------|--------------|--|-------------|-------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32,ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:587. 18ನೇ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :587 , 18th Cross Road | | | |
| 32-587-2182 | 32-587-2177 | 32-587-2187 | 32-587-2186 | 32-587-2173 | 32-587-2184 | 16500 |
| 32-587-2185 | 32-587-2169 | 32-587-2171 | 32-587-2181 | 32-587-2179 | 32-587-2188 | |
| 32-587-2302 | 32-587-2303 | 32-587-2171ಂ | 32-587-2174 | 32-587-2176 | 32-587-2183 | |
| 32-587-2301 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:588. 18ನೇ ಎ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :588 , 18th A Cross Road | | | |
| 32-588-2363 | 32-588-2365 | 32-588-2366 | 32-588-2362 | 32-588-2361 | 32-588-2364 | 16500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:589. 18ನೇ ಬಿ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :589 , 18th B Cross Road | | | 16500 |

| | | | | | | |
|---|-------------|-------------|--|-------------|-------------|-------|
| 32-589-2196 | 32-589-2197 | 32-589-2204 | 32-589-2199 | 32-589-2200 | 32-589-2198 | |
| 32-589-2193 | 32-589-2191 | 32-589-2195 | 32-589-2194 | 32-589-2202 | 32-589-2203 | |
| 32-589-2191ಂ | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:590. 18ನೇ ಸಿ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :590 , 18th C Cross Road | | | |
| 32-590-2378 | 32-590-2372 | 32-590-2374 | 32-590-2377 | 32-590-2373 | 32-590-2369 | 16500 |
| 32-590-2379 | 32-590-2371 | 32-590-2375 | 32-590-2380 | 32-590-2376 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:591. 18ನೇ ಡಿ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :591 , 18th D Cross Road | | | |
| 32-591-2217 | 32-591-2214 | 32-591-2212 | 32-591-2211 | 32-591-2216 | 32-591-2210 | 16500 |
| 32-591-2213 | 32-591-2207 | 32-591-2208 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | |
|--|-------------|-------------|--|-------------|-------------|-------|
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:592. 18ನೇ ಈ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :592 , 18th E Cross Road | | | 16500 |
| 32-592-2386 | 32-592-2385 | 32-592-2387 | 32-592-2384 | 32-592-2393 | 32-592-2390 | |
| 32-592-2388 | 32-592-2383 | 32-592-2389 | 32-592-2394 | 32-592-2391 | 32-592-2392 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:593. 18ನೇ ಎಫ್ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :593 , 18th F Cross Road | | | 16500 |
| 32-593-2402 | 32-593-2400 | 32-593-2406 | 32-593-2397 | 32-593-2399 | 32-593-2404 | |
| 32-593-2398 | 32-593-2408 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:594. 18ನೇ ಜಿ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :594 , 18th G Cross Road | | | 16500 |
| 32-594-2416 | 32-594-2409 | 32-594-2411 | 32-594-2409B | 32-594-2413 | 32-594-2415 | |
| 32-594-2409ಂ | | | | | | |

| | | | | | | |
|--|------------|------------|--|------------|------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 16500 |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:595. 18ನೇ ಎ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :595 , 18th A Cross Road | | | |
| 32-595-2431 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | 16500 |
| ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ), ಸ್ಟ್ರೀಟ್:596. 18ನೇ ಎ ಅಡ್ಡ ರಸ್ತೆ | | | Block:32 ,Vidyanagara, Keshavanagara(Balajinagara) , Street :595 , 18th A Cross Road | | | |
| 32-596-399 | 32-596-405 | 32-596-385 | 32-596-393 | 32-596-398 | 32-596-396 | |
| 32-596-403 | 32-596-384 | 32-596-406 | 32-596-394 | 32-596-383 | 32-596-407 | |
| 32-596-392 | 32-596-390 | 32-596-401 | 32-596-391 | 32-596-402 | 32-596-389 | |
| 32-596-404 | 32-596-387 | 32-596-395 | 32-596-397 | 32-596-386 | 32-596-653 | |
| 32-596-409 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ.ನಂಬರ್‌ಗಳು | | | Others PID's | | | |

| | | | | | | | |
|--|---|-----------|---|--|-----------|-----------|-------|
| | ಬ್ಲಾಕ್:32, ವಿದ್ಯಾನಗರ, ಕೇಶವನಗರ (ಬಾಲಾಜಿನಗರ) ಇತರೆ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಪಿ.ಐ.ಡಿ. ನಂಬರ್‌ಗಳು | | | Block:32 ,Vidyanagara, Keshavanagara(Balajinagara) , Others & Newly Identified PID's | | | 16500 |
| 33 | ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) | | | Maruthinagara (Santhepete East Side) | | | 10500 |
| | ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಎನ್ ಹೆಚ್-4ಪಶ್ಚಿಮ, ಬ್ಲಾಕ್:33 ಸ್ಟ್ರೀಟ್:6 | | | Maruthinagara (Santhepete East Side) NH-4 West Road , Block:33 Street:6 | | | |
| | 33-6-136 | 33-6-140 | | | | | |
| | ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| | ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಬೈಪಾಸ್ ರಸ್ತೆ ಬ್ಲಾಕ್:33, ಸ್ಟ್ರೀಟ್:15 | | | Maruthinagara (Santhepete East Side) Bypass Road, Block:33 Street:15 | | | 10500 |
| | 33-15-103 | 33-15-111 | 33-15-69 | 33-15-65 | 33-15-67 | 33-15-109 | |
| | 33-15-63 | 33-15-61 | | | | | |
| | ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಕೊಳಲಪ್ಪಲೇಶ್ವರ ಸ್ವಾಮಿ ರಸ್ತೆಬ್ಲಾಕ್: 33, ಸ್ಟ್ರೀಟ್: 16 | | | Maruthinagara (Santhepete East Side) Koladappaleshwara Temple Road ,Block: 33 Street:16 | | | 10500 | |
| 33-16-141 | 33-16-17 | 33-16-91 | 33-16-195 | 33-16-181 | 33-16-149 | | |

| | | | | | |
|-----------|-----------|-----------|-----------|-----------|-----------|
| 33-16-49 | 33-16-177 | 33-16-99 | 33-508-8 | 33-16-51A | 33-16-159 |
| 33-16-13 | 33-16-191 | 33-16-187 | 33-16-197 | 33-16-65 | 33-16-59 |
| 33-16-19 | 33-16-137 | 33-16-57 | 33-511-87 | 33-16-194 | 33-16-123 |
| 33-16-29 | 33-16-47 | 33-16-77 | 33-16-55 | 33-16-175 | 33-16-11 |
| 33-16-75 | 33-16-153 | 33-16-27 | 33-16-69 | 33-16-173 | 33-16-53 |
| 33-16-105 | 33-16-161 | 33-16-15 | 33-16-69A | 33-16-198 | 33-16-167 |
| 33-16-143 | 33-16-163 | 33-16-51 | 33-16-115 | 33-16-185 | 33-16-179 |
| 33-16-151 | 33-16-169 | 33-16-39 | 33-16-43 | 33-16-41 | 33-16-135 |
| 33-16-155 | 33-16-5 | 33-16-133 | 33-16-165 | 33-16-25 | 33-16-147 |
| 33-16-171 | 33-16-189 | 33-16-145 | 33-16-3 | 33-16-21 | 33-511-88 |
| 33-508-6 | 33-16-89 | 33-16-79 | 33-16-97 | 33-16-1 | 33-16-33 |
| 33-16-71 | 33-16-31 | 33-16-129 | 33-16-87 | 33-16-67 | 33-16-192 |

| | | | | | | |
|--|------------|-----------|---|-----------|-----------|-------|
| 33-16-131 | 33-16-23 | 33-16-73 | 33-16-19A | 33-16-63A | 33-16-193 | |
| 33-16-139 | 33-16-183 | 33-16-9 | 33-16-61 | 33-16-45 | 33-16-63 | |
| 33-16-710 | 33-16-93 | 33-16-7 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾದವನಗರ ರಸ್ತೆ, ಬ್ಲಾಕ್: 33, ಸ್ಟ್ರೀಟ್: 122 | | | Maruthinagara (Santhepete East Side)Madavanagara Road Block: 33, Street:122 | | | |
| 33-122-128 | 33-122-130 | | | | | 10500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ ರಸ್ತೆ, ಬ್ಲಾಕ್: 33, ಸ್ಟ್ರೀಟ್: 502 | | | Maruthinagara (Santhepete East Side) Maruthunagara Road, Block:33 Street:502 | | | |
| 33-502-72 | 33-502-64 | 33-502-68 | 33-502-86 | 33-502-74 | 33-502-83 | 10500 |

| | | | | | | |
|---|-----------|-----------|--|-----------|-----------|-------|
| 33-502-70 | 33-502-59 | 33-502-85 | 33-502-60 | 33-502-65 | 33-502-55 | |
| 33-502-71 | 33-502-73 | 33-502-50 | 33-502-52 | 33-502-54 | 33-502-53 | |
| 33-502-57 | 33-502-76 | 33-502-67 | 33-502-58 | 33-502-61 | 33-502-79 | |
| 33-502-69 | 33-502-66 | 33-502-75 | 33-502-77 | 33-502-63 | 33-502-81 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ 2ನೇ ಅಡ್ಡ ರಸ್ತೆ, ಬ್ಲಾಕ್: 33, ಸ್ಟ್ರೀಟ್: 502 | | | Maruthinagara (Santhepete East Side) 2nd Cross Road, Block: 33 Street:502 | | | |
| 33-502-72 | 33-502-63 | 33-502-85 | 33-502-86 | 33-502-66 | 33-502-55 | 10500 |
| 33-502-70 | 33-502-64 | 33-502-50 | 33-502-60 | 33-502-74 | 33-502-53 | |
| 33-502-71 | 33-502-59 | 33-502-67 | 33-502-52 | 33-502-65 | 33-502-79 | |

| | | | | | | |
|--|-------------|-------------|--|-------------|------------|-------|
| 33-502-57 | 33-502-73 | 33-502-75 | 33-502-58 | 33-502-54 | 33-502-81 | |
| 33-502-69 | 33-502-76 | 33-502-83 | 33-502-77 | 33-502-68 | 33-502-61 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ ಎ" ಮುಖ್ಯ ರಸ್ತೆ, ಬ್ಲಾಕ್: 33 ಸ್ಟ್ರೀಟ್: 503 | | | Maruthinagara (Santhepete East Side) 2nd " A" Main road, Block:33 Street: 503 | | | |
| 33-503-245ಅ | 33-503-253 | 33-503-247ಂ | Block: Street: | 33-503-250 | 33-503-256 | |
| 33-503-258 | 33-503-245 | 33-503-244 | 33-503-246 | 33-503-254 | 33-503-252 | |
| 33-503-251 | 33-503-245ಃ | 33-503-243 | 33-503-248 | 33-503-247B | 33-503-249 | |
| 33-503-255 | 33-503-245ಂ | 33-503-247 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| | | | | | | 10500 |

| | | | | | | |
|---|------------|------------|---|------------|------------|-------|
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ 3ನೇ ಮುಖ್ಯ ರಸ್ತೆ, ಬ್ಲಾಕ್: 35 ಸ್ಟ್ರೀಟ್: 504 | | | Maruthinagara (Santhepete East Side) 3rd Main Road, Block:35 Street:504 | | | 10500 |
| 33-504-174 | 33-504-167 | 33-504-171 | 33-504-176 | 33-504-178 | 33-504-170 | |
| 33-504-169 | 33-504-165 | 33-504-168 | 33-504-177 | 33-504-175 | 33-504-173 | |
| 33-504-172 | 33-504-166 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ 4ನೇ ಮುಖ್ಯ ರಸ್ತೆ, ಬ್ಲಾಕ್: 38 ಸ್ಟ್ರೀಟ್: 139 | | | Maruthinagara (Santhepete East Side) 4th Main Road, Block: 38 Street:139 | | | 10500 |
| 38-139-1 | 38-139-29 | 38-139-19 | 38-139-23 | 38-139-9 | 38-139-3 | |
| 38-139-7 | 38-139-21 | 38-139-11 | 38-140-4 | 38-139-27 | 38-139-25 | |
| 38-139-13 | 38-139-17 | | | | | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | |
|---|------------|------------|---|------------|------------|
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ 5ನೇ ಮುಖ್ಯ ರಸ್ತೆ, ಬ್ಲಾಕ್: 33. ಸ್ಟ್ರೀಟ್: 506 | | | Maruthinagara (Santhepete East Side) 5th Main Road, Block:33 Street:506 | | |
| 33-506-138 | 33-506-142 | 33-506-139 | 33-506-135 | 33-506-136 | 33-506-134 |
| 33-506-206 | 33-506-208 | 33-506-198 | 33-506-131 | 33-506-146 | 33-506-126 |
| 33-506-128 | 33-506-141 | 33-506-143 | 33-506-127 | 33-506-130 | 33-506-129 |
| 33-506-200 | 33-506-144 | 33-506-210 | 33-506-125 | 33-506-203 | 33-506-132 |
| 33-506-202 | 33-506-205 | 33-506-145 | 33-506-207 | 33-506-197 | 33-506-140 |
| 33-506-199 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | |

10500

| | | | | | | |
|---|------------|------------|---|-----------|-----------|-------|
| 33-506-137 | 33-506-201 | 33-506-133 | | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ ಎ" 5ನೇ ಮುಖ್ಯ ರಸ್ತೆ ಬ್ಲಾಕ್: 33. ಸ್ಟ್ರೀಟ್: 507 | | | Maruthinagara (Santhepete East Side) 5th A" Main Road Block:33 Street:507 | | | 10500 |
| 33-507-93 | 33-507-89 | 33-507-94 | 33-507-92 | 33-507-90 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ ಎ" 3ನೇ ಅಡ್ಡ ರಸ್ತೆ ಬ್ಲಾಕ್: 33. ಸ್ಟ್ರೀಟ್: 510 | | | Maruthinagara (Santhepete East Side) 3rd Cross Road Block:33 Street:510 | | | |
| 33-510-41 | 33-509-15 | 33-510-31 | 33-510-39 | 33-501-9 | 33-510-35 | |
| 33-509-17 | 33-509-21 | 33-510-27 | 33-510-45 | 33-501-10 | 33-510-25 | 10500 |
| 33-510-43 | 33-510-29 | 33-510-33 | 33-510-37 | 33-509-13 | 33-509-19 | |
| 33-509-11 | | | | | | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|---|------------|------------|--|------------|------------|-------|
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ 5ನೇ ಅಡ್ಡ ರಸ್ತೆ, ಬ್ಲಾಕ್: 33. ಸ್ಟ್ರೀಟ್: 512 | | | Maruthinagara (Santhepete East Side) 5th Cross Road Block: 33 Street:512 | | | 10500 |
| 33-512-115 | 33-512-100 | 33-512-101 | 33-512-102 | 33-512-99 | 33-512-106 | |
| 33-512-117 | 33-512-121 | 33-512-105 | 33-512-119 | 33-512-112 | 33-512-103 | |
| 33-512-109 | 33-512-108 | 33-512-113 | 33-512-110 | 33-512-104 | | |
| 33-512-107 | 33-512-97 | 33-512-83 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ 7ನೇ ಅಡ್ಡ ರಸ್ತೆ, ಬ್ಲಾಕ್: 33. ಸ್ಟ್ರೀಟ್: 514 | | | Maruthinagara (Santhepete East Side) 7th Cross Road, Block: 33 Street:514 | | | 10500 |
| 33-514-153 | 33-514-155 | 33-514-157 | 33-514-159 | 33-514-158 | 33-514-149 | |

| | | | | | | |
|--|------------|------------|---|-------------|------------|-------|
| 33-514-151 | 33-514-161 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ 7ನೇ ಎ' ಅಡ್ಡ ರಸ್ತೆ ಬ್ಲಾಕ್: 33. ಸ್ಟ್ರೀಟ್: 514 | | | Maruthinagara (Santhepete East Side) 7th A" Cross Road Block: 33 Street: 514 | | | |
| 33-515-224 | 33-515-214 | 33-515-233 | 33-515-230 | 33-515-238 | 33-515-219 | 10500 |
| 33-515-226 | 33-515-216 | 33-515-240 | 33-515-228 | 33-515-240A | 33-515-221 | |
| 33-515-236 | 33-515-220 | 33-515-227 | 33-515-218 | 33-515-222 | 33-515-232 | |
| 33-515-229 | 33-515-234 | 33-515-225 | 33-515-223 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ 7ನೇ ಬಿ' ಅಡ್ಡ ರಸ್ತೆ ಬ್ಲಾಕ್: 33. ಸ್ಟ್ರೀಟ್: 516 | | | Maruthinagara (Santhepete East Side) 7th B" Cross Road Block: 33 Street:516 | | | 10500 |

| | | | | | | |
|--|-------------|-------------|--|-------------|------------|-------|
| 33-516-266 | 33-516-263 | 33-516-270 | 33-516-273 | 33-516-276A | 33-516-264 | |
| 33-516-279 | 33-516-270ಂ | 33-516-272 | 33-516-269 | 33-516-272A | 33-516-267 | |
| 33-516-275 | 33-516-261 | 33-516-271 | 33-516-276 | 33-516-264A | | |
| 33-516-270ಃ | 33-516-277 | 33-516-266ಂ | 33-516-265 | 33-516-268 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ 6ನೇ ಎ' ಅಡ್ಡ ರಸ್ತೆ ಬ್ಲಾಕ್: 33. ಸ್ಟ್ರೀಟ್: 517 | | | Maruthinagara (Santhepete East Side) 6th A" Cross Road Block: 33 Street:517 | | | |
| 33-517-284 | 33-517-282 | 33-517-286 | | | | 10500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಮಾರುತಿ ನಗರ (ಸಂತೇಪೇಟೆ ಪೂರ್ವಭಾಗ) ಮಾರುತಿನಗರ 6ನೇ ಬಿ' ಅಡ್ಡ ರಸ್ತೆ ಬ್ಲಾಕ್: 33. ಸ್ಟ್ರೀಟ್: 518 | | | Maruthinagara (Santhepete East Side) 7th B" Cross Road Block:33 Street:518 | | | 10500 |

| | | | | | | | |
|--|-------------------------|------------|------------|---------------|--|--|--|
| | 33-518-288 | 33-518-292 | 33-518-290 | 33-518-294 | | | |
| | ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|---|-----------|-----------|--|------------|------------|-------|
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) | | | Kariyamma Temple Side (Santhepete) | | | 11000 |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) ಎನ್‌ಹೆಚ್-4 ಶಿರಾ- ತುಮಕೂರು ಪೂರ್ವಭಾಗ ಬ್ಲಾಕ್: 34. ಸ್ಟ್ರೀಟ್: 6 | | | Kariyamma Temple Side (Santhepete) NH-4 Sira -tumakur East Road block: 34, Street6 | | | |
| 34-6-146 | 34-6-164 | 34-6-160 | 34-6-148 | 34-6-158 | 34-6-170 | |
| 34-6-168 | 34-6-162 | 34-6-142 | 34-6-172 | 34-6-166 | 34-6-156 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) ಬೈಪಾಸ್ ರಸ್ತೆ, ಬ್ಲಾಕ್: 34. ಸ್ಟ್ರೀಟ್: 15 | | | Kariyamma Temple Side (Santhepete) Bypass Road , block : 34 street: 15 | | | 11000 |
| 34-15-106 | 34-15-88 | 34-15-76 | 34-15-108H | 34-15-94 | 34-15-108A | |
| 34-15-92 | 34-15-84 | 34-15-72 | 34-15-112B | 34-15-108I | 34-15-108F | |
| 34-15-115 | 34-15-113 | 34-15-100 | 34-8-161C | 34-15-106C | 34-15-108E | |

| | | | | | | |
|---|------------|------------|--|------------|-----------|-------|
| 34-15-106ಃ | 34-15-80 | 34-15-96 | 34-15-102 | 34-15-118A | 34-15-70 | |
| 34-8-161ಃ | 34-15-108ಃ | 34-15-82 | 34-15-90 | 34-15-108C | 34-15-98 | |
| 34-15-108ಉ | 34-15-68 | 34-15-117 | 34-15-112 | 34-15-106D | 34-15-119 | |
| 34-15-74 | 34-15-106ಂ | 34-15-118 | 34-15-104 | 34-15-112A | 34-15-122 | |
| 34-15-86 | 34-8-161 | 34-8-161ಂ | 34-15-78 | 34-15-108D | 34-15-108 | |
| 34-15-120 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) ಮಾರುತಿನಗರ ರಸ್ತೆ, ಬ್ಲಾಕ್: 34. ಸ್ಟ್ರೀಟ್: 132 | | | Kariyamma Temple Side (Santhepete) Maruthinagara Road block :34 street: 132 | | | |
| 34-132-31 | 34-132-77 | 34-132-45ಂ | 34-132-53A | 34-132-37 | 34-132-43 | 11000 |
| 34-132-67 | 34-132-21 | 34-132-41 | 34-132-57 | 34-132-33 | 34-132-29 | |

| | | | | | | |
|---|------------|------------|---|------------|------------|-------|
| 34-132-25 | 34-132-71 | 34-132-65 | 34-132-79 | 34-132-45 | 34-132-61 | |
| 34-132-27 | 34-132-81 | 34-132-53 | 34-132-23 | 34-132-75 | 34-132-69 | |
| 34-132-39 | 34-132-7 | 34-132-59 | 34-132-35 | 34-132-73 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) .ಬ್ಲಾಕ್ 42ಪಶ್ಚಿಮ ಮುಖ್ಯ ರಸ್ತೆ ಬ್ಲಾಕ್: 34. ಸ್ಟ್ರೀಟ್: 139 | | | Kariyamma Temple Side (Santhepete) Block No-42 west Main Road block : 34 street: 139 | | | |
| 34-139-14 | 34-139-42 | 34-139-26 | 34-139-8 | 34-139-40 | 34-139-34 | |
| 34-139-10ಂ | 34-139-58 | 34-139-58ಆ | 34-139-58A | 34-139-58C | 34-139-44 | 11000 |
| 34-139-50 | 34-139-58ಈ | 34-139-22 | 34-139-58H | 34-139-54 | 34-139-18 | |
| 34-139-58ಉ | 34-139-4 | 34-139-58ಃ | 34-139-38 | 34-139-30 | 34-139-58E | |
| 34-139-10ಃ | 34-139-32 | 34-139-36 | 34-139-2 | 34-139-12 | 34-139-10 | |

| | | | | | | |
|---|-----------|------------|--|-----------|------------|-------|
| 34-139-40 | 34-139-56 | 34-139-28 | 34-139-46 | 34-139-48 | 34-139-24 | |
| 34-139-80 | 34-139-52 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) .ಬ್ಲಾಕ್:34, ಸೌತ್ ಕ್ರಾಸ್ ರಸ್ತೆ, ಬ್ಲಾಕ್: 34. ಸ್ಟ್ರೀಟ್: 141 | | | Kariyamma Temple Side (Santhepete) Block No-34 South Cross Road block :34 street: 141 | | | |
| 34-141-4ಆ | 34-141-4ಃ | 34-141-4ಇ | 34-141-2A | 34-141-2 | 34-141-4C | 11000 |
| 34-141-4 | 34-141-40 | 34-141-4ಈ | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 1ನೇ ಮುಖ್ಯ ರಸ್ತೆ, ಬ್ಲಾಕ್: 34. ಸ್ಟ್ರೀಟ್: 501 | | | Kariyamma Temple Side (Santhepete) 1st Main Road, block :34 street: 501 | | | |
| 34-501-50 | 34-501-56 | 34-501-550 | 34-501-48 | 34-501-58 | 34-501-63A | 11000 |
| 34-501-51 | 34-501-54 | 34-501-52 | 34-501-55 | 34-501-62 | 34-501-60 | |

| | | | | | | | |
|--|------------|------------|--|-------------|------------|-------|-------|
| 34-501-55 | 34-501-63 | 34-501-46 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 1ನೇ ಮುಖ್ಯ ರಸ್ತೆ, ಬ್ಲಾಕ್: 34. ಸ್ಟ್ರೀಟ್: 501 | | | Kariyamma Temple Side (Santhepete) 502, 1st Main Road, block : 34 street: 502 | | | | |
| 34-502-125 | 34-502-132 | 34-502-128 | 34-502-129 | 34-502-129A | 34-502-132 | 11000 | |
| 34-502-123 | 34-502-124 | 34-502-131 | 34-502-127 | 34-502-133 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 1ನೇ ಮುಖ್ಯ ರಸ್ತೆ, ಬ್ಲಾಕ್: 34. ಸ್ಟ್ರೀಟ್: 503 | | | Kariyamma Temple Side (Santhepeteast) 503, 1st Main Road, block :34 street:503 | | | | |
| 34-503-69 | 34-503-72 | 34-503-67 | 34-503-70 | 34-503-70A | | 11000 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 3ನೇ ಎ" ಮುಖ್ಯ ರಸ್ತೆ, ಬ್ಲಾಕ್: 34. ಸ್ಟ್ರೀಟ್: 504 | | | Kariyamma Temple Side (Santhepete) 504,3rd A"Main Road, block :34 street: 504 | | | | 11000 |

| | | | | | | |
|--|------------|------------|--|------------|------------|-------|
| 34-504-163 | 34-504-167 | 34-504-162 | 34-504-165 | 34-504-156 | 34-504-169 | |
| 34-504-168 | 34-504-166 | 34-504-170 | 34-504-158 | 34-504-160 | 34-504-164 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 4ನೇ ಎ" ಮುಖ್ಯ ರಸ್ತೆ, ಬ್ಲಾಕ್: 34, ಸ್ಟ್ರೀಟ್: 505 | | | Kariyamma Temple Side (Santhepete) 505, 4th Main Road, block : 34 street: 505 | | | |
| 34-505-186 | 34-505-205 | 34-505-208 | 34-505-176 | 34-505-193 | 34-505-191 | |
| 34-505-192 | 34-505-178 | 34-505-196 | 34-505-188 | 34-505-189 | 34-505-198 | |
| 34-505-200 | 34-505-202 | 34-505-197 | 34-505-190 | 34-505-180 | 34-505-194 | 11000 |
| 34-505-203 | 34-505-201 | 34-505-199 | 34-505-207 | 34-505-174 | 34-505-204 | |
| 34-505-184 | 34-505-195 | 34-505-182 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|--|------------|------------|--|------------|------------|-------|
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 5ನೇ ಮುಖ್ಯ ರಸ್ತೆ, ಬ್ಲಾಕ್: 34, ಸ್ಟ್ರೀಟ್: 506 | | | Kariyamma Temple Side (Santhepete) 506, 5th Main Road, Block: 34 Street: 506 | | | 11000 |
| 34-506-235 | 34-506-219 | 34-506-233 | 34-506-216 | 34-506-229 | 34-506-226 | |
| 34-506-231 | 34-506-215 | 34-506-212 | 34-506-234 | 34-506-223 | 34-506-220 | |
| 34-506-217 | 34-506-224 | 34-506-221 | 34-506-228 | 34-506-244 | 34-506-222 | |
| 34-506-213 | 34-506-232 | 34-506-238 | 34-506-239 | 34-506-242 | 34-506-245 | |
| 34-506-246 | 34-506-236 | 34-506-227 | 34-506-240 | 34-506-243 | 34-506-218 | |
| 34-506-211 | 34-506-230 | 34-506-214 | 34-506-225 | 34-506-237 | 34-506-241 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 507, 6ನೇ ಮುಖ್ಯ ರಸ್ತೆ, ಬ್ಲಾಕ್: 34, ಸ್ಟ್ರೀಟ್: 507 | | | Kariyamma Temple Side (Santhepete) 507, 6th Main Road, Block: 34 Street: 507 | | | 11000 |
| 34-507-257 | 34-507-259 | 34-507-268 | 34-507-261 | 34-507-282 | 34-507-272 | |

| | | | | | | |
|--|------------|------------|--|------------|------------|-------|
| 34-507-278 | 34-507-260 | 34-507-267 | 34-507-249 | 34-507-264 | 34-507-258 | |
| 34-507-253 | 34-507-284 | 34-507-273 | 34-507-266 | 34-507-283 | 34-507-263 | |
| 34-507-270 | 34-507-274 | 34-507-254 | 34-507-276 | 34-507-251 | 34-507-279 | |
| 34-507-275 | 34-507-252 | 34-507-250 | 34-507-280 | 34-507-262 | 34-507-271 | |
| 34-507-265 | 34-507-269 | 34-507-256 | 34-507-281 | 34-507-255 | 34-507-277 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೆಪೇಟೆ) 508, 7ನೇ ಮುಖ್ಯ ರಸ್ತೆ, ಬ್ಲಾಕ್: 34, ಸ್ಟ್ರೀಟ್: 508 | | | Kariyamma Temple Side (Santhepete) 508, 7th Main Road, Block: 34 Street: 508 | | | |
| 34-508-290 | 34-508-304 | 34-508-300 | 34-508-292 | 34-508-291 | 34-508-299 | 11000 |
| 34-508-314 | 34-508-316 | 34-508-287 | 34-508-318 | 34-508-320 | 34-508-289 | |
| 34-508-321 | 34-508-301 | 34-508-310 | 34-508-322 | 34-508-296 | 34-508-306 | |

| | | | | | | |
|--|------------|------------|---|------------|------------|-------|
| 34-508-303 | 34-508-319 | 34-508-302 | 34-508-317 | 34-508-309 | 34-508-305 | |
| 34-508-308 | 34-508-295 | 34-508-293 | 34-508-315 | 34-508-313 | 34-508-307 | |
| 34-508-311 | 34-508-288 | 34-508-312 | 34-508-294 | 34-508-297 | 34-508-298 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 509, 8ನೇ ಮುಖ್ಯ ರಸ್ತೆ, ಬ್ಲಾಕ್: 34, ಸ್ಟ್ರೀಟ್: 509 | | | Kariyamma Temple Side (Santhepete)509, 8th Main Road, Block: 34 Street: 509 | | | |
| 34-509-325 | 34-509-357 | 34-509-334 | 34-509-328 | 34-509-331 | 34-509-342 | |
| 34-509-346 | 34-509-358 | 34-509-360 | 34-509-349 | 34-509-337 | 34-509-351 | |
| 34-509-345 | 34-509-326 | 34-509-348 | 34-509-347 | 34-509-350 | 34-509-336 | |
| 34-509-333 | 34-509-355 | 34-509-352 | 34-509-341 | 34-509-329 | 34-509-338 | |
| 34-509-332 | 34-509-339 | 34-509-353 | 34-509-335 | 34-509-330 | 34-509-354 | |
| | | | | | | 11000 |

| | | | | | | |
|---|------------|------------|--|------------|------------|-------|
| 34-509-356 | 34-509-359 | 34-509-340 | 34-509-344 | 34-509-327 | 34-509-343 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 9ನೇ ಮುಖ್ಯ ರಸ್ತೆ, ಬ್ಲಾಕ್: 34. ಸ್ಟ್ರೀಟ್: 510 | | | Kariyamma Temple Side (Santhepete) 510, 9th Main Road, Block: 34 Street: 510 | | | |
| 34-510-390 | 34-510-398 | 34-510-378 | 34-510-382 | 34-510-366 | 34-510-372 | |
| 34-510-388 | 34-510-396 | 34-510-364 | 34-510-370 | 34-510-380 | 34-510-384 | 11000 |
| 34-510-386 | 34-510-394 | 34-510-374 | 34-510-368 | 34-510-392 | 34-510-376 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 1ನೇ ಮುಖ್ಯ ರಸ್ತೆ, ಬ್ಲಾಕ್: 34. ಸ್ಟ್ರೀಟ್: 511 | | | Kariyamma Temple Side (Santhepete) 511, 1st Main Road, Block: 34 Street: 511 | | | |
| 34-511-3 | 34-511-9 | 34-511-13 | 34-511-7 | 34-511-1 | 34-511-11 | 11000 |
| 34-511-5 | | | | | | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|---|-----------|-----------|---|-----------|------------|-------|
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 512, 2ನೇ ಅಡ್ಡ ರಸ್ತೆ, ಬ್ಲಾಕ್: 34. ಸ್ಟ್ರೀಟ್: 512 | | | Kariyamma Temple Side (Santhepete) 512, 2nd cross Road, Block: 34 Street: 512 | | | 11000 |
| 34-512-38 | 34-512-37 | 34-512-40 | 34-512-27 | 34-512-23 | 34-512-29 | |
| 34-512-42 | 34-512-41 | 34-512-17 | 34-512-19 | 34-512-34 | 34-512-25 | |
| 34-512-32 | 34-512-31 | 34-512-36 | 34-512-43 | 34-512-15 | 34-512-30 | |
| 34-512-21 | 34-512-35 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 514, 4ನೇ ಅಡ್ಡ ರಸ್ತೆ, ಬ್ಲಾಕ್: 34. ಸ್ಟ್ರೀಟ್: 514 | | | Kariyamma Temple Side (Santhepete) 514, 4th cross Road, Block: 34 Street: 514 | | | 11000 |
| 34-514-120 | 34-514-86 | 34-514-82 | 34-514-103 | 34-514-93 | 34-514-117 | |
| 34-514-114 | 34-514-86 | 34-514-87 | 34-514-104 | 34-514-99 | 34-514-85 | |

| | | | | | | |
|---|------------|------------|---|------------|-------------|-------|
| 34-514-90 | 34-514-112 | 34-514-101 | 34-514-102 | 34-514-89 | 34-514-101A | |
| 34-514-860 | 34-514-810 | 34-514-828 | 34-514-113 | 34-514-118 | 34-514-95 | |
| 34-514-84 | 34-514-100 | 34-514-83 | 34-514-92 | 34-514-111 | 34-514-80 | |
| 34-514-81 | 34-514-88 | 34-514-78 | 34-514-77 | 34-514-119 | 34-514-82A | |
| 34-514-97 | 34-514-105 | 34-514-109 | 34-514-76 | 34-514-115 | 34-514-91 | |
| 34-514-94 | 34-514-96 | 34-514-107 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 515, 5ನೇ ಅಡ್ಡ ರಸ್ತೆ, ಬ್ಲಾಕ್: 34, ಸ್ಟ್ರೀಟ್: 515 | | | Kariyamma Temple Side (Santhepete) 515, 5th cross Road, Block: 34 Street: 515 | | | |
| 34-515-139 | 34-515-137 | 34-515-138 | 34-515-142 | 34-515-141 | 34-515-139A | 11000 |
| 34-515-1400 | 34-515-143 | 34-515-144 | 34-515-140 | | | |

| | | | | | | |
|---|------------|------------|--|------------|------------|-------|
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) 517, 7ನೇ ಅಡ್ಡ ರಸ್ತೆ, ಬ್ಲಾಕ್: 34. ಸ್ಟ್ರೀಟ್: 517 | | | Kariyamma Temple Side (Santhepete) 517, 7th cross Road, Block:34 Street: 517 | | | 11000 |
| 34-517-151 | 34-517-150 | 34-517-153 | 34-517-149 | 34-517-147 | 34-517-154 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರಿಯಮ್ಮದೇವಸ್ಥಾನದ ಭಾಗ (ಸಂತೇಪೇಟೆ) ಇತರೆ ಮತ್ತು ಹೊಸ ಸೇರ್ಪಡೆ | | | Kariyamma Temple Side (Santhepete) Others and Newly Identified | | | |
| 35 ಕರೇಕಲ್ಲಹಟ್ಟಿ | | | 35. Karekallahati | | | 5000 |
| ಕರೇಕಲ್ಲಹಟ್ಟಿ ಎನ್‌ಹೆಚ್-4 ಶಿರಾ- ತುಮಕೂರು ದಕ್ಷಿಣ ರಸ್ತೆ, ಬ್ಲಾಕ್: 35 ಸ್ಟ್ರೀಟ್: 6 | | | 35. Karekallahati 6.NH-4 Sira -tumakur South Road Block: 35 Street: 6 | | | |
| 35-6-191 | 35-6-1970 | 35-6-189 | 35-6-201B | 35-6-159 | 35-6-161 | |
| 35-6-1990 | 35-6-175 | 35-6-153 | 35-6-209 | 35-6-203 | 35-6-213 | |

| | | | | | | |
|---|-----------|-----------|---|-----------|-----------|------|
| 35-6-161o | 35-6-193 | 35-6-207 | 35-6-149 | 35-6-197 | 35-6-211 | |
| 35-6-161s | 35-6-201o | 35-11-194 | 35-6-195 | 35-6-155 | 35-6-199 | |
| 35-6-167 | 35-6-157 | 35-6-151 | 35-6-201 | 35-6-187 | 35-6-205 | |
| 35-6-185 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರೇಕಲ್ಲಹಟ್ಟಿ 13ನೇ ಮೇಗಲಪೇಟೆ ರಸ್ತೆ ಬ್ಲಾಕ್: 35 ಸ್ಟ್ರೀಟ್: 13 | | | 35. Karekallahati 13.13th Megalapete Road Block: 35 Street: 13 | | | |
| 35-13-246 | 35-13-238 | 35-13-256 | 35-13-272 | 35-13-236 | 35-13-274 | |
| 35-13-250 | 35-13-240 | 35-13-270 | 35-13-254 | 35-13-234 | 35-13-232 | 5000 |
| 35-13-252 | 35-13-244 | 35-13-268 | 35-13-264 | 35-13-266 | 35-13-242 | |
| 35-13-262 | 35-13-248 | 35-13-258 | 35-13-260 | 35-126-32 | 35-126-12 | |

| | | | | | | |
|---|-----------|-----------|---|------------|-----------|------|
| 35-126-28 | 35-126-26 | 35-126-16 | 35-126-34 | 35-126-40 | 35-126-36 | |
| 35-126-80 | 35-126-20 | 35-126-42 | 35-126-12B | 35-126-18 | 35-126-30 | |
| 35-126-120 | 35-126-8 | 35-126-46 | 35-126-24 | 35-126-44 | 35-126-38 | |
| 35-126-22 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರೇಕಲ್ಲಹಟ್ಟಿ 501, 1ನೇ ಅಡ್ಡ ರಸ್ತೆ, ಬ್ಲಾಕ್: 35 ಸ್ಟ್ರೀಟ್: 13 | | | 35. Karekallahati 501, 1st cross road, Block: 35 Street: 13 | | | |
| 35-502-44 | 35-502-47 | 35-506-99 | 35-502-55 | 35-506-100 | 35-502-53 | 5000 |
| 35-502-51 | 35-502-49 | 35-502-45 | 35-502-43 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರೇಕಲ್ಲಹಟ್ಟಿ 502, 2ನೇ ಅಡ್ಡ ರಸ್ತೆ, ಬ್ಲಾಕ್: 35 ಸ್ಟ್ರೀಟ್: 502 | | | 35. Karekallahati 502, 2nd cross road, Block: 35 Street: 502 | | | 5000 |

| | | | | | | |
|--|------------|-----------|--|------------|-----------|------|
| 35-502-44 | 35-502-47 | 35-506-99 | 35-502-55 | 35-506-100 | 35-502-53 | |
| 35-502-51 | 35-502-49 | 35-502-45 | 35-502-43 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರೇಕಲ್ಲಹಟ್ಟಿ 504, 1ನೇ ಮುಖ್ಯ ರಸ್ತೆ, ಬ್ಲಾಕ್: 35 ಸ್ಟ್ರೀಟ್: 504 | | | 35. Karekallahati 504, 1st Main Road, Block:35 Street: 504 | | | |
| 35-504-21 | 35-504-11 | 35-504-17 | 35-504-25 | 35-504-6 | 35-504-19 | |
| 35-504-23 | 35-504-7 | 35-504-1 | 35-504-15 | 35-504-4 | 35-504-13 | 5000 |
| 35-504-9 | 35-504-3 | 35-504-27 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರೇಕಲ್ಲಹಟ್ಟಿ 505, 2ನೇ ಮುಖ್ಯ ರಸ್ತೆ, ಬ್ಲಾಕ್: 35 ಸ್ಟ್ರೀಟ್: 505 | | | 35. Karekallahati 505, 2nd Main Road, Block: 35 Street: 505 | | | |
| 35-505-63 | 35-505-860 | 35-505-84 | 35-505-93 | 35-505-70 | 35-505-88 | 5000 |

| | | | | | | |
|---|------------|------------|---|------------|-----------|------|
| 35-505-920 | 35-505-75 | 35-505-85 | 35-505-69 | 35-505-66 | 35-505-71 | |
| 35-505-65 | 35-505-940 | 35-505-59 | 35-505-88A | 35-505-76 | 35-505-96 | |
| 35-505-61 | 35-505-83 | 35-505-82 | 35-505-60 | 35-505-80A | 35-505-81 | |
| 35-505-903 | 35-505-86 | 35-505-90 | 35-505-79 | 35-505-92 | 35-505-67 | |
| 35-505-62 | 35-505-77 | 35-505-900 | 35-505-91 | 35-505-80 | 35-505-73 | |
| 35-505-68 | 35-505-94 | 35-505-74 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರೇಕಲ್ಲಹಟ್ಟಿ 507, 5ನೇ ಮುಖ್ಯ ರಸ್ತೆ , ಬ್ಲಾಕ್: 35 ಸ್ಟ್ರೀಟ್: 506 | | | 35. Karekallahati 507,5th Main Road, Block: 35 Street: 506 | | | |
| 35-505-81 | 35-505-60 | 35-505-800 | 35-505-68 | 35-505-94 | 35-505-84 | 5000 |
| 35-505-63 | 35-505-860 | 35-505-92 | 35-505-93 | 35-505-70 | 35-505-85 | |

| | | | | | | |
|--|------------|------------|--|------------|------------|------|
| 35-505-920 | 35-505-75 | 35-505-80 | 35-505-69 | 35-505-66 | 35-505-59 | |
| 35-505-65 | 35-505-940 | 35-505-67 | 35-505-88A | 35-505-76 | 35-505-82 | |
| 35-505-61 | 35-505-83 | 35-505-79 | 35-505-71 | 35-505-90A | 35-505-90 | |
| 35-505-903 | 35-505-86 | 35-505-91 | 35-505-96 | 35-505-74 | 35-505-88 | |
| 35-505-62 | 35-505-77 | 35-505-73 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರೇಕಲ್ಲಹಟ್ಟಿ 504, 5ನೇ ಮುಖ್ಯ ರಸ್ತೆ, ಬ್ಲಾಕ್: 35 ಸ್ಟ್ರೀಟ್: 507 | | | 35. Karekallahati 504, 2st Main Road, Block: 35 Street: 507 | | | |
| 35-506-101 | 35-507-150 | 35-506-123 | 35-507-126 | 35-506-117 | 35-507-134 | 5000 |
| 35-506-109 | 35-507-155 | 35-507-133 | 35-507-159 | 35-507-149 | 35-507-129 | |
| 35-507-142 | 35-507-127 | 35-507-139 | 35-506-103 | 35-507-151 | 35-507-131 | |

| | | | | | | |
|--|-------------|------------|---|------------|------------|--|
| 35-506-111 | 35-507-158 | 35-507-137 | 35-506-105 | 35-507-141 | 35-506-115 | |
| 35-507-143 | 35-507-144 | 35-507-157 | 35-506-107 | 35-506-121 | 35-507-135 | |
| 35-507-153 | 35-507-145 | 35-506-113 | 35-507-125 | 35-506-119 | 35-507-147 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರೇಕಲ್ಲಹಟ್ಟಿ 508, 4ನೇ ಮುಖ್ಯ ರಸ್ತೆ, ಬ್ಲಾಕ್: 35 ಸ್ಟ್ರೀಟ್: 508 | | | 35. Karekallahati 508, 4th Main Road, Block:35 Street: 508 | | | |
| 35-508-206 | 35-508-181 | 35-508-211 | 35-508-226 | 35-508-166 | 35-508-201 | |
| 35-508-221 | 35-508-167 | 35-508-169 | 35-508-179 | 35-508-203 | 35-508-217 | |
| 35-508-170 | 35-508-210 | 35-508-183 | 35-508-175 | 35-508-209 | 35-508-188 | |
| 35-508-202 | 35-508-216 | 35-508-222 | 35-508-218 | 35-508-192 | 35-508-185 | |
| 35-508-224 | 35-508-219ಂ | 35-508-204 | 35-508-191 | 35-508-171 | 35-508-189 | |

5000

| | | | | | | |
|---|-------------|-------------|---|-------------|------------|------|
| 35-508-223 | 35-508-213 | 35-508-212 | 35-508-226A | 35-508-214 | 35-508-164 | |
| 35-508-207 | 35-508-196 | 35-508-219 | 35-508-225 | 35-508-208 | 35-508-194 | |
| 35-508-1830 | 35-508-177 | 35-508-162 | 35-508-195 | 35-508-187 | 35-508-173 | |
| 35-508-200 | 35-508-198 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| ಕರೇಕಲ್ಲಹಟ್ಟಿ 509, 5ನೇ ಮುಖ್ಯ ರಸ್ತೆ , ಬ್ಲಾಕ್: 35 ಸ್ಟ್ರೀಟ್: 509 | | | 35. Karekallahati 509, 5th Main Road, Block:35 Street: 509 | | | |
| 35-509-2420 | 35-509-2640 | 35-509-264 | 35-509-266 | 35-509-279A | 35-509-257 | |
| 35-509-246 | 35-509-2600 | 35-509-274 | 35-509-261 | 35-509-270 | 35-509-248 | 5000 |
| 35-509-2700 | 35-509-277 | 35-509-2520 | 35-509-238 | 35-509-228 | 35-509-244 | |
| 35-509-256 | 35-509-250 | 35-509-2560 | 35-509-240 | 35-509-266A | 35-509-268 | |

| | | | | | | |
|--|-------------|-------------|---|-------------|------------|------|
| 35-509-279 | 35-509-258 | 35-509-278 | 35-509-274A | 35-509-254A | 35-509-235 | |
| 35-509-230 | 35-509-234 | 35-509-238o | 35-509-254 | 35-509-232 | 35-509-242 | |
| 35-509-258o | 35-509-268o | 35-509-262 | 35-509-280 | 35-509-252 | 35-509-259 | |
| 35-509-260 | 35-509-248o | 35-509-262o | 35-509-250A | 35-509-272A | 35-509-272 | |
| 35-509-236 | 35-509-276 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ | | | 36, Gadivan Mohalla | | | 5500 |
| 36.ಗಾಡಿವಾನ್ ಮೊಹಲ್ಲಾ 509, 5ನೇ ಮುಖ್ಯ ರಸ್ತೆ , ಬ್ಲಾಕ್: 35 ಸ್ಟ್ರೀಟ್: 509 | | | 36, Gadivan Mohalla 509, 5th Main Road , Block:36 Street: 11 | | | |
| 36-11-102 | 36-11-158 | 36-11-170 | Block 36 | 36-11-114 | 36-11-100 | |
| 36-11-122 | 36-11-142 | 36-11-104 | 36-11-112 | 36-11-140 | 36-11-154 | |
| | | | | | | |

| | | | | | | |
|--|-----------|-----------|--|-----------|-----------|------|
| 36-526-273 | 36-11-108 | 36-11-120 | 36-11-110 | 36-11-166 | 36-11-116 | |
| 36-11-126 | 36-11-190 | 36-11-124 | 36-11-118 | 36-11-106 | 36-11-130 | |
| 36-11-128 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 13, ಮೇಗಲಪೇಟೆ ರಸ್ತೆ , ಬ್ಲಾಕ್: 36 ಸ್ಟ್ರೀಟ್: 13 | | | 36, Gadivan Mohalla 13.Megalapete Road, Block:36 Street: 13 | | | |
| 36-13-225 | 36-13-221 | 36-13-241 | 36-13-251 | 36-13-213 | 36-13-219 | |
| 36-13-233 | 36-13-191 | 36-13-249 | 36-13-235 | 36-13-223 | 36-13-231 | 5500 |
| 36-13-229 | 36-13-201 | 36-13-227 | 36-13-247 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 129, ಹೆರಾರ್ ಮಸೀದಿ ರಸ್ತೆ, ಬ್ಲಾಕ್: 36 ಸ್ಟ್ರೀಟ್: 131 | | | 36, Gadivan Mohalla 129. 21st Herar masidi Road | | | 5500 |

| | | | | | | |
|--|------------|------------|---|------------|------------|------|
| | | | Block:36 Street: 129 | | | |
| 36-129-12 | 36-129-14 | 36-129-8 | 36-129-10 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 131, 31ನೇ ದಕ್ಷಿಣ ಅಡ್ಡ ರಸ್ತೆ, ಬ್ಲಾಕ್: 36 ಸ್ಟ್ರೀಟ್: 131 | | | 36, Gadivan Mohalla 131, 31st south cross Road Block: 36 Street: 131 | | | |
| 36-131-12 | 36-131-26 | 36-131-2 | 36-131-6 | 36-131-30 | 36-131-24 | |
| 36-131-14 | 36-131-10 | 36-131-18 | 36-131-16 | 36-131-28 | 36-131-8 | 5500 |
| 36-131-4 | 36-131-20 | 36-131-22 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 501 ಎ" ಅಡ್ಡ ರಸ್ತೆ, ಬ್ಲಾಕ್: 36 ಸ್ಟ್ರೀಟ್: 501 | | | 36, Gadivan Mohalla 501, A" cross Road, Block: 36 Street: 501 | | | |
| 36-501-216 | 36-501-208 | 36-501-209 | 36-501-206 | 36-501-220 | 36-501-218 | 5500 |

| | | | | | | |
|---|------------|-------------|---|------------|------------|------|
| 36-501-211 | 36-501-212 | 36-501-214 | 36-501-222 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 503 ಸಿ" ಅಡ್ಡ ರಸ್ತೆ, ಬ್ಲಾಕ್: 36 ಸ್ಟ್ರೀಟ್: 503 | | | 36, Gadivan Mohalla 503, C" cross Road Block: 36 Street: 503 | | | |
| 36-503-229 | 36-503-225 | 36-503-223ಂ | 36-503-232 | 36-503-234 | 36-503-224 | |
| 36-503-228 | 36-503-230 | 36-503-226 | 36-503-236 | 36-503-238 | 36-503-240 | 5500 |
| 36-503-223 | 36-503-233 | 36-503-227 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 501 1ನೇ ಅಡ್ಡ ರಸ್ತೆ, ಬ್ಲಾಕ್: 36 ಸ್ಟ್ರೀಟ್: 504 | | | 36, Gadivan Mohalla 504, 1st cross Road Block:36 Street: 504 | | | |
| 36-504-260 | 36-504-252 | 36-504-243 | 36-504-246 | 36-504-256 | 36-504-250 | 5500 |
| 36-504-254 | 36-525-271 | 36-504-264 | 36-504-248 | 36-504-258 | 36-504-262 | |

| | | | | | | |
|---|-------------|-------------|---|-------------|------------|------|
| 36-525-269 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 505 2ನೇ ಅಡ್ಡ ರಸ್ತೆ, ಬ್ಲಾಕ್: 36 ಸ್ಟ್ರೀಟ್: 505 | | | 36, Gadivan Mohalla 505, 2nd cross Road Block: 36 Street: 505 | | | |
| 36-505-32 | 36-505-30 | 36-505-36 | 36-505-28 | 36-505-33 | 36-505-38 | 5500 |
| 36-505-34 | 36-505-29 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 507, 3ನೇ ಎ" ಅಡ್ಡರಸ್ತೆ , ಬ್ಲಾಕ್: 36 ಸ್ಟ್ರೀಟ್: 507 | | | 36, Gadivan Mohalla 507, 3rd A cross Road, Block: 36 Street: 507 | | | |
| 36-507-283 | 36-507-276ಂ | 36-507-282 | 36-507-276 | 36-507-286C | 36-507-281 | 5500 |
| 36-507-279 | 36-506-268 | 36-507-280ಂ | 36-507-280 | 36-507-285 | 36-507-277 | |
| 36-507-275 | 36-507-286 | 36-507-286ಃ | | | | |

| | | | | | | | |
|--|------------|------------|---|------------|------------|------|--|
| 36-507-2860 | | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 36.ಗಾಡಿವಾನ್ ಮೊಹಲ್ಲಾ 509, 4ನೇ ಅಡ್ಡರಸ್ತೆ , ಬ್ಲಾಕ್: 36 ಸ್ಟ್ರೀಟ್: 509 | | | 36, Gadivan Mohalla 509, 4th cross Road, Block: 36 Street: 509 | | | | |
| 36-509-56 | 36-509-53ಅ | 36-509-51 | 36-509-46 | 36-509-50 | 36-509-50A | | |
| 36-509-48 | 36-509-55 | 36-509-560 | 36-509-58 | 36-509-53B | 36-509-53D | 5500 | |
| 36-509-530 | 36-509-52 | 36-509-57 | 36-509-53 | 36-509-54 | 36-509-47 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 36.ಗಾಡಿವಾನ್ ಮೊಹಲ್ಲಾ 510, 5ನೇ ಅಡ್ಡರಸ್ತೆ , ಬ್ಲಾಕ್: 36 ಸ್ಟ್ರೀಟ್: 510 | | | 36, Gadivan Mohalla 510, 5th cross Road Block:36 Street: 510 | | | | |
| 36-510-311 | 36-510-320 | 36-510-314 | 36-510-313 | 36-510-308 | 36-510-318 | 5500 | |
| 36-510-307 | 36-510-321 | 36-510-316 | 36-510-323 | 36-510-305 | 36-510-315 | | |

| | | | | | | |
|---|------------|------------|--|------------|------------|------|
| 36-510-319 | 36-510-312 | 36-510-309 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 510, 5ನೇ ಅಡ್ಡರಸ್ತೆ , ಬ್ಲಾಕ್: 36 ಸ್ಟ್ರೀಟ್: 511 | | | 36, Gadivan Mohalla 511, 6th cross Road Block:36 Street: 511 | | | |
| 36-511-339 | 36-511-335 | 36-528-328 | 36-511-330 | 36-511-333 | 36-511-331 | 5500 |
| 36-511-337 | 36-511-340 | 36-511-344 | 36-511-332 | 36-511-346 | 36-511-336 | |
| 36-511-334 | 36-511-342 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 512, 6ನೇ"ಎ" ಅಡ್ಡರಸ್ತೆ , ಬ್ಲಾಕ್: 36 ಸ್ಟ್ರೀಟ್: 512 | | | 36, Gadivan Mohalla 512, 6th "A"cross Road Block:36 Street: 512 | | | |
| 36-512-82 | 36-512-83 | 36-512-88 | 36-512-79 | 36-512-77 | 36-512-81 | 5500 |
| 36-512-85 | 36-512-84 | 36-512-86 | | | | |

| | | | | | | |
|--|-------------|------------|--|------------|------------|------|
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 513, 7ನೇ ಅಡ್ಡರಸ್ತೆ , ಬ್ಲಾಕ್: 36 ಸ್ಟ್ರೀಟ್: 513 | | | 36, Gadivan Mohalla 513, 7th cross Road Block:36 Street: 513 | | | |
| 36-513-92 | 36-513-93 | 36-513-93ಂ | | | | 5500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 514, 7ನೇ ಎ ಅಡ್ಡರಸ್ತೆ , ಬ್ಲಾಕ್: 36 ಸ್ಟ್ರೀಟ್: 514 | | | 36, Gadivan Mohalla 514, 7th A"cross Road Block: 36 Street: 514 | | | |
| 36-514-353 | 36-514-349ಂ | 36-514-359 | 36-514-355 | 36-514-361 | 36-514-351 | 5500 |
| 36-514-349 | 36-514-357 | 36-514-358 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 515, 7ನೇ ಅಡ್ಡರಸ್ತೆ , ಬ್ಲಾಕ್: 36 ಸ್ಟ್ರೀಟ್: 515 | | | 36, Gadivan Mohalla 515, 7th cross Road Block: 36 Street: 515 | | | |
| 36-515-97 | 36-515-99 | 36-515-103 | 36-515-101 | 36-515-104 | 36-515-105 | 5500 |

| | | | | | | |
|---|------------|------------|--|-----------|----------|------|
| 36-515-106 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ , 8ನೇ ಅಡ್ಡರಸ್ತೆ ಬ್ಲಾಕ್: 36 ಸ್ಟ್ರೀಟ್: 516 | | | 36, Gadivan Mohalla 516, 8th cross Road Block: 36 Street: 116 | | | |
| 36-521-112 | 36-516-115 | 36-516-117 | | | | 5500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 517, 1ನೇ ಮುಖ್ಯ ರಸ್ತೆ, ಬ್ಲಾಕ್: 36 ಸ್ಟ್ರೀಟ್: 517 | | | 36, Gadivan Mohalla 517, 1st Main Road, Block:36 Street: 517 | | | |
| 36-517-11 | 36-517-7 | 36-517-9ಅ | 36-517-9A | 36-517-13 | 36-517-5 | 5500 |
| 36-517-3 | 36-517-9ಃ | 36-517-15 | 36-517-9 | 36-508-40 | 36-517-1 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 517, 1ನೇ ಎ ಮುಖ್ಯ ರಸ್ತೆ, ಬ್ಲಾಕ್: 36 ಸ್ಟ್ರೀಟ್: 518 | | | 36, Gadivan Mohalla 518, 1st A"MAIN Road | | | |

| | | | | | | |
|---|------------|------------|--|------------|------------|------|
| | | | Block: 36 Street: 518 | | | |
| 36-518-68 | 36-518-63 | 36-518-67 | 36-518-70 | 36-518-69 | 36-518-64 | |
| 36-518-66 | 36-518-71 | 36-518-62 | 36-518-72 | 36-518-73 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 520, 3ನೇ ಮುಖ್ಯ ರಸ್ತೆ, ಬ್ಲಾಕ್: 36 ಸ್ಟ್ರೀಟ್: 520 | | | 36, Gadivan Mohalla 520, 3rd Main Road Block: 36 Street: 520 | | | |
| 36-520-20 | 36-520-22 | 36-520-23 | 36-502-18 | | | 5500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 520, 3ನೇ ಮುಖ್ಯ ರಸ್ತೆ, ಬ್ಲಾಕ್: 36 ಸ್ಟ್ರೀಟ್: 522 | | | 36, Gadivan Mohalla 522, 4th Main Road Block: 36 Street: 522 | | | |
| 36-522-146 | 36-522-126 | 36-522-130 | 36-522-184 | 36-522-121 | 36-522-127 | 5500 |

| | | | | | |
|-------------|------------|-------------|------------|------------|------------|
| 36-522-180 | 36-521-111 | 36-522-125 | 36-522-175 | 36-522-156 | 36-522-144 |
| 36-521-109 | 36-522-137 | 36-522-157 | 36-522-167 | 36-12-89 | 36-522-181 |
| 36-522-123 | 36-522-153 | 36-522-129 | 36-522-159 | 36-522-172 | 36-522-176 |
| 36-522-163 | 36-522-164 | 36-522-131 | 36-522-169 | 36-522-155 | 36-522-139 |
| 36-522-134 | 36-522-142 | 36-522-177 | 36-12-87 | 36-522-166 | 36-522-150 |
| 36-522-161 | 36-522-165 | 36-522-182 | 36-12-85 | 36-522-168 | 36-522-160 |
| 36-522-143 | 36-508-42 | 36-522-184○ | 36-522-128 | 36-12-83 | 36-522-188 |
| 36-12-81 | 36-508-41 | 36-522-170 | 36-522-186 | 36-522-135 | 36-522-147 |
| 36-522-173 | 36-522-141 | 36-522-146○ | 36-522-179 | 36-522-151 | 36-522-133 |
| 36-522-144○ | 36-522-149 | 36-522-132 | | | |

| | | | | | | |
|---|------------|------------|--|------------|------------|------|
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 523, 5ನೇ ಮುಖ್ಯ ರಸ್ತೆ, ಬ್ಲಾಕ್: 36 ಸ್ಟ್ರೀಟ್: 523 | | | 36, Gadivan Mohalla 523, 5th Main Road Block: 36 Street: 523 | | | |
| 36-523-202 | 36-523-201 | 36-523-200 | 36-523-198 | 36-523-195 | 36-523-193 | 5500 |
| 36-523-191 | 36-523-192 | 36-523-194 | 36-523-197 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 36.ಗಾಡಿವಾನ್ ಮೊಹಲ್ಲಾ 523, 5ನೇ ಎ ಮುಖ್ಯ ರಸ್ತೆ, ಬ್ಲಾಕ್: 36 ಸ್ಟ್ರೀಟ್: 524 | | | 36, Gadivan Mohalla 524, 5th A"Main Road Block:36 Street: 524 | | | |
| 36-524-296 | 36-524-290 | 36-524-298 | 36-524-295 | 36-524-326 | 36-524-294 | 5500 |
| 36-524-325 | 36-524-292 | 36-524-302 | 36-524-300 | 36-524-289 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ | | | 37 Kotedasarahatti , Garimaranahatti | | | 6000 |

| | | | | | | |
|---|-----------|-----------|--|-----------|-----------|------|
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ ಶಿರಾ ಮಧುಗಿರಿ ರಸ್ತೆ, ಬ್ಲಾಕ್: 37 ಸ್ಟ್ರೀಟ್: 26 | | | 37 Kotedasarahatti , Garimaranahatti Sira Madhugiri Road, Block:37 Street: 26 | | | |
| 37-26-3 | 37-26-67 | 37-26-63 | 37-26-37 | 37-26-1 | 37-26-47 | |
| 37-26-51o | 37-26-65 | 37-26-73 | 37-26-39 | 37-26-57 | 37-26-49 | |
| 37-26-51e | 37-26-41 | 37-26-45 | 37-26-51 | 37-26-95 | 37-26-5 | |
| 37-26-75 | 37-26-97 | 37-26-43 | 37-26-23 | 37-26-33 | 37-26-69 | |
| 37-26-79 | 37-26-7 | 37-26-25 | 37-26-71 | 37-26-85 | 37-26-27 | |
| 37-26-29 | 37-26-53 | 37-26-81 | 37-26-77 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ ಕುಂಬಾರ ಹಟ್ಟಿ ರಸ್ತೆ, ಬ್ಲಾಕ್: 37 ಸ್ಟ್ರೀಟ್: 133 | | | 37 Kotedasarahatti , Garimaranahatti kumbarahatti Road, Block:37 Street: 133 | | | 6000 |
| 37-133-9 | 37-133-29 | 37-133-9o | 37-133-1 | 37-133-53 | 37-133-13 | |

| | | | | | | |
|--|------------|------------|---|------------|-------------|------|
| 37-133-45 | 37-133-35 | 37-133-33 | 37-133-23 | 37-133-51 | 37-133-5 | |
| 37-133-19 | 37-133-43 | 37-133-17 | 37-133-25 | 37-133-31 | 37-133-49 | |
| 37-133-15 | 37-133-7 | 37-133-41 | 37-133-3 | 37-133-27 | 37-133-37 | |
| 37-133-47 | 37-133-11 | 37-133-39 | 37-133-21 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೇದಾಸರಹಟ್ಟಿ ಗರಿಮಾರನಹಟ್ಟಿ 502 1ನೇ ಎ" ಅಡ್ಡ ರಸ್ತೆ | | | 37 Kotedasarahatti , Garimaranahatti 502, 1st A" Cross Road, Not Found | | | 6000 |
| 37 ಕೊಟೇದಾಸರಹಟ್ಟಿ ಗರಿಮಾರನಹಟ್ಟಿ 503, 2ನೇ ಅಡ್ಡ ರಸ್ತೆ, ಬ್ಲಾಕ್: 37 ಸ್ಟ್ರೀಟ್: 503 | | | 37 Kotedasarahatti , Garimaranahatti 503, 2nd Cross Road Block: 37 Street: 503 | | | |
| 37-503-114 | 37-503-118 | 37-503-115 | 37-503-125 | 37-503-121 | 37-503-115A | |
| 37-503-119 | 37-503-111 | 37-503-117 | 37-503-113 | 37-503-120 | 37-503-123 | |
| 37-503-124 | | | | | | |

| | | | | | | |
|---|------------|------------|--|------------|------------|------|
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 505, 3ನೇ ಅಡ್ಡ ರಸ್ತೆ, ಬ್ಲಾಕ್: 37 ಸ್ಟ್ರೀಟ್: 505 | | | 37 Kotedasarahatti , Garimaranahatti505, 3rd Cross Road, Block: 37 Street: 505 | | | |
| 37-505-170 | 37-505-167 | 37-505-165 | 37-505-169 | 37-505-171 | 37-505-166 | 6000 |
| 37-505-163 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 506, 3ನೇ ಅಡ್ಡ ರಸ್ತೆ, ಬ್ಲಾಕ್: 37 ಸ್ಟ್ರೀಟ್: 506 | | | 37 Kotedasarahatti , Garimaranahatti 506, 3rd A"Cross Road, Block:37 Street: 506 | | | |
| 37-506-173 | 37-506-176 | 37-506-174 | | | | 6000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಘರಿಮಾರನಹಟ್ಟಿ 508, 3ನೇ ಸಿ ಅಡ್ಡ ರಸ್ತೆ, ಬ್ಲಾಕ್: 37 ಸ್ಟ್ರೀಟ್: 508 | | | 37 Kotedasarahatti , Garimaranahatti 508, 3rd C"Cross Road, Block: 37 Street: 508 | | | |
| 37-508-231 | 37-508-207 | 37-508-222 | 37-508-227 | 37-508-205 | 37-508-199 | 6000 |

| | | | | | | |
|---|------------|------------|--|------------|------------|------|
| 37-508-229 | 37-508-215 | 37-508-235 | 37-508-224 | 37-508-203 | 37-508-219 | |
| 37-508-221 | 37-508-209 | 37-508-233 | 37-508-213 | 37-508-208 | 37-508-223 | |
| 37-508-211 | 37-508-225 | 37-508-217 | 37-508-201 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 509, 3ನೇ ಡಿ ಅಡ್ಡ ರಸ್ತೆ, ಬ್ಲಾಕ್: 37 ಸ್ಟ್ರೀಟ್: 509 | | | 37 Kotedasarahatti , Garimaranahatti 509, 3rd D"Cross Road, Block: 37 Street: 509 | | | |
| 37-509-243 | 37-509-245 | 37-509-251 | 37-509-269 | 37-509-241 | 37-509-256 | |
| 37-509-247 | 37-509-253 | 37-509-257 | 37-509-267 | 37-509-265 | 37-509-263 | 6000 |
| 37-509-249 | 37-509-261 | 37-509-255 | 37-509-259 | 37-509-239 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 510, 4ನೇ ಅಡ್ಡ ರಸ್ತೆ, ಬ್ಲಾಕ್: 37 ಸ್ಟ್ರೀಟ್: 510 | | | 37 Kotedasarahatti , Garimaranahatti 510, 4th Cross Road, Block: 37 Street: 510 | | | 6000 |

| | | | | | | |
|---|------------|------------|--|------------|------------|------|
| 37-510-285 | 37-510-287 | 37-510-283 | 37-510-291 | 37-510-296 | 37-510-293 | |
| 37-510-281 | 37-510-294 | 37-510-274 | 37-510-289 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 522, 4ನೇ ಎ ಅಡ್ಡ ರಸ್ತೆ, ಬ್ಲಾಕ್: 37 ಸ್ಟ್ರೀಟ್: 511, 522 | | | 37 Kotedasarahatti , Garimaranahatti 513, 4th A"Cross Road, Block: Street: 511, 522 | | | |
| 37-511-4870 | 37-522-299 | 37-511-457 | 37-511-487 | 37-511-303 | 37-511-935 | 6000 |
| 37-511-489 | 37-511-301 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 513, 4ನೇ ಎ ಅಡ್ಡ ರಸ್ತೆ, ಬ್ಲಾಕ್: 37 ಸ್ಟ್ರೀಟ್: 513 | | | 37 Kotedasarahatti , Garimaranahatti 513, 4th Cross Road, Block:37 Street: 513 | | | |
| 37-513-326 | 37-513-374 | 37-513-349 | 37-513-328 | 37-513-364 | 37-513-359 | 6000 |
| 37-513-362 | 37-513-363 | 37-513-324 | 37-513-330 | 37-513-319 | 37-513-329 | |

| | | | | | | |
|--|-------------|------------|---|------------|------------|------|
| 37-513-317 | 37-513-361o | 37-513-332 | 37-512-305 | 37-512-313 | 37-513-325 | |
| 37-513-365 | 37-513-367 | 37-512-307 | 37-513-371 | 37-512-311 | 37-513-337 | |
| 37-513-357 | 37-513-347 | 37-512-309 | 37-513-361 | 37-513-373 | 37-513-331 | |
| 37-513-355 | 37-513-321 | 37-513-353 | 37-513-341 | 37-513-375 | 37-513-323 | |
| 37-513-339 | 37-513-343 | 37-513-351 | 37-513-335 | 37-513-333 | 37-513-366 | |
| 37-513-327 | 37-513-345 | 37-513-334 | 37-513-322 | 37-513-318 | 37-513-352 | |
| 37-513-369 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 514, 5ನೇ ಅಡ್ಡ ರಸ್ತೆ, ಬ್ಲಾಕ್: 37 ಸ್ಟ್ರೀಟ್: 514 | | | 37 Kotedasarahatti , Garimaranahatti 514, 5th Cross Road, Block: 37Street: 514 | | | 6000 |
| 37-514-517 | 37-514-411 | 37-514-518 | 37-514-512 | 37-514-516 | 37-514-514 | |

| | | | | | | |
|---|------------|------------|--|------------|------------|------|
| 37-514-417 | 37-514-409 | 37-514-413 | 37-514-513 | 37-514-515 | 37-514-407 | |
| 37-514-415 | 37-514-510 | 37-514-418 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 515, 1ನೇ ಮುಖ್ಯ ರಸ್ತೆ, ಬ್ಲಾಕ್: 37 ಸ್ಟ್ರೀಟ್: 515 | | | 37 Kotedasarahatti , Garimaranahatti 515, 1st Main Road, Block:37 Street: 515 | | | |
| 37-515-30 | 37-515-770 | 37-515-51 | 37-515-15 | 37-515-20A | 37-515-63 | |
| 37-515-69 | 37-515-79 | 37-515-1 | 37-515-27 | 37-515-9 | 37-515-75 | |
| 37-515-33 | 37-515-19 | 37-515-53 | 37-515-67 | 37-515-7 | 37-515-17 | 6000 |
| 37-515-5 | 37-515-39 | 37-515-57 | 37-515-73 | 37-515-13 | 37-515-35 | |
| 37-515-47 | 37-515-37 | 37-515-43 | 37-515-77 | 37-515-11 | 37-515-25 | |
| 37-515-65 | 37-515-20 | 37-515-61 | 37-515-41 | 37-515-55 | 37-515-21 | |

| | | | | | | |
|--|------------|------------|---|------------|------------|------|
| 37-515-71 | 37-515-31 | 37-515-23 | 37-515-29 | 37-515-45 | 37-515-60 | |
| 37-515-49 | 37-515-3 | 37-515-59 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 516, 1ನೇ ಎ" ಮುಖ್ಯ ರಸ್ತೆ, ಬ್ಲಾಕ್: 37 ಸ್ಟ್ರೀಟ್: 516 | | | 37 Kotedasarahatti , Garimaranahatti 516, 1st A" Main Road, Block:37 Street: 516 | | | |
| 37-516-153 | 37-516-129 | 37-516-151 | 37-516-147 | 37-516-160 | 37-516-145 | |
| 37-516-149 | 37-516-156 | 37-516-152 | 37-516-143 | 37-516-131 | 37-516-137 | |
| 37-516-139 | 37-516-135 | 37-516-154 | 37-516-158 | 37-516-155 | 37-516-144 | 6000 |
| 37-516-133 | 37-516-138 | 37-516-130 | 37-516-159 | 37-516-157 | 37-516-136 | |
| 37-516-150 | 37-516-132 | 37-516-141 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|---|------------|------------|---|------------|------------|------|
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 517, 1ನೇ ಬಿ" ಮುಖ್ಯ ರಸ್ತೆ, ಬ್ಲಾಕ್: 37 ಸ್ಟ್ರೀಟ್: 517 | | | 37 Kotedasarahatti , Garimaranahatti 517, 1st B" Main Road, Block:37 Street: 517 | | | 6000 |
| 37-517-190 | 37-517-192 | 37-517-180 | 37-517-182 | 37-517-179 | 37-517-186 | |
| 37-507-194ಂ | 37-517-188 | 37-517-184 | 37-507-194 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 518, 2ನೇ ಬಿ" ಮುಖ್ಯ ರಸ್ತೆ, ಬ್ಲಾಕ್: 37 ಸ್ಟ್ರೀಟ್: 518 | | | 37 Kotedasarahatti , Garimaranahatti 518, 2nd Main Road, Block: 37 Street: 518 | | | 6000 |
| 37-518-93 | 37-518-100 | 37-518-99 | 37-518-83 | 37-518-85 | 37-518-96 | |
| 37-518-100ಂ | 37-26-35 | 37-518-87 | 37-518-98 | 37-518-91 | 37-518-89 | |
| 37-518-95 | 37-518-97 | 37-518-94 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 519, 2ನೇ ಬಿ" ಮುಖ್ಯ ರಸ್ತೆ, ಬ್ಲಾಕ್: 37 ಸ್ಟ್ರೀಟ್: 519 | | | 37 Kotedasarahatti , Garimaranahatti 519,2nd A"Main Road, Block:37 Street: 519 | | | 6000 |

| | | | | | | | |
|---|------------|------------|---|------------|------------|------|--|
| 37-519-195 | 37-519-196 | 37-507-193 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 521, 2ನೇ ಸಿ" ಮುಖ್ಯ ರಸ್ತೆ, ಬ್ಲಾಕ್: 37 ಸ್ಟ್ರೀಟ್: 521 | | | 37 Kotedasarahatti , Garimaranahatti 521, 2nd C" Main Road, Block:37 Street: 521 | | | | |
| 37-521-275 | 37-521-277 | 37-521-278 | 37-521-276 | | | 6000 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 524, 2ನೇ ಸಿ" ಮುಖ್ಯ ರಸ್ತೆ, ಬ್ಲಾಕ್: 37 ಸ್ಟ್ರೀಟ್: 524 | | | 37 Kotedasarahatti , Garimaranahatti 524,, 4th Main Road, Block: 37 Street: 524 | | | | |
| 37-524-392 | 37-524-399 | 37-524-400 | 37-524-377 | 37-524-391 | 37-524-396 | | |
| 37-524-378 | 37-524-382 | 37-524-404 | 37-524-383 | 37-524-384 | 37-524-386 | 6000 | |
| 37-524-406 | 37-524-390 | 37-524-381 | 37-524-393 | 37-524-395 | 37-524-402 | | |
| 37-524-388 | 37-524-398 | 37-524-394 | 37-524-379 | | | | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|---|------------|------------|--|------------|------------|------|
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 525, 5ನೇ ಮುಖ್ಯ ರಸ್ತೆ, ಬ್ಲಾಕ್: 37 ಸ್ಟ್ರೀಟ್: 525 | | | 37 Kotedasarahatti , Garimaranahatti 525, 5th Main Road, Block:37 Street: 525 | | | 6000 |
| 37-525-454 | 37-525-453 | 37-525-446 | 37-525-432 | 37-525-424 | 37-525-434 | |
| 37-525-444 | 37-525-452 | 37-525-426 | 37-525-428 | 37-525-440 | 37-525-422 | |
| 37-525-438 | 37-525-442 | 37-525-450 | 37-525-436 | 37-525-448 | 37-525-430 | |
| 37-525-456 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 526, 6ನೇ ಮುಖ್ಯ ರಸ್ತೆ, ಬ್ಲಾಕ್: 37 ಸ್ಟ್ರೀಟ್: 526 | | | 37 Kotedasarahatti , Garimaranahatti 526, 6th Main Road, Block:37 Street: 526 | | | 6000 |
| 37-526-477 | 37-526-475 | 37-526-482 | 37-526-466 | 37-526-469 | 37-526-468 | |
| 37-526-484 | 37-526-478 | 37-526-481 | 37-526-464 | 37-526-462 | 37-526-483 | |

| | | | | | | |
|--|------------|------------|--|------------|-------------|------|
| 37-526-472 | 37-526-470 | 37-526-476 | 37-526-460 | 37-526-473 | 37-526-479 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 527, 7ನೇ ಮುಖ್ಯ ರಸ್ತೆ, ಬ್ಲಾಕ್: 37 ಸ್ಟ್ರೀಟ್: 527 | | | 37 Kotedasarahatti , Garimaranahatti 527, 7th Main Road, Block:37 Street: 527 | | | |
| 37-527-520 | 37-527-493 | 37-527-503 | 37-527-501 | 37-527-508 | 37-527-506 | |
| 37-527-492 | 37-527-502 | 37-527-512 | 37-527-510 | 37-527-495 | 37-527-506A | 6000 |
| 37-527-497 | 37-527-504 | 37-527-499 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 37 ಕೊಟೆದಾಸರಹಟ್ಟಿ ಗರಿಮಾರನಹಟ್ಟಿ 528, 2ನೇ ಎ ಅಡ್ಡ ರಸ್ತೆ, ಬ್ಲಾಕ್: 37 ಸ್ಟ್ರೀಟ್: 528 | | | 37 Kotedasarahatti , Garimaranahatti 528, 2nd A" Cross Road Block: 37 Street: 528 | | | |
| 37-528-107 | 37-528-101 | 37-528-104 | 37-528-105 | 37-528-103 | | 6000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|---|-----------------|----------|--|----------|----------|------|
| 38, ಪಾರ್ಕ್ ಮೊಹಲ್ಲಾ | | | 38.Park Mohalla | | | |
| 38, ಪಾರ್ಕ್ ಮೊಹಲ್ಲಾ 11, ಶಿರಾ-ಮಧುಗಿರಿ ರಸ್ತೆ , ಬ್ಲಾಕ್: 38 ಸ್ಟ್ರೀಟ್: 11 | | | 38.Park Mohalla 11, Sira-Madhugiri , Block:38 Street: 11 | | | |
| 38-11-7 | 38-11-13 | 38-11-25 | 38-26-20 | 38-11-11 | 38-26-18 | 6000 |
| 38-26-2 | <u>38-11-21</u> | 38-11-9 | 38-11-5 | 38-26-6 | 38-11-19 | |
| 38-11-27 | 38-11-23 | 38-11-15 | 38-11-31 | 38-11-3 | 38-11-29 | |
| 38-26-8 | 38-26-12 | 38-26-16 | 38-26-14 | 38-11-1 | 38-11-17 | |
| 38-11-33 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 25, ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ ಬ್ಲಾಕ್: 38 ಸ್ಟ್ರೀಟ್: 25 | | | 38.Park Mohalla 25, Sri Anjaneya Swamy Temple Road Block:38 Street: 25 | | | 6000 |

| | | | | | | |
|--|-----------|-----------|---|-----------|-----------|------|
| 38-25-18ಅ | 38-25-30 | 38-26-22 | 38-25-52 | 38-25-16C | 38-25-14C | |
| 38-25-54 | 38-25-42 | 38-25-16೦ | 38-25-26 | 38-25-14A | 38-25-14B | |
| 38-25-48 | 38-25-50 | 38-25-40 | 38-25-24 | 38-25-21B | 38-25-56 | |
| 38-25-36 | 38-25-21೦ | 38-25-16ಃ | 38-25-14 | 38-25-22 | 38-25-2 | |
| 38-25-34 | 38-25-32 | 38-25-16ಆ | 38-25-21 | 38-25-38 | 38-25-28 | |
| 38-25-16 | 38-25-46 | 38-25-12 | 38-25-18E | 38-25-6 | 38-25-12A | |
| 38-25-4 | 38-25-55 | 38-25-18ಃ | 38-25-18A | 38-25-8 | 38-25-12B | |
| 38-25-20 | 38-25-44 | 38-25-18ಆ | 38-25-18 | 38-25-10 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 134, 38ನೇ ದಕ್ಷಿಣ ಅಡ್ಡರಸ್ತೆ, ಬ್ಲಾಕ್: 38 ಸ್ಟ್ರೀಟ್: 134 | | | 38.Park Mohalla 134, 38th South Cross Road, Block: Street: | | | 6000 |

| | | | | | | |
|--|-------------|-------------|--|-------------|-------------|------|
| 38-134-21 | 38-134-11 | 38-134-41 | 38-134-29 | 38-134-13 | 38-134-25 | |
| 38-134-17 | 38-134-35 | 38-134-3 | 38-134-39 | 38-134-15 | 38-134-45 | |
| 38-134-1 | 38-134-5 | 38-134-33 | 38-134-9 | 38-134-31 | 38-134-27 | |
| 38-134-23 | 38-134-37 | 38-134-7 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 501, 1 ನೇ ಮುಖ್ಯ ರಸ್ತೆ , ಬ್ಲಾಕ್: 38 ಸ್ಟ್ರೀಟ್: 501 | | | 38.Park Mohalla 501, 1st Main Road , Block:38 Street: 501 | | | |
| 38-501-149ಂ | 38-501-191 | 38-501-135 | 38-501-151A | 38-501-143A | 38-501-139 | |
| 38-501-139ಂ | 38-501-191ಂ | 38-501-133 | 38-501-191B | 38-501-147A | 38-501-135A | 6000 |
| 38-501-141 | 38-501-149 | 38-501-139ಃ | 38-501-145A | 38-501-145 | 38-501-151 | |
| 38-501-143ಃ | 38-501-137 | 38-501-131 | 38-501-143 | 38-501-147 | | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|--|------------|------------|--|------------|------------|------|
| 38, ಪಾರ್ಕ್ ಮೊಹಲ್ಲಾ 502, 2 ನೇ ಮುಖ್ಯ ರಸ್ತೆ , ಬ್ಲಾಕ್: 38 ಸ್ಟ್ರೀಟ್: 502 | | | 38.Park Mohalla 502, 2nd Main Road , Block:38 Street: 502 | | | |
| 38-502-14೦ | 38-502-30 | 38-502-20 | 38-502-34 | 38-502-26A | 38-502-10 | |
| 38-502-20೦ | 38-502-3 | 38-502-33ಃ | 38-502-18 | 38-502-32 | 38-502-17 | |
| 38-502-28 | 38-502-9 | 38-502-26 | 38-502-24 | 38-502-14 | 38-502-6 | |
| 38-502-19 | 38-502-29 | 38-502-2 | 38-502-21 | 38-502-10A | 38-502-8 | 6000 |
| 38-502-7 | 38-502-24೦ | 38-502-15 | 38-502-16 | 38-502-22 | 38-502-33C | |
| 38-502-5 | 38-502-33೦ | 38-26-10 | 38-502-27 | 38-502-25 | 38-502-33 | |
| 38-502-33ಆ | 38-502-11 | 38-502-33ಇ | 38-502-13 | 38-502-1 | 38-502-33F | |
| 38-502-31 | 38-502-6೦ | | | | | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|---|-----------|------------|--|-----------|------------|------|
| 38, ಪಾರ್ಕ್ ಮೊಹಲ್ಲಾ 503,ಎ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 503 | | | 38.Park Mohalla 503, A"Cross Road , Block:38 Street: 503 | | | 6000 |
| 38-503-39 | 38-503-46 | 38-503-43 | 38-503-38A | 38-503-37 | 38-503-45 | |
| 38-503-40 | 38-503-44 | 38-503-41 | 38-503-42 | 38-503-38 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 504,1ನೇ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 504 | | | 38.Park Mohalla 504, 1st Cross Road , Block:38 Street:504 | | | 6000 |
| 38-504-63 | 38-504-65 | 38-504-79ಂ | 38-504-77 | 38-504-61 | 38-504-49 | |
| 38-504-67 | 38-504-69 | 38-504-80 | 38-504-75 | 38-504-51 | 38-504-57 | |
| 38-504-71 | 38-504-78 | 38-504-73ಂ | 38-504-55 | 38-504-59 | 38-504-75A | |
| 38-504-73 | 38-504-79 | 38-504-53 | | | | |

| | | | | | | |
|---|------------|------------|--|------------|------------|------|
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 505,2ನೇ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 505 | | | 38.Park Mohalla 505, 2nd Cross Road , Block: 38 Street: 505 | | | |
| 38-505-91 | 38-505-85 | 38-505-93 | 38-505-95 | 38-505-83 | 38-505-87 | 6000 |
| 38-505-89 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 506,3ನೇ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 506 | | | 38.Park Mohalla 506, 3rd Cross Road , Block: 38 Street:506 | | | |
| 38-506-99 | 38-506-109 | 38-506-101 | 38-506-103 | 38-506-105 | 38-506-111 | 6000 |
| 38-506-107 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 507,4ನೇ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 507 | | | 38.Park Mohalla 507, 4th Cross Road , Block: 38 Street: 507 | | | 6000 |

| | | | | | | |
|---|------------|------------|--|------------|------------|------|
| 38-507-123 | 38-507-125 | 38-507-117 | 38-507-121 | 38-507-115 | 38-507-119 | |
| 38-507-127 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 508,5ನೇ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 508 | | | 38.Park Mohalla 508, 5th Cross Road , Block: 38 Street: 508 | | | |
| 38-508-164 | 38-508-155 | 38-508-166 | 38-508-165 | 38-508-173 | 38-508-171 | 6000 |
| 38-508-157 | 38-508-167 | 38-508-163 | 38-508-168 | 38-508-170 | 38-508-161 | |
| 38-508-159 | 38-508-174 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 509,6ನೇ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 509 | | | 38.Park Mohalla 509, 6th Cross Road , Block:38 Street: 509 | | | 6000 |
| 38-509-183 | 38-509-183 | 38-509-189 | 38-509-187 | 38-509-187 | 38-509-185 | |

| | | | | | | |
|---|------------|------------|--|------------|------------|------|
| 38-509-181 | 38-509-181 | 38-509-179 | 38-509-189 | 38-509-179 | 38-509-185 | |
| 38-509-177 | 38-509-177 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 510,7ನೇ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 509 | | | 38.Park Mohalla 510, 7th Cross Road , Block: 38 Street: 509 | | | |
| 38-510-220 | 38-510-224 | 38-510-222 | 38-510-195 | 38-510-207 | 38-510-194 | 6000 |
| 38-510-197 | 38-510-214 | 38-510-203 | 38-510-216 | 38-510-209 | 38-510-193 | |
| 38-510-218 | 38-510-205 | 38-510-212 | 38-510-201 | 38-510-211 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 511,8ನೇ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 511 | | | 38.Park Mohalla 511, 8th Cross Road , Block:38 Street:511 | | | 6000 |
| 38-511-249 | 38-511-227 | 38-511-251 | 38-511-241 | 38-511-229 | 38-511-243 | |

| | | | | | | |
|--|------------|------------|---|------------|------------|------|
| 38-511-247 | 38-511-235 | 38-511-233 | 38-511-245 | 38-511-231 | 38-511-239 | |
| 38-511-255 | 38-511-237 | 38-511-253 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 512,9ನೇ ಅಡ್ಡ ರಸ್ತೆ ,ಬ್ಲಾಕ್: 38 ಸ್ಟ್ರೀಟ್: 512 | | | 38.Park Mohalla 512, 9th Cross Road , Block:38 Street: 512 | | | |
| 38-512-300ಂ | 38-512-303 | 38-512-301 | 38-512-259 | 38-512-275 | 38-512-293 | |
| 38-512-295 | 38-512-297 | 38-512-304 | 38-512-273 | 38-512-283 | 38-512-291 | |
| 38-512-285 | 38-512-271 | 38-512-292 | 38-512-267 | 38-512-277 | 38-512-298 | 6000 |
| 38-512-269 | 38-512-263 | 38-512-287 | 38-512-265 | 38-512-261 | 38-512-279 | |
| 38-512-289 | 38-512-300 | 38-512-281 | 38-512-299 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|--|------------|------------|---|------------|------------|------|
| 513,10ನೇ ಅಡ್ಡ ರಸ್ತೆ 38, ಪಾರ್ಕ್ ಮೊಹಲ್ಲಾ ,ಬ್ಲಾಕ್: 38 ಸ್ಟ್ರೀಟ್: 513 | | | 38.Park Mohalla 513, 10th Cross Road , Block:38 Street:513 | | | 6000 |
| 38-513-347 | 38-513-335 | 38-513-325 | 38-513-343 | 38-513-313 | 38-513-327 | |
| 38-513-309 | 38-513-331 | 38-513-348 | 38-513-311 | 38-513-341 | 38-513-315 | |
| 38-513-307 | 38-513-329 | 38-513-317 | 38-513-337 | 38-513-319 | 38-513-321 | |
| 38-513-345 | 38-513-323 | 38-513-333 | 38-513-339 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 38, ಪಾರ್ಕ್ ಮೊಹಲ್ಲಾ 514,11ನೇ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 513 | | | 38.Park Mohalla 514, 11th Cross Road , Block:38 Street:513 | | | 6000 |
| 38-514-367 | 38-514-353 | 38-514-381 | 38-514-373 | 38-514-357 | 38-514-369 | |
| 38-514-363 | 38-514-377 | 38-514-359 | 38-514-375 | 38-514-355 | 38-514-371 | |
| 38-514-365 | 38-514-379 | 38-514-351 | 38-514-361 | | | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|---|------------|------------|--|------------|------------|------|
| 38, ಪಾರ್ಕ್ ಮೊಹಲ್ಲಾ 515,12ನೇ ಅಡ್ಡ ರಸ್ತೆ , ಬ್ಲಾಕ್: 38 ಸ್ಟ್ರೀಟ್: 515 | | | 38.Park Mohalla 515, 12th Cross Road , Block:38 Street: 515 | | | 6000 |
| 38-515-421 | 38-515-415 | 38-515-411 | 38-515-395 | 38-515-423 | 38-515-409 | |
| 38-515-399 | 38-515-407 | 38-515-393 | 38-515-385 | 38-515-417 | 38-515-413 | |
| 38-515-403 | 38-515-397 | 38-515-391 | 38-515-387 | 38-515-401 | 38-515-419 | |
| 38-515-405 | 38-515-389 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 39, ರಬ್ ನಗರ ಪಾರ್ಕ್‌ಮೊಹಲ್ಲಾ ದಕ್ಷಿಣ ಭಾಗ | | | 39, Rab nagara Parkmohalla South Side | | | 8000 |
| 39, ರಬ್ ನಗರ ಪಾರ್ಕ್‌ಮೊಹಲ್ಲಾ ದಕ್ಷಿಣ ಭಾಗ 11, ಶಿರಾ-ಮಧುಗಿರಿ ರಸ್ತೆ,ಬ್ಲಾಕ್: 39 ಸ್ಟ್ರೀಟ್: 11 | | | 39, Rab nagara Parkmohalla South Side 11, Sira Madhugiri Road, Block: Street: | | | |
| 39-11-870 | 39-11-91 | 39-11-93 | 39-11-37 | 39-11-87 | 39-11-65 | |

| | | | | | | | |
|---|-----------|-----------|---|-----------|-----------|--|------|
| 39-11-97 | 39-11-89 | 39-11-95 | 39-11-47 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 38, ದಕ್ಷಿಣ ಅಡ್ಡರಸ್ತೆ, ಬ್ಲಾಕ್: ಸ್ಟ್ರೀಟ್: | | | 39, Rab nagara Parkmohalla South Side 38, South Cross Road Not Found | | | | 8000 |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 134, ಬ್ಲಾಕ್ -38-ದಕ್ಷಿಣ ಅಡ್ಡರಸ್ತೆ ಬ್ಲಾಕ್: 39 ಸ್ಟ್ರೀಟ್: 134 | | | 39, Rab nagara Parkmohalla South Side 134, Block-38-South Cross Road Block:39 Street: 134 | | | | |
| 39-134-8 | 39-134-18 | 39-134-20 | 39-134-24 | 39-134-10 | 39-134-40 | | |
| 39-134-32 | 39-134-48 | 39-134-26 | 39-134-4 | 39-134-42 | 39-134-16 | | |
| 39-134-28 | 39-134-14 | 39-134-44 | 39-134-46 | 39-134-22 | 39-134-36 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 136, ದೊಡ್ಡಕೆರೆ ರಸ್ತೆ , ಬ್ಲಾಕ್: 39 ಸ್ಟ್ರೀಟ್: 136 | | | 39, Rab nagara Parkmohalla South Side 136 Doddakere Road, Block:39 Street: 136 | | | | 8000 |

| | | | | | | |
|--|------------|------------|--|-----------|-----------|------|
| 39-136-61 | 39-136-55 | 39-136-29 | 39-136-9 | 39-136-31 | 39-136-7A | |
| 39-136-59 | 39-136-67 | 39-136-81 | 39-136-9A | 39-136-89 | 39-136-33 | |
| 39-136-65 | 39-136-79 | 39-136-41 | 39-136-1 | 39-136-17 | 39-136-7 | |
| 39-136-25 | 39-136-27 | 39-136-73 | 39-136-35 | 39-136-5 | 39-136-47 | |
| 39-136-69 | 39-136-51 | 39-136-91 | 39-136-37 | 39-136-39 | 39-136-3 | |
| 39-136-85 | 39-136-77 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 39, ರಬ್ ನಗರ ಪಾರ್ಕ್‌ಮೊಹಲ್ಲಾ ದಕ್ಷಿಣ ಭಾಗ 502, 2ನೇ ಮುಖ್ಯ ರಸ್ತೆ, ಬ್ಲಾಕ್: ಸ್ಟ್ರೀಟ್: | | | 39, Rab nagara Parkmohalla South Side 502,2nd Main Road,,,,, Not Found | | | 8000 |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 503, 3ನೇ ಮುಖ್ಯ ರಸ್ತೆ, ಬ್ಲಾಕ್:39 ಸ್ಟ್ರೀಟ್: 503 | | | 39, Rab nagara Parkmohalla South Side 503,3rd Main Road, Block:39 Street: 503 | | | |
| 39-503-183 | 39-503-181 | 39-503-179 | | | | |

| | | | | | | |
|--|------------|-------------|--|-------------|----------|------|
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 505, 5ನೇಮುಖ್ಯ ರಸ್ತೆಬ್ಲಾಕ್:39 ಸ್ಟ್ರೀಟ್: 503 | | | 39, Rab nagara Parkmohalla South Side 505,5th Main Road, Block:39 Street: 503 | | | |
| 39-505-219ಂ | 39-505-221 | 39-505-219ಅ | 39-505-219B | 39-505-219 | | 8000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 506, 6ನೇ ಮುಖ್ಯ ರಸ್ತೆ, ಬ್ಲಾಕ್:39 ಸ್ಟ್ರೀಟ್: 506 | | | 39, Rab nagara Parkmohalla South Side 506,6th Main Road, Block:39 Street: 506 | | | |
| 39-506-226 | 39-506-224 | 39-506-223 | 39-506-226B | 39-506-226A | | 8000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 507, 1ನೇ ಮುಖ್ಯ ರಸ್ತೆ, ಬ್ಲಾಕ್:39 ಸ್ಟ್ರೀಟ್: 507 | | | 39, Rab nagara Parkmohalla South Side 507, 1st Main Road, Block: 39 Street: 507 | | | |
| 39-507-8 | 39-507-14 | 39-507-33 | 39-507-2 | 39-507-22 | 39-507-6 | 8000 |

| | | | | | | |
|--|-----------|-----------|--|-----------|-----------|------|
| 39-507-18 | 39-507-12 | 39-507-28 | 39-507-4 | 39-507-10 | 39-507-24 | |
| 39-507-36 | 39-507-32 | 39-507-34 | 39-507-20 | 39-507-16 | 39-507-26 | |
| 39-507-30 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 508, 2ನೇ ಮುಖ್ಯ ರಸ್ತೆ, ಬ್ಲಾಕ್:39 ಸ್ಟ್ರೀಟ್: 508 | | | 39, Rab nagara Parkmohalla South Side 508, 2nd Main Road, Block: 39 Street: 508 | | | |
| 39-508-50 | 39-508-39 | 39-508-44 | 39-508-46 | 39-508-48 | 39-508-40 | 8000 |
| 39-508-42 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 39,ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 509, 3ನೇ ಮುಖ್ಯ ರಸ್ತೆ, ಬ್ಲಾಕ್:39 ಸ್ಟ್ರೀಟ್: 509 | | | 39, Rab nagara Parkmohalla South Side 509, 3rd Main Road, Block: Street: | | | 8000 |
| 39-509-66 | 39-509-78 | 39-509-74 | 39-509-60 | 39-509-70 | 39-509-54 | |

| | | | | | | |
|---|------------|------------|--|------------|------------|------|
| 39-509-72 | 39-509-56 | 39-509-77 | 39-509-76 | 39-509-64 | 39-509-68 | |
| 39-509-62 | 39-509-58 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 510, 3ನೇ ಅಡ್ಡ ರಸ್ತೆ, ಬ್ಲಾಕ್:39 ಸ್ಟ್ರೀಟ್: 510 | | | 39, Rab nagara Parkmohalla South Side 510, 3rd A"Cross Road, Block:39 Street: 510 | | | |
| 39-510-92 | 39-510-86 | 39-510-84 | 39-510-90 | 39-510-88 | 39-510-82 | 8000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 511, 4ನೇ ಅಡ್ಡ ರಸ್ತೆ, ಬ್ಲಾಕ್:39 ಸ್ಟ್ರೀಟ್: 511 | | | 39, Rab nagara Parkmohalla South Side 511, 4th Cross Road, Block: 39 Street: 511 | | | |
| 39-511-104 | 39-511-117 | 39-511-101 | 39-511-146 | 39-511-145 | 39-511-155 | 8000 |
| 39-511-112 | 39-511-109 | 39-511-44 | 39-511-95 | 39-511-113 | 39-511-119 | |
| 39-511-132 | 39-511-163 | 39-511-142 | 39-511-123 | 39-511-157 | 39-511-97 | |

| | | | | | |
|-------------------------|------------|------------|---------------|-------------|------------|
| 39-511-137 | 39-511-143 | 39-511-151 | 39-511-153 | 39-511-147 | 39-511-114 |
| 39-511-161 | 39-511-162 | 39-511-141 | 39-511-159 | 39-511-160 | 39-511-120 |
| 39-511-148 | 39-511-175 | 39-511-139 | 39-511-176 | 39-511-150 | 39-511-131 |
| 39-511-1680 | 39-511-135 | 39-511-133 | 39-511-103 | 39-511-175A | 39-511-169 |
| 39-511-106 | 39-511-140 | 39-511-99 | 39-511-108 | 39-511-127 | 39-511-171 |
| 39-511-118 | 39-511-156 | 39-511-173 | 39-511-134 | 39-511-124 | 39-511-126 |
| 39-511-122 | 39-511-167 | 39-511-165 | 39-511-138 | 39-511-149 | 39-511-164 |
| 39-511-130 | 39-511-110 | 39-511-116 | 39-511-128 | 39-511-168 | 39-511-166 |
| 39-511-107 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | |

| | | | | | | |
|---|------------|------------|--|------------|------------|------|
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 512, 5ನೇ ಅಡ್ಡ ರಸ್ತೆ, ಬ್ಲಾಕ್:39 ಸ್ಟ್ರೀಟ್: 512 | | | 39, Rab nagara Parkmohalla South Side512, 5th Cross Road, Block: 39 Street: 512 | | | 8000 |
| 39-512-188 | 39-512-190 | 39-512-186 | 39-512-192 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 39, ರಬ್ ನಗರ ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ 513, 6ನೇ ಅಡ್ಡ ರಸ್ತೆ, ಬ್ಲಾಕ್:39 ಸ್ಟ್ರೀಟ್: 512 | | | 39, Rab nagara Parkmohalla South Side513, 6th Cross Road, Block: 39 Street: 512 | | | 8000 |
| 39-513-215 | 39-513-207 | 39-513-211 | 39-513-201 | 39-513-197 | 39-513-209 | |
| 39-513-203 | 39-513-205 | 39-513-213 | 39-513-195 | 39-513-199 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ | | | 40,Jyothinagara west side, Gangamma layout | | | 8500 |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, ಅಮರಾಪುರ ರಸ್ತೆ , ಬ್ಲಾಕ್:40 ಸ್ಟ್ರೀಟ್: 9 | | | 40,Jyothinagara west side, Gangamma layout Amarapura RoadBlock: 40 Street: 9 | | | |
| 40-9-141 | 40-9-71 | 40-9-61 | 40-9-105 | 40-9-115 | 40-9-145 | |

| | | | | | | |
|---|-----------|-----------|---|-----------|-----------|------|
| 40-9-73 | 40-9-79 | 40-9-47 | 40-9-51 | 40-9-109 | 40-9-91 | |
| 40-9-95 | 40-9-83 | 40-9-139 | 40-9-59 | 40-9-137 | 40-9-103 | |
| 40-9-49 | 40-9-97 | 40-9-87 | 40-9-65 | 40-9-41 | 40-9-55 | |
| 40-9-143 | 40-9-113 | 40-9-75 | 40-9-131 | 40-9-57 | 40-9-45 | |
| 40-9-117 | 40-9-107 | 40-9-101 | 40-9-111 | 40-9-43 | 40-9-99 | |
| 40-9-69 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 130, ಮುರುಗಪ್ಪ ಗೌಡ ಮನೆ ರಸ್ತೆ ಬ್ಲಾಕ್:40 ಸ್ಟ್ರೀಟ್: 130 | | | 40,Jyothinagara west side, Gangamma layout, 130,Murugappa Gowda House Road Block:40 Street: 130 | | | 8500 |
| 40-130-28 | 40-130-40 | 40-130-16 | 40-130-22 | 40-130-44 | 40-130-34 | |

| | | | | | | |
|--|-----------|-----------|---|-----------|-----------|------|
| 40-130-62 | 40-130-42 | 40-130-66 | 40-130-38 | 40-130-56 | 40-130-20 | |
| 40-130-18 | 40-130-60 | 40-130-46 | 40-130-8 | 40-130-24 | 40-130-64 | |
| 40-130-68 | 40-130-50 | 40-130-6 | 40-130-26 | 40-130-4 | 40-130-70 | |
| 40-130-12 | 40-130-32 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 137, ಮಂಜುಪೀರ್ ಮಖಾನ್ ಮುಖ್ಯ ರಸ್ತೆ ಬ್ಲಾಕ್:40 ಸ್ಟ್ರೀಟ್: 137 | | | 40,Jyothinagara west side, Gangamma layout. 137, Manjupir Makhan Main Road. Block:40 Street: 137 | | | |
| 40-137-52 | 40-137-56 | 40-137-54 | 40-137-10 | 40-137-16 | 40-137-8 | 8500 |
| 40-137-42 | 40-137-46 | 40-137-18 | 40-137-4 | 40-137-34 | 40-137-20 | |
| 40-137-26 | 40-137-32 | 40-137-14 | 40-137-48 | 40-137-12 | 40-137-2 | |

| | | | | | | |
|---|------------|------------|---|------------|------------|------|
| 40-137-44 | 40-137-6 | 40-137-50 | 40-137-40 | 40-137-22 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40.ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ. 501 ಎ: ಮುಖ್ಯ ರಸ್ತೆ. ಬ್ಲಾಕ್:40 ಸ್ಟ್ರೀಟ್: 501 | | | 40,Jyothinagara west side, Gangamma layout. 501, A Main Road Block:40 Street: 501 | | | |
| 40-501-85 | 40-501-95 | 40-501-89 | 40-501-107 | 40-501-101 | 40-501-127 | 8500 |
| 40-501-131 | 40-501-111 | 40-501-125 | 40-501-97 | 40-501-91 | 40-501-129 | |
| 40-501-115 | 40-501-109 | 40-501-83 | 40-501-119 | 40-501-105 | 40-501-87 | |
| 40-501-99 | 40-501-93 | 40-501-117 | 40-501-121 | 40-501-113 | 40-501-123 | |
| 40-501-103 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | |
|--|------------|------------|---|------------|------------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 501 ಬಿ ಮುಖ್ಯ ರಸ್ತೆ , ಬ್ಲಾಕ್:40 ಸ್ಟ್ರೀಟ್: 502 | | | 40,Jyothinagara west side, Gangamma layout. 502, B Main Road Block: 40 Street: 502 | | |
| 40-502-168 | 40-502-185 | 40-502-139 | 40-502-186 | 40-502-161 | 40-502-149 |
| 40-502-175 | 40-502-152 | 40-502-136 | 40-502-143 | 40-502-163 | 40-502-187 |
| 40-502-159 | 40-502-167 | 40-502-156 | 40-502-162 | 40-502-191 | 40-502-173 |
| 40-502-151 | 40-502-190 | 40-502-189 | 40-502-165 | 40-502-172 | 40-502-150 |
| 40-502-145 | 40-502-184 | 40-502-141 | 40-502-158 | 40-502-177 | 40-502-176 |
| 40-502-166 | 40-502-169 | 40-502-179 | 40-502-174 | 40-502-183 | 40-502-147 |
| 40-502-180 | 40-502-171 | 40-502-157 | 40-502-188 | 40-502-153 | 40-502-137 |
| 40-502-192 | 40-502-155 | 40-502-181 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | |

8500

| | | | | | | |
|--|------------|------------|---|------------|------------|------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 503, 1ನೇ ಮುಖ್ಯ ರಸ್ತೆ , ಬ್ಲಾಕ್:40 ಸ್ಟ್ರೀಟ್: 503 | | | 40,Jyothinagara west side, Gangamma layout. 503, 1st Main Road Block: 40 Street: 503 | | | |
| 40-503-292 | 40-503-302 | 40-503-290 | 40-503-299 | 40-503-303 | 40-503-253 | |
| 40-503-294 | 40-503-281 | 40-503-300 | 40-503-275 | 40-503-284 | 40-503-293 | |
| 40-503-267 | 40-503-285 | 40-503-311 | 40-503-283 | 40-503-289 | 40-503-297 | |
| 40-503-286 | 40-503-259 | 40-503-312 | 40-503-282 | 40-503-315 | 40-503-288 | |
| 40-503-261 | 40-503-301 | 40-503-265 | 40-503-296 | 40-503-316 | 40-503-280 | |
| 40-503-270 | 40-503-251 | 40-503-310 | 40-503-309 | 40-503-295 | 40-503-271 | |
| 40-503-272 | 40-503-255 | 40-503-278 | 40-503-305 | 40-503-263 | 40-503-247 | |
| 40-503-274 | 40-503-307 | 40-503-298 | 40-503-304 | 40-503-268 | 40-503-257 | |
| 40-503-314 | 40-503-306 | 40-503-276 | 40-503-313 | 40-503-291 | 40-503-249 | |
| | | | | | | 8500 |

| | | | | | | | |
|--|------------|-------------|--|-------------|-------------|--|------|
| 40-503-287 | | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 40.ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 504, 1ನೇ ಮುಖ್ಯ ರಸ್ತೆ , ಬ್ಲಾಕ್:40 ಸ್ಟ್ರೀಟ್: 504 | | | 40,Jyothinagara west side, Gangamma layout. 504, 1st A" Main Road Block: 40 Street: 504 | | | | 8500 |
| 40-504-402 | 40-504-367 | 40-504-424 | 40-504-343 | 40-504-385 | 40-504-353 | | |
| 40-504-406 | 40-504-429 | 40-504-430 | 40-504-364 | 40-504-398 | 40-504-388 | | |
| 40-504-418 | 40-504-345 | 40-504-380 | 40-504-354 | 40-504-414 | 40-504-331A | | |
| 40-504-425 | 40-504-363 | 40-504-390 | 40-504-410 | 40-504-323 | 40-504-366 | | |
| 40-504-415 | 40-504-348 | 40-504-343○ | 40-504-375 | 40-504-345A | 40-504-384 | | |
| 40-504-411 | 40-504-342 | 40-504-339○ | 40-504-344 | 40-504-341A | 40-504-351 | | |
| 40-504-391 | 40-504-382 | 40-504-397 | 40-504-346 | 40-504-362 | 40-504-356 | | |

| | | | | | |
|------------|-------------|-------------|-------------|-------------|-------------|
| 40-504-357 | 40-504-350 | 40-504-399 | 40-504-434 | 40-504-360 | 40-504-358 |
| 40-504-333 | 40-504-379 | 40-504-352 | 40-504-433 | 40-504-347 | 40-504-372 |
| 40-504-319 | 40-504-333o | 40-504-393 | 40-504-423 | 40-504-396 | 40-504-374 |
| 40-504-368 | 40-504-386 | 40-504-387 | 40-504-413 | 40-504-394 | 40-504-325 |
| 40-504-370 | 40-504-378 | 40-504-389 | 40-504-376 | 40-504-392 | 40-504-331 |
| 40-504-421 | 40-504-409 | 40-504-335 | 40-504-417 | 40-504-319B | 40-504-404 |
| 40-504-426 | 40-504-408 | 40-504-339 | 40-504-319A | 40-504-381 | 40-504-400 |
| 40-504-432 | 40-504-337o | 40-504-329 | 40-504-337 | 40-504-431 | 40-504-341 |
| 40-504-427 | 40-504-419 | 40-504-335o | 40-504-407 | 40-504-321 | 40-504-416 |
| 40-504-395 | 40-504-383 | 40-504-401 | 40-504-327 | 40-504-422 | 40-504-333B |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|--|------------|------------|--|------------|------------|------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 505, 2ನೇ ಮುಖ್ಯ ರಸ್ತೆ , ಬ್ಲಾಕ್:40 ಸ್ಟ್ರೀಟ್: 505 | | | 40,Jyothinagara west side, Gangamma layout. 505, 2nd Main Road Block:40 Street: 505 | | | |
| 40-505-27 | 40-505-28 | 40-505-26 | 40-505-25 | | | 8500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 506, 2ನೇ ಎ" ಮುಖ್ಯ ರಸ್ತೆ ,ಬ್ಲಾಕ್:40 ಸ್ಟ್ರೀಟ್: 506 | | | 40,Jyothinagara west side, Gangamma layout. 506, 2nd A" Main Road Block:40 Street: 506 | | | |
| 40-506-447 | 40-506-441 | 40-506-464 | 40-506-502 | 40-506-443 | 40-506-509 | |
| 40-506-455 | 40-506-463 | 40-506-458 | 40-506-510 | 40-506-451 | 40-506-498 | 8500 |
| 40-506-483 | 40-506-480 | 40-506-494 | 40-506-497 | 40-506-477 | 40-506-471 | |
| 40-506-479 | 40-506-445 | 40-506-438 | 40-506-489 | 40-506-475 | 40-506-472 | |

| | | | | | | |
|---|------------|------------|--|------------|------------|------|
| 40-506-476 | 40-506-505 | 40-506-474 | 40-506-456 | 40-506-452 | 40-506-470 | |
| 40-506-465 | 40-506-504 | 40-506-468 | 40-506-448 | 40-506-501 | 40-506-482 | |
| 40-506-466 | 40-506-461 | 40-506-499 | 40-506-490 | 40-506-444 | 40-506-491 | |
| 40-506-487 | 40-506-460 | 40-506-503 | 40-506-462 | 40-506-459 | 40-506-437 | |
| 40-506-449 | 40-506-506 | 40-506-507 | 40-506-453 | 40-506-486 | 40-506-488 | |
| 40-506-457 | 40-506-496 | 40-506-439 | 40-506-492 | 40-506-484 | 40-506-495 | |
| 40-506-440 | 40-506-485 | 40-506-446 | 40-506-450 | 40-506-481 | 40-506-493 | |
| 40-506-500 | 40-506-478 | 40-506-442 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 507, 2ನೇ ಬಿ" ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 507 | | | 40,Jyothinagara west side, Gangamma layout. 507, 2nd B" Main Road Block: 40 Street: 507 | | | 8500 |

| | | | | | |
|------------|------------|-------------|-------------|------------|-------------|
| 40-507-542 | 40-507-521 | 40-507-578 | 40-507-524A | 40-507-609 | 40-507-566 |
| 40-507-613 | 40-507-562 | 40-507-548 | 40-507-611 | 40-507-618 | 40-507-536 |
| 40-507-612 | 40-507-526 | 40-507-522○ | 40-507-574 | 40-507-553 | 40-507-540A |
| 40-507-571 | 40-507-530 | 40-507-601 | 40-507-583 | 40-507-616 | 40-507-592 |
| 40-507-544 | 40-507-557 | 40-507-589 | 40-507-605 | 40-507-604 | 40-507-556 |
| 40-507-581 | 40-507-555 | 40-507-565 | 40-507-554 | 40-507-538 | 40-507-530A |
| 40-507-558 | 40-507-551 | 40-507-547 | 40-507-528 | 40-507-540 | 40-507-595 |
| 40-507-564 | 40-507-519 | 40-507-541 | 40-507-594 | 40-507-552 | 40-507-597 |
| 40-507-568 | 40-507-560 | 40-507-537 | 40-507-584 | 40-507-572 | 40-507-579 |
| 40-507-590 | 40-507-596 | 40-507-588 | 40-507-577 | 40-507-591 | 40-507-575 |

| | | | | | | |
|---|-------------|-------------|---|-------------|------------|------|
| 40-507-546 | 40-507-5260 | 40-507-600 | 40-507-545 | 40-507-610 | 40-507-580 | |
| 40-507-543 | 40-507-607 | 40-507-602 | 40-507-549 | 40-507-567 | 40-507-582 | |
| 40-507-614 | 40-507-527 | 40-507-606 | 40-507-531 | 40-507-559 | 40-507-593 | |
| 40-507-539 | 40-507-529 | 40-507-617 | 40-507-573 | 40-507-532A | 40-507-550 | |
| 40-507-535 | 40-507-587 | 40-507-5380 | 40-507-528A | 40-507-586 | 40-507-533 | |
| 40-507-523 | 40-507-599 | 40-507-615 | 40-507-536A | 40-507-570 | 40-507-524 | |
| 40-507-5420 | 40-507-563 | 40-507-522 | 40-507-532 | 40-507-585 | 40-507-517 | |
| 40-507-515 | 40-507-520 | 40-507-513 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 508, 2ನೇ ಸಿ" ಮುಖ್ಯ ರಸ್ತೆ ,ಬ್ಲಾಕ್:40 ಸ್ಟ್ರೀಟ್: 508 | | | 40,Jyothinagara west side, Gangamma layout. 508, 2nd C" Main Road Block:40 Street: 508 | | | 8500 |

| | | | | | |
|------------|------------|------------|------------|------------|------------|
| 40-508-681 | 40-508-664 | 40-508-658 | 40-508-635 | 40-508-683 | 40-508-668 |
| 40-508-625 | 40-508-676 | 40-508-678 | 40-508-630 | 40-508-655 | 40-508-639 |
| 40-508-636 | 40-508-672 | 40-508-631 | 40-508-646 | 40-508-638 | 40-508-657 |
| 40-508-644 | 40-508-659 | 40-508-629 | 40-508-650 | 40-508-645 | 40-508-675 |
| 40-508-628 | 40-508-641 | 40-508-671 | 40-508-662 | 40-508-652 | 40-508-621 |
| 40-508-642 | 40-508-634 | 40-508-637 | 40-508-680 | 40-508-653 | 40-508-684 |
| 40-508-663 | 40-508-674 | 40-508-632 | 40-508-633 | 40-508-679 | 40-508-665 |
| 40-508-661 | 40-508-660 | 40-508-640 | 40-508-643 | 40-508-667 | 40-508-670 |
| 40-508-647 | 40-508-648 | 40-508-651 | 40-508-656 | 40-508-666 | 40-508-623 |
| 40-508-654 | 40-508-677 | 40-508-627 | 40-508-649 | 40-508-682 | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|---|------------|------------|---|------------|------------|------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 509, 3ನೇ ಸಿ" ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 508 | | | 40,Jyothinagara west side, Gangamma layout. 509, 3rd Main Road Block: Street: | | | |
| 40-509-35 | 40-509-34 | 40-509-31 | 40-509-33 | 40-509-36 | 40-509-32 | 8500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 510, 3ನೇ ಎ" ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 510 | | | 40,Jyothinagara west side, Gangamma layout. 510, 3rd A"Main Road Block: 40 Street: 510 | | | |
| 40-510-802 | 40-510-737 | 40-510-698 | 40-510-746 | 40-510-708 | 40-510-694 | 8500 |
| 40-510-739 | 40-510-775 | 40-510-710 | 40-510-760 | 40-510-690 | 40-510-747 | |
| 40-510-757 | 40-510-798 | 40-510-716 | 40-510-758 | 40-510-700 | 40-510-764 | |
| 40-510-729 | 40-510-745 | 40-510-706 | 40-510-691 | 40-510-744 | 40-510-770 | |
| 40-510-707 | 40-510-730 | 40-510-734 | 40-510-692 | 40-510-712 | 40-510-782 | |

| | | | | | |
|------------|------------|------------|------------|------------|------------|
| 40-510-689 | 40-510-759 | 40-510-724 | 40-510-687 | 40-510-720 | 40-510-697 |
| 40-510-766 | 40-510-741 | 40-510-776 | 40-510-693 | 40-510-740 | 40-510-714 |
| 40-510-774 | 40-510-723 | 40-510-695 | 40-510-731 | 40-510-749 | 40-510-787 |
| 40-510-786 | 40-510-725 | 40-510-772 | 40-510-754 | 40-510-753 | 40-510-769 |
| 40-510-794 | 40-510-705 | 40-510-788 | 40-510-736 | 40-510-800 | 40-510-748 |
| 40-510-728 | 40-510-715 | 40-510-721 | 40-510-722 | 40-510-765 | 40-510-701 |
| 40-510-742 | 40-510-735 | 40-510-733 | 40-510-702 | 40-510-762 | 40-510-751 |
| 40-510-750 | 40-510-727 | 40-510-792 | 40-510-696 | 40-510-785 | 40-510-709 |
| 40-510-796 | 40-510-738 | 40-510-768 | 40-510-783 | 40-510-719 | 40-510-779 |
| 40-510-791 | 40-510-743 | 40-510-793 | 40-510-755 | 40-510-703 | 40-510-732 |

| | | | | | | |
|---|------------|------------|--|------------|------------|------|
| 40-510-789 | 40-510-778 | 40-510-699 | 40-510-771 | 40-510-704 | 40-510-717 | |
| 40-510-781 | 40-510-780 | 40-510-761 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 511, 3ನೇ ಎ" ಮುಖ್ಯ ರಸ್ತೆ , ಬ್ಲಾಕ್:40 ಸ್ಟ್ರೀಟ್: 511 | | | 40,Jyothinagara west side, Gangamma layout. 511, 4th Main Road Block:40 Street: 511 | | | |
| 40-511-42 | 40-511-44 | 40-511-40 | 40-511-39 | 40-511-43 | | 8500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 512, 4ನೇ ಎ" ಮುಖ್ಯ ರಸ್ತೆ , ಬ್ಲಾಕ್:40 ಸ್ಟ್ರೀಟ್: 512 | | | 40,Jyothinagara west side, Gangamma layout. 512, 4th A"Main Road Block:40 Street: 512 | | | |
| 40-512-829 | 40-512-839 | 40-512-843 | 40-535-806 | 40-512-845 | 40-512-881 | 8500 |
| 40-512-825 | 40-512-841 | 40-512-875 | 40-512-844 | 40-512-880 | 40-512-893 | |
| 40-535-805 | 40-512-869 | 40-512-818 | 40-512-828 | 40-512-865 | 40-512-814 | |

| | | | | | |
|------------|------------|------------|------------|-------------|------------|
| 40-512-855 | 40-512-891 | 40-512-834 | 40-512-898 | 40-512-863 | 40-512-820 |
| 40-512-895 | 40-512-862 | 40-512-840 | 40-535-808 | 40-512-823 | 40-512-847 |
| 40-512-826 | 40-512-816 | 40-512-885 | 40-512-812 | 40-512-873 | 40-512-836 |
| 40-512-894 | 40-512-876 | 40-512-856 | 40-512-831 | 40-512-886 | 40-512-860 |
| 40-512-878 | 40-512-864 | 40-512-824 | 40-512-884 | 40-535-807A | 40-512-810 |
| 40-512-819 | 40-512-837 | 40-512-848 | 40-512-890 | 40-512-857 | 40-512-822 |
| 40-512-815 | 40-512-821 | 40-512-817 | 40-512-813 | 40-512-853 | 40-512-852 |
| 40-512-833 | 40-512-851 | 40-512-897 | 40-512-809 | 40-512-871 | 40-512-874 |
| 40-512-830 | 40-512-835 | 40-512-889 | 40-512-811 | 40-512-867 | 40-512-870 |
| 40-512-858 | 40-512-879 | 40-512-887 | 40-512-849 | 40-512-882 | 40-512-859 |

| | | | | | | |
|--|------------|------------|---|-------------|------------|------|
| 40-512-866 | 40-512-883 | 40-512-892 | 40-512-827 | 40-535-807B | 40-512-877 | |
| 40-535-807 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 513, 5ನೇ ಎ" ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 513 | | | 40,Jyothinagara west side, Gangamma layout. 513, 5th A"Main Road Block: 40 Street: 513 | | | |
| 40-513-52 | 40-513-49 | 40-513-47 | 40-513-50 | | | 8500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 513,5ನೇಎ"ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 513 | | | 40,Jyothinagara west side, Gangamma layout. 514,5th A"Main Road Block: 40 Street: 513 | | | |
| 40-514-922 | 40-514-990 | 40-514-899 | 40-514-981 | 40-514-992 | 40-514-952 | 8500 |
| 40-514-940 | 40-514-989 | 40-514-905 | 40-514-937 | 40-514-972 | 40-514-987 | |
| 40-514-925 | 40-514-958 | 40-514-941 | 40-514-916 | 40-514-974 | 40-514-967 | |

| | | | | | |
|------------|-------------|-------------|------------|------------|------------|
| 40-514-903 | 40-514-976 | 40-514-945 | 40-514-912 | 40-514-929 | 40-514-944 |
| 40-514-983 | 40-514-961 | 40-514-948 | 40-514-951 | 40-514-931 | 40-514-966 |
| 40-514-906 | 40-514-957 | 40-514-942o | 40-514-901 | 40-514-933 | 40-514-968 |
| 40-514-918 | 40-514-939 | 40-514-930 | 40-514-919 | 40-514-991 | 40-514-982 |
| 40-514-926 | 40-514-935 | 40-514-913 | 40-514-986 | 40-514-949 | 40-514-969 |
| 40-514-934 | 40-514-942s | 40-514-915 | 40-514-977 | 40-514-971 | 40-514-923 |
| 40-514-938 | 40-514-964 | 40-514-975 | 40-514-920 | 40-514-973 | 40-514-917 |
| 40-514-954 | 40-514-911 | 40-514-910 | 40-514-908 | 40-514-928 | 40-514-932 |
| 40-514-980 | 40-514-909 | 40-514-946 | 40-514-956 | 40-514-924 | 40-514-953 |
| 40-514-985 | 40-514-988 | 40-514-950 | 40-514-936 | 40-514-904 | 40-514-963 |

| | | | | | | |
|--|-------------|-------------|--|-------------|-------------|------|
| 40-514-959 | 40-514-978 | 40-514-979 | 40-514-970 | 40-514-965 | 40-514-921 | |
| 40-514-984 | 40-514-962 | 40-514-914 | 40-514-927 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40.ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 516, 5ನೇ ಎ" ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 515 | | | 40,Jyothinagara west side, Gangamma layout. 516,6th A"Main Road Block: 40 Street: 515 | | | |
| 40-515-1030 | 40-515-1009 | 40-515-1085 | 40-515-1039 | 40-515-999 | 40-515-996 | |
| 40-515-1032 | 40-515-1072 | 40-515-1086 | 40-515-1084 | 40-515-1048 | 40-515-1041 | |
| 40-515-1002 | 40-515-1025 | 40-515-1092 | 40-515-1033 | 40-515-1076 | 40-515-1040 | 8500 |
| 40-515-1012 | 40-515-1049 | 40-515-1062 | 40-515-1034 | 40-515-1080 | 40-515-1017 | |
| 40-515-1011 | 40-515-1074 | 40-515-1060 | 40-515-1043 | 40-515-1050 | 40-515-1016 | |
| 40-515-1064 | 40-515-1028 | 40-515-1054 | 40-515-1044 | 40-515-1058 | 40-515-1088 | |

| | | | | | | |
|--|-------------|-------------|--|-------------|-------------|------|
| 40-515-1078 | 40-515-1019 | 40-515-1036 | 40-515-1024 | 40-515-1042 | 40-515-1089 | |
| 40-515-1082 | 40-515-1006 | 40-515-1068 | 40-515-1031 | 40-515-1026 | 40-515-1079 | |
| 40-515-1047 | 40-515-998 | 40-515-1045 | 40-515-1056 | 40-515-1029 | 40-515-1070 | |
| 40-515-1013 | 40-515-1022 | 40-515-1023 | 40-515-1090 | 40-515-1038 | 40-515-1004 | |
| 40-515-995 | 40-515-1008 | 40-515-1000 | 40-515-1066 | 40-515-1021 | 40-515-1015 | |
| 40-515-1037 | 40-515-1027 | 40-515-1052 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮಭಾಗ ಗಂಗಮ್ಮ ಬಡಾವಣೆ, 517, 6ನೇಎ"ಮುಖ್ಯ ರಸ್ತೆ,ಬ್ಲಾಕ್:40 ಸ್ಟ್ರೀಟ್: 515 | | | 40,Jyothinagara west side, Gangamma layout. 517,6th A"Main Road Block: 40 Street: 517 | | | |
| 40-517-1122 | 40-517-1104 | 40-517-1114 | 40-517-1106 | 40-517-1123 | 40-517-1119 | 8500 |
| 40-517-1100 | 40-517-1109 | 40-517-1124 | 40-517-1120 | 40-517-1101 | 40-517-1099 | |

| | | | | | | |
|--|-------------|-------------|---|-------------|-------------|------|
| 40-517-1116 | 40-517-1118 | 40-517-1107 | 40-517-1121 | 40-517-1105 | 40-517-1110 | |
| 40-517-1103 | 40-517-1117 | 40-517-1115 | 40-517-1108 | 40-517-1111 | 40-517-1113 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 518, 6ನೇಸಿ" ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 518 | | | 40,Jyothinagara west side, Gangamma layout. 518,6th C"Main Road Block:40 Street: 518 | | | |
| 40-518-1141 | 40-518-1140 | 40-518-1158 | 40-518-1146 | 40-518-1139 | 40-518-1135 | |
| 40-518-1138 | 40-518-1144 | 40-537-1167 | 40-518-1136 | 40-518-1145 | 40-518-1152 | 8500 |
| 40-518-1142 | 40-518-1149 | 40-518-1156 | 40-518-1150 | 40-518-1154 | 40-518-1148 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮಭಾಗ ಗಂಗಮ್ಮ ಬಡಾವಣೆ, 519,7ನೇ ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 518 | | | 40,Jyothinagara west side, Gangamma layout. 519,7th Main Road Block: Street: | | | 8500 |
| 40-519-1098 | 40-519-1096 | 40-519-1095 | | | | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|---|-------------|-------------|---|-------------|-------------|------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 520,7ನೇ ಮುಖ್ಯ ರಸ್ತೆ , ಬ್ಲಾಕ್:40 ಸ್ಟ್ರೀಟ್: 520 | | | 40,Jyothinagara west side, Gangamma layout. 520,7th "Main Road Block: 40 Street: 520 | | | |
| 40-520-1183 | 40-520-1023 | 40-520-1175 | 40-520-1189 | 40-520-1185 | 40-520-1199 | |
| 40-520-1191 | 40-520-1207 | 40-520-1177 | 40-520-1193 | 40-520-1196 | 40-520-1215 | |
| 40-520-1173 | 40-520-1212 | 40-520-1204 | 40-520-1209 | 40-520-1216 | 40-520-1208 | |
| 40-520-1197 | 40-520-1214 | 40-520-1187 | 40-520-1201 | 40-520-1171 | 40-520-1190 | 8500 |
| 40-520-1205 | 40-520-1186 | 40-520-1181 | 40-520-1178 | 40-520-1192 | 40-520-1195 | |
| 40-520-1211 | 40-520-1200 | 40-520-1206 | 40-520-1184 | 40-520-1179 | 40-520-1182 | |
| 40-520-1176 | 40-520-1213 | 40-520-1194 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | |
|--|-------------|-------------|---|-------------|-------------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 521,7ನೇ ಬಿ" ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 521 | | | 40,Jyothinagara west side, Gangamma layout. 521,7th B"Main Road Block:40 Street: 521 | | |
| 40-521-1260 | 40-521-1242 | 40-521-1251 | 40-521-1253 | 40-521-1256 | 40-521-1264 |
| 40-521-1252 | 40-521-1229 | 40-521-1231 | 40-521-1261 | 40-521-1257 | 40-521-1240 |
| 40-521-1236 | 40-521-1239 | 40-521-1246 | 40-521-1263 | 40-521-1225 | 40-521-1228 |
| 40-521-1227 | 40-521-1226 | 40-521-1254 | 40-521-1250 | 40-521-1244 | 40-521-1259 |
| 40-521-1232 | 40-521-1224 | 40-521-1222 | 40-521-1245 | 40-521-1235 | 40-521-1241 |
| 40-521-1237 | 40-521-1238 | 40-521-1230 | 40-521-1248 | 40-521-1236 | 40-521-1219 |
| 40-521-1249 | 40-521-1247 | 40-521-1243 | 40-521-1252 | 40-521-1227 | 40-521-1260 |
| 40-521-1232 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | |

8500

| | | | | | | |
|--|-------------|-------------|--|-------------|-------------|------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 522,7ನೇ ಸಿ" ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 522 | | | 40,Jyothinagara west side, Gangamma layout. 522,7th C"Main Road Block:40 Street: 522 | | | |
| 40-522-1271 | 40-522-1286 | 40-522-1278 | 40-522-1275 | 40-522-1306 | 40-522-1289 | |
| 40-522-1295 | 40-522-1282 | 40-522-1280 | 40-522-1281 | 40-522-1277 | 40-522-1268 | |
| 40-522-1305 | 40-522-1269 | 40-522-1293 | 40-522-1287 | 40-522-1274 | 40-522-1267 | |
| 40-522-1296 | 40-522-1301 | 40-522-1279 | 40-522-1300 | 40-522-1303 | 40-522-1294 | 8500 |
| 40-522-1283 | 40-522-1270 | 40-522-1299 | 40-522-1290 | 40-522-1285 | 40-522-1272 | |
| 40-522-1304 | 40-522-1276 | 40-522-1297 | 40-522-1292 | 40-522-1288 | 40-522-1273 | |
| 40-522-1284 | 40-522-1298 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 523,7ನೇ ಡಿ" ಅಡ್ಡ ರಸ್ತೆ, ಬ್ಲಾಕ್:40 ಸ್ಟ್ರೀಟ್: 523 | | | 40,Jyothinagara west side, Gangamma layout. 523,7th D"Cros Road Block:40. Street: 523 | | | 8500 |

| | | | | | | | |
|---|-------------|-------------|--|-------------|-------------|------|------|
| 40-523-1437 | 40-523-1432 | 40-523-1434 | 40-523-1454 | 40-523-1445 | 40-523-1435 | | |
| 40-523-1440 | 40-523-1431 | 40-523-1433 | 40-523-1450 | 40-523-1447 | 40-523-1451 | | |
| 40-523-1448 | 40-523-1446 | 40-523-1444 | 40-523-1441 | 40-552-1487 | 40-552-1485 | | |
| 40-523-1452 | 40-523-1442 | 40-523-1439 | 40-523-1436 | 40-523-1429 | 40-523-1449 | | |
| 40-523-1430 | 40-523-1438 | 40-523-1443 | 40-523-1453 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 524,7ನೇ ಬಿ" ಮುಖ್ಯ ರಸ್ತೆ , ಬ್ಲಾಕ್:40 ಸ್ಟ್ರೀಟ್: 524 | | | 40,Jyothinagara west side, Gangamma layout. 524,7th B "Main Road Block:40 Street: 524 | | | | |
| 40-524-1511 | 40-524-1513 | 40-524-1512 | 40-524-1514 | 40-524-1515 | | 8500 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 525,7ನೇ ಎಫ್"ಮುಖ್ಯ ರಸ್ತೆ, ಬ್ಲಾಕ್:40 ಸ್ಟ್ರೀಟ್: 525 | | | 40,Jyothinagara west side, Gangamma layout. 525,7th F "Main Road Block:40 Street: 525 | | | | 8500 |

| | | | | | | |
|---|-------------|-------------|---|-------------|-------------|------|
| 40-525-1536 | 40-525-1538 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 525,7ನೇ ಜಿ" ಮುಖ್ಯ ರಸ್ತೆ , ಬ್ಲಾಕ್:40 ಸ್ಟ್ರೀಟ್: 526 | | | 40,Jyothinagara west side, Gangamma layout. 526,7th G "Main Road Block: 40 Street: 526 | | | |
| 40-526-1326 | 40-526-1341 | 40-526-1309 | 40-526-1332 | 40-526-1353 | 40-526-1345 | 8500 |
| 40-526-1350 | 40-526-1327 | 40-526-1317 | 40-526-1343 | 40-526-1328 | 40-526-1330 | |
| 40-526-1354 | 40-526-1323 | 40-526-1340 | 40-526-1335 | 40-526-1333 | 40-526-1311 | |
| 40-526-1351 | 40-526-1334 | 40-526-1347 | 40-526-1342 | 40-526-1344 | 40-526-1322 | |
| 40-526-1325 | 40-526-1352 | 40-526-1313 | 40-526-1338 | 40-526-1324 | 40-526-1339 | |
| 40-7-28 | 40-526-1349 | 40-526-1329 | 40-526-1346 | 40-526-1331 | 40-526-1319 | |
| 40-526-1337 | 40-526-1348 | 40-526-1336 | 40-526-1321 | 40-526-1315 | | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|--|-------------|-------------|---|-------------|-------------|------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 527,7ನೇ ಹೆಚ್"ಮುಖ್ಯ ರಸ್ತೆ,ಬ್ಲಾಕ್:40 ಸ್ಟೀಟ್: 527 | | | 40,Jyothinagara west side, Gangamma layout. 527,7th H "Main Road Block:40 Street: 527 | | | |
| 40-527-1464 | 40-527-1460 | 40-527-1458 | 40-527-1474 | 40-527-1472 | 40-527-1462 | |
| 40-527-1476 | 40-527-1470 | 40-527-1478 | 40-527-1466 | 40-527-1457 | 40-527-1468 | 8500 |
| 40-552-1489 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 528,7ನೇ ಐ" ಮುಖ್ಯ ರಸ್ತೆ, ಬ್ಲಾಕ್:40 ಸ್ಟೀಟ್: 528 | | | 40,Jyothinagara west side, Gangamma layout. 528,7th I "Main Road Block:40 Street: 528 | | | |
| 40-528-1518 | 40-528-1520 | 40-555-1521 | | | | 8500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 529,7ನೇ ಜೆ" ಮುಖ್ಯ ರಸ್ತೆ, ಬ್ಲಾಕ್:40 ಸ್ಟೀಟ್: 529 | | | 40,Jyothinagara west side, Gangamma layout. 529,7th J "Main Road Block: 40 Street: 529 | | | 8500 |

| | | | | | | |
|---|-------------|-------------|---|-------------|-------------|------|
| 40-529-1386 | 40-529-1384 | 40-529-1400 | 40-529-1396 | 40-529-1364 | 40-529-1360 | |
| 40-529-1398 | 40-529-1388 | 40-529-1392 | | 40-529-1368 | 40-529-1356 | |
| 40-529-1372 | 40-529-1390 | 40-529-1378 | 40-529-1358 | 40-529-1370 | 40-529-1380 | |
| 40-529-1374 | 40-529-1394 | 40-529-1366 | 40-529-1376 | 40-529-1382 | 40-529-1362 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40.ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 531,1ನೇ ಅಡ್ಡ ರಸ್ತೆ, ಬ್ಲಾಕ್:40 ಸ್ಟ್ರೀಟ್: 531 | | | 40,Jyothinagara west side, Gangamma layout. 531,1st Cross Road Block:40 Street: 531 | | | |
| 40-531-19 | 40-531-16 | 40-531-21 | 40-531-7 | 40-531-11 | 40-531-12 | 8500 |
| 40-531-24 | 40-531-13 | 40-531-18 | 40-531-4 | 40-531-5 | 40-531-22 | |
| 40-531-9 | 40-531-1 | 40-531-15 | 40-531-8 | 40-531-17 | 40-531-20 | |

| | | | | | | |
|--|-------------|-------------|---|-------------|-----------|------|
| 40-531-23 | 40-531-2 | 40-531-14 | 40-531-6 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 532,2ನೇ ಅಡ್ಡ ರಸ್ತೆ , ಬ್ಲಾಕ್:40 ಸ್ಟ್ರೀಟ್: 532 | | | 40,Jyothinagara west side, Gangamma layout. 532,2nd Cross Road Block:40 Street: 532 | | | |
| 40-532-78 | 40-532-62 | 40-532-68 | 40-532-70 | 40-532-76 | 40-532-80 | |
| 40-532-66 | 40-532-60 | 40-532-58 | 40-532-56 | 40-532-72 | 40-532-64 | 8500 |
| 40-532-74 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 536,2ನೇ ಅಡ್ಡ ರಸ್ತೆ , ಬ್ಲಾಕ್:40 ಸ್ಟ್ರೀಟ್: 536 | | | 40,Jyothinagara west side, Gangamma layout. 536,2nd D"Cross Road Block: 40 Street: 543 | | | |
| 40-536-1166 | 40-536-1161 | 40-536-1162 | 40-536-1163 | 40-536-1165 | | 8500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|--|-------------|-------------|---|-------------|--|------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 543,3ನೇ ಎ" ಅಡ್ಡರಸ್ತೆ , ಬ್ಲಾಕ್:40 ಸ್ಟ್ರೀಟ್: 543 | | | 40,Jyothinagara west side, Gangamma layout. 543,3rd A "Cross Road Block:40 Street: 543 | | | 8500 |
| 40-543-1125 | 40-543-1129 | 40-543-1127 | 40-543-1126 | 40-543-1133 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 544,3ನೇ ಎ" ಅಡ್ಡರಸ್ತೆ . ಬ್ಲಾಕ್:40 ಸ್ಟ್ರೀಟ್: 543 | | | 40,Jyothinagara west side, Gangamma layout. 544 ,3, B "Cross Road Block: Street: | | | 8500 |
| 40-544-1134 | 40-544-1133 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 545,3ನೇ ಸಿ" ಅಡ್ಡರಸ್ತೆ , ಬ್ಲಾಕ್: ಸ್ಟ್ರೀಟ್: | | | 40,Jyothinagara west side, Gangamma layout. 545 ,3rd C "Cross Road Not Found | | | 8500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, ಬ್ಲಾಕ್: ಸ್ಟ್ರೀಟ್: | | | 40,Jyothinagara west side, Gangamma layout. 546 ,3rd D "Cross Road Not Found | | | |

| | | | | | | |
|---|------------|------------|---|------------|------------|------|
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 547,4ನೇ ಸಿ" ಅಡ್ಡರಸ್ತೆ , ಬ್ಲಾಕ್:40 ಸ್ಟ್ರೀಟ್: 547 | | | 40,Jyothinagara west side, Gangamma layout. 547 ,4rd Cross Road Block:40 Street: 547 | | | |
| 40-547-198 | 40-547-202 | 40-547-204 | 40-547-200 | 40-547-196 | 40-547-212 | 8500 |
| 40-547-206 | 40-547-208 | 40-547-210 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 548,5ನೇ ಅಡ್ಡರಸ್ತೆ , ಬ್ಲಾಕ್:40 ಸ್ಟ್ರೀಟ್: 548 | | | 40,Jyothinagara west side, Gangamma layout. 548 ,5th Cross Road Block:40 Street: 548 | | | |
| 40-548-221 | 40-548-216 | 40-548-224 | 40-548-215 | 40-548-226 | 40-548-225 | 8500 |
| 40-548-217 | 40-548-222 | 40-548-227 | 40-548-228 | 40-548-220 | 40-548-223 | |
| 40-548-218 | 40-548-219 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|--|-------------|------------|--|------------|------------|------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 549,6ನೇ ಅಡ್ಡರಸ್ತೆ , ಬ್ಲಾಕ್:40 ಸ್ಟ್ರೀಟ್: 548 | | | 40,Jyothinagara west side, Gangamma layout. 549 ,6th Cross Road Block:40 Street: 548 | | | 8500 |
| 40-549-235 | 40-549-231 | 40-549-243 | 40-549-239 | 40-549-245 | 40-549-241 | |
| 40-549-237 | 40-549-233 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 551,15 ನೇ ಅಡ್ಡರಸ್ತೆ , ಬ್ಲಾಕ್: ಸ್ಟ್ರೀಟ್: | | | 40,Jyothinagara west side, Gangamma layout. 551 ,15 th Cross Road Not Found Block: Street: | | | 8500 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 553, 6ನೇ ಅಡ್ಡರಸ್ತೆ , ಬ್ಲಾಕ್:40 ಸ್ಟ್ರೀಟ್: 552 | | | 40,Jyothinagara west side, Gangamma layout. 553 ,6th D" Cross Road Block: Street: | | | 8500 |
| 40-552-1490 | 40-553-1491 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|---|--------------|-------------|---|-------------|-------------|------|
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 554, 6ನೇ ಇ" ಅಡ್ಡರಸ್ತೆ , ಬ್ಲಾಕ್:40 ಸ್ಟ್ರೀಟ್: 554 | | | 40,Jyothinagara west side, Gangamma layout. 554 ,6th E" Cross Road Block: 40 Street: 554 | | | 8500 |
| 40-554-1504 | 40-554-1507 | 40-554-1505 | 40-554-1498 | 40-554-1495 | 40-554-1502 | |
| 40-554-1508 | 40-554-1500 | 40-554-1510 | 40-554-1503 | 40-554-1501 | 40-554-1497 | |
| 40-554-11509 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 40,ಜ್ಯೋತಿನಗರ ಪಶ್ಚಿಮ ಭಾಗ ಗಂಗಮ್ಮ ಬಡಾವಣೆ, 556, 6ನೇ ಜಿ " ಅಡ್ಡರಸ್ತೆ , ಬ್ಲಾಕ್:40 ಸ್ಟ್ರೀಟ್: 556 | | | 40,Jyothinagara west side, Gangamma layout. 556 ,6th G" Cross Road Block: 40, Street: 556 | | | 8500 |
| 40-556-1532 | 40-556-1531 | 40-556-1533 | 40-556-1527 | 40-556-1529 | 40-556-1528 | |
| 40-556-1526 | 40-556-1523ಂ | 40-556-1530 | 40-556-1523 | 40-556-1525 | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|--|-----------|-----------|--|-----------|-----------|------|
| 41, ಮೆಹಬೂಬ್ ನಗರ | | | 41, Mehaboob Nagara | | | |
| 41, ಮೆಹಬೂಬ್ ನಗರ 11, ಶಿರಾ ಮಧುಗಿರಿ ರಸ್ತೆ, ಬ್ಲಾಕ್:41 ಸ್ಟ್ರೀಟ್ 11 | | | 41, Mehaboob Nagara11, Sira Madhugiri Road, Block:41 Street: 11 | | | |
| 41-11-101 | 41-11-111 | 41-11-103 | 41-11-123 | 41-11-107 | 41-11-99 | 6000 |
| 41-11-119 | 41-11-125 | 41-11-127 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 41, ಮೆಹಬೂಬ್ ನಗರ 136, ದೊಡ್ಡಕೆರೆ ಟ್ಯಾಂಕ್ ರಸ್ತೆ , ಬ್ಲಾಕ್:41 ಸ್ಟ್ರೀಟ್ 136 | | | 41, Mehaboob Nagara136, Dodda kere Tank Road , Block:41 Street: 136 | | | 6000 |
| 41-136-14 | 41-136-84 | 41-136-52 | 41-136-76 | 41-136-62 | 41-136-30 | |
| 41-136-44 | 41-136-12 | 41-136-40 | 41-136-88 | 41-136-46 | 41-136-56 | |
| 41-136-50 | 41-136-22 | 41-136-78 | 41-136-24 | 41-136-20 | 41-136-16 | |
| 41-136-54 | 41-136-90 | 41-136-72 | 41-136-58 | 41-136-18 | 41-136-66 | |

| | | | | | | |
|---|-----------|------------|--|-----------|-----------|------|
| 41-136-64 | 41-136-32 | 41-136-36 | 41-136-80 | 41-136-28 | 41-136-42 | |
| 41-136-68 | 41-136-34 | 41-136-74 | 41-136-82 | 41-136-86 | 41-136-48 | |
| 41-136-70 | 41-136-92 | 41-136-26 | 41-136-60 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 41, ಮೆಹಬೂಬ್ ನಗರ 138, 41ನೇ ದೊಡ್ಡಕೆರೆ ಟ್ಯಾಂಕ್ ದಕ್ಷಿಣ ರಸ್ತೆ ಬ್ಲಾಕ್:41 ಸ್ಟ್ರೀಟ್ 138 | | | 41, Mehaboob Nagara138,41st, South Dodda kere Tank Road, Block:41 Street: 138 | | | |
| 41-138-13 | 41-138-25 | 41-138-43 | 41-138-49 | 41-138-47 | 41-138-21 | |
| 41-138-27 | 41-138-53 | 41-138-41 | 41-138-1 | 41-138-17 | 41-138-23 | 6000 |
| 41-138-29 | 41-138-33 | 41-138-103 | 41-138-7 | 41-138-35 | 41-138-31 | |
| 41-138-37 | 41-138-77 | 41-138-55 | 41-138-9 | 41-138-3 | 41-138-59 | |

| | | | | | | |
|--|------------|-----------|--|-----------|-----------|------|
| 41-138-57 | 41-138-73 | 41-138-45 | 41-138-11 | 41-138-69 | 41-138-71 | |
| 41-138-83 | 41-138-105 | 41-138-19 | 41-138-15 | 41-138-5 | 41-138-95 | |
| 41-138-99 | 41-138-91 | 41-138-65 | 41-138-39 | 41-138-51 | 41-138-87 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 41, ಮೆಹಬೂಬ್ ನಗರ 501, 1ನೇ ಮುಖ್ಯ ರಸ್ತೆ , ಬ್ಲಾಕ್:41 ಸ್ಟ್ರೀಟ್ 501 | | | 41, Mehaboob Nagara 501, 1st Main Road, Block: 41 Street: 501 | | | |
| 41-501-19 | 41-501-16 | 41-501-18 | 41-501-17 | 41-501-13 | 41-501-1 | |
| 41-501-9 | 41-501-11 | 41-501-5 | 41-501-7 | 41-501-3 | 41-501-20 | 6000 |
| 41-501-15 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 41, ಮೆಹಬೂಬ್ ನಗರ 502, 1ನೇ ಮುಖ್ಯ ರಸ್ತೆ , ಬ್ಲಾಕ್:41 ಸ್ಟ್ರೀಟ್ 502 | | | 41, Mehaboob Nagara, 502, 1st Main Road Block:41 Street: 502 | | | 6000 |

| | | | | | | |
|---|------------|-----------|--|------------|------------|------|
| 41-502-29 | 41-502-27 | 41-502-25 | 41-502-23 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 41, ಮೆಹಬೂಬ್ ನಗರ 503, 2ನೇ ಮುಖ್ಯ ರಸ್ತೆ, ಬ್ಲಾಕ್:41 ಸ್ಟ್ರೀಟ್ 503 | | | 41, Mehaboob Nagara 503 2nd Main Road, Block:41 Street: 503 | | | |
| 41-503-35 | 41-503-36 | 41-503-33 | 41-503-38 | 41-503-37 | 41-503-39 | 6000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 41, ಮೆಹಬೂಬ್ ನಗರ 508, 1ನೇ ಮುಖ್ಯ ರಸ್ತೆ, ಬ್ಲಾಕ್:41 ಸ್ಟ್ರೀಟ್ 508 | | | 508, 1st41, Mehaboob Nagara Main Road Block: 41 Street: 508 | | | |
| 41-508-124 | 41-508-49 | 41-508-68 | 41-508-62 | 41-508-48 | 41-508-53 | |
| 41-508-116 | 41-508-60 | 41-508-70 | 41-508-108 | 41-508-112 | 41-508-102 | 6000 |
| 41-508-96 | 41-508-56 | 41-508-58 | 41-508-82 | 41-508-126 | 41-508-98 | |
| 41-508-94 | 41-508-104 | 41-508-66 | 41-508-55 | 41-508-64 | 41-508-52 | |

| | | | | | | |
|---|------------|------------|---|------------|------------|------|
| 41-508-90 | 41-508-122 | 41-508-74 | 41-508-110 | 41-508-88 | 41-508-106 | |
| 41-508-46 | 41-508-114 | 41-508-44 | 41-508-100 | 41-508-120 | 41-508-76 | |
| 41-508-50 | 41-508-78 | 41-508-118 | 41-508-86 | 41-508-71 | 41-508-43 | |
| 41-508-84 | 41-508-72 | 41-508-92 | 41-508-80 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 41, ಮೆಹಬೂಬ್ ನಗರ 509, 2ನೇ ಅಡ್ಡ ರಸ್ತೆ , ಬ್ಲಾಕ್:41 ಸ್ಟ್ರೀಟ್ 509 | | | 41, Mehaboob Nagara 509, 2nd Cross Road, Block: 41 Street: 509 | | | |
| 41-509-137 | 41-509-146 | 41-509-143 | 41-509-140 | 41-509-142 | 41-509-130 | 6000 |
| 41-509-129 | 41-509-133 | 41-509-131 | 41-509-135 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 41, ಮೆಹಬೂಬ್ ನಗರ 510, 3ನೇ ಅಡ್ಡ ರಸ್ತೆ , ಬ್ಲಾಕ್:41 ಸ್ಟ್ರೀಟ್ 511 | | | 41, Mehaboob Nagara 510, 3rd Main RoadBlock:41 Street: 510 | | | 6000 |

| | | | | | |
|------------|------------|------------|------------|------------|------------|
| 41-511-265 | 41-511-251 | 41-511-247 | 41-511-243 | 41-510-191 | 41-511-293 |
| 41-510-199 | 41-511-261 | 41-510-215 | 41-511-237 | 41-510-187 | 41-510-183 |
| 41-510-207 | 41-511-283 | 41-510-189 | 41-510-173 | 41-511-241 | 41-511-287 |
| 41-510-161 | 41-511-227 | 41-510-185 | 41-511-221 | 41-510-181 | 41-511-269 |
| 41-511-235 | 41-511-259 | 41-511-233 | 41-510-175 | 41-511-267 | 41-510-195 |
| 41-510-167 | 41-510-157 | 41-510-165 | 41-511-285 | 41-511-257 | 41-511-231 |
| 41-511-274 | 41-510-151 | 41-510-217 | 41-510-163 | 41-510-179 | 41-510-171 |
| 41-511-291 | 41-511-271 | 41-510-213 | 41-511-275 | 41-511-289 | 41-511-225 |
| 41-511-229 | 41-511-279 | 41-511-273 | 41-511-277 | 41-510-205 | 41-511-223 |
| 41-510-169 | 41-511-253 | 41-510-203 | 41-510-177 | 41-510-211 | 41-510-155 |

| | | | | | | |
|---|------------|------------|---|------------|------------|-------|
| 41-511-281 | 41-511-245 | 41-510-153 | 41-511-239 | 41-510-193 | 41-510-197 | |
| 41-511-255 | 41-511-263 | 41-511-249 | 41-510-159 | 41-510-201 | 41-510-149 | |
| 41-510-209 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗಾ ಪ್ರವೇಶ | | | 42, Malklikapura Darga Entrence | | | |
| 42, ಮಲ್ಲಿಕಾಪುರ ದರ್ಗಾ 6, ಎನ್.ಹೆಚ್.4 ಶಿರಾ-ತುಮಕೂರು ಪೂರ್ವ ರಸ್ತೆ ಬ್ಲಾಕ್: ಸ್ಟ್ರೀಟ್: | | | 42, Malklikapura Darga Entrence 6, NH-4 Sira -Tumakuru Road East Block: Street: | | | |
| 42-6-232 | 42-6-234 | 42-6-294 | 42-6-180 | 42-6-230 | 42-6-294C | 28000 |
| 42-6-174 | 42-6-292ಃ | 42-6-294ಆ | 42-6-298B | 42-6-298A | 42-6-294B | |
| 42-6-292ಃ | 42-6-288ಃ | 42-6-276 | 42-6-292 | 42-6-182 | 42-6-288 | |

| | | | | | | |
|--|-----------|------------|--|-----------|-----------|-------|
| 42-6-296o | 42-6-298 | 42-6-184 | 42-6-296B | 42-6-270 | 42-6-292A | |
| 42-6-296 | 42-6-288o | 42-6-280 | 42-6-188 | 42-6-300 | 42-6-210 | |
| 42-6-182o | 42-6-272 | 42-6-178 | 42-6-274 | 42-6-294A | 42-6-228 | |
| 42-6-176 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 15, ಬೈಪಾಸ್ ರಸ್ತೆ, ಬ್ಲಾಕ್:42 ಸ್ಟ್ರೀಟ್: 15 | | | 42, Malklikapura Darga Entrence 15.Bypass Road Block:42 Street: 15 | | | |
| 42-15-123 | 42-15-125 | 42-15-123o | 42-15-127A | 42-15-127 | 42-15-126 | 28000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 139, ಬ್ಲಾಕ್-42 ಪಶ್ಚಿಮ ಮುಖ್ಯ ರಸ್ತೆ ಬ್ಲಾಕ್: 42 ಸ್ಟ್ರೀಟ್: 139 | | | 42, Malklikapura Darga Entrence 139, Block-42, west Main Road Block:42 Street: 508 | | | 28000 |

| | | | | | | |
|--|------------|------------|--|------------|-----------|-------|
| 42-139-7 | 42-139-9 | 42-139-43 | 42-139-51 | 42-508-178 | 42-139-39 | |
| 42-139-53 | 42-139-35 | 42-139-15 | 42-139-55 | 42-139-25 | 42-139-27 | |
| 42-508-170 | 42-139-45 | 42-508-174 | 42-139-19 | 42-139-11 | 42-139-17 | |
| 42-139-5 | 42-516-395 | 42-508-172 | 42-139-57 | 42-139-47 | 42-139-49 | |
| 42-139-21 | 42-139-13 | 42-508-176 | 42-139-31 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 140,ಬ್ಲಾಕ್-42ದಕ್ಷಿಣ ಅಡ್ಡ ರಸ್ತೆ, ಬ್ಲಾಕ್:42 ಸ್ಟ್ರೀಟ್: 140 | | | 42, Malklikapura Darga Entrence140-Block, 42, South Cross Road , Block:42 Street: 140 | | | |
| 42-140-2 | 42-140-4 | 42-140-6 | 42-140-8 | | | 28000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 502, 2ನೇ ಮುಖ್ಯ ರಸ್ತೆ , ಬ್ಲಾಕ್: 42 ಸ್ಟ್ರೀಟ್: 502 | | | 42, Malklikapura Darga Entrence 502, 2nd Main Road Block:42 Street: 502 | | | 28000 |

| | | | | | | |
|---|------------|------------|---|------------|------------|-------|
| 42-502-226 | 42-502-254 | 42-502-234 | 42-502-242 | 42-502-222 | 42-502-272 | |
| 42-502-248 | 42-502-264 | 42-502-246 | 42-502-230 | 42-502-236 | 42-502-268 | |
| 42-516-396 | 42-502-266 | 42-502-240 | 42-502-256 | 42-502-224 | 42-502-258 | |
| 42-502-241 | 42-502-274 | 42-502-262 | 42-502-244 | 42-502-232 | 42-502-228 | |
| 42-502-220 | 42-502-250 | 42-502-260 | 42-502-252 | 42-502-270 | 42-502-238 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 503, 3ನೇ ಮುಖ್ಯ ರಸ್ತೆ, ಬ್ಲಾಕ್: 42 ಸ್ಟ್ರೀಟ್: 503 | | | 42, Malklikapura Darga Entrence503, 3rd Main Road Block:42 Street: 503 | | | |
| 42-503-326 | 42-503-277 | 42-503-278 | 42-503-317 | 42-503-282 | 42-503-290 | 28000 |
| 42-503-303 | 42-503-324 | 42-503-304 | 42-503-319 | 42-503-328 | 42-516-398 | |
| 42-503-325 | 42-503-291 | 42-503-323 | 42-503-310 | 42-503-280 | 42-503-331 | |

| | | | | | | |
|---|------------|------------|--|------------|------------|-------|
| 42-503-292 | 42-503-287 | 42-503-333 | 42-503-330 | 42-503-302 | 42-503-309 | |
| 42-503-296 | 42-503-297 | 42-503-295 | 42-503-301 | 42-503-334 | 42-503-285 | |
| 42-503-298 | 42-503-293 | 42-503-327 | 42-503-321 | 42-503-308 | 42-503-332 | |
| 42-503-306 | 42-503-307 | 42-503-283 | 42-503-300 | 42-503-320 | 42-503-316 | |
| 42-516-400 | 42-503-318 | 42-503-289 | 42-503-322 | 42-503-311 | 42-503-288 | |
| 42-503-305 | 42-503-294 | 42-503-314 | 42-503-312 | 42-503-329 | 42-503-284 | |
| 42-503-281 | 42-503-313 | 42-503-315 | 42-503-299 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 504, 3ನೇ ಎ"ಮುಖ್ಯ ರಸ್ತೆ, ಬ್ಲಾಕ್: 42 ಸ್ಟ್ರೀಟ್: 503 | | | 42, Malklikapura Darga Entrence 504, 3rd A" Main Road, Block:42 Street: 503 | | | 28000 |
| 42-504-14 | 42-504-5 | 42-504-24 | 42-504-3 | 42-504-20 | 42-504-1 | |

| | | | | | | |
|---|------------|------------|--|------------|------------|-------|
| 42-504-7 | 42-504-11 | 42-504-18 | 42-504-9 | 42-504-13 | 42-504-12 | |
| 42-504-21 | 42-504-15 | 42-504-16 | 42-504-22 | 42-504-8 | 42-504-25 | |
| 42-504-10 | 42-504-23 | 42-504-17 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 505, 4ನೇ ಎ"ಮುಖ್ಯ ರಸ್ತೆ, ಬ್ಲಾಕ್: 42 ಸ್ಟ್ರೀಟ್: 505 | | | 42, Malklikapura Darga Entrence 505, 4th A" Main Road Block: 42 Street: 505 | | | |
| 42-505-370 | 42-505-391 | 42-505-364 | 42-505-379 | 42-516-402 | 42-505-384 | 28000 |
| 42-505-392 | 42-505-349 | 42-505-375 | 42-505-353 | 42-505-361 | 42-505-356 | |
| 42-505-351 | 42-505-355 | 42-505-346 | 42-505-371 | 42-505-342 | 42-505-377 | |
| 42-505-367 | 42-505-348 | 42-505-389 | 42-505-385 | 42-505-343 | 42-505-373 | |
| 42-505-338 | 42-505-390 | 42-505-369 | 42-505-374 | 42-505-382 | 42-505-383 | |
| | | | | | | |

| | | | | | | |
|---|------------|------------|--|------------|------------|-------|
| 42-505-372 | 42-505-368 | 42-505-359 | 42-505-340 | 42-505-362 | 42-505-381 | |
| 42-505-380 | 42-505-358 | 42-505-357 | 42-505-350 | 42-505-365 | 42-505-387 | |
| 42-505-386 | 42-505-354 | 42-505-363 | 42-505-345 | 42-505-339 | 42-505-366 | |
| 42-505-388 | 42-505-341 | 42-505-337 | 42-505-347 | 42-505-344 | 42-505-376 | |
| 42-505-378 | 42-505-360 | 42-505-352 | 42-516-404 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 506, 4ನೇ ಎ'ಮುಖ್ಯ ರಸ್ತೆ, ಬ್ಲಾಕ್: 42 ಸ್ಟ್ರೀಟ್: 506 | | | 42, Malklikapura Darga Entrence506, 4th A" Main Road , Block:42 Street: 506 | | | |
| 42-506-91 | 42-506-101 | 42-506-97 | 42-506-111 | 42-506-105 | 42-506-53 | 28000 |
| 42-506-61 | 42-506-68 | 42-506-113 | 42-506-101A | 42-506-55 | 42-506-79 | |
| 42-506-65 | 42-506-47 | 42-506-70 | 42-506-89 | 42-506-95 | 42-506-87 | |

| | | | | | | |
|--|------------|------------|--|------------|-------------|-------|
| 42-506-77 | 42-506-59 | 42-506-107 | 42-506-99 | 42-506-49 | 42-506-93 | |
| 42-506-115 | 42-506-57 | 42-506-109 | 42-506-75 | 42-506-103 | 42-506-63 | |
| 42-506-67 | 42-506-71 | 42-506-85 | 42-506-51 | 42-506-81 | 42-506-101B | |
| 42-506-73 | 42-506-69 | 42-506-83 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 507, 4ನೇ "ಬಿ"ಮುಖ್ಯ ರಸ್ತೆ , ಬ್ಲಾಕ್: 42 ಸ್ಟ್ರೀಟ್: 507 | | | 42, Malklikapura Darga Entrence507, 4th B" Main Road , Block:42 Street: 507 | | | |
| 42-507-155 | 42-507-125 | 42-507-159 | 42-507-177 | 42-507-167 | 42-507-121 | |
| 42-507-157 | 42-507-151 | 42-507-143 | 42-507-175 | 42-507-163 | 42-507-119 | 28000 |
| 42-507-145 | 42-507-149 | 42-507-169 | 42-507-147 | 42-507-165 | 42-507-173 | |
| 42-507-135 | 42-507-153 | 42-507-139 | 42-507-133 | 42-507-137 | 42-507-161 | |

| | | | | | | |
|---|------------|------------|--|------------|------------|-------|
| 42-507-127 | 42-507-171 | 42-507-141 | 42-507-129 | 42-507-131 | 42-507-123 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 509, 4ನೇ ಎ"ಮುಖ್ಯ ರಸ್ತೆ, ಬ್ಲಾಕ್: 42 ಸ್ಟ್ರೀಟ್: 506 | | | 42, Malklikapura Darga Entrence 509, B"Cross Road Street: 509 | | | |
| 42-509-29 | 42-509-31 | 42-509-32 | 42-509-30 | | | 28000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 511, 4ನೇ ಡಿ"ಮುಖ್ಯ ರಸ್ತೆ , ಬ್ಲಾಕ್: 42 ಸ್ಟ್ರೀಟ್: 511 | | | 42, Malklikapura Darga Entrence 511, D"Cross Road. Block:42 Street: 511 | | | |
| 42-511-33 | 42-511-35 | 42-511-34 | 42-511-36 | | | 28000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 512, 4ನೇ ಇ"ಮುಖ್ಯ ರಸ್ತೆ , ಬ್ಲಾಕ್: 42 ಸ್ಟ್ರೀಟ್: 512 | | | 42, Malklikapura Darga Entrence 512,E"Cross Road Block: Street: | | | 28000 |

| | | | | | | |
|---|------------|------------|--|------------|------------|-------|
| 42-512-37 | 42-512-40 | 42-512-38 | 42-512-39 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 513, ಎಫ್" ಅಡ್ಡ ರಸ್ತೆ, ಬ್ಲಾಕ್: 42 ಸ್ಟ್ರೀಟ್: 513 | | | 42, Malklikapura Darga Entrence 513,F"Cross Road , Block:42 Street: 513 | | | |
| 42-513-44 | 42-513-42 | 42-513-41o | 42-513-43 | 42-513-41 | 42-513-43A | 28000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 42, ಮಲ್ಲಿಕಾಪುರ ದರ್ಗ 514, 1ನೇ ಅಡ್ಡ ರಸ್ತೆ, ಬ್ಲಾಕ್: 42 ಸ್ಟ್ರೀಟ್: 514 | | | 42, Malklikapura Darga Entrence. 514,1st, Cross Road Block:42 Street: 514 | | | |
| 42-514-182 | 42-514-198 | 42-514-192 | 42-514-188 | 42-514-209 | 42-514-214 | |
| 42-514-190 | 42-514-200 | 42-514-204 | 42-514-194 | 42-514-215 | 42-514-196 | 28000 |
| 42-514-193 | 42-514-207 | 42-514-186 | 42-514-211 | 42-514-213 | 42-514-184 | |
| 42-514-205 | 42-514-212 | 42-514-216 | 42-514-202 | 42-514-180 | | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|---|------------|------------|--|------------|------------|-------|
| 42, ಮಲ್ಲಿಕಾಪುರ ದರ್ಗ 518, 4ನೆ,ಅಡ್ಡ ರಸ್ತೆ, ಬ್ಲಾಕ್: 42 ಸ್ಟ್ರೀಟ್: 516, 517, 518 | | | 42, Malklikapura Darga Entrence 518,4th, Cross Road , Block:42 Street: 516, 517, 518 | | | 28000 |
| 42-517-411 | 42-518-419 | 42-518-418 | 42-518-417 | 42-517-407 | 42-516-393 | |
| 42-518-415 | 42-517-409 | 42-518-420 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 43,ಕೋಟೆ ಮಧುಗಿರಿ ರಸ್ತೆ ಬಲ ಭಾಗ ರಸ್ತೆ ಪ್ರವೇಶ ಮತ್ತು ಚಿಕ್ಕಪೇಟೆ | | | 43, Kote, Madhugiri Road Right Side Entrence and Cikkapete | | | 16000 |
| 43, ಕೋಟೆ ಮಧುಗಿರಿ ರಸ್ತೆ ಬಲ ಭಾಗ ರಸ್ತೆ ಪ್ರವೇಶ ಮತ್ತು ಚಿಕ್ಕಪೇಟೆ. 11,ಶಿರಾ ಮಧುಗಿರಿ ರಸ್ತೆ , ಬ್ಲಾಕ್: 43 ಸ್ಟ್ರೀಟ್: 26 | | | 43, Kote, Madhugiri Road Right Side Entrence and Cikkapete11.Sira Madhugir Road Block: 43 Street: 26 | | | |
| 43-26-56 | 43-26-82 | 43-26-40ಃ | 43-26-102 | 43-26-48A | 43-26-178B | |
| 43-26-90 | 43-26-66 | 43-26-38ಃ | 43-26-60 | 43-26-42A | 43-26-182 | |

| | | | | | |
|------------|------------|------------|------------|------------|-----------|
| 43-26-126 | 43-26-106○ | 43-26-30 | 43-26-104 | 43-26-34A | 43-26-178 |
| 43-26-170 | 43-26-114○ | 43-26-226 | 43-26-40 | 43-26-84B | 43-26-156 |
| 43-26-202 | 43-26-92 | 43-26-192○ | 43-26-50A | 43-26-84 | 43-26-196 |
| 43-26-240 | 43-26-96 | 43-26-150 | 43-26-146A | 43-26-92A | 43-26-194 |
| 43-26-34 | 43-26-166○ | 43-26-104○ | 43-26-120 | 43-26-100 | 43-26-72 |
| 43-26-40○ | 43-26-168 | 43-26-98 | 43-26-146 | 43-26-110B | 43-26-32 |
| 43-26-46○ | 43-26-118 | 43-26-74○ | 43-26-112 | 43-26-78 | 43-26-122 |
| 43-26-154s | 43-26-158 | 43-26-70 | 43-26-116 | 43-26-88 | 43-26-84A |
| 43-26-86 | 43-26-242 | 43-26-30○ | 43-26-96A | 43-26-58A | 43-26-26A |
| 43-26-90○ | 43-26-244○ | 43-26-42 | 43-26-108 | 43-26-228 | 43-26-52 |

| | | | | | |
|------------|-----------|------------|-----------|------------|------------|
| 43-26-164 | 43-26-192 | 43-26-124 | 43-26-80 | 43-26-232 | 43-26-42B |
| 43-26-176 | 43-26-236 | 43-26-110○ | 43-26-84C | 43-26-238 | 43-26-32A |
| 43-26-206 | 43-26-256 | 43-26-214 | 43-26-246 | 43-26-244 | 43-26-254 |
| 43-26-210 | 43-26-28 | 43-26-178○ | 43-26-52A | 43-26-162 | 43-26-204 |
| 43-26-234 | 43-26-248 | 43-26-38○ | 43-26-74 | 43-26-212 | 43-26-46 |
| 43-26-234○ | 43-26-250 | 43-26-28○ | 43-26-54A | 43-26-64 | 43-26-114 |
| 43-26-48 | 43-26-76 | 43-26-54 | 43-26-94 | 43-26-254A | 43-26-154A |
| 43-26-38 | 43-26-26 | 43-26-48§ | 43-26-94A | 43-26-252 | 43-26-152 |
| 43-26-130 | 43-26-154 | 43-26-230 | 43-26-58 | 43-26-208 | 43-26-160 |
| 43-26-50 | 43-26-128 | 43-26-198 | 43-26-144 | 43-26-170A | 43-26-158A |

| | | | | | | |
|--|------------|-----------|--|-----------|-----------|-------|
| 43-26-1160 | 43-26-166 | 43-26-110 | 43-26-80A | 43-26-200 | 43-26-172 | |
| 43-26-1500 | 43-26-1220 | 43-26-106 | 43-26-68 | 43-26-90B | 43-26-148 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 43, ಕೋಟೆ ಮಧುಗಿರಿ ರಸ್ತೆ ಬಲ ಭಾಗ ರಸ್ತೆ ಪ್ರವೇಶ ಮತ್ತು ಚಿಕ್ಕಪೇಟೆ, 25, ಅಂಜನೇಯಸ್ವಾಮಿ ದೇವಸ್ಥಾನದ ರಸ್ತೆ ಬ್ಲಾಕ್: 43 ಸ್ಟ್ರೀಟ್: 25 | | | 43, Kote, Madhugiri Road Right Side Entrence and Cikkapete 25, Anjaneya swamy Temple Road Block: 43 Street: 25 | | | |
| 43-25-15 | | | | | | 16000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 43, ಕೋಟೆ ಮಧುಗಿರಿ ರಸ್ತೆ ಬಲ ಭಾಗ ರಸ್ತೆ ಪ್ರವೇಶ ಮತ್ತು ಚಿಕ್ಕಪೇಟೆ 26, ಪೂರ್ವ ಮುಖ್ಯ ರಸ್ತೆ, ಬ್ಲಾಕ್: 43 ಸ್ಟ್ರೀಟ್: 26 | | | 43, Kote, Madhugiri Road Right Side Entrence and Cikkapete 26, East Main Road Block:43 Street: 26 | | | |
| 43-26-24 | | | | | | 16000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|--|------------|-----------|---|------------|-----------|-------|
| 43,ಕೋಟೆ ಮಧುಗಿರಿ ರಸ್ತೆ ಬಲ ಭಾಗ ರಸ್ತೆ ಪ್ರವೇಶ ಮತ್ತು ಚಿಕ್ಕಪೇಟೆ 502, 1ನೇ ಮುಖ್ಯ ರಸ್ತೆ, ಬ್ಲಾಕ್: 43 ಸ್ಟ್ರೀಟ್: 502 | | | 43, Kote, Madhugiri Road Right Side Entrence and Cikkapete, 502, 1st Main Road Block:43 Street: 502 | | | 16000 |
| 43-502-32 | 43-502-34o | 43-502-34 | 43-502-36A | 43-502-27 | 43-502-35 | |
| 43-502-34s | 43-502-30 | 43-502-36 | 43-502-29 | 43-502-36B | 43-502-28 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 43,ಕೋಟೆ ಮಧುಗಿರಿ ರಸ್ತೆ ಬಲ ಭಾಗ ರಸ್ತೆ ಪ್ರವೇಶ ಮತ್ತು ಚಿಕ್ಕಪೇಟೆ 503, 2ನೇ ಮುಖ್ಯ ರಸ್ತೆ ಬ್ಲಾಕ್: 43 ಸ್ಟ್ರೀಟ್: 503 | | | 43, Kote, Madhugiri Road Right Side Entrence and Cikkapete 503,2nd Main Road Block:43 Street: 503 | | | 16000 |
| 43-503-43 | 43-503-45 | 43-503-41 | 43-503-45A | 43-503-39 | 43-503-44 | |
| 43-503-46 | 43-503-43o | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 43,ಕೋಟೆ ಮಧುಗಿರಿ ರಸ್ತೆ ಬಲ ಭಾಗ ರಸ್ತೆ ಪ್ರವೇಶ ಮತ್ತು ಚಿಕ್ಕಪೇಟೆ 504, 3ನೇ ಮುಖ್ಯ ರಸ್ತೆ, ಬ್ಲಾಕ್: 43 ಸ್ಟ್ರೀಟ್: 504 | | | 43, Kote, Madhugiri Road Right Side Entrence and Cikkapete, 504,3rd Main Road Block:43 Street: 504 | | | 16000 |

| | | | | | | |
|--|-----------|------------|---|-----------|------------|-------|
| 43-504-55 | 43-504-56 | 43-504-53 | 43-504-51 | 43-504-50 | 43-504-56A | |
| 43-504-54o | 43-504-54 | 43-504-49 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 43,ಕೋಟೆ ಮಧುಗಿರಿ ರಸ್ತೆ ಬಲ ಭಾಗ ರಸ್ತೆ ಪ್ರವೇಶ ಮತ್ತು ಚಿಕ್ಕಪೇಟೆ 505, 1ನೇ ಮುಖ್ಯ ರಸ್ತೆ, ಬ್ಲಾಕ್: 43 ಸ್ಟ್ರೀಟ್: 505 | | | 43, Kote, Madhugiri Road Right Side Entrence and Cikkapete. 505, 1st Cross Road, Block:43 Street: 505 | | | |
| 43-505-6o | 43-505-6 | 43-505-2 | 43-505-24 | 43-505-10 | 43-505-2B | |
| 43-505-12o | 43-505-18 | 43-505-12ಃ | 43-505-8A | 43-505-16 | 43-505-2A | |
| 43-505-4 | 43-505-1 | 43-505-8 | 43-505-12 | 43-505-6C | 43-505-22 | |
| 43-505-6ಃ | 43-505-14 | 43-505-20 | 43-505-10A | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | 16000 |

| | | | | | | |
|---|-----------|------------|---|-----------|-----------|-------|
| 43,ಕೋಟೆ ಮಧುಗಿರಿ ರಸ್ತೆ ಬಲ ಭಾಗ ರಸ್ತೆ ಪ್ರವೇಶ ಮತ್ತು ಚಿಕ್ಕಪೇಟೆ 506, 2ನೇ ಅಡ್ಡ ರಸ್ತೆ, ಬ್ಲಾಕ್: 43 ಸ್ಟ್ರೀಟ್: 506 | | | 43, Kote, Madhugiri Road Right Side Entrence and Cikkapete 506, 2nd Cross Road, Block: 43 Street: 506 | | | 16000 |
| 43-506-67 | 43-506-60 | 43-506-69ಂ | 43-506-63 | 43-506-71 | 43-506-61 | |
| 43-506-59 | 43-506-68 | 43-506-69 | 43-506-65 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 43,ಕೋಟೆ ಮಧುಗಿರಿ ರಸ್ತೆ ಬಲ ಭಾಗ ರಸ್ತೆ ಪ್ರವೇಶ ಮತ್ತು ಚಿಕ್ಕಪೇಟೆ, ಇತರೆ ಮತ್ತು ಹೊಸ ಸೇರ್ಪಡೆ, | | | 43, Kote, Madhugiri Road Right Side Entrence and Cikkapete, Others and Newly Identified | | | 16000 |
| 44, ಜ್ಯೋತಿನಗರ ಪೂರ್ವ, ಚೆನ್ನಪ್ಪ ಲೇ-ಔಟ್ | | | 44, Jyothinagara East Chennappa Lay out | | | 9000 |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 9, ಶಿರಾ-ಅಮರಾಪುರ ರಸ್ತೆ, ಬ್ಲಾಕ್: 44 ಸ್ಟ್ರೀಟ್: 9 | | | 44, Jyothinagara East Chennappa Lay out, 9,Sira -Amarapura Road Block: 44 Street: 9 | | | |
| 44-9-116 | 44-9-112 | 44-9-120 | 44-9-104 | 44-9-126 | 44-9-100 | |
| 44-9-122 | 44-9-124 | 44-9-136 | 44-9-128 | 44-9-106 | 44-9-108 | |

| | | | | | | |
|--|----------|-----------|---|-----------|-----------|------|
| 44-9-118 | 44-9-130 | 44-9-132 | 44-9-98 | 44-9-96 | 44-9-94 | |
| 44-9-102 | 44-9-134 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 21, ಜ್ಯೋತಿನಗರ ಸರ್ಕಾರಿ ಕಾಲೇಜು ರಸ್ತೆ ಬ್ಲಾಕ್: 44 ಸ್ಟ್ರೀಟ್: 21 | | | 44, Jyothinagara East Chennappa Lay out 21, Jyothinagara Govt College Road Block:44 Street: 21 | | | |
| 44-21-23 | 44-21-21 | 44-21-27 | 44-21-19 | 44-21-17 | 44-21-15 | 9000 |
| 44-21-25 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 127, ಪತಾಂಜಲಿ ಯೋಗ ಶಿಕ್ಷಣ ಮುಖ್ಯ ರಸ್ತೆ ಬ್ಲಾಕ್: 44 ಸ್ಟ್ರೀಟ್: 127 | | | 44, Jyothinagara East Chennappa Lay out127,Pathanjali Yoga Trening Main Road , Block:44 Street: 127 | | | 9000 |
| 44-127-20 | 44-127-2 | 44-127-12 | 44-127-4 | 44-127-22 | 44-127-14 | |

| | | | | | | | |
|---|-----------|-----------|---|------------|------------|--|------|
| 44-127-10 | 44-127-8 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 501, 1ನೇ ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 501 | | | 44, Jyothinagara East Chennappa Lay out 501, 1st A"Main Road Block:44 Street: 501 | | | | 9000 |
| 44-501-32 | 44-501-35 | 44-501-36 | 44-501-33 | 44-501-34 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 502, 1ನೇ ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 502 | | | 44, Jyothinagara East Chennappa Lay out 502, 1st Main Road Block:44 Street: 502 | | | | 9000 |
| 44-502-71 | 44-502-80 | 44-502-78 | 44-502-90 | 44-502-84A | 44-502-94 | | |
| 44-502-77 | 44-502-88 | 44-502-75 | 44-502-93 | 44-502-85 | 44-502-89 | | |
| 44-502-72 | 44-502-97 | 44-502-81 | 44-502-80A | 44-502-83 | 44-502-94A | | |

| | | | | | | |
|---|-------------|------------|---|------------|-------------|------|
| 44-502-69 | 44-502-73 | 44-502-92 | 44-502-74 | 44-502-87 | 44-502-82A | |
| 44-502-95 | 44-502-70 | 44-502-82 | 44-502-76 | 44-502-98 | 44-502-84 | |
| 44-502-67 | 44-502-68 | 44-502-96 | 44-502-86 | 44-502-79 | 44-502-96A | |
| 44-502-980 | 44-502-91 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 503,1ನೇ ಬಿ"ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 503 | | | 44, Jyothinagara East Chennappa Lay out , 503, 1st "B"Main Road Block: 44 Street: 503 | | | |
| 44-503-230 | 44-503-2280 | 44-503-229 | 44-503-216 | 44-503-221 | 44-503-211 | 9000 |
| 44-503-2140 | 44-503-234 | 44-503-223 | 44-503-214 | 44-503-227 | 44-503-212A | |
| 44-503-212 | 44-503-2220 | 44-503-219 | 44-503-226A | 44-503-217 | 44-519-7 | |

| | | | | | | |
|--|-------------|-------------|--|------------|------------|------|
| 44-503-213 | 44-503-231 | 44-503-215 | 44-503-209 | 44-503-220 | 44-503-236 | |
| 44-503-224 | 44-503-228 | 44-503-232○ | 44-503-233 | 44-503-226 | 44-503-222 | |
| 44-503-216○ | 44-503-232 | 44-503-230○ | 44-503-210 | 44-519-8 | 44-503-225 | |
| 44-503-236○ | 44-503-224○ | 44-503-234○ | 44-503-235 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 504,2ನೇ ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 504 | | | 44, Jyothinagara East Chennappa Lay out, 504, 2nd Main Road Block:44 Street: 504 | | | |
| 44-504-101 | 44-504-103 | 44-504-102 | 44-504-108 | 44-504-109 | 44-504-110 | 9000 |
| 44-504-111 | 44-504-104 | 44-504-106 | 44-504-107 | 44-504-112 | 44-504-105 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|--|------------|------------|--|------------|------------|------|
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 505,2ನೇ ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 505 | | | 44, Jyothinagara East Chennappa Lay out, 505, 2nd Main Road Block: 44Street: 505 | | | 9000 |
| 44-505-13 | 44-505-11 | 44-505-14 | 44-505-9 | 44-505-12 | 44-505-10 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 506,2ನೇ ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 505 | | | 44, Jyothinagara East Chennappa Lay out506,2nd " Main Road Block: 44Street: 506 | | | 9000 |
| 44-506-118 | 44-506-117 | 44-506-113 | 44-506-114 | 44-506-125 | 44-506-124 | |
| 44-506-126 | 44-506-130 | 44-506-121 | 44-506-122 | 44-506-116 | 44-506-131 | |
| 44-506-120 | 44-506-128 | 44-506-115 | 44-506-132 | 44-506-129 | 44-506-123 | |
| 44-506-127 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|--|------------|------------|--|------------|------------|------|
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 507,2ನೇ ಬಿ" ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 507 | | | 44, Jyothinagara East Chennappa Lay out 507,2nd "B" Main Road Block: 44 treet: 507 | | | 9000 |
| 44-507-259 | 44-507-252 | 44-507-253 | 44-507-258 | 44-507-250 | 44-507-263 | |
| 44-507-255 | 44-507-256 | 44-507-245 | 44-507-257 | 44-507-261 | 44-507-241 | |
| 44-507-260 | 44-507-243 | 44-507-246 | 44-507-244 | 44-507-266 | 44-507-240 | |
| 44-507-242 | 44-507-239 | 44-507-249 | 44-507-251 | 44-507-247 | 44-507-262 | |
| 44-507-248 | 44-507-264 | 44-507-254 | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 508,3ನೇ ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 508 | | | 44, Jyothinagara East Chennappa Lay out, 508, 3rd Main Road Block:44 Street: 508 | | | 9000 |
| 44-508-136 | 44-508-138 | 44-508-142 | 44-508-143 | 44-508-135 | 44-508-144 | |

| | | | | | | |
|--|------------|------------|--|------------|------------|------|
| 44-508-141 | 44-508-140 | 44-508-139 | 44-508-137 | 44-508-146 | 44-508-145 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 509,3ನೇ ಎ"ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 509 | | | 44, Jyothinagara East Chennappa Lay out, 509, 3rd"A" Main Road Block:44 Street: 509 | | | |
| 44-509-29 | 44-509-19 | 44-509-27 | 44-509-22 | 44-509-26 | 44-509-21 | 9000 |
| 44-509-17 | 44-509-25 | 44-509-30 | 44-509-23 | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 510, 3ನೇ ಬಿ"ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 510 | | | 44, Jyothinagara East Chennappa Lay out, 510, 3rd"B" Main Road Block: 44 Street: 510 | | | |
| 44-510-190 | 44-510-189 | 44-510-194 | 44-510-184 | 44-510-175 | 44-510-187 | 9000 |
| 44-510-179 | 44-510-181 | 44-510-183 | 44-510-188 | 44-510-177 | 44-510-186 | |

| | | | | | | |
|---|------------|------------|---|------------|------------|------|
| 44-510-191 | 44-510-193 | 44-510-178 | 44-510-185 | 44-510-176 | 44-510-192 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 511, 3ನೇ ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 511 | | | 44, Jyothinagara East Chennappa Lay out,511, 3rd Main Road Block: 44 Street: 11 | | | |
| 44-511-282 | 44-511-271 | 44-511-293 | 44-511-269 | 44-511-288 | 44-511-285 | 9000 |
| 44-511-277 | 44-511-296 | 44-511-273 | 44-511-290 | 44-511-284 | 44-511-294 | |
| 44-511-286 | 44-511-283 | 44-511-275 | 44-511-281 | 44-511-279 | 44-511-291 | |
| 44-511-292 | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 512, 4ನೇ ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 512 | | | 44, Jyothinagara East Chennappa Lay out 512, 4th Main Road Block:44 Street: 512 | | | 9000 |

| | | | | | | |
|---|------------|------------|---|------------|------------|------|
| 44-512-157 | 44-512-153 | 44-512-150 | 44-512-160 | 44-512-154 | 44-512-155 | |
| 44-512-159 | 44-512-149 | 44-512-152 | 44-512-156 | 44-512-158 | 44-512-151 | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 513, 5ನೇ ಮುಖ್ಯ ರಸ್ತೆ, ಬ್ಲಾಕ್: 44 ಸ್ಟ್ರೀಟ್: 513 | | | 44, Jyothinagara East Chennappa Lay out 513, 5th Main Road Block:44 Street: 513 | | | |
| 44-513-172 | 44-513-168 | 44-513-166 | 44-513-164 | 44-513-162 | 44-513-170 | 9000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 514, 1ನೇ ಅಡ್ಡ ರಸ್ತೆ, ಬ್ಲಾಕ್: 44 ಸ್ಟ್ರೀಟ್: 513 | | | 44, Jyothinagara East Chennappa Lay out . 514, 1st Cross Road. Block:44 Street: 519 | | | 9000 |
| 44-514-2 | 44-519-5 | 44-514-1 | 44-519-4 | 44-519-3 | 44-519-6 | |

| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
|--|-----------|-----------|---|-----------|-----------|------|
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 515, 2ನೇ ಅಡ್ಡ ರಸ್ತೆ, ಬ್ಲಾಕ್: 44 ಸ್ಟ್ರೀಟ್: 515 | | | 44, Jyothinagara East Chennappa Lay out 515, 2nd Cross Road Block:44 Street: 515 | | | |
| 44-515-55 | 44-515-44 | 44-515-45 | 44-515-41 | 44-515-43 | 44-515-49 | |
| 44-515-53 | 44-515-46 | 44-515-37 | 44-515-47 | 44-515-50 | 44-515-48 | 9000 |
| 44-515-51 | 44-515-39 | 44-515-56 | 44-515-40 | 44-515-52 | 44-515-54 | |
| 44-515-38 | 44-515-42 | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 516, 3ನೇ ಅಡ್ಡ ರಸ್ತೆ, ಬ್ಲಾಕ್: 44 ಸ್ಟ್ರೀಟ್: 516 | | | 44, Jyothinagara East Chennappa Lay out 516, 3rd Cross Road Block: 44 Street: 516 | | | 9000 |

| | | | | | | |
|--|------------|------------|---|------------|------------|------|
| 44-516-60 | 44-516-59ಃ | 44-516-60ಃ | 44-516-59 | 44-516-60A | 44-516-59A | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 517, 4ನೇ ಅಡ್ಡ ರಸ್ತೆ, ಬ್ಲಾಕ್: 44 ಸ್ಟ್ರೀಟ್: 517 | | | 44, Jyothinagara East Chennappa Lay out 517, 4th,Cross Road Block: 44 Street: 517 | | | |
| 44-517-61೦ | 44-517-62೦ | 44-517-61 | 44-517-62 | | | 9000 |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |
| 44, ಜ್ಯೋತಿನಗರ ಪೂರ್ವ ಚೆನ್ನಪ್ಪ ಲೇ-ಔಟ್ 518, 5ನೇ ಅಡ್ಡ ರಸ್ತೆ, ಬ್ಲಾಕ್: 44 ಸ್ಟ್ರೀಟ್: 518 | | | 44, Jyothinagara East Chennappa Lay out 518, 5th,Cross Road Block: 44 Street: 518 | | | |
| 44-518-198 | 44-518-204 | 44-518-64 | 44-518-202 | 44-518-200 | 44-518-206 | 9000 |
| 44-518-64೦ | | | | | | |
| ಮತ್ತು ಈ ಪ್ರದೇಶದ ಇತರೆ ನಂ | | | And Others No | | | |

| | | | | | | |
|--|------------|-----------|---|-----------|-----------|------|
| 45 ಬೇಗಂ ಮೊಹಲ್ಲಾ | | | 45 Begum Mohalla. | | | 6500 |
| ಬೇಗಂ ಮೊಹಲ್ಲಾ 11, ಶಿರಾ ಮಧುಗಿರಿ ಮುಖ್ಯ ರಸ್ತೆ ಬ್ಲಾಕ್ 45, ಸ್ಟ್ರೀಟ್: 11 | | | Block :45Begum Mohalla . Street 11.Road Sira Madhugi Road | | | |
| 45-11-147 | 45-11-145 | 45-11-153 | 45-11-149 | 45-11-141 | 45-11-143 | |
| 45-11-139 | 45-11-137 | 45-11-151 | 45-11-133 | 45-11-131 | 45-11-135 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಬೇಗಂ ಮೊಹಲ್ಲಾ 5ನೇ ಅಡ್ಡ ರಸ್ತೆ ಬ್ಲಾಕ್ 45, ಸ್ಟ್ರೀಟ್ 138 | | | Block :45Begum Mohalla Street 138.5th cross Raod | | | 6500 |
| 45-138-58 | 45-138-104 | 45-138-44 | 45-138-96 | 45-138-10 | 45-138-48 | |
| 45-138-92 | 45-138-20 | 45-138-84 | 45-138-6 | 45-138-30 | 45-138-66 | |
| 45-138-64 | 45-138-2 | 45-138-70 | 45-138-54 | 45-138-74 | 45-138-38 | |
| 45-138-106 | 45-138-100 | 45-138-90 | 45-138-26 | 45-138-62 | 45-138-22 | |

| | | | | | | |
|---|-------------|------------|--|------------|------------|------|
| 45-138-80 | 45-138-60 | 45-138-86 | 45-138-52 | 45-138-110 | 45-138-94 | |
| 45-138-68 | 45-138-32 | 45-138-102 | 45-138-72 | 45-138-8 | 45-138-88 | |
| 45-138-78 | 45-138-82 | 45-138-98 | 45-138-76 | 45-138-108 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಬೇಗಂ ಮೊಹಲ್ಲಾ ಉತ್ತರದ 3ನೇ ಅಡ್ಡ ರಸ್ತೆ ಬ್ಲಾಕ್ 45, ಸ್ಟ್ರೀಟ್ 142 | | | Block : 45 Begum Mohalla . Street 142 North 3th cross Raod | | | |
| 45-142-57 | 45-142-77 | 45-142-41 | 45-142-83 | 45-142-89 | 45-142-63 | 6500 |
| 45-142-67 | 45-142-97 | 45-142-21 | 45-142-85 | 45-142-33 | 45-142-81 | |
| 45-142-105 | 45-142-103 | 45-142-55 | 45-142-37 | 45-142-31 | 45-142-49 | |
| 45-142-5 | 45-142-103ಃ | 45-142-65 | 45-142-109 | 45-142-75 | 45-142-17 | |
| 45-142-35 | 45-142-107ಃ | 45-142-71 | 45-142-103A | 45-142-59 | 45-142-107 | |
| | | | | | | |

| | | | | | | |
|--|-----------|------------|---|-------------|------------|------|
| 45-142-107o | 45-142-79 | 45-142-39 | 45-142-45 | 45-142-107C | 45-142-69 | |
| 45-142-101 | 45-142-7 | 45-142-15 | 45-142-61 | 45-142-73 | | |
| 45-142-43 | 45-142-53 | 45-142-93 | 45-142-9 | 45-142-91 | 45-142-51 | |
| 45-142-27 | 45-142-47 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ಉತ್ತರದ 2ನೇ ಮುಖ್ಯ ರಸ್ತೆ ಬ್ಲಾಕ್ 45, ಸ್ಟ್ರೀಟ್ 502 | | | Block : 45 Begum Mohalla Street 502 , 2nd Main Raod | | | |
| 45-502-75 | 45-502-77 | 45-502-275 | 45-502-278 | 45-502-277 | 45-502-274 | 6500 |
| 45-502-276 | 45-502-78 | 45-502-273 | 45-502-80 | 45-502-76 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ "ಎ" ಅಡ್ಡ ರಸ್ತೆ ಬ್ಲಾಕ್ 45, ಸ್ಟ್ರೀಟ್ 503 | | | Block : 45 Begum Mohalla Street 503, "A" CrossRaod | | | 6500 |

| | | | | | | | |
|---|------------|------------|---|-----------|-----------|------|------|
| 45-503-284 | 45-503-279 | 45-503-283 | 45-503-281 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ಬೇಗಂ ಮೊಹಲ್ಲಾ "ಬಿ" ಅಡ್ಡ ರಸ್ತೆ ಬ್ಲಾಕ್ 45, ಸ್ಟೀಟ್ 507 | | | Block : 45 Begum Mohalla Street 507"B" Cross Raod | | | | |
| 45-507-62 | 45-507-34 | 45-507-58 | 45-507-20 | 45-507-52 | 45-507-40 | | |
| 45-507-46 | 45-507-72 | 45-507-56 | 45-507-60 | 45-507-28 | 45-507-54 | | |
| 45-507-26 | 45-507-70 | 45-507-50 | 45-507-68 | 45-507-42 | 45-507-22 | 6500 | |
| 45-507-66 | 45-507-64 | 45-507-24 | 45-507-38 | 45-507-44 | 45-507-32 | | |
| 45-507-48 | 45-507-30 | 45-507-36 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ಬೇಗಂ ಮೊಹಲ್ಲಾ "ಸಿ" ಅಡ್ಡ ರಸ್ತೆ ಬ್ಲಾಕ್ 45, ಸ್ಟೀಟ್ 508 | | | Block : 45 Begum Mohalla Street 508, "C" Cross Raod | | | | 6500 |

| | | | | | | |
|---|------------|------------|--|------------|------------|------|
| 45-509-126 | 45-509-120 | 45-509-112 | 45-509-114 | 45-509-122 | 45-509-104 | |
| 45-509-132 | 45-509-128 | 45-509-100 | 45-509-136 | 45-509-102 | 45-509-124 | |
| 45-509-130 | 45-509-134 | 45-509-106 | 45-509-116 | 45-509-118 | | |
| 45-509-110 | 45-509-138 | 45-509-108 | 45-509-140 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಬೇಗಂ ಮೊಹಲ್ಲಾ "ಡಿ" ಅಡ್ಡ ರಸ್ತೆ ಬ್ಲಾಕ್ 45, ಸ್ಟ್ರೀಟ್ 509 | | | Block : 45 Begum Mohalla Street 509,"D" Cross Raod | | | |
| 45-509-126 | 45-509-108 | 45-509-138 | 45-509-100 | 45-509-114 | 45-509-130 | |
| 45-509-132 | 45-509-120 | 45-509-140 | 45-509-124 | 45-509-136 | 45-509-122 | 6500 |
| 45-509-110 | 45-509-128 | 45-509-112 | 45-509-106 | 45-509-116 | 45-509-102 | |
| 45-509-118 | 45-509-134 | 45-509-104 | | | | |

| | | | | | | |
|--|------------|------------|--|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ 1ನೇ ಅಡ್ಡ ರಸ್ತೆ ಬ್ಲಾಕ್ 45, ಸ್ಟೀಟ್ 510 | | | Block : 45 Begum Mohalla Street 510,1st Cross Raod | | | |
| 45-510-95 | 45-510-97 | 45-510-98 | 45-510-93 | 45-504-88 | 45-510-91 | 6500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ 1ನೇ ಅಡ್ಡ ರಸ್ತೆ ಬ್ಲಾಕ್ 45, ಸ್ಟೀಟ್ 511 | | | Block : 45 Begum Mohalla North Street 511,1st Cross Raod | | | |
| 45-511-164 | 45-511-177 | 45-511-176 | 45-511-184 | 45-511-183 | 45-511-171 | 6500 |
| 45-511-182 | 45-511-167 | 45-511-180 | 45-511-149 | 45-511-141 | 45-511-147 | |
| 45-511-178 | 45-511-181 | 45-511-159 | 45-511-172A | 45-511-166 | 45-511-188 | |
| 45-511-170 | 45-511-143 | 45-511-161 | 45-511-153 | 45-511-185 | 45-511-168 | |
| 45-511-139 | 45-511-151 | 45-511-145 | 45-511-157 | 45-511-172 | 45-511-155 | |

| | | | | | | |
|--|------------|------------|--|------------|-------------|------|
| 45-511-186 | 45-511-175 | 45-511-174 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ 2ನೇ ಅಡ್ಡ ರಸ್ತೆ ಬ್ಲಾಕ್ 45, ಸ್ಟ್ರೀಟ್ 512 | | | Block : 45 Begum Mohalla North Street 511,2nd Cross Raod | | | |
| 45-512-217 | 45-512-223 | 45-512-225 | 45-512-257 | 45-512-253 | 45-512-259 | 6500 |
| 45-512-219 | 45-512-229 | 45-512-269 | 45-512-247 | 45-512-209 | 45-512-204 | |
| 45-512-227 | 45-512-237 | 45-512-267 | 45-512-195 | 45-512-245 | 45-512-251A | |
| 45-512-233 | 45-512-243 | 45-512-261 | 45-512-265 | 45-512-251 | 45-512-200 | |
| 45-512-235 | 45-512-249 | 45-512-205 | 45-512-207 | 45-512-206 | 45-512-221 | |
| 45-512-239 | 45-512-263 | 45-512-203 | 45-512-201 | 45-512-197 | 45-512-241 | |
| 45-512-231 | 45-512-191 | 45-512-193 | 45-512-199 | 45-512-213 | 45-512-215 | |

| | | | | | | | |
|---|------------|-------------|---|------------|------------|------|--|
| 45-512-208 | 45-512-255 | 45-512-194 | 45-512-211 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ಬೇಗಂ ಮೊಹಲ್ಲಾ 2ನೇ"ಎ" ಅಡ್ಡ ರಸ್ತೆ ಬ್ಲಾಕ್ 45, ಸ್ಟ್ರೀಟ್ 513 | | | Block : 45 Begum Mohalla Street 513,2nd"A" Cross Raod | | | | |
| 45-513-307 | 45-513-337 | 45-513-296ಂ | 45-513-357 | 45-513-349 | 45-513-351 | 6500 | |
| 45-513-355 | 45-513-327 | 45-513-353 | 45-513-295 | 45-513-333 | 45-513-359 | | |
| 45-513-297 | 45-513-321 | 45-513-335 | 45-513-345 | 45-513-325 | 45-513-301 | | |
| 45-513-289 | 45-513-313 | 45-513-319 | 45-513-347 | 45-513-291 | 45-513-317 | | |
| 45-513-341 | 45-513-305 | 45-513-311 | 45-513-287 | 45-513-343 | 45-513-293 | | |
| 45-513-331 | 45-513-315 | 45-513-303 | 45-513-339 | 45-513-299 | 45-513-309 | | |
| 45-513-296 | 45-513-323 | 45-513-329 | 45-513-288 | | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|---|------------|------------|---|------------|------------|------|
| ಬೇಗಂ ಮೊಹಲ್ಲಾ 2ನೇ"ಬಿ" ಅಡ್ಡ ರಸ್ತೆ ಬ್ಲಾಕ್ 45, ಸ್ಟ್ರೀಟ್ 514 | | | Block : 45 Begum Mohalla Street 514,2nd"B" Cross Raod | | | |
| 45-514-401 | 45-514-375 | 45-514-393 | 45-514-407 | 45-514-379 | 45-514-409 | |
| 45-514-405 | 45-514-383 | 45-514-399 | 45-514-387 | 45-514-395 | 45-514-365 | |
| 45-514-371 | 45-514-397 | 45-514-403 | 45-514-373 | 45-514-391 | 45-514-367 | 6500 |
| 45-514-385 | 45-514-377 | 45-514-389 | 45-514-369 | 45-514-361 | 45-514-381 | |
| 45-514-363 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| 46)ಗೂಳಿಗರ ಹಟ್ಟಿ ದಕ್ಷಿಣ ಭಾಗ | | | 46) Gowligara hatti south side | | | 5000 |
| ಗೂಳಿಗರ ಹಟ್ಟಿ ದಕ್ಷಿಣ ಭಾಗ,ಶಿರಾ ತುಮಕೂರು ಪಶ್ಚಿಮ ರಸ್ತೆ ಬ್ಲಾಕ್ 46, ಸ್ಟ್ರೀಟ್ 6. | | | Block :6Golligara hatti south side.Sira Tumkur Road,Street No 6 tumkur west Raod | | | |

| | | | | | | |
|---|-----------|-----------|--|------------|-----------|------|
| 46-6-231o | 46-6-215 | 46-6-223 | 46-6-227 | 46-6-221 | 46-6-231 | |
| 46-6-217 | 46-6-231e | 46-6-219 | 46-6-225 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | | | | |
| ಗೊಳಗರ ಹಟ್ಟಿ ದಕ್ಷಿಣ ಭಾಗ,ಶಿರಾ ಮದುಗಿರಿರಸ್ತೆ ಬ್ಲಾಕ್ 46, ಸ್ಟ್ರೀಟ್ 11 | | | Block :6Golligara hatti south side.Sira Madhugiri ,Street No 11 | | | |
| 46-11-161 | 46-11-163 | 46-11-187 | 46-11-189 | 46-11-175 | 46-11-183 | 5000 |
| 46-11-185 | 46-11-165 | 46-11-193 | 46-11-155 | 46-11-181 | 46-11-177 | |
| 46-11-191 | 46-11-157 | 46-11-169 | 46-11-159 | 46-11-189B | 46-11-171 | |
| 46-11-189o | 46-11-173 | 46-11-167 | 46-11-189C | 46-11-179 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಗೊಳಗರ ಹಟ್ಟಿ ದಕ್ಷಿಣ ಭಾಗ,ತೊಟಾಂಗಾರಿಕೆ ಇಲಾಖೆ ರಸ್ತೆ ಬ್ಲಾಕ್ 46, ಸ್ಟ್ರೀಟ್ 143 | | | Block :46Golligara hatti south side.Agriculturedepartment Raod, Street No 143 | | | 5000 |

| | | | | | | |
|--|-----------|-----------|---|------------|-----------|------|
| 46-143-24 | 46-143-42 | 46-143-6 | 46-143-10 | 46-143-12 | 46-143-64 | |
| 46-143-18 | 46-143-26 | 46-143-22 | 46-143-62 | 46-143-14 | 46-143-20 | |
| 46-143-48 | 46-143-30 | 46-143-24 | 46-143-16 | 46-143-24A | 46-143-44 | |
| 46-143-66 | 46-143-60 | 46-143-32 | 46-143-40 | 46-143-56 | 46-143-4 | |
| 46-143-52 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಗೊಳಿಗರ ಹಟ್ಟಿ ದಕ್ಷಿಣ ಭಾಗ,1ನೇ ಮುಖ್ಯ ರಸ್ತೆ ಬ್ಲಾಕ್ 46, ಸ್ಟ್ರೀಟ್ 501 | | | Block :46Golligara hatti south side. 1st Main RoadStreet No 501 | | | 5000 |
| 46-501-22 | 46-501-21 | 46-501-24 | 46-501-26 | 46-509-2 | 46-501-6 | 5000 |
| 46-509-1 | 46-501-16 | 46-501-18 | 46-501-20 | 46-501-7 | 46-501-17 | |
| 46-501-14 | 46-501-30 | 46-501-9 | 46-501-29 | 46-501-5 | 46-501-11 | |

| | | | | | |
|--|-----------|-----------|---|--|------|
| 46-501-25 | 46-501-27 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |
| ಗೂಳಿಗರ ಹಟ್ಟಿ ದಕ್ಷಿಣ ಭಾಗ,2ನೇ ಮುಖ್ಯ ರಸ್ತೆ ಬ್ಲಾಕ್ 46, ಸ್ಟೀಟ್ 502 | | | Block :46Golligara hatti south side. 2nd Main RoadStreet No 502 | | |
| 46-502-40 | 46-502-38 | | | | 5000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |
| ಗೂಳಿಗರ ಹಟ್ಟಿ ದಕ್ಷಿಣ ಭಾಗ,2ನೇ ಮುಖ್ಯ ರಸ್ತೆ "ಎ"ಬ್ಲಾಕ್ 46, ಸ್ಟೀಟ್ 503 | | | Block :46Golligara hatti south side. 2nd Main "A"RoadStreet No 503 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |
| ಗೂಳಿಗರ ಹಟ್ಟಿ ದಕ್ಷಿಣ ಭಾಗ,2ನೇ ಮುಖ್ಯ ರಸ್ತೆ "ಸಿ"ಬ್ಲಾಕ್ 46, ಸ್ಟೀಟ್ 505 | | | Block :46Golligara hatti south side. 2nd Main "C"RoadStreet No 505 | | |
| 46-505-95 | 46-505-97 | 46-505-99 | 46-505-93 | | 5000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |

| | | | | | | |
|---|------------|------------|---|--|--|------|
| ಗೊಳಗರ ಹಟ್ಟಿ ದಕ್ಷಿಣ ಭಾಗ,3ನೇ ಮುಖ್ಯ ರಸ್ತೆ ಬ್ಲಾಕ್ 46, ಸ್ಟೀಟ್ 506 | | | Block :46Golligara hatti south side. 3rd Main RoadStreet No 506 | | | 5000 |
| 46-506-45 | 46-506-47 | 46-506-470 | 46-506-48 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಗೊಳಗರ ಹಟ್ಟಿ ದಕ್ಷಿಣ ಭಾಗ,3ನೇ"ಎ" ಮುಖ್ಯ ರಸ್ತೆ ಬ್ಲಾಕ್ 46, ಸ್ಟೀಟ್ 507 | | | Block :46Golligara hatti south side. 3rd Main "A"RoadStreet No 507 | | | 5000 |
| 46-507-104 | 46-507-103 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಗೊಳಗರ ಹಟ್ಟಿ ದಕ್ಷಿಣ ಭಾಗ,3ನೇ"ಬಿ" ಮುಖ್ಯ ರಸ್ತೆ ಬ್ಲಾಕ್ 46, ಸ್ಟೀಟ್ 508 | | | Block :46Golligara hatti south side. 3rd Main "B"RoadStreet No 508 | | | 5000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಗೊಳಗರ ಹಟ್ಟಿ ದಕ್ಷಿಣ ಭಾಗ,2ನೇ"ಅಡ್ಡರಸ್ತೆ ಬ್ಲಾಕ್ 46, ಸ್ಟೀಟ್ 511 | | | Block :46Golligara hatti south side. 2nd Cross road Street No 511 | | | 5000 |
| 46-511-35 | 46-511-33 | 46-511-36 | | | | |

| | | | | | | |
|--|-----------|-----------|--|-----------|-----------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಗೂಳಿಗರ ಹಟ್ಟಿ ದಕ್ಷಿಣ ಭಾಗ,3ನೇ"ಅಡ್ಡರಸ್ತೆ ಬ್ಲಾಕ್ 46, ಸ್ಟ್ರೀಟ್ 512 | | | Block :46Golligara hatti south side. 3nd Cross road Street No 512 | | | 5000 |
| 46-512-42 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಗೂಳಿಗರ ಹಟ್ಟಿ ದಕ್ಷಿಣ ಭಾಗ,3ನೇ"ಎ"ಅಡ್ಡರಸ್ತೆ ಬ್ಲಾಕ್ 46, ಸ್ಟ್ರೀಟ್ 513 | | | Block :46Golligara hatti south side. 3nd "A"Cross road Street No 513 | | | 5000 |
| 46-514-66 | 46-514-65 | 46-514-68 | 46-514-69 | 46-514-70 | 46-514-67 | |
| 46-515-75 | 46-515-77 | 46-515-88 | 46-515-78 | 46-515-76 | 46-515-90 | |
| 46-515-82 | 46-515-80 | 46-515-86 | 46-515-73 | 46-515-84 | 46-515-79 | |
| 46-514-64 | 46-514-63 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |

| | | | | | | |
|--|------------|-----------|--|-----------|-----------|------|
| ಗೂಳಿಗರ ಹಟ್ಟಿ ದಕ್ಷಿಣ ಭಾಗ,3ನೇ"ಬಿ"ಅಡ್ಡರಸ್ತೆ ಬ್ಲಾಕ್ 46, ಸ್ಟ್ರೀಟ್ 514 | | | Block :46 Golligara hatti south side. 3rd "A"Cross road Street No 514 | | | 5000 |
| 46-514-66 | 46-514-65 | 46-514-68 | 46-514-69 | 46-514-70 | 46-514-67 | |
| 46-514-64 | 46-514-63 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಗೂಳಿಗರ ಹಟ್ಟಿ ದಕ್ಷಿಣ ಭಾಗ,4ನೇ ಅಡ್ಡ ರಸ್ತೆ ಬ್ಲಾಕ್ 46, ಸ್ಟ್ರೀಟ್ 515 | | | Block :46 Golligara hatti south side. 4th Cross road Street No 515 | | | 5000 |
| 46-515-75 | 46-515-82 | 46-515-77 | 46-515-80 | 46-515-88 | 46-515-86 | |
| 46-515-76 | 46-515-84 | 46-515-90 | 46-515-79 | 46-515-78 | 46-515-73 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಗೂಳಿಗರ ಹಟ್ಟಿ ದಕ್ಷಿಣ ಭಾಗ,4ನೇ"ಎ" ಅಡ್ಡ ರಸ್ತೆ ಬ್ಲಾಕ್ 46, ಸ್ಟ್ರೀಟ್ 516 | | | Block :46 Golligara hatti south side. 4th"A" Cross road Street No 516 | | | 5000 |
| 46-516-108 | 46-516-106 | | | | | |

| | | | | | | |
|---|------------|------------|--|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಗೂಳಿಗರ ಹಟ್ಟಿ ದಕ್ಷಿಣ ಭಾಗ,4ನೇ"ಬಿ" ಅಡ್ಡ ರಸ್ತೆ ಬ್ಲಾಕ್ 46, ಸ್ಟ್ರೀಟ್ 517 | | | Block :46 Golligara hatti south side. 4th"B" Cross road Street No 517 | | | 5000 |
| 46-517-113 | 46-517-111 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಗೂಳಿಗರ ಹಟ್ಟಿ ದಕ್ಷಿಣ ಭಾಗ,5ನೇ ಅಡ್ಡ ರಸ್ತೆ ಬ್ಲಾಕ್ 46, ಸ್ಟ್ರೀಟ್ 518 | | | Block :46 Golligara hatti south side. 5th Cross road Street No 518 | | | 5000 |
| 46-518-130 | 46-518-124 | 46-518-121 | 46-518-126 | 46-518-119 | 46-518-115 | |
| 46-518-128 | 46-518-117 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| 47.ಬೇಗಂ ಮೊಹಲ್ಲಾ ದಕ್ಷಿಣ ಬಾಗ | | | 47.BEGUM MOHLLA SOUTH SIDE | | | 6500 |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ ಎನ್. ಹೆಚ್ 4 ಶಿರಾ ತುಮಕೂರು ಬಾಗ ಬ್ಲಾಕ್ 47, ಸ್ಟ್ರೀಟ್ 6 | | | Block :BEGUM MOHLLA SOUTH SIDE, Street No .6 47N H 4 Sira Tumkur Side | | | |

| | | | | | | |
|--|------------|------------|---|------------|-----------|------|
| 47-525-969 | 47-6-301 | 47-526-974 | 47-6-235 | 47-6-241 | 47-6-269 | |
| 47-6-275 | 47-6-247 | 47-6-237 | 47-6-243 | 47-525-970 | 47-6-267 | |
| 47-6-281 | 47-6-249 | 47-6-257 | 47-6-291 | 47-6-283 | 47-6-281A | |
| 47-6-295 | 47-6-287 | 47-6-259 | 47-6-245 | 47-6-263 | 47-6-277 | |
| 47-6-279 | 47-526-973 | 47-6-255 | 47-6-261 | 47-6-265 | 47-6-251 | |
| 47-6-253 | 47-6-289 | 47-6-239 | 47-6-285 | 47-6-299 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ್ ಬ್ಲಾಕ್ 45 ದಕ್ಷಿಣದ ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 142 | | | Block : BEGUM MOHLLA SOUTH SIDE, Street No 142 block 45 South cross Road | | | |
| 47-142-30 | 47-142-24 | 47-511-93 | 47-142-88 | 47-142-2 | 47-142-62 | 6500 |
| 47-142-40 | 47-142-36 | 47-142-4 | 47-511-79 | 47-142-16 | 47-142-90 | |

| | | | | | |
|--|-------------|-----------|---|------------|-------------|
| 47-142-94 | 47-142-86 | 47-142-32 | 47-142-96 | 47-142-50 | 47-142-82 |
| 47-511-87 | 47-511-71 | 47-142-64 | 47-142-58 | 47-142-26 | 47-142-102 |
| 47-142-28 | 47-142-110 | 47-142-84 | 47-142-110F | 47-142-76 | 47-511-77 |
| 47-142-110ಉ | 47-511-89 | 47-142-6 | 47-142-68 | 47-142-14 | 47-142-110D |
| 47-511-95 | 47-511-83 | 47-142-80 | 47-142-54 | 47-142-44 | 47-142-8 |
| 47-142-110ಁ | 47-142-100 | 47-142-92 | 47-142-12 | 47-142-22 | 47-142-20 |
| 47-511-85 | 47-142-18 | 47-511-91 | 47-142-110A | 47-142-72 | 47-142-52 |
| 47-142-10 | 47-142-110ಇ | 47-142-98 | 47-142-110B | 47-142-106 | 47-142-78 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, ಸಿರಿ ಕಲ್ಚಾರ್ ಬಿಲ್ಡಿಂಗ್ ರಸ್ತೆ ಬ್ಲಾಕ್ 47, ಸ್ಟ್ರೀಟ್ 143 | | | Block : BEGUM MOHLLA SOUTH SIDE, SirikultureBulding Road Street No 143 block 47 South cross Road | | 6500 |

| | | | | | | |
|---|-----------|-----------|---|-----------|-----------|------|
| 47-143-59 | 47-143-7 | 47-143-25 | 47-143-39 | 47-143-9 | 47-143-27 | |
| 47-143-57 | 47-143-17 | 47-143-1 | 47-143-51 | 47-143-31 | 47-143-43 | |
| 47-143-19 | 47-143-47 | 47-143-35 | 47-143-55 | 47-143-53 | 47-143-29 | |
| 47-143-23 | 47-143-61 | 47-143-13 | 47-143-37 | 47-143-3 | 47-143-45 | |
| 47-143-49 | 47-143-33 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 1ನೇ ಮುಖ್ಯ ರಸ್ತೆ ಬ್ಲಾಕ್ 47, ಸ್ಟ್ರೀಟ್ 501 | | | Block : BEGUM MOHLLA SOUTH SIDE, Street No 501 1st Main Road | | | |
| 47-501-6 | 47-501-1 | 47-501-4 | 47-501-2 | 47-501-14 | 47-501-12 | 6500 |
| 47-501-10 | 47-501-8 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |

| | | | | | | |
|---|-------------|-------------|--|-------------|-------------|------|
| | | | | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 3ನೇ ಮುಖ್ಯ ರಸ್ತೆ ಬ್ಲಾಕ್ 47, ಸ್ಟೀಟ್ 503 | | | Block : BEGUM MOHLLA SOUTH SIDE, Street No 503 3rdMain Road | | | 6500 |
| 47-504-797 | 47-504-793 | 47-504-791 | 47-504-799 | 47-504-795 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 3ನೇ ಮುಖ್ಯ ರಸ್ತೆ "ಎ " | | | Block : BEGUM MOHLLA SOUTH SIDE, Street No 504 3rd "A"Main Road | | | 6500 |
| 47-505-1002 | 47-526-976 | 47-505-1005 | 47-505-995 | 47-505-1026 | 47-505-1020 | |
| 47-505-998 | 47-505-1024 | 47-505-1023 | 47-505-984 | 47-505-1010 | 47-505-1030 | |
| 47-525-972 | 47-505-1009 | 47-505-984ಂ | 47-505-987 | 47-505-986 | 47-505-990 | |
| 47-505-997 | 47-505-1025 | 47-505-1028 | 47-505-1003 | 47-505-1006 | 47-505-996 | |
| 47-505-998ಂ | 47-505-1001 | 47-505-1018 | 47-505-1029 | 47-505-1017 | 47-505-988A | |

| | | | | | | |
|---|-------------|-------------|---|-------------|-------------|------|
| 47-505-1022 | 47-505-985 | 47-505-1004 | 47-505-1015 | 47-505-981 | 47-505-1016 | |
| 47-505-979 | 47-505-991 | 47-505-1000 | 47-505-986A | 47-505-1021 | 47-525-971 | |
| 47-505-1014 | 47-505-983 | 47-505-989 | 47-505-1012 | 47-505-1011 | 47-505-988 | |
| 47-505-1031 | 47-505-9900 | 47-505-1032 | 47-526-975 | 47-505-1008 | 47-505-993 | |
| 47-505-9960 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 4ನೇ ಮುಖ್ಯ ರಸ್ತೆ ಬ್ಲಾಕ್ 47, ಸ್ಟ್ರೀಟ್ 505 | | | Block :47 BEGUM MOHLLA SOUTH SIDE, Street No 505 4th"Main Road | | | |
| 47-506-1061 | 47-506-1072 | 47-506-1045 | 47-506-1055 | 47-506-1064 | 47-506-1036 | 6500 |
| 47-506-1046 | 47-506-1048 | 47-506-1037 | 47-506-1042 | 47-506-1069 | 47-506-1060 | |
| 47-506-1041 | 47-506-1056 | 47-506-1044 | 47-506-1040 | 47-506-1053 | 47-506-1035 | |

| | | | | | | |
|---|-------------|-------------|--|-------------|-------------|------|
| 47-506-1065 | 47-506-1043 | 47-506-1059 | 47-506-1076 | 47-506-1068 | 47-506-1063 | |
| 47-506-1054 | 47-506-1051 | 47-506-1058 | 47-506-1066 | 47-506-1038 | 47-506-1049 | |
| 47-506-1062 | 47-506-1047 | 47-506-1052 | 47-506-1057 | 47-506-1050 | 47-506-1074 | |
| 47-506-1039 | 47-506-1070 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 5ನೇ ಮುಖ್ಯ ರಸ್ತೆ ಬ್ಲಾಕ್ 47, ಸ್ಟ್ರೀಟ್ 506 | | | Block : 47 BEGUM MOHLLA SOUTH SIDE, Street No 506 5th"Main Road | | | |
| 47-507-1098 | 47-507-1096 | 47-507-1091 | 47-507-1106 | 47-507-1095 | 47-507-1090 | |
| 47-507-1089 | 47-507-1101 | 47-507-1079 | 47-507-1097 | 47-507-1081 | 47-507-1102 | 6500 |
| 47-507-1105 | 47-507-1085 | 47-507-1082 | 47-507-1100 | 47-507-1103 | 47-528-1108 | |
| 47-507-1093 | 47-507-1094 | 47-507-1104 | 47-507-1099 | 47-507-1088 | 47-507-1087 | |

| | | | | | | |
|---|-------------|-------------|--|-------------|-------------|------|
| 47-507-1083 | 47-507-1092 | 47-507-1084 | 47-507-1086 | 47-507-1080 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 6ನೇ ಮುಖ್ಯ ರಸ್ತೆ ಬ್ಲಾಕ್ 47, ಸ್ಟೀಟ್ 507 | | | Block : 47 BEGUM MOHLLA SOUTH SIDE, Street No 507 6th"Main Road | | | |
| 47-508-1138 | 47-508-1119 | 47-508-1113 | 47-508-1118 | 47-508-1117 | 47-508-1129 | 6500 |
| 47-508-1127 | 47-508-1124 | 47-508-1120 | 47-508-1126 | 47-508-1123 | 47-508-1136 | |
| 47-508-1128 | 47-508-1132 | 47-508-1134 | 47-508-1125 | 47-508-1115 | 47-508-1133 | |
| 47-508-1131 | 47-508-1122 | 47-508-1130 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 7ನೇ ಮುಖ್ಯ ರಸ್ತೆ ಬ್ಲಾಕ್ 47, ಸ್ಟೀಟ್ 508 | | | Block : 47 BEGUM MOHLLA SOUTH SIDE, Street No 508 7th"Main Road | | | |
| 47-509-1149 | 47-509-1148 | 47-509-1141 | 47-509-1150 | 47-509-1152 | 47-509-1154 | 6500 |

| | | | | | | | |
|---|--------------|--------------|--|--------------|-------------|------|--|
| 47-509-1142 | 47-509-1146 | 47-509-1147 | 47-509-1145 | 47-509-1143 | 47-509-1144 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 8ನೇ ಮುಖ್ಯ ರಸ್ತೆ ಬ್ಲಾಕ್ 47, ಸ್ಟೀಟ್ 509 | | | Block : 47 BEGUM MOHLLA SOUTH SIDE, Street No 509 8th"Main Road | | | | |
| 47-510-1161 | 47-510-1177 | 47-510-1195 | 47-510-1189 | 47-528-1200D | 47-528-1200 | 6500 | |
| 47-510-1165 | 47-528-1200ಅ | 47-510-1163 | 47-510-1185 | 47-510-1179 | 47-510-1173 | | |
| 47-510-1187 | 47-527-1197 | 47-528-1200ಂ | 47-510-1183 | 47-510-1171 | 47-510-1193 | | |
| 47-528-1200ಇ | 47-510-1192 | 47-510-1157ಃ | 47-527-1198 | 47-510-1196 | 47-510-1159 | | |
| 47-528-1110 | 47-510-1157ಂ | 47-510-1169 | 47-510-1175 | 47-510-1157 | 47-510-1181 | | |
| 47-510-1167 | 47-528-1200ಃ | 47-510-1191 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |

| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 9ನೇ ಮುಖ್ಯ ರಸ್ತೆ ಬ್ಲಾಕ್ 47, ಸ್ಟ್ರೀಟ್ 510 | | | Block : 47 BEGUM MOHLLA SOUTH SIDE, Street No 510 9th"Main Road | | |
|---|------------|------------|--|------------|------------|
| 47-512-141 | 47-512-140 | 47-511-62 | 47-512-161 | 47-512-138 | 47-512-151 |
| 47-512-137 | 47-511-84 | 47-511-94 | 47-512-112 | 47-511-56 | 47-512-110 |
| 47-511-72 | 47-512-146 | 47-511-58 | 47-512-116 | 47-511-50 | 47-512-108 |
| 47-512-124 | 47-512-160 | 47-511-54 | 47-512-158 | 47-511-40 | 47-512-104 |
| 47-512-126 | 47-511-52 | 47-511-86 | 47-512-106 | 47-511-70 | 47-511-80 |
| 47-512-144 | 47-511-48 | 47-512-148 | 47-511-46 | 47-512-156 | 47-512-128 |
| 47-512-98 | 47-511-92 | 47-511-38 | 47-512-102 | 47-502-17 | 47-512-162 |
| 47-512-142 | 47-511-76 | 47-511-34 | 47-512-164 | 47-512-159 | 47-512-100 |
| 47-511-42 | 47-511-78 | 47-511-60 | 47-512-114 | 47-511-68 | 47-511-36 |

6500

| | | | | | | |
|--|------------|------------|---|------------|------------|------|
| 47-511-28 | 47-512-149 | 47-512-157 | 47-511-66 | 47-512-120 | 47-511-30 | |
| 47-512-152 | 47-512-118 | 47-512-130 | 47-512-143 | 47-511-74 | 47-511-26 | |
| 47-512-139 | 47-512-163 | 47-511-32 | 47-512-122 | 47-512-136 | 47-511-44 | |
| 47-512-154 | 47-512-150 | 47-511-82 | 47-512-134 | 47-512-132 | 47-511-64 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 2ನೇ ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 512 | | | Block : 47 BEGUM MOHLLA SOUTH SIDE, Street No 512 2nd Cross Road | | | |
| 47-513-186 | 47-513-218 | 47-513-188 | 47-513-182 | 47-513-236 | 47-513-234 | |
| 47-513-206 | 47-513-228 | 47-513-204 | 47-513-172 | 47-513-202 | 47-513-226 | 6500 |
| 47-513-173 | 47-513-196 | 47-513-174 | 47-513-200 | 47-513-242 | 47-513-184 | |
| 47-513-232 | 47-513-240 | 47-513-168 | 47-513-210 | 47-513-220 | 47-513-176 | |

| | | | | | | |
|--|------------|------------|---|------------|------------|------|
| 47-513-238 | 47-513-190 | 47-513-224 | 47-513-208 | 47-513-192 | 47-513-222 | |
| 47-513-225 | 47-502-19 | 47-513-214 | 47-513-230 | 47-513-216 | 47-513-244 | |
| 47-513-198 | 47-513-170 | 47-513-180 | 47-513-212 | 47-513-194 | 47-513-178 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 3ನೇ ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 513 | | | Block : 47 BEGUM MOHLLA SOUTH SIDE, Street No 513 3rd Cross Road | | | |
| 47-513-186 | 47-513-168 | 47-513-200 | 47-513-202 | 47-513-234 | 47-513-194 | |
| 47-513-206 | 47-513-218 | 47-513-210 | 47-513-242 | 47-513-226 | 47-513-180 | |
| 47-513-173 | 47-513-228 | 47-513-188 | 47-513-220 | 47-513-184 | 47-513-198 | |
| 47-513-232 | 47-513-196 | 47-513-204 | 47-513-182 | 47-513-176 | 47-513-214 | |
| 47-513-238 | 47-513-240 | 47-513-174 | 47-513-172 | 47-513-236 | 47-513-192 | |
| | | | | | | 6500 |

| | | | | | | |
|--|------------|------------|---|------------|------------|------|
| 47-513-225 | 47-513-216 | 47-513-230 | 47-502-19 | 47-513-212 | 47-513-244 | |
| 47-513-178 | 47-513-224 | 47-513-222 | 47-513-208 | 47-513-170 | 47-513-190 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 4ನೇ ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 514 | | | Block : 47 BEGUM MOHLLA SOUTH SIDE, Street No 514 4th Cross Road | | | |
| 47-514-316 | 47-514-276 | 47-502-21 | 47-514-278 | 47-514-324 | 47-514-312 | |
| 47-514-308 | 47-514-252 | 47-514-292 | 47-514-288 | 47-514-250 | 47-514-314 | |
| 47-514-280 | 47-514-286 | 47-514-258 | 47-514-266 | 47-514-306 | 47-514-282 | 6500 |
| 47-514-272 | 47-514-304 | 47-514-248 | 47-514-310 | 47-514-322 | 47-514-294 | |
| 47-514-270 | 47-514-268 | 47-514-320 | 47-514-274 | 47-514-256 | 47-514-318 | |
| 47-514-290 | 47-514-296 | 47-514-264 | 47-514-284 | 47-514-302 | 47-514-262 | |

| | | | | | | |
|--|------------|------------|---|------------|------------|------|
| 47-514-254 | 47-514-300 | 47-514-260 | 47-514-298 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 5ನೇ ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 515 | | | Block : 47 BEGUM MOHLLA SOUTH SIDE, Street No 515 5th Cross Road | | | |
| 47-515-388 | 47-515-372 | 47-515-370 | 47-515-352 | 47-515-384 | 47-515-382 | 6500 |
| 47-515-392 | 47-515-400 | 47-515-408 | 47-515-378 | 47-515-376 | 47-515-358 | |
| 47-515-374 | 47-515-356 | 47-515-354 | 47-515-396 | 47-515-390 | 47-515-364 | |
| 47-515-380 | 47-515-350 | 47-515-386 | 47-515-394 | 47-515-348 | 47-515-416 | |
| 47-515-344 | 47-515-346 | 47-515-406 | 47-515-412 | 47-502-23 | 47-515-360 | |
| 47-515-410 | 47-515-362 | 47-515-414 | 47-515-398 | 47-515-404 | 47-515-368 | |
| 47-515-402 | 47-515-366 | | | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|--|-------------|------------|---|------------|------------|------|
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 6ನೇ ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 516 | | | Block : 47 BEGUM MOHLLA SOUTH SIDE, Street No 516 6th Cross Road | | | |
| 47-516-458 | 47-516-426 | 47-516-423 | 47-516-472 | 47-516-420 | 47-516-432 | |
| 47-516-462 | 47-516-425 | 47-516-430 | 47-516-419A | 47-516-434 | 47-516-431 | |
| 47-516-466 | 47-516-427 | 47-516-484 | 47-516-433 | 47-516-476 | 47-516-440 | |
| 47-516-468 | 47-516-456 | 47-516-422 | 47-516-486 | 47-516-480 | 47-516-436 | 6500 |
| 47-516-490 | 47-516-428 | 47-516-424 | 47-516-474 | 47-516-454 | 47-516-442 | |
| 47-516-421o | 47-516-444 | 47-516-469 | 47-516-429 | 47-516-464 | 47-516-452 | |
| 47-516-470 | 47-516-423o | 47-516-478 | 47-516-448 | 47-516-421 | 47-516-446 | |
| 47-516-435 | 47-516-482 | 47-516-491 | 47-516-438 | 47-516-419 | 47-516-450 | |

| | | | | | | |
|--|------------|------------|---|------------|------------|------|
| 47-516-488 | 47-516-460 | 47-516-492 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 7ನೇ ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 517 | | | Block : 47 BEGUM MOHLLA SOUTH SIDE, Street No 517 7th Cross Road | | | |
| 47-517-545 | 47-517-519 | 47-517-556 | 47-517-498 | 47-517-502 | 47-517-555 | 6500 |
| 47-517-528 | 47-517-565 | 47-517-527 | 47-517-496 | 47-517-562 | 47-517-520 | |
| 47-517-541 | 47-517-518 | 47-517-497 | 47-517-501 | 47-517-544 | 47-517-537 | |
| 47-517-540 | 47-517-551 | 47-517-499 | 47-517-517 | 47-517-534 | 47-517-543 | |
| 47-517-542 | 47-517-526 | 47-517-500 | 47-517-495 | 47-517-531 | 47-517-559 | |
| 47-517-548 | 47-517-514 | 47-517-509 | 47-517-557 | 47-517-564 | 47-517-549 | |
| 47-517-566 | 47-517-550 | 47-517-554 | 47-517-553 | 47-517-558 | 47-517-538 | |

| | | | | | | |
|--|------------|------------|---|------------|------------|------|
| 47-517-529 | 47-517-521 | 47-517-505 | 47-517-511 | 47-517-552 | 47-517-536 | |
| 47-517-515 | 47-517-522 | 47-517-507 | 47-517-530 | 47-517-513 | 47-517-510 | |
| 47-517-539 | 47-517-506 | 47-517-560 | 47-517-523 | 47-517-512 | 47-517-508 | |
| 47-517-547 | 47-517-516 | 47-517-532 | 47-517-504 | 47-517-546 | 47-517-533 | |
| 47-517-561 | 47-517-535 | 47-517-524 | 47-517-563 | 47-517-503 | 47-517-525 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 8ನೇ ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 518 | | | Block : 47 BEGUM MOHLLA SOUTH SIDE, Street No 518 8th Cross Road | | | |
| 47-518-576 | 47-518-577 | 47-518-584 | 47-518-570 | 47-518-588 | 47-518-592 | 6500 |
| 47-518-580 | 47-518-574 | 47-518-578 | 47-518-572 | 47-518-627 | 47-518-634 | |
| 47-518-625 | 47-518-610 | 47-518-586 | 47-518-602 | 47-518-629 | 47-518-587 | |

| | | | | | |
|---|------------|------------|-----------------|------------|------------|
| 47-518-623 | 47-518-606 | 47-518-607 | 47-518-620 | 47-518-612 | 47-518-590 |
| 47-518-621 | 47-518-622 | 47-518-615 | 47-518-585 | 47-518-608 | 47-518-583 |
| 47-518-619 | 47-518-618 | 47-518-635 | 47-518-614 | 47-518-617 | 47-518-582 |
| 47-518-593 | 47-518-638 | 47-518-598 | 47-518-589 | 47-518-599 | 47-518-632 |
| 47-518-575 | 47-518-630 | 47-518-639 | 47-518-581 | 47-518-616 | 47-518-624 |
| 47-518-573 | 47-518-601 | 47-518-637 | 47-518-600 | 47-518-626 | 47-518-611 |
| 47-518-613 | 47-518-636 | 47-518-628 | 47-518-604 | 47-518-633 | 47-518-609 |
| 47-518-605 | 47-518-591 | 47-518-603 | 47-518-594 | 47-518-631 | 47-518-571 |
| 47-518-640 | 47-518-595 | 47-518-579 | 47-518-597 | 47-518-596 | 47-518-569 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | |

| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 9ನೇ ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 519 | | | Block : 47 BEGUM MOHLLA SOUTH SIDE, Street No 519 9th Cross Road | | |
|--|------------|------------|---|------------|------------|
| 47-519-649 | 47-519-669 | 47-519-659 | 47-519-704 | 47-519-681 | 47-519-653 |
| 47-519-645 | 47-519-696 | 47-519-694 | 47-519-667 | 47-519-685 | 47-519-663 |
| 47-519-711 | 47-519-702 | 47-519-714 | 47-519-708 | 47-519-683 | 47-519-682 |
| 47-519-701 | 47-519-671 | 47-519-690 | 47-519-700 | 47-519-691 | 47-519-680 |
| 47-519-665 | 47-519-655 | 47-519-709 | 47-519-675 | 47-519-689 | 47-519-710 |
| 47-519-651 | 47-519-643 | 47-519-697 | 47-519-712 | 47-519-698 | 47-519-684 |
| 47-519-692 | 47-519-695 | 47-519-687 | 47-519-647 | 47-519-686 | 47-519-673 |
| 47-519-706 | 47-519-705 | 47-519-677 | 47-519-707 | 47-519-661 | 47-519-699 |
| 47-519-688 | 47-519-679 | 47-519-713 | 47-519-657 | 47-519-693 | 47-519-703 |

6500

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|---|------------|------------|--|------------|------------|------|
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 10ನೇ ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 520 | | | Block : 47 BEGUM MOHLLA SOUTH SIDE, Street No 520 10th Cross Road | | | |
| 47-520-727 | 47-520-778 | 47-520-779 | 47-520-780 | 47-520-731 | 47-520-755 | |
| 47-520-745 | 47-520-717 | 47-520-777 | 47-520-737 | 47-520-753 | 47-520-772 | |
| 47-520-782 | 47-520-723 | 47-520-773 | 47-520-719 | 47-520-786 | 47-520-783 | |
| 47-520-763 | 47-520-739 | 47-520-767 | 47-520-776 | 47-520-765 | 47-520-771 | 6500 |
| 47-520-721 | 47-520-785 | 47-520-729 | 47-520-741 | 47-520-761 | 47-520-759 | |
| 47-520-751 | 47-520-781 | 47-520-757 | 47-520-775 | 47-520-749 | 47-520-743 | |
| 47-520-747 | 47-520-787 | 47-520-784 | 47-520-725 | 47-520-788 | 47-520-769 | |
| 47-520-735 | 47-520-733 | | | | | |

| | | | | | | |
|---|------------|------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 10ನೇ "ಎ"ಅಡ್ಡ ರಸ್ತೆ ಬ್ಲಾಕ್ 47, ಸ್ಟೀಟ್ 521 | | | Block : 47 BEGUM MOHLLA SOUTH SIDE, Street No 521 10th "A"Cross Road | | | 6500 |
| 47-521-810 | 47-521-804 | 47-521-811 | 47-521-813 | 47-521-805 | 47-521-814 | |
| 47-521-809 | 47-521-808 | 47-521-802 | 47-521-807 | 47-521-803 | 47-521-812 | |
| 47-521-806 | 47-521-801 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 10ನೇ "ಸಿ"ಅಡ್ಡ ರಸ್ತೆ ಬ್ಲಾಕ್ 47, ಸ್ಟೀಟ್ 522 | | | Block : 47 BEGUM MOHLLA SOUTH SIDE, Street No 522 10th "C"Cross Road | | | 6500 |
| 41-525-573 | 41-525-539 | 41-525-540 | 41-525-523 | 41-525-578 | 41-525-549 | |
| 41-525-580 | 41-525-564 | 41-525-565 | 41-525-535 | 41-525-577 | 41-525-551 | |
| 41-525-569 | 41-525-527 | 41-525-545 | 41-525-581 | 41-525-531 | 41-525-552 | |

| | | | | | | |
|---|------------|------------|---|------------|------------|------|
| 41-525-541 | 41-525-554 | 41-525-561 | 41-525-534 | 41-525-532 | 41-525-542 | |
| 41-525-555 | 41-525-544 | 41-525-550 | 41-525-563 | 41-525-571 | 41-525-574 | |
| 41-525-557 | 41-525-530 | 41-525-560 | 41-525-575 | 41-525-579 | 41-525-568 | |
| 41-525-528 | 41-525-553 | 41-525-529 | 41-525-543 | 41-525-537 | 41-525-570 | |
| 41-525-538 | 41-525-525 | 41-525-526 | 41-525-558 | 41-525-547 | 41-525-567 | |
| 41-525-556 | 41-525-546 | 41-525-533 | 41-525-562 | 41-525-582 | 41-525-559 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 10ನೇ "ಸಿ"ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 523 | | | Block : 47 BEGUM MOHLLA SOUTH SIDE, Street No 523 10th "C"Cross Road | | | |
| 47-523-840 | 47-523-886 | 47-523-866 | 47-523-865 | 47-523-877 | 47-523-835 | 6500 |
| 47-523-833 | 47-523-862 | 47-523-867 | 47-523-900C | 47-523-882 | 47-523-864 | |

| | | | | | |
|------------|------------|------------|------------|-------------|-------------|
| 47-523-849 | 47-523-856 | 47-523-838 | 47-523-893 | 47-523-900B | 47-523-883 |
| 47-523-853 | 47-523-846 | 47-523-860 | 47-523-885 | 47-523-850 | 47-523-875 |
| 47-523-863 | 47-523-859 | 47-523-861 | 47-523-871 | 47-523-868 | 47-523-855 |
| 47-523-895 | 47-523-879 | 47-523-839 | 47-523-881 | 47-523-900D | 47-523-873 |
| 47-523-880 | 47-523-874 | 47-523-890 | 47-523-896 | 47-523-892 | 47-523-854 |
| 47-523-878 | 47-523-900 | 47-523-891 | 47-523-870 | 47-523-897 | 47-523-900A |
| 47-523-848 | 47-523-898 | 47-523-845 | 47-523-894 | 47-523-858 | 47-523-889 |
| 47-523-887 | 47-523-872 | 47-523-857 | 47-523-851 | 47-523-843 | 47-523-884 |
| 47-523-837 | 47-523-844 | 47-523-847 | 47-523-869 | 47-523-888 | 47-523-876 |
| 47-523-842 | 47-523-852 | 47-523-841 | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|---|------------|-------------|---|------------|------------|------|
| ಬೇಗಂ ಮೊಹಲ್ಲಾ ದಕ್ಷಿಣ ಬಾಗ, 10ನೇ "ಡಿ"ಅಡ್ಡ ರಸ್ತೆ ಬ್ಲಾಕ್ 47, ಸ್ಟ್ರೀಟ್ 524 | | | Block : 47 BEGUM MOHLLA SOUTH SIDE, Street No 524 10th "D"Cross Road | | | |
| 47-524-958 | 47-524-944 | 47-524-931 | 47-524-915 | 47-524-962 | 47-524-930 | |
| 47-524-950 | 47-524-913 | 47-524-956 | 47-524-955 | 47-524-921 | 47-524-923 | |
| 47-524-932 | 47-524-909 | 47-524-9040 | 47-524-954 | 47-524-925 | 47-524-908 | |
| 47-524-922 | 47-524-936 | 47-524-943 | 47-524-940 | 47-524-912 | 47-524-947 | 6500 |
| 47-524-914 | 47-524-959 | 47-524-951 | 47-524-934 | 47-524-917 | 47-524-927 | |
| 47-524-910 | 47-524-953 | 47-524-963 | 47-524-945 | 47-524-948 | 47-524-904 | |
| 47-524-935 | 47-524-957 | 47-524-942 | 47-524-960 | 47-524-920 | 47-524-924 | |
| 47-524-965 | 47-524-961 | 47-524-966 | 47-524-949 | 47-524-916 | 47-524-907 | |

| | | | | | | |
|---|------------|------------|--|------------|------------|------|
| 47-524-964 | 47-524-919 | 47-524-918 | 47-524-939 | 47-524-911 | 47-524-937 | |
| 47-524-946 | 47-524-906 | 47-524-928 | 47-524-941 | 47-524-933 | 47-524-929 | |
| 47-524-938 | 47-524-926 | 47-524-952 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| 48 ಕಲ್ಲುಕೋಟೆ ಬನಶಂಕರಿ ಲೇಔಟ್ | | | 48 KALLUKOTE BHANASHANKARI layout | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, ಶಿರಾ ಅಮರಪುರ ರಸ್ತೆ ಬ್ಲಾಕ್ 48, ಸ್ಟ್ರೀಟ್,9 | | | Block : 48 KALLUKOTE BHANASHANKARI LEOUT , Street No 9 SIRA AMRAPUR Road Road | | | |
| 48-9-142 | 48-9-210 | 48-9-204 | 48-9-172G | 48-9-192A | 48-9-188 | 9000 |
| 48-9-144 | 48-9-172ಆ | 48-9-172ಐ | 48-9-172F | 48-9-206 | 48-9-194 | |
| 48-9-166 | 48-9-172ಇ | 48-9-162 | 48-9-192 | 48-9-212 | 48-9-164 | |
| 48-9-208 | 48-9-202 | 48-9-198 | 48-9-174B | 48-9-172A | 48-9-172 | |
| | | | | | | |

| | | | | | | |
|---|------------|------------|---|------------|------------|------|
| 48-9-168 | 48-9-172ಃ | 48-9-154 | 48-9-160 | 48-9-140 | 48-9-196 | |
| 48-9-174ಅ | 48-9-174 | 48-9-170 | 48-9-174A | 48-9-184 | 48-9-200 | |
| 48-9-172ಊ | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 1ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,501 | | | Block : 48 KALLUKOTE BHANASHANKARI LEOUT , Street No 501 1st Main Road | | | |
| 48-501-133 | 48-529-106 | 48-529-103 | 48-527-97 | 48-501-135 | 48-530-109 | 9000 |
| 48-526-68 | 48-501-139 | 48-528-102 | 48-501-127 | 48-501-115 | 48-501-144 | |
| 48-527-94 | 48-501-140 | 48-501-123 | 48-527-98 | 48-529-105 | 48-501-137 | |
| 48-527-96 | 48-530-112 | 48-501-125 | 48-501-136A | 48-530-111 | 48-501-129 | |
| 48-501-136 | 48-501-141 | 48-527-95 | 48-501-121 | 48-530-110 | 48-501-143 | |
| | | | | | | |

| | | | | | | |
|---|------------|------------|--|-------------|------------|------|
| 48-528-100 | 48-501-131 | 48-501-119 | 48-501-117 | 48-501-140A | 48-529-104 | |
| 48-527-93 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 1ನೇ "ಎ" ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,502 | | | Block : 48 KALLUKOTE BHANASHANKARI LEOUT , Street No 502 1st "A"Main Road | | | |
| 48-503-515 | 48-503-505 | 48-503-506 | 48-503-503 | 48-503-516 | 48-503-525 | 9000 |
| 48-503-517 | 48-503-507 | 48-503-521 | 48-503-509 | 48-503-526 | 48-503-512 | |
| 48-503-522 | 48-503-523 | 48-503-518 | 48-503-513 | 48-503-508 | 48-503-511 | |
| 48-503-519 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 2ನೇ "ಎ" ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,503 | | | Block : 48 KALLUKOTE BHANASHANKARI LEOUT , Street No 503 2st "A"Main Road | | | 9000 |

| | | | | | | |
|---|------------|------------|--|------------|------------|------|
| 48-503-515 | 48-503-525 | 48-503-505 | 48-503-521 | 48-503-503 | 48-503-511 | |
| 48-503-517 | 48-503-516 | 48-503-507 | 48-503-518 | 48-503-509 | 48-503-506 | |
| 48-503-522 | 48-503-526 | 48-503-523 | 48-503-512 | 48-503-513 | 48-503-508 | |
| 48-503-519 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 2ನೇ "ಎ" ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,504 | | | Block : 48 KALLUKOTE BHANASHANKARI LEOUT , Street No 504 2st "A"Main Road | | | |
| 49-505-108 | 49-505-110 | 49-505-105 | 49-505-103 | 49-505-107 | 49-505-106 | 9000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 3ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,505 | | | Block : 48 KALLUKOTE BHANASHANKARI LEOUT , Street No 505 3rd "A"Main Road | | | 9000 |
| 48-505-149 | 48-505-150 | 48-505-159 | 48-505-23 | 48-505-155 | 48-505-24 | |

| | | | | | | |
|---|------------|------------|---|------------|------------|------|
| 48-505-151 | 48-505-169 | 48-505-157 | 48-505-163 | 48-505-176 | 48-505-167 | |
| 48-505-173 | 48-505-156 | 48-505-171 | 48-505-168 | 48-21-10 | 48-505-164 | |
| 48-505-175 | 48-505-16 | 48-505-160 | 48-505-172 | 48-505-158 | 48-526-74 | |
| 48-505-166 | 48-505-147 | 48-505-148 | 48-21-8 | 48-505-165 | 48-505-153 | |
| 48-505-154 | 48-505-152 | 48-505-15 | 48-505-162 | 48-505-21 | 48-505-22 | |
| 48-526-70 | 48-505-170 | 48-505-19 | 48-526-71 | 48-526-69 | 48-505-20 | |
| 48-505-18 | 48-505-17 | 48-505-174 | 48-505-161 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 4ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,506 | | | Block : 48 KALLUKOTE BHANASHANKARI LEOUT , Street No 506 4th Main Road | | | 9000 |
| 48-506-613 | 48-506-645 | 48-506-641 | 48-506-633 | 48-506-606 | 48-506-621 | |

| | | | | | | |
|---|------------|------------|---|------------|------------|------|
| 48-506-615 | 48-506-651 | 48-506-642 | 48-506-637 | 48-506-620 | 48-506-635 | |
| 48-506-631 | 48-506-626 | 48-506-616 | 48-506-647 | 48-506-640 | 48-506-632 | |
| 48-506-643 | 48-506-624 | 48-506-612 | 48-506-614 | 48-506-619 | 48-506-639 | |
| 48-506-629 | 48-506-618 | 48-506-611 | 48-506-652 | 48-506-608 | 48-506-636 | |
| 48-506-634 | 48-506-617 | 48-506-649 | 48-506-609 | 48-506-630 | 48-506-622 | |
| 48-506-625 | 48-506-601 | 48-506-628 | 48-506-607 | 48-506-603 | 48-506-627 | |
| 48-506-605 | 48-506-623 | 48-506-646 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 5ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,507 | | | Block : 48 KALLUKOTE BHANASHANKARI LEOUT , Street No 507 5th Main Road | | | 9000 |
| 48-507-669 | 48-507-693 | 48-507-682 | 48-507-662 | 48-507-683 | 48-507-689 | |

| | | | | | |
|---|------------|------------|-----------------|------------|------------|
| 48-507-710 | 48-507-697 | 48-507-668 | 48-507-699 | 48-507-672 | 48-507-666 |
| 48-507-663 | 48-507-701 | 48-507-713 | 48-507-695 | 48-507-688 | 48-507-656 |
| 48-507-653 | 48-507-706 | 48-507-655 | 48-507-714 | 48-507-674 | 48-507-664 |
| 48-507-681 | 48-507-704 | 48-507-711 | 48-507-707 | 48-507-702 | 48-507-678 |
| 48-507-665 | 48-507-700 | 48-507-709 | 48-507-708 | 48-507-684 | 48-507-667 |
| 48-507-671 | 48-507-692 | 48-507-687 | 48-507-712 | 48-507-657 | 48-507-670 |
| 48-507-679 | 48-507-705 | 48-507-677 | 48-507-676 | 48-507-691 | 48-507-661 |
| 48-507-658 | 48-507-703 | 48-507-673 | 48-507-686 | 48-507-716 | 48-507-685 |
| 48-507-698 | 48-507-696 | 48-507-680 | 48-507-690 | 48-507-694 | 48-507-660 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | |

| | | | | | | |
|---|------------|------------|---|------------|------------|------|
| ಕಲ್ಲುಕೋಟೆ ಬನಶಂಕರಿ ಲೇಔಟ್, 5ನೇ "ಎ" ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,508 | | | Block : 48 KALLUKOTE BHANASHANKARI LEOUT , Street No 508 5th "A" Main Road | | | 9000 |
| 48-21-16 | 48-508-35 | 48-526-73 | 48-508-36 | 48-21-14 | 48-526-75 | |
| 48-508-34 | 48-508-33 | 48-508-28 | 48-508-27 | 48-508-30 | 48-508-31 | |
| 48-508-32 | 48-508-29 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 6ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,509 | | | Block : 48 KALLUKOTE BHANASHANKARI LEOUT , Street No 509 6th Main Road | | | 9000 |
| 48-509-753 | 48-509-746 | 48-509-731 | 48-509-769 | 48-509-762 | 48-509-747 | |
| 48-509-755 | 48-509-732 | 48-509-745 | 48-509-721 | 48-509-764 | 48-509-771 | |
| 48-509-763 | 48-509-724 | 48-509-768 | 48-509-725 | 48-509-735 | 48-509-741 | |
| 48-509-719 | 48-509-759 | 48-509-726 | 48-509-723 | 48-509-730 | 48-509-738 | |

| | | | | | | |
|---|------------|------------|---|------------|------------|------|
| 48-509-733 | 48-509-765 | 48-509-749 | 48-509-766 | 48-509-761 | 48-509-734 | |
| 48-509-750 | 48-509-773 | 48-509-720 | 48-509-757 | 48-509-751 | 48-509-727 | |
| 48-509-744 | 48-509-767 | 48-509-776 | 48-509-722 | 48-509-743 | 48-509-740 | |
| 48-509-742 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 7ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,510 | | | Block : 48 KALLUKOTE BHANASHANKARI LEOUT , Street No 510 7th Main Road | | | |
| 48-511-784 | 48-511-813 | 48-511-779 | 48-511-836 | 48-511-782 | 48-511-783 | |
| 48-511-835 | 48-511-817 | 48-511-789 | 48-511-802 | 48-511-809 | 48-511-806 | 9000 |
| 48-511-831 | 48-511-796 | 48-511-800 | 48-511-822 | 48-511-829 | 48-511-790 | |
| 48-511-799 | 48-511-792 | 48-511-825 | 48-511-810 | 48-511-826 | 48-511-805 | |

| | | | | | | |
|---|------------|------------|--|------------|------------|------|
| 48-511-821 | 48-511-820 | 48-511-819 | 48-511-786 | 48-511-781 | 48-511-832 | |
| 48-511-808 | 48-511-798 | 48-511-834 | 48-511-827 | 48-511-785 | 48-511-787 | |
| 48-511-794 | 48-511-824 | 48-511-788 | 48-511-795 | 48-511-801 | 48-511-815 | |
| 48-511-780 | 48-511-830 | 48-511-804 | 48-511-812 | 48-511-828 | 48-511-791 | |
| 48-511-793 | 48-511-833 | 48-511-814 | 48-511-818 | 48-511-803 | 48-511-823 | |
| 48-511-816 | 48-511-797 | 48-511-811 | 48-511-807 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 8ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,511 | | | Block : 48 KALLUKOTE BHANASHANKARI LEOUT , Street No 511. 8th Main Road | | | |
| 48-511-784 | 48-511-833 | 48-511-780 | 48-511-820 | 48-511-802 | 48-511-809 | 9000 |
| 48-511-835 | 48-511-797 | 48-511-793 | 48-511-798 | 48-511-822 | 48-511-829 | |

| | | | | | |
|---|------------|------------|--|------------|------------|
| 48-511-831 | 48-511-803 | 48-511-816 | 48-511-779 | 48-511-810 | 48-511-826 |
| 48-511-799 | 48-511-788 | 48-511-807 | 48-511-789 | 48-511-786 | 48-511-781 |
| 48-511-821 | 48-511-804 | 48-511-813 | 48-511-800 | 48-511-827 | 48-511-785 |
| 48-511-808 | 48-511-814 | 48-511-817 | 48-511-825 | 48-511-795 | 48-511-801 |
| 48-511-794 | 48-511-811 | 48-511-796 | 48-511-819 | 48-511-812 | 48-511-828 |
| 48-511-832 | 48-511-815 | 48-511-792 | 48-511-834 | 48-511-782 | 48-511-783 |
| 48-511-787 | 48-511-791 | 48-511-823 | 48-511-836 | 48-511-805 | 48-511-806 |
| 48-511-818 | 48-511-824 | 48-511-830 | 48-511-790 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 9ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,512 | | | Block : 48 KALLUKOTE BHANASHANKARI LEOUT , Street No 512. 9th Main Road | | 9000 |

| | | | | | |
|--|------------|------------|---|------------|------------|
| 48-512-41 | 48-512-220 | 48-21-20 | 48-512-214 | 48-512-219 | 48-512-224 |
| 48-512-50 | 48-512-212 | 48-512-229 | 48-526-80 | 48-512-231 | 48-512-43 |
| 48-512-45 | 48-526-77 | 48-512-222 | 48-512-49 | 48-512-234 | 48-512-237 |
| 48-526-81 | 48-512-46 | 48-512-241 | 48-512-40 | 48-512-39 | 48-512-226 |
| 48-512-225 | 48-512-44 | 48-512-218 | 48-512-233 | 48-512-242 | 48-512-230 |
| 48-512-239 | 48-512-42 | 48-512-228 | 48-512-211 | 48-512-238 | 48-512-223 |
| 48-512-216 | 48-512-48 | 48-512-221 | 48-512-236 | 48-526-82 | 48-512-227 |
| 48-512-47 | 48-21-18 | 48-512-215 | 48-512-235 | 48-512-217 | 48-512-232 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 10ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,513 | | | Block : 48 KALLUKOTE BHANASHANKARI LEOUT , Street No 513. 10th Main Road | | 9000 |

| | | | | | |
|------------|------------|------------|------------|------------|------------|
| 48-513-839 | 48-513-872 | 48-513-877 | 48-513-883 | 48-513-862 | 48-513-857 |
| 48-513-869 | 48-513-860 | 48-513-882 | 48-513-873 | 48-513-886 | 48-513-887 |
| 48-513-879 | 48-513-889 | 48-513-870 | 48-513-893 | 48-513-875 | 48-513-884 |
| 48-513-890 | 48-513-876 | 48-513-878 | 48-513-874 | 48-513-858 | 48-513-868 |
| 48-513-847 | 48-513-866 | 48-513-846 | 48-513-851 | 48-513-854 | 48-513-848 |
| 48-513-838 | 48-513-844 | 48-513-888 | 48-513-840 | 48-513-871 | 48-513-849 |
| 48-513-891 | 48-513-842 | 48-513-845 | 48-513-894 | 48-513-861 | 48-513-852 |
| 48-513-867 | 48-513-864 | 48-513-843 | 48-513-863 | 48-513-853 | 48-513-850 |
| 48-513-865 | 48-513-856 | 48-513-855 | 48-513-880 | 48-513-885 | 48-513-841 |
| 48-513-859 | 48-513-892 | 48-513-881 | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|--|------------|------------|---|------------|------------|------|
| ಕಲ್ಲುಕೋಟೆ ಬನಶಂಕರಿ ಲೇಔಟ್, 11ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,514 | | | Block : 48 KALLUKOTE BHANASHANKARI LEOUT , Street No 514. 11th Main Road | | | |
| 48-514-245 | 48-514-260 | 48-526-84 | 48-514-257 | 48-514-262 | 48-514-270 | 9000 |
| 48-514-247 | 48-514-259 | 48-514-251 | 48-514-276 | 48-514-248 | 48-526-86 | |
| 48-514-253 | 48-514-258 | 48-514-252 | 48-514-275 | 48-514-250 | 48-514-254 | |
| 48-514-255 | 48-514-246 | 48-514-266 | 48-514-268 | 48-514-267 | 48-514-265 | |
| 48-514-269 | 48-514-263 | 48-514-264 | 48-514-274 | 48-514-249 | 48-514-256 | |
| 48-514-271 | 48-514-273 | 48-514-261 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 12ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,515 | | | Block : 48 KALLUKOTE BHANASHANKARI LEOUT , Street No 515. 12th Main Road | | | 9000 |

| | | | | | |
|------------|------------|------------|------------|------------|------------|
| 48-515-928 | 48-515-905 | 48-515-919 | 48-515-932 | 48-515-899 | 48-515-941 |
| 48-515-904 | 48-515-943 | 48-515-944 | 48-515-942 | 48-515-936 | 48-515-945 |
| 48-515-929 | 48-515-920 | 48-515-927 | 48-515-924 | 48-515-907 | 48-515-902 |
| 48-515-949 | 48-515-908 | 48-515-900 | 48-515-926 | 48-515-915 | 48-515-917 |
| 48-515-951 | 48-515-901 | 48-515-912 | 48-515-940 | 48-515-939 | 48-515-947 |
| 48-515-946 | 48-515-934 | 48-515-935 | 48-515-910 | 48-515-903 | 48-515-938 |
| 48-515-930 | 48-515-909 | 48-515-921 | 48-515-931 | 48-515-911 | 48-515-898 |
| 48-515-916 | 48-515-922 | 48-515-948 | 48-515-925 | 48-515-950 | 48-515-906 |
| 48-515-914 | 48-515-913 | 48-515-937 | 48-515-897 | 48-515-918 | 48-515-933 |
| 48-515-952 | 48-515-923 | | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|--|------------|------------|---|------------|------------|------|
| ಕಲ್ಲುಕೋಟೆ ಬನಶಂಕರಿ ಲೇಔಟ್, 13ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,516 | | | Block : 48 KALLUKOTE BHANASHANKARI LEOUT , Street No 516. 13th Main Road | | | |
| 48-515-928 | 48-515-901 | 48-515-935 | 48-515-939 | 48-515-903 | 48-515-923 | |
| 48-515-904 | 48-515-934 | 48-515-921 | 48-515-940 | 48-515-911 | 48-515-922 | |
| 48-515-929 | 48-515-909 | 48-515-948 | 48-515-910 | 48-515-950 | 48-515-913 | |
| 48-515-949 | 48-515-919 | 48-515-937 | 48-515-931 | 48-515-918 | 48-515-914 | 9000 |
| 48-515-951 | 48-515-944 | 48-515-932 | 48-515-925 | 48-515-941 | 48-515-952 | |
| 48-515-946 | 48-515-927 | 48-515-942 | 48-515-897 | 48-515-945 | 48-515-898 | |
| 48-515-930 | 48-515-900 | 48-515-924 | 48-515-899 | 48-515-902 | 48-515-906 | |
| 48-515-916 | 48-515-912 | 48-515-926 | 48-515-936 | 48-515-917 | 48-515-933 | |

| | | | | | | |
|---|------------|-------------|--|------------|------------|------|
| 48-515-905 | 48-515-943 | 48-515-920 | 48-515-907 | 48-515-947 | 48-515-938 | |
| 48-515-908 | 48-515-915 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 13ನೇ "ಎ"ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,517 | | | Block : 48 KALLUKOTE BHANASHANKARI LEOUT , Street No 517. 13th"A" Main Road | | | |
| 48-516-299 | 48-516-968 | 48-516-280 | 48-516-279 | 48-516-296 | 48-516-289 | |
| 48-516-293 | 48-516-290 | 48-516-283 | 48-516-973 | 48-516-300 | 48-516-967 | |
| 48-516-291 | 48-516-302 | 48-516-295 | 48-516-965 | 48-516-959 | 48-516-304 | 9000 |
| 48-516-979 | 48-516-294 | 48-516-974 | 48-516-286 | 48-526-90 | 48-516-297 | |
| 48-516-280ಂ | 48-516-301 | 48-516-971 | 48-516-298 | 48-516-292 | 48-516-963 | |
| 48-516-287 | 48-516-288 | 48-516-280ಃ | 48-516-969 | 48-516-955 | 48-516-282 | |

| | | | | | | |
|---|------------|-------------|---|------------|------------|------|
| 48-516-975 | 48-516-980 | 48-516-284 | 48-516-961 | 48-516-303 | 48-516-305 | |
| 48-516-285 | 48-516-977 | 48-516-957 | 48-516-306 | 48-526-88 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 14ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,518 | | | Block : 48 KALLUKOTE BHANASHANKARI LEOUT , Street No 518 14th Main Road | | | |
| 48-517-56 | 48-517-60 | 48-517-54 | 48-517-58 | 48-517-65 | 48-517-55 | |
| 48-517-63 | 48-21-22 | 48-517-57 | 48-517-62 | 48-21-26 | 48-517-64 | 9000 |
| 48-526-85 | 48-517-61 | 48-517-53 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 14ನೇ"ಎ" ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,519 | | | Block : 48 KALLUKOTE BHANASHANKARI LEOUT , Street No 519 14th"A" Main Road | | | |
| 48-518-331 | 48-518-325 | 48-518-1001 | 48-518-994 | 48-518-335 | 48-518-324 | 9000 |

| | | | | | |
|--|-------------|------------|--|-------------|------------|
| 48-518-990 | 48-518-314 | 48-518-991 | 48-518-989 | 48-518-315 | 48-518-992 |
| 48-518-334 | 48-518-318 | 48-518-328 | 48-518-995 | 48-518-310 | 48-518-313 |
| 48-518-336 | 48-518-332 | 48-518-316 | 48-518-1003 | 48-518-1002 | 48-518-326 |
| 48-518-987 | 48-518-1006 | 48-518-997 | 48-518-321 | 48-518-317 | 48-518-309 |
| 48-518-985 | 48-518-1005 | 48-518-330 | 48-518-983 | 48-518-312 | 48-518-998 |
| 48-518-333 | 48-518-993 | 48-518-311 | 48-518-1000 | 48-518-320 | 48-518-327 |
| 48-518-323 | 48-518-999 | 48-518-329 | 48-518-1004 | 48-518-322 | 48-518-996 |
| 48-518-988 | 48-518-319 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 15ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,520 | | | Block : 48 KALLUKOTE BHANASHANKARI LEOUT , Street No 520 15th Main Road | | 9000 |

| | | | | | | |
|--|-------------|-------------|---|-------------|-------------|------|
| 48-519-1092 | 48-519-1079 | 48-519-1071 | 48-519-1075 | 48-519-1085 | 48-519-1081 | |
| 48-519-1073 | 48-519-1089 | 48-519-1091 | 48-519-1077 | 48-519-1087 | 48-519-1096 | |
| 48-519-1083 | 48-519-1093 | 48-519-1095 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 16ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,521 | | | Block : 48 KALLUKOTE BHANASHANKARI LEOUT , Street No 521, 16th Main Road | | | |
| 48-520-1166 | 48-520-1162 | 48-520-1160 | 48-520-1116 | 48-520-1130 | 48-520-1122 | |
| 48-520-1128 | 48-21-28 | 48-520-1172 | 48-520-1194 | 48-520-1178 | 48-520-1144 | |
| 48-520-1134 | 48-520-1100 | 48-520-1186 | 48-520-1158 | 48-520-1170 | 48-520-1154 | |
| 48-520-1098 | 48-520-1102 | 48-520-1168 | 48-520-1120 | 48-520-1118 | 48-520-1106 | |
| 48-520-1164 | 48-520-1108 | 48-520-1104 | 48-520-1174 | 48-520-1184 | 48-520-1140 | |
| | | | | | | 9000 |

| | | | | | | |
|--|-------------|-------------|---|-------------|-------------|------|
| 48-520-1156 | 48-520-1112 | 48-520-1132 | 48-520-1136 | 48-520-1148 | 48-520-1192 | |
| 48-520-1146 | 48-520-1110 | 48-520-1180 | 48-520-1124 | 48-520-1190 | 48-520-1196 | |
| 48-520-1150 | 48-520-1114 | 48-520-1126 | 48-520-1182 | 48-520-1188 | 48-520-1152 | |
| 48-520-1138 | 48-520-1176 | 48-520-1142 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 17ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,522 | | | Block : 48 KALLUKOTE BHANASHANKARI LEOUT , Street No 522, 17th Main Road | | | |
| 48-521-1215 | 48-521-1219 | 48-521-1204 | 48-521-1212 | 48-521-1214 | 48-521-1211 | |
| 48-521-1207 | 48-546-1200 | 48-521-1208 | 48-521-1203 | 48-521-1206 | 48-521-1213 | 9000 |
| 48-521-1205 | 48-521-1210 | 48-521-1216 | 48-521-1201 | 48-521-1217 | 48-521-1209 | |
| 48-521-1218 | | | | | | |

| | | | | | | |
|---|-------------|-------------|--|-------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 18ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,523 | | | Block : 48 KALLUKOTE BHANASHANKARI LEOUT , Street No 523, 18th Main Road | | | 9000 |
| 48-522-1239 | 48-522-1225 | 48-522-1234 | 48-522-1231 | 48-522-1228 | 48-522-1238 | |
| 48-522-1229 | 48-522-1237 | 48-522-1236 | 48-522-1240 | 48-522-1230 | 48-522-1223 | |
| 48-522-1232 | 48-522-1235 | 48-522-1233 | 48-522-1226 | 48-522-1227 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 19"ಎ"ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,524 | | | Block : 48 KALLUKOTE BHANASHANKARI LEOUT , Street No 524, 19th "A"Main Road | | | 9000 |
| 48-523-1248 | 48-523-1246 | 48-523-1251 | 48-523-1256 | 48-523-1247 | 48-523-1258 | |
| 48-523-1255 | 48-523-1257 | 48-523-1244 | 48-523-1259 | 48-523-1260 | 48-523-1254 | |
| 48-523-1252 | 48-523-1245 | 48-523-1253 | 48-523-1243 | 48-523-1249 | 48-523-1250 | |

| | | | | | | |
|--|-------------|-------------|--|-------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 20ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟೀಟ್,525 | | | Block : 48 KALLUKOTE BHANASHANKARI LEOUT , Street No 525, 20th "A"Main Road | | | |
| 48-524-1272 | 48-524-1274 | 48-524-1269 | 48-524-1271 | 48-524-1275 | 48-524-1278 | 9000 |
| 48-524-1276 | 48-524-1273 | 48-524-1266 | 48-524-1264 | 48-524-1268 | 48-524-1280 | |
| 48-524-1279 | 48-524-1277 | 48-524-1267 | 48-524-1265 | 48-524-1270 | 48-524-1263 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 6ನೇ ಅಡ್ಡ ರಸ್ತೆ ಬ್ಲಾಕ್ 48, ಸ್ಟೀಟ್,532 | | | Block : 48 KALLUKOTE BHANASHANKARI LEOUT , Street No 532, 6th Cross Road | | | |
| 48-525-1294 | 48-525-1288 | 48-525-1300 | 48-525-1286 | 48-525-1292 | 48-525-1290 | 9000 |
| 48-525-1296 | 48-525-1298 | 48-525-1284 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |

| | | | | | | |
|--|------------|------------|---|------------|------------|------|
| ಕಲ್ಲುಕೋಟೆ ಬನಶಂಕರಿ ಲೇಔಟ್, 7ನೇ ಅಡ್ಡ ರಸ್ತೆ ಬ್ಲಾಕ್ 48, ಸ್ಟ್ರೀಟ್,533 | | | Block : 48 KALLUKOTE BHANASHANKARI LEOUT , Street No 533, 7th Cross Road | | | |
| 48-532-356 | 48-532-400 | 48-532-372 | 48-532-376 | 48-532-396 | 48-532-358 | |
| 48-532-354 | 48-532-350 | 48-532-364 | 48-532-342 | 48-532-398 | 48-532-339 | |
| 48-532-352 | 48-532-410 | 48-532-344 | 48-532-368 | 48-532-386 | 48-532-412 | |
| 48-532-390 | 48-532-380 | 48-532-394 | 48-532-340 | 48-532-388 | 48-532-382 | 9000 |
| 48-532-366 | 48-532-392 | 48-532-384 | 48-532-378 | 48-532-348 | 48-532-408 | |
| 48-532-374 | 48-532-346 | 48-532-370 | 48-532-406 | 48-532-402 | 48-532-360 | |
| 48-532-362 | 48-532-414 | 48-532-404 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 8ನೇ ಅಡ್ಡ ರಸ್ತೆ ಬ್ಲಾಕ್ 48, ಸ್ಟ್ರೀಟ್,534 | | | Block : 48 KALLUKOTE BHANASHANKARI LEOUT , Street No 534, 8th Cross Road | | | 9000 |

| | | | | | | |
|---|------------|------------|--|------------|------------|------|
| 48-533-531 | 48-533-529 | 48-533-533 | 48-533-539 | 48-533-535 | 48-533-537 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 9ನೇ ಅಡ್ಡ ರಸ್ತೆ ಬ್ಲಾಕ್ 48, ಸ್ಟ್ರೀಟ್,535 | | | Block : 48 KALLUKOTE BHANASHANKARI LEOUT , Street No 535, 9th Cross Road | | | |
| 48-534-433 | 48-534-421 | 48-534-420 | 48-534-422 | 48-534-425 | 48-534-417 | 9000 |
| 48-534-437 | 48-534-429 | 48-534-427 | 48-534-438 | 48-534-436 | 48-534-432 | |
| 48-534-434 | 48-534-435 | 48-534-426 | 48-534-423 | 48-534-424 | 48-534-431 | |
| 48-534-430 | 48-534-419 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 10ನೇ ಅಡ್ಡ ರಸ್ತೆ ಬ್ಲಾಕ್ 48, ಸ್ಟ್ರೀಟ್,536 | | | Block : 48 KALLUKOTE BHANASHANKARI LEOUT , Street No 536, 10th Cross Road | | | |
| 48-535-447 | 48-535-445 | 48-535-444 | 48-535-453 | 48-535-446 | 48-535-443 | 9000 |

| | | | | | | |
|--|------------|------------|---|------------|------------|------|
| 48-535-459 | 48-535-442 | 48-535-452 | 48-535-456 | 48-535-451 | 48-535-449 | |
| 48-535-448 | 48-535-441 | 48-535-457 | 48-535-450 | 48-535-455 | 48-535-460 | |
| 48-535-458 | 48-535-454 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 10ನೇ "ಎ"ಅಡ್ಡ ರಸ್ತೆ ಬ್ಲಾಕ್ 48, ಸ್ಟೀಟ್,537 | | | Block : 48 KALLUKOTE BHANASHANKARI LEOUT , Street No 537, 10th "A"Cross Road | | | |
| 48-536-463 | 48-536-469 | 48-536-471 | 48-536-478 | 48-536-470 | 48-536-473 | |
| 48-536-480 | 48-536-465 | 48-536-472 | 48-536-474 | 48-536-475 | 48-536-476 | 9000 |
| 48-536-466 | 48-536-468 | 48-536-467 | 48-536-464 | 48-536-477 | 48-536-479 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 11ನೇ ಅಡ್ಡ ರಸ್ತೆ ಬ್ಲಾಕ್ 48, ಸ್ಟೀಟ್,538 | | | Block : 48 KALLUKOTE BHANASHANKARI LEOUT , Street No 538, 11th Cross Road | | | 9000 |

| | | | | | | |
|--|-------------|-------------|---|-------------|-------------|------|
| 48-537-1012 | 48-537-1010 | 48-537-1008 | 48-537-1014 | 48-537-1016 | 48-537-1018 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 11ನೇ ಮುಖ್ಯ ರಸ್ತೆ ಬ್ಲಾಕ್ 48, ಸ್ಟ್ರೀಟ್,539 | | | Block : 48 KALLUKOTE BHANASHANKARI LEOUT , Street No 539, 11thMain Road | | | 9000 |
| 48-538-489 | 48-538-499 | 48-538-487 | 48-538-491 | 48-538-485 | 48-538-483 | |
| 48-538-500 | 48-538-495 | 48-538-497 | 48-538-493 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 12ನೇ ಅಡ್ಡ ರಸ್ತೆ ಬ್ಲಾಕ್ 48, ಸ್ಟ್ರೀಟ್,540 | | | Block : 48 KALLUKOTE BHANASHANKARI LEOUT , Street No 540, 12thCross Road | | | 9000 |
| 48-539-1028 | 48-539-1027 | 48-539-1022 | 48-539-1024 | 48-539-1021 | 48-539-1023 | |
| 48-539-1026 | 48-539-1029 | 48-539-1030 | 48-539-1025 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |

| | | | | | | |
|---|-------------|-------------|---|-------------|-------------|------|
| ಕಲ್ಲುಕೋಟೆ ಬನಶಂಕರಿ ಲೇಔಟ್, 12ನೇ "ಎ"ಅಡ್ಡ ರಸ್ತೆ ಬ್ಲಾಕ್ 48, ಸ್ಟೀಟ್,541 | | | Block : 48 KALLUKOTE BHANASHANKARI LEOUT , Street No 541, 12thCross "A" Road | | | 9000 |
| 48-540-578 | 48-540-574 | 48-540-580 | 48-540-582 | 48-540-576 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 12ನೇ "ಬಿ"ಅಡ್ಡ ರಸ್ತೆ ಬ್ಲಾಕ್ 48, ಸ್ಟೀಟ್,542 | | | Block : 48 KALLUKOTE BHANASHANKARI LEOUT , Street No 542, 12thCross "B" Road | | | 9000 |
| 48-541-1042 | 48-541-1033 | 48-541-1035 | 48-541-1039 | 48-541-1037 | 48-541-1043 | |
| 48-541-1038 | 48-541-1036 | 48-541-1040 | 48-541-1044 | 48-541-1034 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 12ನೇ "ಸಿ"ಅಡ್ಡ ರಸ್ತೆ ಬ್ಲಾಕ್ 48, ಸ್ಟೀಟ್,543 | | | Block : 48 KALLUKOTE BHANASHANKARI LEOUT , Street No 543, 12thCross "C" Road | | | 9000 |
| 48-542-588 | 48-542-583 | 48-542-586 | 48-542-585 | 48-542-587 | 48-542-591 | |
| 48-542-590 | 48-542-589 | 48-542-592 | | | | |

| | | | | | | |
|---|-------------|-------------|---|-------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 12ನೇ "ಡಿ"ಅಡ್ಡ ರಸ್ತೆ ಬ್ಲಾಕ್ 48, ಸ್ಟೀಟ್,544 | | | Block : 48 KALLUKOTE BHANASHANKARI LEOUT , Street No 544, 12thCross "D" Road | | | 9000 |
| 48-543-1054 | 48-543-1055 | 48-543-1048 | 48-543-1056 | 48-543-1053 | 48-543-1049 | |
| 48-543-1058 | 48-543-1057 | 48-543-1051 | 48-543-1047 | 48-543-1052 | 48-543-1050 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 12ನೇ "ಈ"ಅಡ್ಡ ರಸ್ತೆ ಬ್ಲಾಕ್ 48, ಸ್ಟೀಟ್,545 | | | Block : 48 KALLUKOTE BHANASHANKARI LEOUT , Street No 545, 12thCross "E" Road | | | 9000 |
| 48-544-600 | 48-544-595 | 48-544-593 | 48-544-599 | 48-544-597 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಬನಶಂಕರಿ ಲೇಔಟ್, 13ನೇ ಅಡ್ಡ ರಸ್ತೆ ಬ್ಲಾಕ್ 48, ಸ್ಟೀಟ್,547 | | | Block : 48 KALLUKOTE BHANASHANKARI LEOUT , Street No 547, 13thCross Road | | | 9000 |
| 48-547-1302 | 48-547-1303 | 48-547-1301 | 48-547-1304 | | | |

| | | | | | | |
|---|----------|-----------|---|-----------|-----------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| 49.ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ | | | 49.Kote Grimarana hatti, kumbhara hatti | | | 6000 |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, ಶಿರಾ ಚೆನ್ನನಕುಂಟೆ ರಸ್ತೆ ಬ್ಲಾಕ್ 49, ಸ್ಟ್ರೀಟ್,10 | | | Block : 49 ,Kotte Grimarana hatti, kumbhara hatti Street No 10, Sira Cannakumte Road | | | 6000 |
| 49-26-105 | 49-10-23 | 49-10-27 | 49-10-11 | 49-26-119 | 49-10-25 | |
| 49-26-113 | 49-10-3 | 49-26-123 | 49-10-19 | 49-10-13 | 49-26-109 | |
| 49-26-125 | 49-10-17 | 49-26-121 | 49-10-9 | 49-10-21 | 49-26-115 | |
| 49-10-7 | 49-10-1 | 49-10-15 | 49-10-5 | 49-26-127 | 49-26-129 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, ಶಿರಾ ಮಧುಗಿರಿ ರಸ್ತೆ ಬ್ಲಾಕ್ 49, ಸ್ಟ್ರೀಟ್,11 | | | Block : 49 ,Kotte Grimarana hatti, kumbhara hatti Street No 11. Sira Madhugiri Road | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |

| | | | | | | |
|---|-----------|-----------|---|-----------|-----------|------|
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, ಕುಂಬಾರ ಹಟ್ಟಿ, ರಸ್ತೆ ಬ್ಲಾಕ್ 49, ಸ್ಟೀಟ್,133 | | | Block : 49 ,Kotte Grimarana hatti, kumbhara hatti Street No 133.kumbhara hatti Road | | | 6000 |
| 49-133-60 | 49-133-4 | 49-133-84 | 49-133-62 | 49-133-58 | 49-133-74 | |
| 49-133-72 | 49-133-76 | 49-133-78 | 49-133-70 | 49-133-68 | 49-133-42 | |
| 49-133-56 | 49-133-54 | 49-133-82 | 49-133-80 | 49-133-66 | 49-133-52 | |
| 49-133-64 | 49-133-34 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ ಅಂಗನವಾಡಿ ಶಾಲೆ ರಸ್ತೆ ಬ್ಲಾಕ್ 49, ಸ್ಟೀಟ್,144 | | | Block : 49 ,Kotte Grimarana hatti, kumbhara hatti Street No 144.Anganavadi School Road | | | 6000 |
| 49-144-9 | 49-144-27 | 49-144-21 | 49-144-17 | 49-144-29 | 49-144-15 | |
| 49-144-35 | 49-144-33 | 49-144-31 | 49-144-13 | 49-144-37 | 49-144-25 | |
| 49-144-1 | 49-144-11 | 49-144-3 | 49-144-19 | | | |

| | | | | | | |
|---|-----------|-----------|---|-----------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 1ನೇ ಅಡ್ಡ ರಸ್ತೆ ಬ್ಲಾಕ್ 49, ಸ್ಟ್ರೀಟ್,501 | | | Block : 49 ,Kotte Grimarana hatti, kumbhara hatti Street No 501, .1st Cross Road | | | |
| 49-26-1250 | 49-501-7 | 49-501-10 | 49-501-5 | 49-501-1 | 49-501-3 | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 2ನೇ ಅಡ್ಡ ರಸ್ತೆ ಬ್ಲಾಕ್ 49, ಸ್ಟ್ರೀಟ್,502 | | | Block : 49 ,Kotte Grimarana hatti, kumbhara hatti Street No 502, .2ndCross Road | | | |
| 49-502-46 | 49-502-30 | 49-502-48 | 49-502-32 | 49-502-40 | 49-502-35 | |
| 49-502-44 | 49-502-42 | 49-502-33 | 49-502-49 | 49-502-34 | 49-502-49A | 6000 |
| 49-502-47 | 49-502-51 | 49-502-55 | 49-502-53 | 49-502-37 | 49-502-38 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 2ನೇ"ಎ" ಅಡ್ಡ ರಸ್ತೆ ಬ್ಲಾಕ್ 49, ಸ್ಟ್ರೀಟ್,503 | | | Block : 49 ,Kotte Grimarana hatti, kumbhara hatti Street No 503, .2ndCross"A" Road | | | 6000 |

| | | | | | | |
|---|------------|------------|--|------------|------------|------|
| 49-503-770 | 49-503-79 | 49-503-850 | 49-503-77 | 49-503-73 | 49-503-78 | |
| 49-503-81 | 49-503-83 | 49-503-75 | 49-503-85 | 49-503-82 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 3ನೇಅಡ್ಡ ರಸ್ತೆ ಬ್ಲಾಕ್ 49, ಸ್ಟೀಟ್,504 | | | Block : 49 ,Kotte Grimarana hatti, kumbhara hatti Street No 504, .3rd Cross Road | | | |
| 49-504-69 | 49-504-66 | 49-504-64 | 49-504-65 | 49-504-70 | 49-504-67 | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 3ನೇ"ಎ"ಅಡ್ಡ ರಸ್ತೆ ಬ್ಲಾಕ್ 49, ಸ್ಟೀಟ್,505 | | | Block : 49 ,Kotte Grimarana hatti, kumbhara hatti Street No 505, .3rd Cross"A" Road | | | |
| 49-505-108 | 49-505-110 | 49-505-105 | 49-505-103 | 49-505-107 | 49-505-106 | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 3ನೇ"ಬಿ"ಅಡ್ಡ ರಸ್ತೆ ಬ್ಲಾಕ್ 49, ಸ್ಟೀಟ್,506 | | | Block : 49 ,Kotte Grimarana hatti, kumbhara hatti Street No 506, .3rd Cross"B" Road | | | 6000 |

| | | | | | | | |
|---|------------|------------|---|------------|------------|--|------|
| 49-506-114 | 49-506-116 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 4ನೇ ಅಡ್ಡ ರಸ್ತೆ ಬ್ಲಾಕ್ 49, ಸ್ಟೀಟ್,507 | | | Block : 49 ,Kotte Grimarana hatti, kumbhara hatti Street No 507, .4th Cross Road | | | | 6000 |
| 49-507-125 | 49-507-131 | 49-507-137 | 49-507-135 | 49-507-127 | 49-507-119 | | |
| 49-507-129 | 49-507-121 | 49-507-123 | 49-507-133 | 49-507-126 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 2ನೇ ಮುಖ್ಯ ರಸ್ತೆ ಬ್ಲಾಕ್ 49, ಸ್ಟೀಟ್,509 | | | Block : 49 ,Kotte Grimarana hatti, kumbhara hatti Street No 509, .2nd Main Road | | | | 6000 |
| 49-509-14 | 49-509-12 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 3ನೇ ಮುಖ್ಯ ರಸ್ತೆ ಬ್ಲಾಕ್ 49, ಸ್ಟೀಟ್,510 | | | Block : 49 ,Kotte Grimarana hatti, kumbhara hatti Street No 510, .3rd Main Road | | | | 6000 |

| | | | | | | |
|---|-----------|-----------|--|-----------|-----------|------|
| 49-510-18 | 49-510-15 | 49-510-17 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 4ನೇ ಮುಖ್ಯ ರಸ್ತೆ ಬ್ಲಾಕ್ 49, ಸ್ಟ್ರೀಟ್,511 | | | Block : 49 ,Kotte Grimarana hatti, kumbhara hatti Street No 511, .4th Main Road | | | |
| 49-511-21 | 49-511-26 | 49-511-24 | 49-511-19 | 49-511-16 | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 4ನೇ ಮುಖ್ಯ ರಸ್ತೆ ಬ್ಲಾಕ್ 49, ಸ್ಟ್ರೀಟ್,512 | | | Block : 49 ,Kotte Grimarana hatti, kumbhara hatti Street No 512. .4th Main Road | | | |
| 49-512-60 | 49-512-58 | 49-512-62 | 49-512-58A | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, 5ನೇ "ಎ" ಮುಖ್ಯ ರಸ್ತೆ ಬ್ಲಾಕ್ 49, ಸ್ಟ್ರೀಟ್,513 | | | Block : 49 ,Kotte Grimarana hatti, kumbhara hatti Street No 513. .5th ""Main Road | | | |
| 49-513-940 | 49-513-96 | 49-513-94 | 49-513-97 | 49-513-92 | 49-513-95 | 6000 |

| | | | | | | |
|--|-----------|-----------|--|-----------|-----------|------|
| 49-513-100 | 49-513-89 | 49-513-90 | 49-513-91 | 49-513-98 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಗರಿಮಾರನಹಟ್ಟಿ ,ಕುಂಬಾರ ಹಟ್ಟಿ, ಹಾಗೂ ಹೊಸದಾಗಿಸೇರ್ಪಡೆಗೊಳ್ಳುವ ಪಿ.ಐ.ಡಿ ನಂಬರ್‌ಗಳು. | | | Kotte Grimarana hatti, kumbhara hattiOther & Newly Identified PILD NO. | | | |
| 50.ಕೋಟೆ ಕೆರೆಹಿಂದಲಹಟ್ಟಿ | | | 50.Kote karehindala hatti | | | 6000 |
| ಕೋಟೆ ಕೆರೆಹಿಂದಲಹಟ್ಟಿ ಹಟ್ಟಿ, ಶಿರಾ ಚಿನ್ನನಕುಂಟೆ ರಸ್ತೆ ಬ್ಲಾಕ್ 50, ಸ್ಟ್ರೀಟ್,10. | | | Block : 50 ,Kote karehindala hatti Street No 10. Sira chnnana kunte Road | | | |
| 50-10-80 | 50-10-34 | 50-10-12 | 50-10-74 | 50-10-76 | 50-10-24 | |
| 50-10-90 | 50-10-31 | 50-10-79 | 50-10-96 | 50-10-86 | 50-10-58 | |
| 50-10-16 | 50-10-59ಂ | 50-10-32 | 50-10-84 | 50-10-52 | 50-10-40 | |
| 50-27-5ಂ | 50-10-53ಃ | 50-10-59 | 50-10-45 | 50-10-95 | 50-27-12 | |
| 50-10-99 | 50-10-53ಂ | 50-10-59ಃ | 50-27-5B | 50-10-107 | 50-27-10A | |

| | | | | | |
|-----------|-----------|----------|-----------|-----------|-----------|
| 50-10-56 | 50-10-49 | 50-10-82 | 50-10-54 | 50-27-6 | 50-10-39 |
| 50-10-93 | 50-10-104 | 50-27-5 | 50-10-26 | 50-10-94 | 50-10-53 |
| 50-27-8 | 50-27-108 | 50-10-50 | 50-10-75 | 50-10-98 | 50-10-61 |
| 50-10-63 | 50-10-47 | 50-10-48 | 50-27-1 | 50-10-70 | 50-10-62 |
| 50-10-78 | 50-10-97 | 50-10-38 | 50-10-20 | 50-10-10 | 50-10-36 |
| 50-10-43 | 50-10-89 | 50-10-64 | 50-10-6 | 50-10-28 | 50-10-101 |
| 50-10-108 | 50-10-85 | 50-10-72 | 50-10-88 | 50-10-30 | 50-27-3 |
| 50-94-102 | 50-10-81 | 50-10-68 | 50-10-92 | 50-27-10D | 50-10-35 |
| 50-27-11 | 50-27-109 | 50-27-10 | 50-10-66 | 50-10-8 | 50-10-41 |
| 50-27-120 | 50-10-860 | 50-10-51 | 50-10-106 | 50-10-61A | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|--|-----------|-----------|---|-----------|-----------|------|
| ಕೋಟೆ ಕೆರೆಹಿಂದಲಹಟ್ಟಿ ಹಟ್ಟಿ, ಶಿರಾ ಮಧುಗಿರಿ ರಸ್ತೆ ಬ್ಲಾಕ್ 50, ಸ್ಟ್ರೀಟ್,11. | | | Block : 50 ,Kote karehindala hatti Street No 11. Sira Madhugiri Road | | | 6000 |
| 50-26-185 | 50-26-179 | 50-26-143 | 50-26-145 | 50-26-137 | 50-26-139 | |
| 50-26-191 | 50-26-199 | 50-26-149 | 50-26-193 | 50-26-233 | 50-26-225 | |
| 50-26-221 | 50-26-217 | 50-26-171 | 50-26-183 | 50-26-181 | 50-26-175 | |
| 50-26-223 | 50-26-219 | 50-26-173 | 50-26-133 | 50-26-163 | 50-26-205 | |
| 50-26-247 | 50-26-131 | 50-26-215 | 50-26-227 | 50-26-177 | 50-26-187 | |
| 50-26-135 | 50-26-141 | 50-26-209 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, ಲಿಂಗದಹಟ್ಟಿ ರಸ್ತೆ ಬ್ಲಾಕ್ 50, ಸ್ಟ್ರೀಟ್,23 | | | Block : 50 ,Kotekarehindala hatti Street No 23. Sira Madhugiri Road | | | 6000 |

| | | | | | | |
|--|------------|------------|---|-----------|------------|------|
| 50-144-8 | 50-144-20o | 50-144-40 | 50-144-38 | 50-144-20 | 50-144-44A | |
| 50-144-14 | 50-144-40o | 50-144-44 | 50-144-24 | 50-144-16 | 50-144-22 | |
| 50-144-18 | 50-144-42 | 50-144-46o | 50-144-44B | 50-144-4 | 50-144-6 | |
| 50-144-46s | 50-144-36 | 50-144-46 | 50-144-28 | 50-144-10 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ , ಅಂಗನವಾಡಿ ಶಾಲೆ ರಸ್ತೆ ಬ್ಲಾಕ್ 50, ಸ್ಟೀಟ್,144 | | | Block : 50 ,Kote karehindala hatti Street No 144. Anganavadi school Road | | | |
| 50-144-8 | 50-144-44s | 50-144-42 | 50-144-44 | 50-144-10 | 50-144-46B | |
| 50-144-14 | 50-144-44o | 50-144-36 | 50-144-46A | 50-144-38 | 50-144-20A | 6000 |
| 50-144-18 | 50-144-22 | 50-144-4 | 50-144-46 | 50-144-24 | 50-144-40A | |
| 50-144-40 | 50-144-20 | 50-144-28 | 50-144-6 | 50-144-16 | | |

| | | | | | | |
|--|-----------|----------|---|-----------|-----------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, 1ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟೀಟ್,501 | | | Block : 50 ,Kote karehindala hatti Street No 501. 1st Mainl Road | | | |
| 50-501-1 | 50-501-2 | | | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, 2ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟೀಟ್,502 | | | Block : 50 Kotte karehindala hatti Street No 502. 2nd Mainl Road | | | |
| 50-502-6 | 50-502-9 | 50-502-7 | 50-502-4 | 50-502-11 | 50-502-13 | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, 3ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟೀಟ್,503 | | | Block : 50 ,Kote karehindala hatti Street No 503. 3rd Mainl Road | | | |
| 50-503-20 | 50-503-18 | | | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |

| | | | | | | |
|--|------------|------------|--|------------|------------|------|
| ಕೋಟೆ ಕೆರೆಹಿಂದಲಹಟ್ಟಿ, 4ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟ್ರೀಟ್,504 | | | Block : 50 ,Kotte karehindala hatti Street No 504. 4th Mainl Road | | | 6000 |
| 50-504-35 | 50-504-40 | 50-504-220 | 50-504-26 | 50-505-48A | 50-504-22 | |
| 50-504-36 | 50-504-340 | 50-505-48 | 50-504-30B | 50-505-47 | 50-504-31 | |
| 50-504-32 | 50-504-300 | 50-504-24 | 50-504-38 | 50-504-28 | 50-504-25 | |
| 50-504-30 | 50-504-33 | 50-504-34 | 50-26-189 | 50-504-32A | 50-504-29 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ ಹಟ್ಟಿ, 5ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟ್ರೀಟ್,506 | | | Block : 50 ,Kotte karehindala hatti Street No 506. 5th Mainl Road | | | 6000 |
| 50-506-351 | 50-506-369 | 50-506-367 | 50-506-363 | 50-506-357 | 50-506-359 | |
| 50-506-373 | 50-506-362 | 50-506-374 | 50-506-354A | 50-506-354 | 50-506-361 | |
| 50-506-365 | 50-506-353 | 50-506-371 | 50-506-355 | | | |

| | | | | | | |
|--|------------|------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ,5ನೇ "ಎ"ಮುಖ್ಯರಸ್ತೆ ಬ್ಲಾಕ್ 50, ಸ್ಟೀಟ್,507 | | | Block : 50 ,Kotte karehindala hatti Street No 507. 5th"A" Mainl Road | | | 6000 |
| 50-507-383 | 50-507-388 | 50-507-377 | 50-507-387 | 50-507-385 | 50-507-381 | |
| 50-507-379 | 50-507-375 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, 6ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟೀಟ್,508 | | | Block : 50 ,Kote karehindala hatti Street No 508. 6th Mainl Road | | | 6000 |
| 50-508-399 | 50-508-395 | 50-508-391 | 50-508-402 | 50-508-393 | 50-508-397 | |
| 50-508-401 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, 7ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟೀಟ್,509 | | | Block : 50 ,Kote karehindala hatti Street No 509. 7th Mainl Road | | | 6000 |

| | | | | | | |
|---|------------|------------|--|------------|------------|------|
| 50-508-399 | 50-508-395 | 50-508-391 | 50-508-402 | 50-508-393 | 50-508-397 | |
| 50-508-401 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ,9ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟೀಟ್,511 | | | Block : 50 ,Kotte karehindala hatti Street No 511. 9th Mainl Road | | | |
| 50-510-96 | 50-510-104 | 50-510-94 | 50-510-88 | 50-511-112 | 50-511-114 | |
| 50-510-102 | 50-510-100 | 50-510-90 | 50-511-118 | 50-511-124 | 50-511-108 | |
| 50-511-136 | 50-511-132 | 50-511-110 | 50-510-106 | 50-511-116 | 50-511-130 | 6000 |
| 50-511-138 | 50-511-126 | 50-511-142 | 50-510-92 | 50-510-98 | 50-511-134 | |
| 50-511-128 | 50-511-120 | 50-511-140 | 50-511-122 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |

| | | | | | | |
|--|------------|-------------|--|------------|------------|------|
| ಕೋಟೆ ಕೆರೆಹಿಂದಲಹಟ್ಟಿ,10ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟೀಟ್,512 | | | Block : 50 ,Kote karehindala hatti Street No 512.10th Mainl Road | | | 6000 |
| 50-512-154 | 50-512-174 | 50-512-180 | 50-512-178 | 50-512-160 | 50-512-146 | |
| 50-512-166 | 50-512-176 | 50-512-146ಂ | 50-512-182 | 50-512-172 | 50-512-168 | |
| 50-512-158 | 50-512-156 | 50-512-148ಂ | 50-512-148 | 50-512-162 | 50-512-164 | |
| 50-512-170 | 50-512-150 | 50-512-152 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ,11ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟೀಟ್,513 | | | Block : 50 ,Kote karehindala hatti Street No 513.11 th Mainl Road | | | 6000 |
| 50-512-154 | 50-512-176 | 50-512-146ಂ | 50-512-182 | 50-512-172 | 50-512-170 | |
| 50-512-166 | 50-512-156 | 50-512-148ಂ | 50-512-148 | 50-512-146 | 50-512-174 | |
| 50-512-158 | 50-512-150 | 50-512-152 | 50-512-162 | 50-512-168 | 50-512-164 | |

| | | | | | | |
|--|------------|------------|--|------------|------------|------|
| 50-512-160 | 50-512-180 | 50-512-178 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, ಹಟ್ಟಿ, 11ನೇ ಮುಖ್ಯರಸ್ತೆ ಬ್ಲಾಕ್ 50, ಸ್ಟೀಟ್,514 | | | Block : 50 ,Kote karehindala hatti Street No 514.11 th Mainl Road | | | |
| 50-514-297 | 50-514-294 | 50-514-260 | 50-514-313 | 50-514-306 | 50-514-302 | 6000 |
| 50-514-327 | 50-514-256 | 50-515-188 | 50-514-320 | 50-514-314 | 50-514-309 | |
| 50-514-316 | 50-514-259 | 50-514-273 | 50-514-324 | 50-514-274 | 50-514-286 | |
| 50-514-310 | 50-514-321 | 50-514-283 | 50-514-290 | 50-514-288 | 50-514-284 | |
| 50-514-296 | 50-514-326 | 50-514-307 | 50-514-312 | 50-514-295 | 50-514-298 | |
| 50-514-272 | 50-514-300 | 50-514-317 | 50-514-265 | 50-515-187 | 50-514-292 | |
| 50-514-248 | 50-514-277 | 50-514-275 | 50-514-319 | 50-514-269 | 50-514-258 | |

| | | | | | | |
|--|------------|------------|--|------------|------------|------|
| 50-514-282 | 50-514-293 | 50-514-325 | 50-514-323 | 50-514-267 | 50-514-328 | |
| 50-514-266 | 50-514-261 | 50-514-318 | 50-514-299 | 50-514-276 | 50-514-311 | |
| 50-514-305 | 50-514-268 | 50-514-280 | 50-514-279 | 50-514-254 | 50-514-278 | |
| 50-514-301 | 50-514-270 | 50-514-308 | 50-514-250 | 50-514-262 | 50-514-252 | |
| 50-514-287 | 50-514-264 | 50-514-285 | 50-514-291 | 50-514-322 | 50-514-304 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, ಹಟ್ಟಿ, ಬಿ ಅಡ್ಡ ರಸ್ತೆ ಬ್ಲಾಕ್ 50, ಸ್ಟೀಟ್,516 | | | Block : 50 ,Kote karehindala hatti Street No 516.11 th Mainl Road | | | |
| 50-516-46 | 50-516-44 | 50-516-43 | 50-516-42 | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, ಈ ಅಡ್ಡ ರಸ್ತೆ ಬ್ಲಾಕ್ 50, ಸ್ಟೀಟ್,519 | | | Block : 50 ,Kote karehindala hatti Street No 519.11 th Mainl Road | | | 6000 |

| | | | | | | |
|--|------------|------------|--|--|--|------|
| 50-519-14 | 50-519-16 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, 1ನೇ ಅಡ್ಡ ರಸ್ತೆ ಬ್ಲಾಕ್ 50, ಸ್ಟೀಟ್,521 | | | Block : 50 ,KoteKotte karehindala hatti Street No 521 .1st Cross Road | | | |
| 50-521-332 | 50-521-329 | 50-521-334 | 50-521-330 | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, 1ನೇ "ಎ"ಅಡ್ಡ ರಸ್ತೆ ಬ್ಲಾಕ್ 50, ಸ್ಟೀಟ್,522 | | | Block : 50 ,Kote karehindala hatti Street No 522 .1st "A"Cross Road | | | |
| 50-522-339 | 50-522-340 | 50-522-337 | 50-522-340A | | | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, 1ನೇ "ಬಿ"ಅಡ್ಡ ರಸ್ತೆ ಬ್ಲಾಕ್ 50, ಸ್ಟೀಟ್,523 | | | Block : 50 ,Kote karehindala hatti Street No 523 .1st "B"Cross Road | | | |
| 50-523-343 | 50-523-345 | | | | | 6000 |

| | | | | | | |
|--|-------------|-------------|--|-------------|-------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, 1ನೇ "ಸಿ"ಅಡ್ಡ ರಸ್ತೆ ಬ್ಲಾಕ್ 50, ಸ್ಟೀಟ್,524 | | | Block : 50 ,Kote karehindala hatti Street No 524 .1st "C"Cross Road | | | |
| 50-524-408 | 50-524-409 | 50-524-407 | 50-524-410 | 50-524-406 | 50-524-404 | 6000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕೋಟೆ ಕೆರೆಹಿಂದಲಹಟ್ಟಿ, 1ನೇ "ಡಿ"ಅಡ್ಡ ರಸ್ತೆ ಬ್ಲಾಕ್ 50, ಸ್ಟೀಟ್,525 | | | Block : 50 ,Kote karehindala hatti Street No 525 .1st "D"Cross Road | | | |
| 50-525-416 | 50-525-414 | 50-525-417 | 50-525-415B | 50-525-425A | 50-525-426 | 6000 |
| 50-525-419 | 50-525-423 | 50-525-413 | 50-525-420 | 50-525-421 | 50-525-417A | |
| 50-525-427ಂ | 50-525-423ಂ | 50-525-415ಂ | 50-525-415 | 50-525-425 | 50-525-417B | |
| 50-525-414ಂ | 50-525-428 | 50-525-420ಃ | 50-525-415C | 50-525-424 | 50-525-420A | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |

| | | | | | | |
|--|-----------|----------|---|----------|----------|------|
| 51.ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ | | | 51.kallukote west side manjupeera Nagajji gudisalu East side | | | 7500 |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ, ಶಿರಾ ಚಂಗವರ ರಸ್ತೆ ಬ್ಲಾಕ್ 51, ಸ್ಟ್ರೀಟ್,7 | | | Block :51 kallukotte west side manjupeera Nagajji gudisalu East side Street No 7, Sira Changavarav a road | | | |
| 51-7-34 | 51-7-80 | 51-7-42ಈ | 51-7-32 | 51-7-52A | 51-7-60 | |
| 51-7-42ಉ | 51-7-42 | 51-7-56 | 51-7-42C | 51-7-64 | 51-7-42E | |
| 51-7-42ಆ | 51-7-72 | 51-7-68 | 51-7-42B | 51-7-70 | 51-7-42A | |
| 51-7-52 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ, ಶಿರಾ ಅಮರಾಪುರ ರಸ್ತೆ ಬ್ಲಾಕ್ 51, ಸ್ಟ್ರೀಟ್,9 | | | Block :51 kallukotte west side manjupeera Nagajji gudisalu East side Street No 9, Sira Amrapura a road | | | 7500 |
| 51-9-185 | 51-9-155ಂ | 51-9-155 | 51-9-201 | 51-9-153 | 51-9-163 | |

| | | | | | | |
|--|-----------|-----------|--|-----------|-----------|------|
| 51-9-2010 | 51-9-183 | 51-9-159 | 51-9-147 | 51-9-149 | 51-9-169 | |
| 51-9-177 | 51-9-151 | 51-9-155 | 51-9-175 | 51-9-161 | 51-9-181 | |
| 51-9-157 | 51-9-189 | 51-9-193 | 51-9-187 | 51-9-191 | 51-9-179 | |
| 51-9-195 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀರ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,ಮಂಜುಪೀರ ಮಕಾನ್ ರಸ್ತೆ ಬ್ಲಾಕ್ 51, ಸ್ಟ್ರೀಟ್,137 | | | Block :51 kallukotte west side manjupeera Nagajji gudisalu East side Street No 137, Manjupeera Makan road | | | |
| 51-137-1ಇ | 51-137-1ಃ | 51-137-1ಂ | 51-137-11 | 51-137-25 | 51-137-39 | 7500 |
| 51-137-1 | 51-137-41 | 51-137-33 | 51-137-1C | 51-137-51 | 51-137-35 | |
| 51-137-31 | 51-137-1ಆ | 51-137-27 | 51-137-11A | 51-137-23 | 51-137-45 | |
| | | | | | | |

| | | | | | | | |
|--|-------------|------------|--|------------|-------------|--|------|
| 51-137-37 | 51-137-1ಈ | 51-137-29 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ, ಎ ಮುಖ್ಯ ರಸ್ತೆ ಬ್ಲಾಕ್ 51, ಸ್ಟೀಟ್,501 | | | Block :51 kallukote west side manjupeera Nagajji gudisalu East side Street No 501, "A" Main road | | | | 7500 |
| 51-501-40 | 51-501-41 | 51-501-39 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,1ನೇ ಮುಖ್ಯ ರಸ್ತೆ ಬ್ಲಾಕ್ 51, ಸ್ಟೀಟ್,502 | | | Block :51 kallukote west side manjupeera Nagajji gudisalu East side Street No 502, 1st Main road | | | | 7500 |
| 51-502-286ಂ | 51-502-286ಃ | 51-502-321 | 51-502-308 | 51-502-322 | 51-502-311 | | |
| 51-502-307 | 51-502-315 | 51-502-310 | 51-502-319 | 51-502-314 | 51-502-286C | | |
| 51-502-312 | 51-502-286 | 51-502-317 | | | | | |

| | | | | | | |
|--|------------|------------|--|-------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,1ನೇ "ಎ"ಮುಖ್ಯ ರಸ್ತೆ ಬ್ಲಾಕ್ 51, ಸ್ಟೀಟ್,503 | | | Block :51 kallukote west side manjupeera Nagajji gudisalu East side Street No 503, 1st "A" Main road | | | 7500 |
| 51-503-43 | 51-503-45 | 51-503-44 | 51-503-46 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,1ನೇ "ಬಿ"ಮುಖ್ಯ ರಸ್ತೆ ಬ್ಲಾಕ್ 51, ಸ್ಟೀಟ್,504 | | | Block :51 kallukote west side manjupeera Nagajji gudisalu East side Street No 504, 1st "B" Main road. | | | 7500 |
| 51-504-356ಂ | 51-504-355 | 51-504-350 | 51-504-354 | 51-504-351 | 51-504-356 | |
| 51-504-345 | 51-504-352 | 51-504-348 | 51-504-347 | 51-504-354A | 51-504-349 | |
| | | | | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,1ನೇ "ಡಿ"ಮುಖ್ಯ ರಸ್ತೆ ಬ್ಲಾಕ್ 51, ಸ್ಟೀಟ್,506 | | | Block :51 kallukote west side manjupeera Nagajji gudisalu East side Street No 506, 1st "D" Main road. | | | 7500 |

| | | | | | | |
|---|------------|------------|---|------------|------------|------|
| 51-506-361 | 51-506-359 | 51-506-363 | 51-506-364 | 51-506-362 | 51-506-365 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,1ನೇ "ಈ"ಮುಖ್ಯ ರಸ್ತೆ ಬ್ಲಾಕ್ 51, ಸ್ಟೀಟ್,507 | | | Block :51 kallukote west side manjupeera Nagajji gudisalu East side Street No 507, 1st "E" Main road. | | | |
| 51-507-85 | 51-507-65 | 51-507-91 | 51-507-67 | 51-507-92 | 51-507-87 | |
| 51-507-89 | 51-507-71 | 51-507-83 | 51-507-77 | 51-507-75 | 51-507-73 | 7500 |
| 51-507-79 | 51-507-69 | 51-507-81 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,1ನೇ "ಎಫ್"ಮುಖ್ಯ ರಸ್ತೆ ಬ್ಲಾಕ್ 51, ಸ್ಟೀಟ್,508 | | | Block :51 kallukote west side manjupeera Nagajji gudisalu East side Street No 508, 1st "f" Main road. | | | |
| 51-508-262 | 51-508-264 | | | | | 7500 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |

| | | | | | | |
|---|-------------|------------|--|------------|-------------|------|
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,1ನೇ "ಜಿ"ಮುಖ್ಯ ರಸ್ತೆ ಬ್ಲಾಕ್ 51, ಸ್ಟೀಟ್,509 | | | Block :51 kallukote west side manjupeera Nagajji gudisalu East side Street No 509, 1st "G" Main road. | | | 7500 |
| 51-509-95 | 51-509-96 | 51-509-105 | 51-509-112 | 51-509-101 | 51-509-104 | |
| 51-509-109 | 51-509-121o | 51-509-118 | 51-509-106 | 51-509-111 | 51-509-113 | |
| 51-509-108 | 51-509-99 | 51-509-119 | 51-509-100 | 51-509-124 | 51-509-121 | |
| 51-509-102 | 51-509-122 | 51-509-98 | 51-509-103 | 51-509-114 | 51-509-116 | |
| 51-509-120 | 51-509-110 | 51-509-115 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ, 2ನೇ ಮುಖ್ಯ ರಸ್ತೆ ಬ್ಲಾಕ್ 51, ಸ್ಟೀಟ್,510 | | | Block :51 kallukote west side manjupeera Nagajji gudisalu East side Street No 510, 2nd Main road. | | | 7500 |
| 51-510-390 | 51-510-369ಆ | 51-510-392 | 51-510-409 | 51-510-399 | 51-510-385B | |
| 51-510-394 | 51-510-406 | 51-510-410 | 51-510-369E | 51-510-373 | 51-510-369H | |

| | | | | | | |
|---|------------|-------------|---|-------------|-------------|------|
| 51-510-408 | 51-510-374 | 51-510-383 | 51-510-371 | 51-510-385C | 51-510-369A | |
| 51-510-369ಃ | 51-510-380 | 51-510-389 | 51-510-369I | 51-510-385A | 51-510-369F | |
| 51-510-369ಉ | 51-510-376 | 51-510-397 | 51-510-391 | 51-510-403 | 51-510-369B | |
| 51-510-382 | 51-510-393 | 51-510-409ಂ | 51-510-375 | 51-510-378 | 51-510-412 | |
| 51-510-396 | 51-510-398 | 51-510-412ಂ | 51-510-405 | 51-510-383A | 51-510-395 | |
| 51-510-379 | 51-510-385 | 51-510-387 | 51-510-401 | 51-510-369 | 51-510-400 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ, 2ನೇ "ಎ"ಮುಖ್ಯ ರಸ್ತೆ ಬ್ಲಾಕ್ 51, ಸ್ಟ್ರೀಟ್,511 | | | Block :51 kallukotte west side manjupeera Nagajji gudisalu East side Street No 511, 2nd "A" Main road. | | | |
| 51-511-143 | 51-511-144 | 51-511-147 | 51-511-146 | 51-511-148 | 51-511-145 | 7500 |
| 51-511-141 | 51-511-142 | | | | | |

| | | | | | | |
|--|------------|-------------|---|------------|------------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ, 2ನೇ"ಬಿ" ಮುಖ್ಯ ರಸ್ತೆ ಬ್ಲಾಕ್ 51, ಸ್ಟೀಟ್,512 | | | Block :51 kallukotte west side manjupeera Nagajji gudisalu East side Street No 512, 2nd "B" Main road. | | | 7500 |
| 51-512-134 | 51-512-140 | 51-512-135ಂ | 51-512-135 | 51-512-138 | 51-512-130 | |
| 51-512-135ಃ | 51-512-128 | 51-512-132 | 51-512-127 | 51-512-136 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ, "ಎ" ಅಡ್ಡ ರಸ್ತೆ ಬ್ಲಾಕ್ 51, ಸ್ಟೀಟ್,513 | | | Block :51 kallukotte west side manjupeera Nagajji gudisalu East side Street No 513, "A" Cross road. | | | 7500 |
| 51-513-156 | 51-513-158 | 51-513-160 | 51-513-154 | 51-513-152 | | |
| | | | | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ, "ಬಿ" ಅಡ್ಡ ರಸ್ತೆ ಬ್ಲಾಕ್ 51, ಸ್ಟೀಟ್,514 | | | Block :51 kallukotte west side manjupeera Nagajji gudisalu East side Street No 514, "B" Cross road. | | | 7500 |
| 51-514-166 | 51-514-176 | 51-514-174 | 51-514-172 | 51-514-164 | 51-514-170 | |

| | | | | | | |
|---|------------|------------|--|------------|------------|------|
| 51-514-168 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,1ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟೀಟ್,515 | | | Block :51 kallukotte west side manjupeera Nagajji gudisalu East side Street No 515, 1st Cross road. | | | |
| 51-515-1 | 51-515-12 | 51-515-7 | 51-515-11 | 51-515-13 | 51-515-9 | |
| 51-515-17 | 51-515-4 | 51-515-6 | 51-515-18 | 51-515-15 | 51-515-14 | 7500 |
| 51-515-16 | 51-515-5 | 51-515-3 | 51-515-2 | 51-515-10 | 51-515-8 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,1ನೇ"ಎ" ಅಡ್ಡ ರಸ್ತೆ ಬ್ಲಾಕ್ 51, ಸ್ಟೀಟ್,516 | | | Block :51 kallukotte west side manjupeera Nagajji gudisalu East side Street No 516, 1st "A" Cross road. | | | |
| 51-516-182 | 51-516-188 | 51-516-194 | 51-516-180 | 51-516-196 | 51-516-184 | 7500 |
| 51-516-186 | 51-516-190 | 51-516-198 | 51-516-192 | 51-516-200 | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|--|------------|------------|--|------------|------------|------|
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,2ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟ್ರೀಟ್,517 | | | Block :51 kallukotte west side manjupeera Nagajji gudisalu East side Street No 517, 2nd Cross road. | | | 7500 |
| 51-517-35 | 51-517-31 | 51-517-23 | 51-517-27 | 51-517-29 | 51-517-20 | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,3ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟ್ರೀಟ್,518 | | | Block :51 kallukotte west side manjupeera Nagajji gudisalu East side Street No 518, 3rd Cross road. | | | 7500 |
| 51-518-60 | 51-518-62 | 51-518-59 | 51-518-58 | 51-518-53 | 51-518-55 | |
| 51-518-57 | 51-518-51 | 51-518-49 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,4ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟ್ರೀಟ್,519 | | | Block :51 kallukotte west side manjupeera Nagajji gudisalu East side Street No 519, 4rd Cross road. | | | 7500 |
| 51-519-214 | 51-519-212 | 51-519-205 | 51-519-204 | 51-519-211 | 51-519-203 | |
| 51-519-213 | 51-519-210 | 51-519-208 | 51-519-209 | 51-519-206 | 51-519-207 | |

| | | | | | | |
|--|------------|------------|--|------------|------------|------|
| 51-519-216 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,5ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟೀಟ್,520 | | | Block :51 kallukotte west side manjupeera Nagajji gudisalu East side Street No 520, 5th Cross road. | | | |
| 51-520-221 | 51-520-227 | 51-520-228 | 51-520-223 | 51-520-226 | 51-520-224 | 7500 |
| 51-520-225 | 51-520-229 | 51-520-220 | 51-520-219 | 51-520-230 | 51-520-222 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,6ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟೀಟ್,521 | | | Block :51 kallukotte west side manjupeera Nagajji gudisalu East side Street No 521, 6th Cross road. | | | |
| 51-521-240 | 51-521-239 | 51-521-241 | 51-521-246 | 51-521-245 | 51-521-237 | 7500 |
| 51-521-233 | 51-521-235 | 51-521-234 | 51-521-238 | 51-521-242 | 51-521-244 | |
| | | | | | | |

| | | | | | | |
|--|------------|-------------|--|------------|------------|------|
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,7ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟೀಟ್,522 | | | Block :51 kallukotte west side manjupeera Nagajji gudisalu East side Street No 522, 7th Cross road. | | | 7500 |
| 51-522-252 | 51-522-250 | 51-522-256 | 51-522-254 | 51-522-258 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,8ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟೀಟ್,523 | | | Block :51 kallukotte west side manjupeera Nagajji gudisalu East side Street No 523, 8th Cross road. | | | 7500 |
| 51-523-277ಂ | 51-523-282 | 51-523-267ಃ | 51-523-279 | 51-523-273 | 51-523-267 | |
| 51-523-271ಂ | 51-523-280 | 51-523-270 | 51-523-273B | 51-523-275 | 51-523-271 | |
| 51-523-267ಂ | 51-523-277 | 51-523-273ಂ | 51-523-269 | 51-523-283 | 51-523-278 | |
| 51-523-284 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,9ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟೀಟ್,524 | | | Block :51 kallukotte west side manjupeera Nagajji gudisalu East side Street No 524, 9th Cross road. | | | 7500 |

| | | | | | | |
|---|------------|-------------|--|-------------|------------|------|
| 51-524-305 | 51-524-302 | 51-524-290ಂ | 51-524-305C | 51-524-304 | 51-524-296 | |
| 51-524-305ಃ | 51-524-301 | 51-524-290 | 51-524-292 | 51-524-300 | 51-524-289 | |
| 51-524-298 | 51-524-299 | 51-524-294 | 51-524-305A | 51-524-297 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,9ನೇ "ಎ"ಅಡ್ಡ ರಸ್ತೆ ಬ್ಲಾಕ್ 51, ಸ್ಟ್ರೀಟ್,525 | | | Block :51 kallukote west side manjupeera Nagajji gudisalu East side Street No 525, 9th "A"Cross road. | | | |
| 51-525-328 | 51-525-327 | 51-525-331 | 51-525-333 | 51-525-327A | 51-525-334 | 7500 |
| 51-525-325 | 51-525-326 | 51-525-332 | 51-525-330 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,10ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟ್ರೀಟ್,526 | | | Block :51 kallukote west side manjupeera Nagajji gudisalu East side Street No 526, 10th Cross road. | | | |
| 51-526-341ಂ | 51-526-339 | 51-526-337 | 51-526-341 | | | 7500 |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|--|-----------|-----------|---|-----------|-----------|------|
| ಕಲ್ಲುಕೋಟೆ ಪಶ್ಚಿಮ ಭಾಗ ಮಂಜುಪೀಠ,ನಾಗಜ್ಜಿ ಗುಡಿಸಲು ಪೂರ್ವ ಬಾಗ ರಸ್ತೆ,10ನೇ ಅಡ್ಡ ರಸ್ತೆ ಬ್ಲಾಕ್ 51, ಸ್ಟ್ರೀಟ್,545 | | | Block :51 kallukote west side manjupeera Nagajji gudisalu East side Street No 545, 10th Cross road. | | | 7500 |
| 52.ಶಿವಾಜಿನಗರ ಶಿರಸ್ತೆದಾರ್ ಕಟ್ಟೆ ಪಂಪ್ ಹೌಸ್. | | | 52.Shivaji nagar shirasthedhar katte pump house | | | 6000 |
| ಶಿವಾಜಿನಗರ ಶಿರಸ್ತೆದಾರ್ ಕಟ್ಟೆಪಂಪ್ ಹೌಸ್.ರಾ ಹೆ 4.ಪಶ್ಚಿಮ ರಸ್ತೆ ಬ್ಲಾಕ್ 52, ಸ್ಟ್ರೀಟ್,5 | | | Block : 52.Shivaji ngr shivsstadhar katte pamp house,Street No 5 Ra HE west Road. | | | 6000 |
| 52-15-12 | 52-15-60 | 52-15-40 | 52-15-4A | 52-15-10 | 52-15-6 | |
| 52-15-48ಅ | 52-15-34 | 52-15-480 | 52-15-58 | 52-15-30C | 52-15-34C | |
| 52-15-8 | 52-15-340 | 52-15-30 | 52-15-18 | 52-15-34B | 52-15-48 | |
| 52-15-180 | 52-15-30ಃ | 52-15-4 | 52-15-14 | 52-15-2 | 52-15-12A | |
| 52-15-80 | 52-15-16 | 52-15-300 | 52-15-48B | 52-15-54 | | |
| ಶಿವಾಜಿನಗರ ಶಿರಸ್ತೆದಾರ್ ಕಟ್ಟೆಪಂಪ್ ಹೌಸ್.ಶಿರಾ ಬುಕ್ಕಾಪಟ್ಟಣ ರಸ್ತೆ ಬ್ಲಾಕ್ 52, ಸ್ಟ್ರೀಟ್,8 | | | Block : 52.Shivaji ngr shivsstadhar katte pamp house,Street No 8.Sira Bukkapatana Road. | | | |

| | | | | | | |
|--|-----------|-----------|---|-----------|-----------|------|
| 52-8-162ಆ | 52-8-168 | 52-8-162ಃ | 52-8-150 | 52-8-162E | 52-8-164 | |
| 52-8-158 | 52-8-162೦ | 52-8-166 | 52-8-152 | 52-8-162 | 52-8-160 | |
| 52-8-154 | 52-8-156 | 52-8-162ಅ | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಶಿವಾಜಿನಗರ ಶಿರಸ್ತೆದಾರ್ ಕಟ್ಟಿಪಂಪ್ ಹೌಸ್.ಬೈಪಾಸ್ ರಸ್ತೆ ಬ್ಲಾಕ್ 52, ಸ್ಟ್ರೀಟ್,15 | | | Block : 52.Shivaji ngr shivsstadhar katte pamp house,Street No 15.Baipass Road. | | | |
| 52-15-12 | 52-15-8೦ | 52-15-30 | 52-15-58 | 52-15-10 | 52-15-34 | 6000 |
| 52-15-48ಅ | 52-15-48ಃ | 52-15-4 | 52-15-18 | 52-15-30C | 52-15-34A | |
| 52-15-8 | 52-15-40 | 52-15-2 | 52-15-14 | 52-15-34B | 52-15-30B | |
| 52-15-18೦ | 52-15-48೦ | 52-15-54 | 52-15-48 | 52-15-6 | 52-15-16 | |
| 52-15-30೦ | 52-15-6೦ | 52-15-4೦ | 52-15-12A | 52-15-34C | | |

| | | | | | | |
|---|----------|-----------|---|-----------|-----------|------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಶಿವಾಜಿನಗರ ಶಿರಸ್ತದಾರ್ ಕಟ್ಟಿಪಂಪ್ ಹೌಸ್.ಶಿರಸ್ತದಾರ್ ಕಟ್ಟಿ ರಸ್ತೆ ಬ್ಲಾಕ್ 52, ಸ್ಟ್ರೀಟ್,17 | | | Block : 52.Shivaji ngr shivsstadhar katte pamp house,Street No 17.Shirastadar katte Road. | | | 6000 |
| 52-17-2ಃ | 52-17-2೦ | 52-17-1೦ | 52-17-2 | 52-17-1 | 52-17-4A | |
| 52-17-4 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಶಿವಾಜಿನಗರ ಶಿರಸ್ತದಾರ್ ಕಟ್ಟಿಪಂಪ್ ಹೌಸ್.ಮುಖ್ಯ ರಸ್ತೆ ಬ್ಲಾಕ್ 52, ಸ್ಟ್ರೀಟ್,501 | | | Block : 52.Shivaji ngr shivsstadhar katte pamp house,Street No 501 .Main Road. | | | 6000 |
| 52-501-2ಃ | 52-501-8 | 52-501-2ಅ | 52-501-8D | 52-501-2A | 52-501-2F | |
| 52-501-2ಇ | 52-501-4 | 52-501-8ಆ | 52-501-2D | 52-501-6A | 52-501-6 | |
| 52-501-4೦ | 52-501-2 | 52-501-8೦ | 52-501-8B | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |

| | | | | | | |
|---|------------|------------|---|------------|------------|------|
| ಶಿವಾಜಿನಗರ ಶಿರಸ್ತೆದಾರ್ ಕಟ್ಟಿಪಂಪ್ ಹೌಸ್.3ನೇ ಮುಖ್ಯ ರಸ್ತೆ ಬ್ಲಾಕ್ 52, ಸ್ಟ್ರೀಟ್,503 | | | Block : 52.Shivaji ngr shivsstadhar katte pamp house,Street No 503 .3rd Main Road. | | | 6000 |
| 52-503-233 | 52-503-244 | 52-503-210 | 52-503-238 | 52-503-241 | 52-503-212 | |
| 52-503-204 | 52-503-206 | 52-503-222 | 52-503-203 | 52-503-216 | 52-503-243 | |
| 52-503-228 | 52-503-208 | 52-503-240 | 52-503-226 | 52-503-214 | 52-503-218 | |
| 52-503-232 | 52-503-220 | 52-503-242 | 52-503-230 | 52-503-234 | 52-503-224 | |
| 52-503-236 | 52-503-239 | 52-503-237 | | | | |
| ಶಿವಾಜಿನಗರ ಶಿರಸ್ತೆದಾರ್ ಕಟ್ಟಿಪಂಪ್ ಹೌಸ್.4ನೇ ಮುಖ್ಯ ರಸ್ತೆ ಬ್ಲಾಕ್ 52, ಸ್ಟ್ರೀಟ್,504 | | | Block : 52.Shivaji ngr shivsstadhar katte pamp house,Street No 504 .4th Main Road. | | | 6000 |
| 52-503-233 | 52-503-244 | 52-503-210 | 52-503-238 | 52-503-241 | 52-503-212 | |
| 52-503-204 | 52-503-206 | 52-503-222 | 52-503-203 | 52-503-216 | 52-503-243 | |
| 52-503-228 | 52-503-208 | 52-503-240 | 52-503-226 | 52-503-214 | 52-503-218 | |

| | | | | | | | |
|---|-------------|-------------|---|-------------|------------|------|--|
| 52-503-232 | 52-503-220 | 52-503-242 | 52-503-230 | 52-503-234 | 52-503-224 | | |
| 52-503-236 | 52-503-237 | 52-503-239 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | | |
| ಶಿವಾಜಿನಗರ ಶಿರಸ್ತೆದಾರ್ ಕಟ್ಟಿಪಂಪ್ ಹೌಸ್.4ನೇ "ಎ"ಮುಖ್ಯ ರಸ್ತೆ ಬ್ಲಾಕ್ 52, ಸ್ಟೀಟ್,505 | | | Block : 52.Shivaji ngr shivsstadhar katte pamp house,Street No 504 .4th"A" Main Road. | | | | |
| 52-505-359 | 52-505-355 | 52-505-348ಂ | 52-505-360 | 52-505-348 | 52-505-351 | 6000 | |
| 52-505-346 | 52-505-356ಂ | 52-505-350ಂ | 52-505-362 | 52-505-362A | 52-505-345 | | |
| 52-505-350 | 52-505-354 | 52-505-352 | 52-505-358A | 52-505-349 | 52-505-361 | | |
| 52-505-354ಂ | 52-505-356 | 52-505-353 | 52-505-352A | 52-505-358 | 52-505-357 | | |
| 52-505-360ಂ | 52-505-347 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | | |

| | | | | | | |
|---|------------|------------|--|-------------|-------------|------|
| ಶಿವಾಜಿನಗರ ಶಿರಸ್ತದಾರ್ ಕಟ್ಟಿಪಂಪ್ ಹೌಸ್.4ನೇ "ಎ"ಅಡ್ಡ ರಸ್ತೆ ಬ್ಲಾಕ್ 52, ಸ್ಟೀಟ್,506 | | | Block : 52.Shivaji ngr shivsstadhar katte pamp house,Street No 506 .A Cross Road. | | | 6000 |
| 52-506-284 | 52-506-297 | 52-506-289 | 52-506-285 | 52-506-294 | 52-506-296 | |
| 52-506-286 | 52-506-287 | 52-506-290 | 52-506-297B | 52-506-295 | 52-506-291 | |
| 52-506-292 | 52-506-293 | 52-506-283 | 52-506-288 | 52-506-297A | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಶಿವಾಜಿನಗರ ಶಿರಸ್ತದಾರ್ ಕಟ್ಟಿಪಂಪ್ ಹೌಸ್.1ನೇ ಅಡ್ಡ ರಸ್ತೆ ಬ್ಲಾಕ್ 52, ಸ್ಟೀಟ್,507 | | | Block : 52.Shivaji ngr shivsstadhar katte pamp house,Street No 507 1st Cross Road. | | | 6000 |
| 52-506-284 | 52-506-291 | 52-506-293 | 52-506-290 | 52-506-297B | 52-506-295 | |
| 52-506-286 | 52-506-297 | 52-506-296 | 52-506-283 | 52-506-288 | 52-506-297A | |
| 52-506-292 | 52-506-287 | 52-506-289 | 52-506-285 | 52-506-294 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |

| | | | | | | |
|--|------------|------------|---|------------|------------|------|
| ಶಿವಾಜಿನಗರ ಶಿರಸ್ತೆದಾರ್ ಕಟ್ಟಿಪಂಪ್ ಹೌಸ್.1ನೇ "ಎ"ಅಡ್ಡ ರಸ್ತೆ ಬ್ಲಾಕ್ 52, ಸ್ಟೀಟ್,508 | | | Block : 52.Shivaji ngr shivsstadhar katte pamp house,Street No 508 1st "A"Cross Road. | | | 6000 |
| 52-508-311 | 52-508-306 | 52-508-307 | 52-508-305 | 52-508-302 | 52-508-308 | |
| 52-508-312 | 52-508-310 | 52-508-300 | 52-508-299 | 52-508-301 | 52-508-309 | |
| 52-508-303 | 52-508-304 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಶಿವಾಜಿನಗರ ಶಿರಸ್ತೆದಾರ್ ಕಟ್ಟಿಪಂಪ್ ಹೌಸ್.2ನೇ ಅಡ್ಡ ರಸ್ತೆ ಬ್ಲಾಕ್ 52, ಸ್ಟೀಟ್,509 | | | Block : 52.Shivaji ngr shivsstadhar katte pamp house,Street No 509 2nd Cross Road. | | | 6000 |
| 52-509-317 | 52-509-327 | 52-509-322 | 52-509-321 | 52-509-328 | 52-509-316 | |
| 52-509-324 | 52-509-326 | 52-509-247 | 52-509-325 | 52-509-318 | 52-509-319 | |
| 52-509-323 | 52-509-320 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |

| | | | | | | |
|--|-------------|------------|---|------------|------------|------|
| ಶಿವಾಜಿನಗರ ಶಿರಸ್ತೆದಾರ್ ಕಟ್ಟಿಪಂಪ್ ಹೌಸ್.2ನೇ "ಎ"ಅಡ್ಡ ರಸ್ತೆ ಬ್ಲಾಕ್ 52, ಸ್ಟ್ರೀಟ್,510 | | | Block : 52.Shivaji ngr shivsstadhar katte pamp house,Street No 510 2nd "A"Cross Road. | | | 6000 |
| 52-510-339 | 52-510-340 | 52-510-342 | 52-510-336 | 52-510-334 | 52-510-332 | |
| 52-510-338 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ಶಿವಾಜಿನಗರ ಶಿರಸ್ತೆದಾರ್ ಕಟ್ಟಿಪಂಪ್ ಹೌಸ್.3ನೇಅಡ್ಡ ರಸ್ತೆ ಬ್ಲಾಕ್ 52, ಸ್ಟ್ರೀಟ್,511 | | | Block : 52.Shivaji ngr shivsstadhar katte pamp house,Street No 511 3rd Cross Road. | | | 6000 |
| 52-511-107ಂ | 52-511-114 | 52-511-79 | 52-511-91A | 52-511-99 | 52-511-143 | |
| 52-511-81ಂ | 52-511-110 | 52-511-87ಂ | 52-511-144 | 52-511-97A | 52-511-113 | |
| 52-511-91 | 52-511-108 | 52-511-148 | 52-511-87 | 52-511-81 | 52-511-95A | |
| 52-511-103 | 52-511-88 | 52-511-93 | 52-511-124 | 52-511-98 | 52-511-102 | |
| 52-511-142 | 52-511-143ಂ | 52-511-126 | 52-511-140 | 52-511-96 | 52-511-112 | |

| | | | | | |
|-------------|-------------|-------------|-------------|-------------|-------------|
| 52-511-134 | 52-511-113o | 52-511-128 | 52-511-109A | 52-511-121 | 52-511-138 |
| 52-511-132 | 52-511-103o | 52-511-104 | 52-511-101A | 52-511-129 | 52-511-150 |
| 52-511-118 | 52-511-93o | 52-511-106 | 52-511-141A | 52-511-125A | 52-511-97 |
| 52-511-135 | 52-511-84 | 52-511-109e | 52-511-137A | 52-511-99A | 52-511-83A |
| 52-511-119 | 52-511-129o | 52-511-121o | 52-511-89 | 52-511-90 | 52-511-85A |
| 52-511-117 | 52-511-89o | 52-511-83 | 52-511-82 | 52-511-133A | 52-511-141B |
| 52-511-109 | 52-511-146 | 52-511-116 | 52-511-105 | 52-511-79A | 52-511-107 |
| 52-511-94 | 52-511-130 | 52-511-133 | 52-511-127 | 52-511-101 | 52-511-136 |
| 52-511-147 | 52-511-120 | 52-511-141 | 52-511-125 | 52-511-117A | 52-511-137 |
| 52-511-119o | 52-511-95 | 52-511-85 | 52-511-86 | 52-511-122 | 52-511-80 |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|--|-------------|-------------|--|-------------|-------------|------|
| ಶಿವಾಜಿನಗರ ಶಿರಸ್ತೆದಾರ್ ಕಟ್ಟಿಪಂಪ್ ಹೌಸ್.4ನೇಅಡ್ಡ ರಸ್ತೆ ಬ್ಲಾಕ್ 52, ಸ್ಟ್ರೀಟ್,512 | | | Block : 52.Shivaji ngr shivsstadhar katte pamp house,Street No 512 4th Cross Road. | | | |
| 52-512-160 | 52-512-200ಂ | 52-512-180ಂ | 52-512-168 | 52-512-190B | 52-512-155 | |
| 52-512-188ಆ | 52-512-188ಂ | 52-512-190ಂ | 52-512-192 | 52-512-153A | 52-512-185E | |
| 52-512-156 | 52-512-178ಂ | 52-512-178 | 52-512-182B | 52-512-158B | 52-512-185D | |
| 52-512-174ಂ | 52-512-176ಂ | 52-512-184 | 52-512-178B | 52-512-184A | 52-512-158 | 6000 |
| 52-512-160ಂ | 52-512-176 | 52-512-188 | 52-512-200 | 52-512-164 | 52-512-194A | |
| 52-512-160ಃ | 52-512-174 | 52-512-198 | 52-512-170B | 52-512-180 | 52-512-186A | |
| 52-512-168ಃ | 52-512-170ಂ | 52-512-185ಃ | 52-512-185F | 52-512-172 | 52-512-162B | |
| 52-512-198ಂ | 52-512-162ಂ | 52-512-166 | 52-512-200B | 52-512-168A | 52-512-194 | |

| | | | | | | |
|---|-------------|-------------|--|-------------|-------------|-------|
| 52-512-188ಃ | 52-512-166ಃ | 52-512-182೦ | 52-512-185A | 52-512-192A | 52-512-190 | |
| 52-512-186ಃ | 52-512-176ಃ | 52-512-158೦ | 52-512-153B | 52-512-164A | 52-512-184B | |
| 52-512-182 | 52-512-192ಃ | 52-512-198ಃ | 52-512-186 | 52-512-166A | 52-512-185C | |
| 52-512-162 | 52-512-175 | 52-512-164ಃ | 52-512-196 | 52-512-174B | 52-512-188C | |
| 52-512-154 | 52-512-153 | 52-512-194ಃ | 52-512-180B | 52-512-185 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| 53.ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97 | | | 53.Nagajji gudisalu west side, guddadahatti k s r t c depo, hanumantanagar serve No 111/97 | | | 12000 |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ ಎನ್ ಹೆಚ್ 4 ರಸ್ತೆ ಬ್ಲಾಕ್ 53, ಸ್ಟ್ರೀಟ್,5 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 5.NH 4 Road. | | | |
| 53-5-68೦ | 53-5-108 | 53-5-100ಃ | 53-5-30B | 53-5-94D | 53-5-94 | |
| 53-5-68ಃ | 53-5-130 | 53-5-100೦ | 53-5-136A | 53-5-136 | 53-5-68D | |

| | | | | | |
|------------|------------|------------|------------|-----------|-----------|
| 53-5-96၃ | 53-5-30၀ | 53-5-144ဗ | 53-5-94B | 53-5-30 | 53-5-68E |
| 53-5-96ဗ | 53-5-68 | 53-5-98 | 53-5-144B | 53-5-120 | 53-5-124 |
| 53-5-96န | 53-5-68ဗ | 53-5-94၃ | 53-5-110 | 53-5-102B | 53-5-142 |
| 53-555-945 | 53-5-94၀ | 53-5-102၀ | 53-555-939 | 53-5-94F | 53-5-118 |
| 53-5-102 | 53-5-96ဗန | 53-5-100ဗ | 53-5-100E | 53-5-112 | 53-5-96 |
| 53-5-104၀ | 53-5-96ဗ | 53-5-114 | 53-5-108A | 53-5-68B | 53-5-94C |
| 53-5-104 | 53-5-144၀ | 53-5-100 | 53-5-68G | 53-5-116 | 53-5-96A |
| 53-5-100ဗ | 53-506-31 | 53-5-144 | 53-5-144E | 53-5-120A | 53-506-32 |
| 53-5-104န | 53-5-140 | 53-555-949 | 53-555-947 | 53-5-144G | 53-5-144C |
| 53-5-106 | 53-5-144ဗန | 53-5-138 | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |
|---|----------|---------|--|----------|----------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97,ಶಿರಾ ಚಂಗಾವರ ರಸ್ತೆ ಬ್ಲಾಕ್ 53, ಸ್ಟೀಟ್,7 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 7.Sira Changavara Road. | | |
| 53-7-41 | 53-7-77 | 53-7-61 | 53-7-69C | 53-7-37 | 53-7-75 |
| 53-7-49 | 53-7-43 | 53-7-47 | 53-7-73B | 53-7-39 | 53-7-45 |
| 53-7-69ಈ | 53-7-63 | 53-7-55 | 53-7-69A | 53-7-65 | 53-7-53 |
| 53-7-79 | 53-7-67 | 53-7-69 | 53-7-51 | 53-7-57 | 53-7-69B |
| 53-7-69ಇ | 53-7-73ಅ | 53-7-59 | 53-7-73A | 53-7-69D | 53-7-73D |
| 53-7-73 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |

12000

| | | | | | | |
|---|-----------|-----------|---|-----------|-----------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರ,ಗುಡ್ಡದ ಹಟ್ಟಿ ರಸ್ತೆ ಬ್ಲಾಕ್ 53, ಸ್ಟೀಟ್,18 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 18.Sira Changavara Road. | | | 12000 |
| 53-18-41 | 53-18-180 | 53-18-21 | 53-18-77 | 53-18-119 | 53-18-107 | |
| 53-18-39 | 53-18-101 | 53-18-28 | 53-18-61 | 53-18-75 | 53-18-109 | |
| 53-18-73 | 53-18-2 | 53-18-35 | 53-18-59 | 53-18-36 | 53-18-6 | |
| 53-18-69 | 53-18-43 | 53-18-160 | 53-18-34 | 53-18-37 | 53-18-79 | |
| 53-18-19 | 53-18-97 | 53-18-22 | 53-18-117 | 53-18-81 | 53-18-67 | |
| 53-18-33 | 53-18-53 | 53-18-46 | 53-18-1 | 53-18-51 | 53-18-49 | |
| 53-18-30 | 53-18-3 | 53-18-8 | 53-18-65 | 53-18-38 | 53-18-45 | |
| 53-18-87 | 53-18-71 | 53-18-91 | 53-18-5 | 53-18-27 | 53-18-20 | |
| 53-18-29 | 53-18-12 | 53-18-85 | 53-18-18 | 53-18-24 | 53-18-89 | |

| | | | | | | |
|---|------------|------------|--|------------|------------|-------|
| 53-18-83 | 53-18-25 | 53-18-57 | 53-18-4 | 53-18-95 | 53-18-111 | |
| 53-18-105 | 53-18-99 | 53-18-55 | 53-18-32 | 53-18-15 | 53-18-23 | |
| 53-18-93 | 53-18-9 | 53-18-31 | 53-18-16 | 53-18-47 | 53-18-13 | |
| 53-18-115 | 53-18-113 | 53-18-103 | 53-18-14 | 53-18-63 | 53-18-10 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97, ಬಿ.ಮುಖ್ಯ ರಸ್ತೆ ಬ್ಲಾಕ್ 53, ಸ್ಟ್ರೀಟ್,502 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 502.B Main Road. | | | |
| 53-502-423 | 53-502-428 | 53-502-415 | 53-502-425 | 53-502-426 | 53-502-430 | |
| 53-502-418 | 53-502-429 | 53-502-417 | 53-502-420 | 53-502-419 | 53-502-422 | 12000 |
| 53-502-427 | 53-502-421 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |

| | | | | | | |
|---|------------|------------|--|------------|------------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97, 1ನೇ "ಎ"ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,504 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 504.1st "A"Main Road. | | | 12000 |
| 53-504-446 | 53-504-447 | 53-504-448 | 53-504-454 | 53-504-451 | 53-504-453 | |
| 53-504-450 | 53-504-445 | 53-504-452 | 53-504-449 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97, 1ನೇ "ಬಿ"ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,505 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 504.1st "A"Main Road. | | | 12000 |
| 53-505-465 | 53-505-464 | 53-505-457 | 53-505-462 | 53-505-463 | 53-505-459 | |
| 53-505-458 | 53-505-461 | 53-505-460 | 53-505-466 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 2ನೇ "ಎ"ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,507 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 504.2nd "A"Main Road. | | | 12000 |

| | | | | | | |
|--|------------|------------|--|------------|------------|-------|
| 53-507-470 | 53-507-477 | 53-507-503 | 53-507-504 | 53-507-389 | 53-507-472 | |
| 53-507-476 | 53-507-392 | 53-507-469 | 53-507-478 | 53-507-390 | 53-507-471 | |
| 53-507-480 | 53-507-474 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 3ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,508 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 508.3rd Main Road. | | | |
| 53-508-684 | 53-508-659 | 53-508-654 | 53-508-653 | 53-508-685 | 53-508-651 | 12000 |
| 53-508-676 | 53-508-673 | 53-508-649 | 53-508-669 | 53-508-668 | 53-508-696 | |
| 53-508-689 | 53-508-677 | 53-508-655 | 53-508-686 | 53-508-665 | 53-508-692 | |
| 53-508-671 | 53-508-695 | 53-508-683 | 53-508-693 | 53-508-687 | 53-508-679 | |
| 53-508-681 | 53-508-662 | 53-508-675 | 53-508-680 | 53-508-694 | 53-508-667 | |
| | | | | | | |

| | | | | | | |
|---|------------|------------|--|------------|------------|-------|
| 53-508-666 | 53-508-674 | 53-508-690 | 53-508-660 | 53-508-657 | 53-508-691 | |
| 53-508-647 | 53-508-663 | 53-508-661 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ, 3ನೇ"ಎ" ಮುಖ್ಯ ರಸ್ತೆ ಬ್ಲಾಕ್ 53, ಸ್ಟ್ರೀಟ್,509 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 509.3rd "A"Main Road. | | | |
| 53-509-703 | 53-509-739 | 53-509-697 | 53-509-711 | 53-509-737 | 53-509-707 | 12000 |
| 53-509-723 | 53-509-733 | 53-509-705 | 53-509-715 | 53-509-727 | 53-509-729 | |
| 53-509-731 | 53-509-735 | 53-509-717 | 53-509-721 | 53-509-701 | 53-509-709 | |
| 53-509-741 | 53-509-719 | 53-509-713 | 53-509-725 | 53-509-699 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |

| | | | | | | |
|---|------------|------------|--|------------|------------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ, 4ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,510 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 510.4th Main Road. | | | 12000 |
| 53-510-747 | 53-510-751 | 53-510-749 | 53-510-767 | 53-510-763 | 53-510-757 | |
| 53-510-759 | 53-510-771 | 53-510-745 | 53-510-765 | 53-510-769 | 53-510-761 | |
| 53-510-753 | 53-510-755 | 53-510-773 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ, 5ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,512 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 512.5th Main Road. | | | 12000 |
| 53-512-847 | 53-512-866 | 53-512-845 | 53-512-861 | 53-512-851 | 53-512-841 | |
| 53-512-853 | 53-512-859 | 53-512-855 | 53-512-839 | 53-512-863 | 53-512-865 | |
| 53-512-857 | 53-512-843 | 53-512-849 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |

| | | | | | | |
|--|------------|------------|--|------------|------------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 6ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,513 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 513.6th Main Road. | | | 12000 |
| 53-513-890 | 53-513-876 | 53-513-870 | 53-513-888 | 53-513-873 | 53-513-886 | |
| 53-513-877 | 53-513-884 | 53-513-869 | 53-513-872 | 53-513-874 | 53-513-880 | |
| 53-513-891 | 53-513-881 | 53-513-878 | 53-513-871 | 53-513-875 | 53-513-883 | |
| 53-513-894 | 53-513-885 | 53-513-882 | 53-513-887 | 53-513-879 | 53-513-889 | |
| 53-513-892 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 7ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,514 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 514.7th Main Road. | | | 12000 |
| 53-514-904 | 53-514-916 | 53-514-913 | 53-514-910 | 53-514-908 | 53-514-899 | |
| 53-514-901 | 53-514-907 | 53-514-903 | 53-514-905 | 53-514-898 | 53-514-909 | |

| | | | | | | |
|---|--------------|-------------|--|-------------|--------------|-------|
| 53-514-914 | 53-514-902 | 53-514-906 | 53-514-911 | 53-514-912 | 53-514-897 | |
| 53-514-918 | 53-514-915 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 8ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್.515 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 515.8th Main Road. | | | |
| 53-515-923 | 53-515-921 | 53-515-935 | 53-515-925 | 53-515-931 | 53-515-933 | 12000 |
| 53-515-922 | 53-515-929 | 53-515-927 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 8ನೇ "ಎ" ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್.516 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 516.8th"A" Main Road. | | | 12000 |
| 53-516-1842 | 53-516-1844ಆ | 53-516-1846 | 53-516-1839 | 53-516-1849 | 53-516-1846A | |

| | | | | | | |
|---|--------------|--------------|--|--------------|-------------|-------|
| 53-516-1847 | 53-516-1850 | 53-516-1844ಅ | 53-516-1842A | 53-516-1844B | 53-516-1845 | |
| 53-516-1841 | 53-516-1844ಂ | 53-516-1840 | 53-516-1844 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 8ನೇ "ಬಿ" ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,517 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 517.8th"B" Main Road. | | | |
| 53-517-1863 | 53-517-1866 | 53-517-1864 | 53-517-1862 | 53-517-1861 | 53-517-1869 | 12000 |
| 53-517-1867 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ, 8ನೇ "ಸಿ" ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,518 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 518.8th"C" Main Road. | | | |
| 53-518-1873 | 53-518-1871 | 53-518-1875 | | | | 12000 |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|--|--------------|--------------|--|--------------|--------------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 8ನೇ "ಡಿ" ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,519 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 519.8th"D" Main Road. | | | 12000 |
| 53-519-1793ಂ | 53-519-1833ಂ | 53-519-1820 | 53-519-1826 | 53-519-1832 | 53-519-1815A | |
| 53-519-1793 | 53-519-1808 | 53-519-1824 | 53-519-1814 | 53-519-1801 | 53-519-1833 | |
| 53-519-1805 | 53-519-1802 | 53-519-1816 | 53-519-1825A | 53-519-1799 | 53-519-1821A | |
| 53-519-1819 | 53-519-1798 | 53-519-1836 | 53-519-1806 | 53-519-1819A | 53-519-1823A | |
| 53-519-1804 | 53-519-1821 | 53-519-1823 | 53-519-1825 | 53-519-1832A | 53-519-1810 | |
| 53-519-1811 | 53-519-1818 | 53-519-1823ಃ | 53-519-1795 | 53-519-1828 | 53-519-1815 | |
| 53-519-1829 | 53-519-1800 | 53-519-1831 | 53-519-1797 | 53-519-1812 | 53-519-1823C | |

| | | | | | | | |
|---|-------------|-------------|--|-------------|-------------|--|-------|
| 53-519-1834 | | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 8ನೇ "ಈ" ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,520 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 520.8th"E" Main Road. | | | | 12000 |
| 53-520-1906 | 53-520-1922 | 53-520-1912 | 53-520-1916 | 53-520-1908 | 53-520-1900 | | |
| 53-520-1910 | 53-520-1904 | 53-520-1914 | 53-520-1902 | 53-520-1918 | 53-520-1920 | | |
| 53-520-1899 | | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 9ನೇ "ಎ" ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,522 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 522.8th"E" Main Road. | | | | 12000 |
| 53-522-1011 | 53-522-1009 | 53-522-1007 | | | | | |

| | | | | | | |
|---|-------------|-------------|---|-------------|-------------|-------|
| | | | | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 10ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,523 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 523.10th"E" Main Road. | | | 12000 |
| 53-523-1118 | 53-523-1117 | 53-523-1122 | 53-523-1113 | 53-523-1119 | 53-523-1115 | |
| 53-523-1120 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ "ಎ" ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,525 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 525."A"Cross Road. | | | 12000 |
| 53-525-12 | 53-525-1 | 53-525-4 | 53-525-13 | 53-525-7 | 53-525-9 | |
| 53-525-6 | 53-525-30 | 53-525-21 | 53-525-22 | 53-525-3 | 53-525-14 | |
| 53-525-28 | 53-525-5 | 53-525-23 | 53-525-17 | 53-525-15 | 53-525-19 | |

| | | | | | | |
|--|-----------|-----------|--|-----------|-----------|-------|
| 53-525-26 | 53-525-8 | 53-525-25 | 53-525-11 | 53-525-20 | 53-525-10 | |
| 53-525-27 | 53-525-16 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ "ಬಿ" ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,526 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 526."B"Cross Road. | | | |
| 53-526-40 | 53-526-45 | 53-526-41 | 53-526-50 | 53-526-33 | 53-526-43 | |
| 53-526-49 | 53-526-55 | 53-526-36 | 53-526-52 | 53-526-39 | 53-526-60 | |
| 53-526-38 | 53-526-59 | 53-526-61 | 53-526-57 | 53-526-37 | 53-526-58 | 12000 |
| 53-526-48 | 53-526-47 | 53-526-54 | 53-526-51 | 53-526-53 | 53-526-64 | |
| 53-526-46 | 53-526-63 | 53-526-62 | 53-526-56 | 53-526-44 | 53-526-42 | |
| 53-526-35 | | | | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|--|------------|------------|--|------------|------------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ "ಸಿ" ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,527 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 527."C"Cross Road. | | | 12000 |
| 53-527-784 | 53-527-779 | 53-527-783 | 53-527-782 | 53-527-778 | 53-527-780 | |
| 53-527-777 | 53-527-781 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 1ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,528 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 528.1st Main Road. | | | 12000 |
| 53-528-71 | 53-528-94 | 53-528-106 | 53-528-81 | 53-528-74 | 53-528-82 | |
| 53-528-77 | 53-528-100 | 53-528-103 | 53-528-89 | 53-528-101 | 53-528-102 | |
| 53-528-99 | 53-528-83 | 53-528-67 | 53-528-69 | 53-528-90 | 53-528-92 | |
| 53-528-78 | 53-528-85 | 53-528-75 | 53-528-96 | 53-528-656 | 53-528-68 | |

| | | | | | | |
|--|------------|------------|---|------------|------------|-------|
| 53-528-95 | 53-528-104 | 53-528-70 | 53-528-91 | 53-528-105 | 53-528-79 | |
| 53-528-93 | 53-528-80 | 53-528-86 | 53-528-72 | 53-528-87 | 53-528-73 | |
| 53-528-88 | 53-528-76 | 53-528-84 | 53-528-97 | 53-528-98 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 1ನೇ "ಎ"ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,529 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 529.1st "A" Main Road. | | | |
| 53-529-793 | 53-529-791 | 53-529-790 | 53-529-787 | 53-529-792 | 53-529-789 | 12000 |
| 53-529-788 | 53-529-794 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 2ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,530 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 530.2nd Cross Road. | | | 12000 |

| | | | | | | |
|---|------------|------------|---|------------|------------|-------|
| 53-530-123 | 53-530-135 | 53-530-126 | 53-530-118 | 53-530-144 | 53-530-134 | |
| 53-530-127 | 53-530-140 | 53-530-113 | 53-530-117 | 53-530-139 | 53-530-148 | |
| 53-530-110 | 53-530-116 | 53-530-147 | 53-530-132 | 53-530-145 | 53-530-138 | |
| 53-530-131 | 53-530-114 | 53-530-124 | 53-530-129 | 53-530-115 | 53-530-120 | |
| 53-530-137 | 53-530-128 | 53-530-119 | 53-530-112 | 53-530-125 | 53-530-136 | |
| 53-530-142 | 53-530-130 | 53-530-109 | 53-530-122 | 53-530-111 | 53-530-143 | |
| 53-530-141 | 53-530-121 | 53-530-133 | 53-530-146 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 2ನೇ"ಎ" ಅಡ್ಡ ರಸ್ತೆ ಬ್ಲಾಕ್ 53, ಸ್ಟ್ರೀಟ್,531 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 531.2nd"A" Cross Road. | | | 12000 |

| | | | | | | |
|---|------------|------------|---|------------|------------|-------|
| 53-531-802 | 53-531-804 | 53-531-803 | 53-531-799 | 53-531-801 | 53-531-798 | |
| 53-531-797 | 53-531-800 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 3ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,532 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 532.3rd Cross Road. | | | |
| 53-532-157 | 53-532-190 | 53-532-175 | 53-532-177 | 53-532-159 | 53-532-173 | 12000 |
| 53-532-168 | 53-532-186 | 53-532-179 | 53-532-160 | 53-532-153 | 53-532-162 | |
| 53-532-166 | 53-532-182 | 53-532-176 | 53-532-184 | 53-532-167 | 53-532-169 | |
| 53-532-165 | 53-532-151 | 53-532-185 | 53-532-189 | 53-532-170 | 53-532-156 | |
| 53-532-180 | 53-532-164 | 53-532-188 | 53-532-174 | 53-532-171 | 53-532-152 | |
| 53-532-181 | 53-532-161 | 53-532-158 | 53-532-154 | 53-532-187 | 53-532-672 | |

| | | | | | | |
|---|------------|------------|---|------------|------------|-------|
| 53-532-163 | 53-532-178 | 53-532-172 | 53-532-155 | 53-532-183 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 4ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟ್ರೀಟ್,533 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 533.4th Main Road. | | | |
| 53-533-197 | 53-533-193 | 53-533-232 | 53-533-216 | 53-533-214 | 53-533-208 | 12000 |
| 53-533-203 | 53-533-200 | 53-533-223 | 53-533-218 | 53-533-198 | 53-533-207 | |
| 53-533-209 | 53-533-222 | 53-533-202 | 53-533-215 | 53-533-225 | 53-533-194 | |
| 53-533-213 | 53-533-220 | 53-533-227 | 53-533-205 | 53-533-199 | 53-533-229 | |
| 53-533-217 | 53-533-195 | 53-533-230 | 53-533-211 | 53-533-196 | 53-533-221 | |
| 53-533-231 | 53-533-201 | 53-533-206 | 53-533-210 | 53-533-204 | 53-533-226 | |
| 53-533-219 | 53-533-212 | 53-533-228 | 53-533-224 | | | |

| | | | | | | |
|---|------------|------------|---|------------|------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 4ನೇ "ಎ" ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,534 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 533.4th "A"Cross Road. | | | 12000 |
| 53-534-812 | 53-534-813 | 53-534-809 | 53-534-808 | 53-534-807 | 53-534-811 | |
| 53-534-814 | 53-534-810 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 5ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,535 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 534.5th Cross Road. | | | 12000 |
| 53-535-235 | 53-535-259 | 53-535-239 | 53-535-256 | 53-535-273 | 53-535-266 | |
| 53-535-248 | 53-535-263 | 53-535-238 | 53-535-251 | 53-535-271 | 53-535-236 | |
| 53-535-249 | 53-535-253 | 53-535-250 | 53-535-241 | 53-535-274 | 53-535-243 | |

| | | | | | | |
|---|------------|------------|---|------------|------------|-------|
| 53-535-272 | 53-535-268 | 53-535-245 | 53-535-240 | 53-535-247 | 53-535-265 | |
| 53-535-270 | 53-535-264 | 53-535-261 | 53-535-244 | 53-535-246 | 53-535-252 | |
| 53-535-267 | 53-535-258 | 53-535-262 | 53-535-257 | 53-535-260 | 53-535-255 | |
| 53-535-237 | 53-535-242 | 53-535-269 | 53-535-254 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 5ನೇ "ಎ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,536 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 536.5th "A"Cross Road. | | | |
| 53-536-822 | 53-536-818 | 53-536-821 | 53-536-820 | 53-536-817 | 53-536-823 | 12000 |
| 53-536-824 | 53-536-819 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |

| | | | | | | |
|--|------------|------------|---|------------|------------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 6ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,537 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 537.6th Cross Road. | | | |
| 53-537-279 | 53-537-309 | 53-537-290 | 53-537-289 | 53-537-297 | 53-537-305 | |
| 53-537-299 | 53-537-296 | 53-537-292 | 53-537-304 | 53-537-298 | 53-537-307 | |
| 53-537-303 | 53-537-295 | 53-537-281 | 53-537-306 | 53-537-308 | 53-537-300 | 12000 |
| 53-537-311 | 53-537-313 | 53-537-314 | 53-537-283 | 53-537-277 | 53-537-286 | |
| 53-537-294 | 53-537-293 | 53-537-302 | 53-537-3154 | 53-537-312 | 53-537-285 | |
| 53-537-301 | 53-537-288 | 53-537-310 | 53-537-287 | 53-537-291 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 6ನೇ "ಎ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,538 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 538.6th"A" Cross Road. | | | 12000 |

| | | | | | | |
|---|------------|------------|---|------------|------------|-------|
| 53-538-829 | 53-538-827 | 53-538-831 | 53-538-833 | 53-511-836 | 53-538-832 | |
| 53-538-834 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 7ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,539 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 539.7th Cross Road. | | | |
| 53-539-321 | 53-539-326 | 53-539-338 | 53-503-319 | 53-539-324 | 53-539-337 | 12000 |
| 53-539-335 | 53-539-334 | 53-539-332 | 53-539-323 | 53-539-327 | 53-539-339 | |
| 53-539-333 | 53-539-329 | 53-539-328 | 53-539-336 | 53-539-331 | 53-539-340 | |
| 53-539-322 | 53-539-330 | 53-539-325 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 8ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,540 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 540.8th Cross Road. | | | 12000 |

| | | | | | | |
|--|------------|------------|---|------------|------------|-------|
| 53-540-349 | 53-540-347 | 53-540-362 | 53-540-344 | 53-540-360 | 53-540-352 | |
| 53-540-359 | 53-540-356 | 53-540-350 | 53-540-364 | 53-540-346 | 53-540-348 | |
| 53-540-357 | 53-540-354 | 53-540-361 | 53-540-345 | 53-540-343 | 53-540-353 | |
| 53-540-351 | 53-540-355 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ, 9ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟ್ರೀಟ್,541 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 541.9th Cross Road. | | | |
| 53-541-516 | 53-541-522 | 53-541-524 | 53-541-513 | 53-541-530 | 53-541-509 | |
| 53-541-518 | 53-541-507 | 53-541-519 | 53-541-528 | 53-541-512 | 53-541-526 | 12000 |
| 53-541-514 | 53-541-520 | 53-541-510 | 53-541-515 | 53-541-508 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |

| | | | | | | |
|---|------------|------------|---|------------|------------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 9ನೇ "ಎ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,542 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 542.9th "A"Cross Road. | | | 12000 |
| 53-542-374 | 53-542-368 | 53-542-383 | 53-542-382 | 53-542-369 | 53-542-381 | |
| 53-542-384 | 53-542-367 | 53-542-385 | 53-542-386 | 53-542-377 | 53-542-375 | |
| 53-542-378 | 53-542-371 | 53-542-380 | 53-542-373 | 53-542-376 | 53-542-379 | |
| 53-542-372 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 9ನೇ "ಬಿ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,543 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 543.9th "B"Cross Road. | | | 12000 |
| 53-543-406 | 53-543-395 | 53-543-403 | 53-543-412 | 53-543-409 | 53-543-411 | |
| 53-543-407 | 53-543-399 | 53-543-405 | 53-543-397 | 53-543-401 | | |

| | | | | | | |
|---|------------|------------|---|------------|------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 9ನೇ "ಸಿ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,544 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 544.9th "C"Cross Road. | | | 12000 |
| 53-544-437 | 53-544-439 | 53-544-433 | 53-544-435 | 53-544-441 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 10ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,545 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 545.10th Cross Road. | | | 12000 |
| 53-545-558 | 53-545-544 | 53-545-546 | 53-545-538 | 53-545-548 | 53-545-556 | |
| 53-545-553 | 53-545-552 | 53-545-533 | 53-545-540 | 53-545-541 | 53-545-536 | |
| 53-545-549 | 53-545-554 | 53-545-534 | 53-545-543 | 53-545-535 | 53-545-550 | |
| 53-545-545 | 53-545-557 | 53-545-551 | 53-545-555 | 53-545-539 | 53-545-537 | |

| | | | | | | | |
|---|------------|------------|---|------------|------------|--|-------|
| 53-545-542 | 53-545-547 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 10ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,546 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 546.10th Cross Road. | | | | 12000 |
| 53-546-484 | 53-546-486 | 53-546-501 | 53-546-502 | 53-546-498 | 53-546-488 | | |
| 53-546-494 | 53-546-492 | 53-546-490 | 53-546-499 | 53-546-500 | 53-546-482 | | |
| 53-546-496 | | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 11ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,547 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 547.11th Cross Road. | | | | 12000 |
| 53-547-583 | 53-547-564 | 53-547-567 | 53-547-563 | 53-547-577 | 53-547-581 | | |

| | | | | | | |
|--|------------|------------|---|------------|------------|-------|
| 53-547-576 | 53-547-573 | 53-547-574 | 53-547-575 | 53-547-582 | 53-547-565 | |
| 53-547-580 | 53-547-571 | 53-547-566 | 53-547-579 | 53-547-568 | 53-547-572 | |
| 53-547-562 | 53-547-578 | 53-547-570 | 53-547-569 | 53-547-561 | | |
| | | | | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 12ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,548 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 548.12th Cross Road. | | | 12000 |
| 53-548-604 | 53-548-587 | 53-548-594 | 53-548-589 | 53-548-599 | 53-548-593 | |
| 53-548-596 | 53-548-595 | 53-548-601 | 53-548-591 | 53-548-598 | 53-548-603 | |
| 53-548-600 | 53-548-597 | 53-548-592 | 53-548-602 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |

| | | | | | | |
|--|------------|------------|---|------------|------------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 13ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,549 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 549.13th Cross Road. | | | 12000 |
| 53-549-607 | 53-549-613 | 53-549-611 | 53-549-615 | 53-549-609 | 53-549-610 | |
| 53-549-608 | 53-549-614 | 53-549-616 | 53-549-612 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 14ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,550 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 550.14th Cross Road. | | | 12000 |
| 53-550-619 | 53-550-620 | 53-550-624 | 53-550-622 | 53-550-626 | 53-550-623 | |
| 53-550-621 | 53-550-625 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 15ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,551 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 551.15th Cross Road. | | | 12000 |

| | | | | | | |
|---|-------------|-------------|--|-------------|-------------|-------|
| 53-551-629 | 53-551-631 | 53-551-632 | 53-551-634 | 53-551-633 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 16ನೇ ಮುಖ್ಯ ರಸ್ತೆ ಬ್ಲಾಕ್ 53, ಸ್ಟೀಟ್,552 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 552.16thMain Road. | | | 12000 |
| 53-552-638 | 53-552-640 | 53-552-639 | 53-552-641 | 53-552-642 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 17ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,553 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 553.17thCross Road. | | | 12000 |
| 53-553-1128 | 53-553-1125 | 53-553-1130 | 53-553-1126 | 53-553-1136 | 53-553-1135 | |
| 53-553-1133 | 53-553-1127 | 53-553-1129 | 53-553-1132 | 53-553-1138 | | |
| 53-553-1134 | 53-553-1131 | 53-553-1137 | | | | |

| | | | | | | |
|--|-------------|-------------|---|-------------|-------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 17ನೇ "ಎ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,554 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 554.17th"A" Cros Road. | | | 12000 |
| 53-554-1093 | 53-554-1090 | 53-554-1095 | 53-554-1085 | 53-554-1097 | 53-554-1087 | |
| 53-554-1099 | 53-554-1091 | 53-554-1089 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 17ನೇ "ಸಿ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,556 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 556.17th"C" Cros Road. | | | 12000 |
| 53-555-954 | 53-556-970 | 53-555-946 | 53-556-966 | 53-555-942 | 53-555-952 | |
| 53-555-950 | 53-556-972 | 53-556-962 | 53-556-964 | 53-555-940 | 53-556-960 | |
| 53-555-944 | 53-556-968 | 53-555-948 | 53-556-958 | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
|--|-------------|-------------|---|-------------|-------------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 18ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,557 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 556.18th Cros Road. | | | 12000 |
| 53-557-1144 | 53-557-1154 | 53-557-1162 | 53-557-1161 | 53-557-1146 | 53-557-1169 | |
| 53-557-1148 | 53-557-1168 | 53-557-1170 | 53-557-1159 | 53-557-1150 | 53-557-1141 | |
| 53-557-1160 | 53-557-1142 | 53-557-1165 | 53-557-1166 | 53-557-1167 | 53-557-1164 | |
| 53-557-1157 | 53-557-1156 | 53-557-1152 | 53-557-1163 | 53-557-1158 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 18ನೇ"ಎ" ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,558 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 558.18th "A"Cros Road. | | | 12000 |
| 53-558-1101 | 53-558-1104 | 53-558-1103 | | | | |

| | | | | | | |
|--|-------------|-------------|---|-------------|-------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 18ನೇ "ಬಿ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,559 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 559.18th "B"Cros Road. | | | 12000 |
| 53-559-983 | 53-559-987 | 53-559-978 | 53-559-975 | 53-559-989 | 53-559-976 | |
| 53-559-984 | 53-559-977 | 53-559-985 | 53-559-982 | 53-559-981 | 53-559-990 | |
| 53-559-980 | 53-559-986 | 53-559-979 | 53-559-988 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 19ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,560 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 560.19th Cros Road. | | | 12000 |
| 53-560-1173 | 53-560-1174 | 53-560-1193 | 53-560-1196 | 53-560-1200 | 53-560-1191 | |
| 53-560-1180 | 53-560-1178 | 53-560-1187 | 53-560-1195 | 53-560-1186 | 53-560-1184 | |

| | | | | | | |
|--|-------------|-------------|---|-------------|-------------|-------|
| 53-560-1199 | 53-560-1182 | 53-560-1185 | 53-560-1201 | 53-560-1176 | 53-560-1175 | |
| 53-560-1177 | 53-560-1192 | 53-560-1183 | 53-560-1198 | 53-560-1190 | 53-560-1194 | |
| 53-560-1188 | 53-560-1197 | 53-560-1181 | 53-560-1189 | 53-560-1202 | 53-560-1179 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 20ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟ್ರೀಟ್,561 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 561.20th Cros Road. | | | 12000 |
| 53-561-1206 | 53-561-1239 | 53-561-1237 | 53-561-1219 | 53-561-1216 | 53-561-1208 | |
| 53-561-1220 | 53-561-1215 | 53-561-1224 | 53-561-1240 | 53-561-1214 | 53-561-1232 | |
| 53-561-1230 | 53-561-1211 | 53-561-1231 | 53-561-1234 | 53-561-1223 | 53-561-1228 | |
| 53-561-1236 | 53-561-1222 | 53-561-1229 | 53-561-1233 | 53-561-1227 | 53-561-1235 | |
| 53-561-1218 | 53-561-1213 | 53-561-1225 | 53-561-1210 | 53-561-1212 | 53-561-1238 | |

| | | | | | | |
|---|-------------|-------------|--|-------------|-------------|-------|
| 53-561-1226 | 53-561-1221 | 53-561-1217 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 20ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,562 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 562.20th Cros Road. | | | |
| 53-562-1005 | 53-562-1004 | 53-562-1002 | 53-562-1000 | 53-562-993 | 53-562-1001 | 12000 |
| 53-562-1003 | 53-562-1007 | 53-562-1006 | 53-562-999 | 53-562-996 | 53-562-997 | |
| 53-562-1008 | 53-562-998 | 53-562-994 | 53-562-995 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 21ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,563 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 563.21th Cros Road. | | | |
| 53-563-1262 | 53-563-1292 | 53-563-1290 | 53-563-1285 | 53-563-1260 | 53-563-1271 | 12000 |
| 53-563-1252 | 53-563-1294 | 53-563-1291 | 53-563-1256 | 53-563-1270 | 53-563-1279 | |

| | | | | | | |
|--|-------------|-------------|---|-------------|-------------|-------|
| 53-563-1297 | 53-563-1296 | 53-563-1275 | 53-563-1300 | 53-563-1266 | 53-563-1282 | |
| 53-563-1281 | 53-563-1254 | 53-563-1272 | 53-563-1284 | 53-563-1265 | 53-563-1246 | |
| 53-563-1287 | 53-563-1268 | 53-563-1280 | 53-563-1274 | 53-563-1248 | 53-563-1289 | |
| 53-563-1283 | 53-563-1244 | 53-563-1299 | 53-563-1269 | 53-563-1267 | 53-563-1276 | |
| 53-563-1277 | 53-563-1258 | 53-563-1278 | 53-563-1293 | 53-563-1295 | 53-563-1264 | |
| 53-563-1243 | 53-563-1273 | 53-563-1286 | 53-563-1298 | 53-563-1250 | 53-563-1288 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 21ನೇ "ಎ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,564 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 564.21th "A"Cros Road. | | | 12000 |
| 53-564-1011 | 53-564-1013 | 53-564-1017 | 53-564-1023 | 53-564-1024 | 53-564-1014 | |

| | | | | | | |
|--|-------------|-------------|---|-------------|-------------|-------|
| 53-564-1020 | 53-564-1018 | 53-564-1016 | 53-564-1021 | 53-564-1025 | 53-564-1012 | |
| 53-564-1019 | 53-564-1026 | 53-564-1022 | 53-564-1015 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 22ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,565 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 565.22th "A"Cros Road. | | | |
| 53-566-1038 | 53-566-1039 | 53-566-1042 | 53-566-1037 | 53-566-1030 | 53-566-1035 | 12000 |
| 53-566-1040 | 53-566-1033 | 53-566-1044 | 53-566-1032 | 53-566-1036 | 53-566-1029 | |
| 53-566-1043 | 53-566-1041 | 53-566-1031 | 53-566-1034 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 23ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,567 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 567.23th Cros Road. | | | 12000 |

| | | | | | |
|-------------|-------------|-------------|-------------|-------------|-------------|
| 53-567-1437 | 53-567-1426 | 53-567-1416 | 53-567-1409 | 53-567-1377 | 53-567-1398 |
| 53-567-1380 | 53-567-1423 | 53-567-1435 | 53-567-1424 | 53-567-1404 | 53-567-1402 |
| 53-567-1391 | 53-567-1419 | 53-567-1428 | 53-567-1396 | 53-567-1392 | 53-567-1368 |
| 53-567-1383 | 53-567-1415 | 53-567-1386 | 53-567-1407 | 53-567-1388 | 53-567-1379 |
| 53-567-1405 | 53-567-1394 | 53-567-1425 | 53-567-1395 | 53-567-1430 | 53-567-1387 |
| 53-567-1434 | 53-567-1378 | 53-567-1372 | 53-567-1401 | 53-567-1417 | 53-567-1429 |
| 53-567-1418 | 53-567-1397 | 53-567-1376 | 53-567-1438 | 53-567-1410 | 53-567-1400 |
| 53-567-1406 | 53-567-1389 | 53-567-1385 | 53-567-1421 | 53-567-1420 | 53-567-1436 |
| 53-567-1403 | 53-567-1375 | 53-567-1399 | 53-567-1408 | 53-567-1390 | 53-567-1432 |
| 53-567-1370 | 53-567-1373 | 53-567-1422 | 53-567-1412 | 53-567-1393 | 53-567-1381 |

| | | | | | | |
|--|-------------|-------------|---|-------------|-------------|-------|
| 53-567-1433 | 53-567-1431 | 53-567-1414 | 53-567-1384 | 53-567-1413 | 53-567-1374 | |
| 53-567-1411 | 53-567-1427 | 53-567-1382 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅತ್ರಯ 23ನೇ "ಎ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,568 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 568.23th "A"Cros Road. | | | |
| 53-568-1059 | 53-568-1049 | 53-568-1054 | 53-568-1047 | 53-568-1055 | 53-568-1056 | 12000 |
| 53-568-1057 | 53-568-1048 | 53-568-1052 | 53-568-1062 | 53-568-1051 | 53-568-1058 | |
| 53-568-1053 | 53-568-1050 | 53-568-1060 | 53-568-1061 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅತ್ರಯ 24ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,569 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 569.24th Cros Road. | | | 12000 |

| | | | | | |
|-------------|-------------|-------------|-------------|-------------|-------------|
| 53-569-1476 | 53-569-1468 | 53-569-1471 | 53-569-1477 | 53-569-1516 | 53-569-1483 |
| 53-569-1509 | 53-569-1457 | 53-569-1511 | 53-569-1492 | 53-569-1479 | 53-569-1491 |
| 53-569-1487 | 53-569-1501 | 53-569-1459 | 53-569-1512 | 53-569-1449 | 53-569-1493 |
| 53-569-1465 | 53-569-1481 | 53-569-1484 | 53-569-1447 | 53-569-1488 | 53-569-1495 |
| 53-569-1472 | 53-569-1486 | 53-569-1507 | 53-569-1443 | 53-569-1502 | 53-569-1497 |
| 53-569-1470 | 53-569-1496 | 53-569-1478 | 53-569-1460 | 53-569-1503 | 53-569-1455 |
| 53-569-1453 | 53-569-1504 | 53-569-1480 | 53-569-1458 | 53-569-1485 | 53-569-1466 |
| 53-569-1513 | 53-569-1441 | 53-569-1474 | 53-569-1500 | 53-569-1489 | 53-569-1475 |
| 53-569-1515 | 53-569-1454 | 53-569-1514 | 53-569-1498 | 53-569-1505 | 53-569-1463 |
| 53-569-1462 | 53-569-1461 | 53-569-1464 | 53-569-1490 | 53-569-1456 | 53-569-1482 |

| | | | | | | |
|---|-------------|-------------|--|--------------|--------------|-------|
| 53-569-1451 | 53-569-1473 | 53-569-1469 | 53-569-1494 | 53-569-1467 | 53-569-1508 | |
| 53-569-1452 | 53-569-1506 | 53-569-1445 | 53-569-1450 | 53-569-1499 | 53-569-1510 | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 24ನೇ "ಎ"ಅಡ್ಡ ರಸ್ತೆ ಬ್ಲಾಕ್ 53, ಸ್ಟ್ರೀಟ್,570 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 570 .24th"A" Cros Road. | | | |
| 53-570-1065 | 53-570-1067 | 53-570-1076 | 53-570-1079 | 53-570-1071 | 53-570-1072B | 12000 |
| 53-570-1074 | 53-570-1072 | 53-570-1075 | 53-570-1073 | 53-570-1072A | 53-570-1072D | |
| 53-570-1080 | 53-521-1081 | 53-570-1069 | 53-570-1078 | 53-524-1580 | 53-521-1081A | |
| 53-570-1072ಅ | 53-570-1077 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |

| | | | | | |
|--|-------------|-------------|--|-------------|-------------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 25ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,571 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 571 .25th"A" Cros Road. | | |
| 53-571-1569 | 53-571-1546 | 53-571-1549 | 53-571-1573 | 53-571-1533 | 53-571-1563 |
| 53-571-1553 | 53-571-1575 | 53-571-1556 | 53-571-1548 | 53-571-1527 | 53-571-1559 |
| 53-571-1541 | 53-571-1551 | 53-571-1534 | 53-571-1547 | 53-571-1552 | 53-571-1531 |
| 53-571-1568 | 53-571-1543 | 53-524-1578 | 53-571-1570 | 53-571-1525 | 53-571-1535 |
| 53-571-1540 | 53-571-1544 | 53-571-1572 | 53-571-1554 | 53-571-1561 | 53-571-1539 |
| 53-571-1557 | 53-571-1558 | 53-571-1550 | 53-571-1537 | 53-571-1542 | 53-571-1564 |
| 53-571-1566 | 53-571-1538 | 53-571-1576 | 53-571-1536 | 53-571-1571 | 53-571-1529 |
| 53-571-1519 | 53-571-1532 | 53-571-1574 | 53-571-1521 | 53-571-1565 | 53-571-1562 |
| 53-571-1545 | 53-571-1560 | 53-571-1555 | 53-571-1567 | 53-571-1523 | |
| 12000 | | | | | |

| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |
|--|-------------|-------------|---|-------------|-------------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 26ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,572 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 572 .26th Cros Road. | | |
| 53-572-1587 | 53-572-1614 | 53-572-1589 | 53-572-1602 | 53-572-1584 | 53-572-1610 |
| 53-572-1586 | 53-572-1615 | 53-572-1583 | 53-572-1591 | 53-572-1604 | 53-572-1616 |
| 53-572-1600 | 53-572-1609 | 53-572-1598 | 53-572-1603 | 53-572-1595 | 53-572-1588 |
| 53-572-1605 | 53-572-1593 | 53-572-1608 | 53-524-1579 | 53-572-1585 | 53-572-1590 |
| 53-572-1601 | 53-572-1611 | 53-572-1597 | 53-524-1577 | 53-572-1612 | 53-572-1607 |
| 53-572-1599 | 53-572-1594 | 53-572-1596 | 53-572-1592 | 53-572-1606 | 53-572-1613 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | |

12000

| | | | | | | |
|--|-------------|-------------|---|-------------|-------------|-------|
| | | | | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 27ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,573 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 573 .27th Cros Road. | | | 12000 |
| 53-573-1624 | 53-573-1644 | 53-573-1640 | 53-573-1628 | 53-573-1620 | 53-573-1622 | |
| 53-573-1635 | 53-573-1642 | 53-573-1632 | 53-573-1634 | 53-573-1631 | 53-573-1638 | |
| 53-573-1629 | 53-573-1637 | 53-573-1630 | 53-573-1636 | 53-573-1633 | 53-573-1639 | |
| 53-573-1626 | 53-573-1643 | 53-573-1641 | 53-573-1618 | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 28ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,574 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 574 .28th Cros Road. | | | 12000 |
| 53-574-1654 | 53-574-1650 | 53-574-1664 | 53-574-1653 | 53-574-1662 | 53-574-1659 | |

| | | | | | | |
|--|-------------|-------------|---|-------------|-------------|-------|
| 53-574-1663 | 53-574-1661 | 53-574-1656 | 53-574-1647 | 53-574-1652 | 53-574-1655 | |
| 53-574-1651 | 53-574-1648 | 53-574-1660 | 53-574-1666 | 53-574-1658 | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 29ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟ್ರೀಟ್,575 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 574 .29th Cros Road. | | | |
| 53-575-1669 | 53-575-1671 | 53-575-1687 | 53-575-1677 | 53-575-1670 | 53-575-1679 | 12000 |
| 53-575-1683 | 53-575-1686 | 53-575-1681 | 53-575-1684 | 53-575-1675 | 53-575-1674 | |
| 53-575-1678 | 53-575-1680 | 53-575-1682 | 53-575-1676 | 53-575-1685 | 53-575-1688 | |
| 53-575-1673 | 53-575-1672 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |

| | | | | | | |
|--|-------------|-------------|---|-------------|-------------|-------|
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 30ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,576 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 576 .30th Cros Road. | | | 12000 |
| 53-576-1703 | 53-576-1708 | 53-576-1694 | 53-576-1705 | 53-576-1695 | 53-576-1691 | |
| 53-576-1701 | 53-576-1702 | 53-576-1709 | 53-576-1707 | 53-576-1692 | 53-576-1697 | |
| 53-576-1699 | 53-576-1700 | 53-576-1706 | 53-576-1704 | 53-576-1690 | 53-576-1698 | |
| 53-576-1693 | 53-576-1710 | 53-576-1696 | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ,ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 31ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,577 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 577 .31th Cros Road. | | | 12000 |
| 53-577-1734 | 53-577-1722 | 53-577-1733 | 53-577-1714 | 53-577-1735 | 53-577-1720 | |
| 53-577-1732 | 53-577-1715 | 53-577-1721 | 53-577-1725 | 53-577-1726 | 53-577-1727 | |

| | | | | | | |
|--|-------------|-------------|---|-------------|--------------|-------|
| 53-577-1729 | 53-577-1717 | 53-577-1719 | 53-577-1736 | 53-577-1728 | 53-577-1716 | |
| 53-577-1718 | 53-577-1713 | 53-577-1723 | 53-577-1731 | 53-577-1730 | 53-577-1713A | |
| 53-577-1724 | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 32ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟ್ರೀಟ್,578 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 578 .32th Cros Road. | | | |
| 53-578-1761 | 53-578-1751 | 53-578-1752 | 53-578-1749 | 53-578-1762 | 53-578-1746 | 12000 |
| 53-578-1756 | 53-578-1739 | 53-578-1748 | 53-578-1760 | 53-578-1740 | 53-578-1745 | |
| 53-578-1741 | 53-578-1758 | 53-578-1750 | 53-578-1742 | 53-578-1743 | 53-578-1757 | |
| 53-578-1759 | 53-578-1755 | 53-578-1754 | 53-578-1747 | 53-578-1744 | 53-578-1752 | |
| | | | | | | |

| | | | | | | | |
|---|--------------|--------------|---|--------------|--------------|--|-------|
| 53-578-1753 | | | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &Other PID NO. | | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 33ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,579 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 579 .33th Cros Road. | | | | 12000 |
| 53-579-1776 | 53-579-1766 | 53-579-1783 | 53-579-1787 | 53-579-1772 | 53-579-1771 | | |
| 53-579-1790 | 53-579-1768ಂ | 53-579-1770 | 53-579-1785 | 53-579-1779 | 53-579-1767 | | |
| 53-579-1769 | 53-579-1786 | 53-579-1766ಂ | 53-579-1789 | 53-579-1778A | 53-579-1775 | | |
| 53-579-1782 | 53-579-1780 | 53-579-1776ಂ | 53-579-1774 | 53-579-1773 | 53-579-1774A | | |
| 53-579-1768 | 53-579-1788 | 53-579-1770ಂ | 53-579-1778 | 53-579-1765 | 53-579-1772A | | |
| 53-579-1781 | 53-579-1784 | 53-579-1777 | | | | | |

| | | | | | | |
|---|-------------|--------------|---|-------------|-------------|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 34ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,580 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 580 .34th Cros Road. | | | 12000 |
| 53-580-1856ಃ | 53-580-1853 | 53-580-1856ಂ | 53-580-1858A | 53-580-1858 | 53-580-1857 | |
| 53-580-1855 | 53-580-1856 | | | | | |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | | | &,Other PID NO. | | | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 3ನೇ "ಬಿ"ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,581 | | | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 581 .3th"B" Cros Road. | | | 12000 |
| 53-581-1877 | 53-581-1879 | 53-581-1882 | 53-581-1890 | 53-581-1887 | 53-581-1883 | |
| 53-581-1896 | 53-581-1898 | 53-581-1894 | 53-581-1889 | 53-581-1880 | 53-581-1888 | |
| 53-581-1886 | 53-581-1878 | 53-581-1892 | | | | |

| | | |
|---|--|-------|
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | &Other PID NO. | |
| ನಾಗಜ್ಜಿ ಗುಡಿಸಲು ಪಶ್ಚಿಮಭಾಗ ಕೆ .ಎಸ್ .ಆರ್. ಟಿ.ಸಿ ಡಿಪೋ ಹನುಮಂತನಗರ ಸರ್ವೆ ನಂ:111/97ಅಶ್ರಯ 24ನೇ ಅಡ್ಡ ರಸ್ತೆ ಬ್ಲಾಕ್ 53, ಸ್ಟೀಟ್,1183 | Block : 53 Nagajji gudisalu west side, guddadahatti k s r t c depo, hanumantanagar serve No 111/97,Street No 1183 .24th Cros Road. | 12000 |
| ಹಾಗೂ ಈ ಪ್ರದೇಶಕ್ಕೆ ಸಂಬಂಧಿಸಿದ ಇತರೆ ಪಿ.ಐ.ಡಿ ನಂ | &Other PID NO. | |
| ಅಂಬೇಡ್ಕರ್ ರಸ್ತೆ | Ambedkar Road | 10000 |
| ಆನೇಗೋರಿ | Anegori | 5000 |
| ಉಜ್ಜನಿ ಮಠ | Ujjani Mata | 5000 |
| ಕೆಳಗಲ ಪೇಟೆ | Kelagala Pete | 5000 |
| ಖಲೀಮುಲ್ಲಾ ಬಡಾವಣೆ | Khalimulla Badavane | 6000 |
| ದುರ್ಗಾ ಪರಮೇಶ್ವರಿ ಬಡಾವಣೆ | Durga Parameshwari Badavane | 6000 |

| | | |
|------------------------|----------------------|-------|
| ನೂರ್ ಅಹಮದ್ ಬಡಾವಣೆ | Noor Ahmed Badavane | 6000 |
| ಪಿ.ಹೆಚ್. ಕಾಲೋನಿ | P.H. Colony | 7000 |
| ಫೋಸ್ಟ್ ಆಫೀಸ್ ರಸ್ತೆ | Post Office Road | 14000 |
| ಪಶುವೈದ್ಯ ಶಾಲೆ | PashuVaidya Shale | 7500 |
| ಬುರಾನುದ್ದೀನ್ ಬಡಾವಣೆ | Buranuddin Badavane | 7500 |
| ಶಿರಾ ಮುಖ್ಯ ರಸ್ತೆ | Sira Main Road | 25000 |
| ಮೇಗಲ ಪೇಟೆ | Megala Pete | 7500 |
| ಮೆಕ್ಕಾ ರೈಸ್ ಮಿಲ್ ರಸ್ತೆ | Mekka Rice Mill Road | 12000 |
| ಮೋಚಿ ಮೊಹಲ್ಲಾ | Mochi Mohalla | 5000 |
| ಮೇದರ ಹಟ್ಟಿ | Medara Hatti | 5000 |

| | | |
|--|------------------------------------|-------|
| ಮಂಜುನಾಥ ಬಡಾವಣೆ | Manjunatha Badavane | 6500 |
| ಮಲ್ಲಿಕಾರ್ಜುನ ಹಟ್ಟಿ | Mallikapura Hatti | 10500 |
| ಮಾರುತಿ ಲೇ-ಔಟ್ | Maruthi Layout | 8000 |
| ರಾಷ್ಟ್ರೀಯ ಹೆದ್ದಾರಿ | National Highway | 21000 |
| ರಂಗನಾಥ ನಗರ (ಎಸ್.ಸಿ. ಕಾಲೋನಿ) | Ranganathanagara (S.C. Colony) | 5000 |
| ರಾಗಿ ಕಲ್ಲು ಗೋರಿ | Ragi Kallu Gori | 5000 |
| ಲಕ್ಷ್ಮಣ್‌ದಾಸ್ ಲೇಔಟ್ ಕೆ.ಎಸ್.ಆರ್.ಟಿ.ಸಿ. ಪಕ್ಕ | Lakshman Das Layout K.S.R.T.C Near | 10000 |
| ಶಿರಾಜುದ್ದಿನ್ ಲೇಔಟ್ | Shirajuddin Layout | 5000 |
| ವಾಸವಿ ಬಡಾವಣೆ | Vasavi Badavane | 10000 |
| ಶಿವ ನಗರ | Shiva Nagara | 6500 |

| | | |
|--------------------------------------|---------------------------------|-------|
| ಶಂಕರಾನಂದ ಲೇಔಟ್ | Shankarananda Layout | 9000 |
| ಶ್ರೀ ರಾಮ ಲೇಔಟ್ | Sri Rama Layout | 6000 |
| ಪೇಶುಮಾಂ ಮೊಹಲ್ಲಾ | Peshumam Mohalla | 6000 |
| ಷಾ ಷರೀಫ್ ಮೊಹಲ್ಲಾ | Sha Sharif Mohalla | 5000 |
| ಷೇಕ್ ಸಿಕಂದರ್ ಲೇಔಟ್ | Shek Sikandar Layout | 8500 |
| ಸುಬ್ರಮಣ್ಯ ನಗರ | Subramanya Nagara | 10000 |
| ಹಳೇ ಬಸ್ ಸ್ಟಾಂಡ್ (ಸಿವಿಲ್ ಬಸ್‌ಸ್ಟಾಂಡ್) | Old Bus Stand (Civil Bus Stand) | 18000 |
| ಹೊಸ ಬಸ್ ಸ್ಟಾಂಡ್ | New Bus Stand | 20000 |
| ಹೇರಾರಾ ಮಸೀದಿ | Herara Masidhi | 5000 |
| ಹಾಳೂರು | Haluru | 5000 |

| | | |
|---|--|-------|
| ಮುದಿಗರೆ ಕಾವಲ್ (ಮಾದವ ನಗರ) | Mudigere Kaval (Madavanagara) | 7500 |
| ಕಲ್ಲುಕೋಟೆ | Kallukote | 13500 |
| ಶಿರಾ-ಅಮರಾಪುರ ರಸ್ತೆ I.B Circle to Presidency College | Sira - Amarapura Road I.B Circle to Presidency College | 19000 |
| ಶ್ರೀರಾಮಚಂದ್ರ ಲೇಔಟ್ | Sri Ramachandra Layout | 6000 |
| ಜಲೀಲ್ ಲೇಔಟ್ | Jaleel Layout | 7000 |
| ಅನ್ವರ್ ಫಾಷಾ ಲೇಔಟ್ | Anvar Pasha Lay Out | 6000 |
| ಮಂಜುಪೀರ್ ಮಖಾನ್ ಬಡಾವಣೆ | manjupir Makhana layout | 7500 |
| ಚಾಮುಂಡೇಶ್ವರಿ ಬಡಾವಣೆ | Chamundeshwari Badavane | 6500 |
| ಸರಸ್ವತಿ ನಗರ (ಬಿ.ಹೆಚ್ ಆರ್ ಲೇಔಟ್) | Saraswathi Nagara (B.H.R Layout) | 7000 |
| ಪಿ.ಸಿದ್ದಪ್ಪ ಲೇಔಟ್ | P.Siddappa Layout | 10000 |

| | | |
|---|--|-------|
| ಖಾಲೀದ್ ಬಡಾವಣೆ | Khalid Badavane | 6500 |
| ಸ್ವರ್ಣಧಾರ ರೆಸಿಡೆನ್ಸಿ | Swarna Dhara Residency | 7500 |
| ತಿರುಮಲ ಲೇಔಟ್ /ಸರಸ್ವತಿ ಬಡಾವಣೆ "ಎ" ಬ್ಲಾಕ್ | Tirumala Layout/ Saraswathi Badavane "A" Black | 8000 |
| ಶಿರಾ ಗ್ರಾಮ. ಸ.ನಂ.ಗಳಲ್ಲಿ ಅಭಿವೃದ್ಧಿ ಪಡಿಸಿದ ಎಲ್ಲಾ ನಿವೇಶನಗಳು | Sira Village sites developed sy.no.s | 8000 |
| ಕಲ್ಲುಕೋಟೆ ಗ್ರಾಮದ ಸರ್ವೆ ನಂ. 2. 3. 5.7. 23.29,98, 102. 104. 189, 199 ರಿಂದ 206. 211 ರಿಂದ 216, ರಿಂದ 219, 226.228 ಮತ್ತು 229ರ ವರೆಗೆ | Kallukote Village Sy. No 2,3,5,7,23,29,98,102,104,189,199 to 206,211 to 216 to 219,226,228 and 229 | 10000 |
| ಶಿರಾ ಅಮಾರಪುರ (presidency College to kallukote Village) | Sira Amarapura Road (presidency College to kallukote Village) | 15000 |
| ಗುಮ್ಮನಹಳ್ಳಿ ಗ್ರಾಮದ ಸರ್ವೆ ನಂ. 93. 101 ರಿಂದ 105, 108 ರಿಂದ 125 ರ ವರೆಗೆ | Gummanahalli Village Sy. No. 93,101, to 105,108 to 125 | 7000 |
| ಮಲ್ಲಿಕಾಪುರ ಗ್ರಾಮದ ಸರ್ವೆ ನಂ. 1 ರಿಂದ 26. 32. 34 ರಿಂದ 48 ರವರೆಗೆ | Mallikapura Village Sy. No. 1 to 26,32,34 to 48 | 7500 |
| ಮುದಿಗೇರೆ ಕಾವಲ್ ಸರ್ವೆ ನಂ. 105, 110 ರಿಂದ 112. 146 ರಿಂದ 168, 151 ರಿಂದ 213 ರ ವರೆಗೆ (2013-14ನೇ ಸಾಲಿನಿಂದ ಇತ್ತೀಚೆಗೆ) | Mudigere Kaval Sy. No. 105,110 to 112,146 to 168,151 to 213 (2013-14) | 7500 |
| ಭೂವನಹಳ್ಳಿ ಸರ್ವೆ ನಂ. 68 ರಿಂದ 71ರ ವರೆಗೆ (2013-14ನೇ ಸಾಲಿನಿಂದ ಇತ್ತೀಚೆಗೆ) | Bhoovanahalli Sy. No. 68 to 71 (213-14) | 7000 |

| | | |
|---|---|-------|
| ಕೃಷ್ಣನಗರ | Krishna Nagara | 12000 |
| ಕಣೀಕಲ್ಲಪ್ಪ ಲೇಔಟ್ | Kanekallappa Layout | 6000 |
| ವಿವೇಕಾನಂದ ಬಡಾವಣೆ | Vivekananda Badavane | 10000 |
| ಹಳೆ ಎನ್.ಹೆಚ್. 48 (ಆಂಜನೇಯ ದೇವಸ್ಥಾನ ದಿಂದ ಬುಕ್ಕಾಪಟ್ಟಣ ವೃತ್ತದವರೆಗೆ) | Old N.H. 48 (Anjaneya Temple to Bukkapattana Circle) | 20000 |
| ಹಳೆ ರಸ್ತೆ ಎನ್.ಹೆಚ್. 48(ಬುಕ್ಕಾಪಟ್ಟಣ ವೃತ್ತ ದಿಂದ ದರ್ಗ ಸರ್ಕಲ್‌ವರೆಗೆ) | Old N.H. 48 (Bukkapattana to Darga Circle) | 22000 |
| ಪ್ರಮುಖ ರಸ್ತೆ (ಬುಕ್ಕಾಪಟ್ಟಣ ಸರ್ಕಲ್ ನಿಂದ ನಾರಾಯಣಸ್ವಾಮಿ ಕಲ್ಯಾಣ ಮಂಟಪ ವರೆಗೆ) | Main Road N.H. 4 (Bukkapattana Circle to Narayanaswamy Kalyana Mantapa) | 25000 |
| ಪ್ರಮುಖ ರಸ್ತೆ (ನಾರಾಯಣಸ್ವಾಮಿ ಕಲ್ಯಾಣ ಮಂಟಪ ನಿಂದ ಮಧುಗಿರಿ ರಸ್ತೆ ವರೆಗೆ) | Main Road (Narayanaswamy Kalyana Mantapa to Madhugiri Road) | 20000 |
| ಕಲ್ಲುಕೋಟೆ (ಸುಖಿನಗರ) | Kallukote (Sukhi Nagara) | 10000 |
| ಮಾಧವನಗರ (ಮುರುಳಿಕೃಷ್ಣಚಾರ್ ಲೇ ಔಟ್) | Madavanagara (MuruliKrishachar Layout) | 7000 |
| ಶಿರಡಿ ಸಾಯಿ ಲೇಔಟ್ | Shiradi Sai Layout | 7500 |

| | | |
|-----------------------------------|-----------------------------|-------|
| ಟಿಪ್ಪುಸುಲ್ತಾನ್ ಲೇಔಟ್(ಎಸ್.ಎಲ್.ಎನ್) | Tippu Sultan Layout (S.L.N) | 6500 |
| ಎ.ಪಿ.ಎಂ.ಸಿ ಯಾರ್ಡ್ | A.P.M.C Yard | 5000 |
| ಚಂಗಾವರ ರಸ್ತೆ | Chagavara Road | 15000 |
| ಬುಕ್ಕಾಪಟ್ಟಣ ರಸ್ತೆ | Bukkatpatna Road | 20000 |
| ಬನ್ನಿನಗರ/ ಬನ್ನಿ ಮಂಟಪ | Banni Nagara/ Bannimanthapa | 8000 |
| ಮಟನ್ ಮಾರ್ಕೆಟ್ | Matan Market | 7000 |
| ಗೋಕುಲ ಬಡಾವಣೆ | Gokula Badavane | 8000 |

2023-24ನೇ ಸಾಲಿನ ಸಿರಾ ತಾಲ್ಲೂಕು ಉಪನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಕೃಷಿ ಜಮೀನುಗಳ ಹಾಗೂ ನಿವೇಶನಗಳ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿ

| ಕ್ರ.ಸಂ Sl. No. | ಗ್ರಾಮದ/ಪ್ರದೇಶ/ರಸ್ತೆಯ ಹೆಸರು | Village/Area/Road Name | ಖುಷ್ಕಿ/Dry (Rs.Per Acre) | ತರಿ /Wet (Rs.Per Acre) | ಭಾಗಾಯ್ತು / Bhagayat (Rs.Per Acre) | ಸ್ಥಳೀಯ ಸಂಸ್ಥೆ/ಗ್ರಾಮತಾಣ ವ್ಯಾಪ್ತಿಗೆ ಬರುವ ವಸತಿ ನಿವೇಶನ/ Residential Sites in Local Bodies /Gramatana (Rs.Per Sq Mtr) | ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಲೇಔಟ್‌ನ ವಸತಿ ನಿವೇಶನ Residential Sites in Layout Approved by Competant Authority (Rs.Per Sq Mtr) |
|--------------------------------|---|--|-----------------------------|---------------------------|---|--|--|
| ಕಸಬಾ ಹೋಬಳಿ/Kasaba Hobli | | | | | | | |
| 127 | ಅಂತಾಪುರ | Antapura | 129000 | 193500 | 310000 | 1000 | 2000 |
| 128 | ಅಂತಾಪುರ. ರಾ. ಹೆ-234 ಸರ್ವೆ.ನಂ.3, | Antapura. S.H- 234. Sy. No. 3. | 1000000 | 1000000 | 1000000 | | |
| 129 | ಅನುಪನಹಳ್ಳಿ | Anupanahalli | 130000 | 176500 | 310000 | 1000 | 2000 |
| 130 | ಅರೇಹಳ್ಳಿ | Arehalli | 365000 | 455000 | 655000 | 1400 | 2600 |
| 131 | ಕೊಟ್ಟ | Kotta | 699000 | 769000 | 1522000 | 2500 | 5000 |
| 132 | ಕಾಟನಹಳ್ಳಿ | Katanahalli | 400000 | 500000 | 600000 | 1400 | 2600 |
| 133 | ಕೊರಟಿಕೆರೆ | Koratikere | 110500 | 220500 | 235000 | 1900 | 3800 |
| 134 | ಕೊರಟಿಕೆರೆ ಗ್ರಾ.ರ.ಲ ಸರ್ವೆ ನಂ. 35, 33, 36, 16, 37, 59, 38, 58, 57, 52 | Koratikere Gra.Ra.La. Sy. No. 35, 33, 36, 16, 37, 59, 38, 58, 57, 52 | 121500 | 243000 | 258500 | | |

| | | | | | | | |
|-----|---|--|---------|---------|---------|------|------|
| 135 | ಕಲ್ಲುಕೋಟೆ | Kallukote | 1624500 | 1663500 | 2436750 | 2700 | 5800 |
| 136 | ಕಲ್ಲುಕೋಟೆ ಎನ್.ಹೆಚ್.48. ಸರ್ವೆ ನಂ. 90/1ಬಿ, 90/2, 91, 92, 96/1ಎ1, 96/1ಎ2, 96/1ಬಿ, 96/2,96/3, 67/5ಪಿ, 98/1, 98/2, 98/3, 98/4, 98/6ಎ, 98/6, 98/7, 198 ರಿಂದ 205, 34,42, 51, 52, 53, 29, 91, 92, 96, 97, 98, 99, 100, 101, 80, 81, 89, 82, 91, 2.3.5.7.23.24.89 ರಿಂದ 98, 102.10.104.189.199 ರಿಂದ 206,211, ರಿಂದ 214, 216ರಿಂದ 219, 226, 228, 229 | Kallukote N.H-48. Sy. No. 90/1B, 90/2, 91, 92, 96/1A1, 96/1A2, 96/1B, 96/2,96/3, 67/5P, 98/1, 98/2, 98/3, 98/4, 98/6A, 98/6, 98/7, 198 to 205, 34,42, 51, 52, 53, 29, 91, 92, 96, 97, 98, 99, 100, 101, 80, 81, 89, 82, 91, 2.3.5.7. 23. 24.89 to 98, 102.10. 104. 189. 199 to 206, 211, to 214, 216 to 219, 226, 228, 229 | 4000000 | 4000000 | 4000000 | | |
| 137 | ಕಲ್ಲುಕೋಟೆ, ಅಮಾರಪುರ ರಸ್ತೆ ಸರ್ವೆ ನಂ, 1 ರಿಂದ 6,35, 36,38,39,43,44,46,47,61, 193,194,195,196,189 | Kallukote.Amarapura Road Sy.No. 1 to 6,35, 36,38,39,42,43,44,46,47,61, 193,194,195,196,189, | 1396500 | 1478500 | 1535500 | | -- |
| 138 | ಕೂಸುಕುಂಟೆ | Kusukunte | 270500 | 288500 | 487500 | 1400 | 2000 |
| 139 | ಕೂಸುಕುಂಟೆ ಕಾವಲ್ | Kusukunte Kaval | 435000 | 540000 | 785000 | 1800 | 2800 |
| 140 | ಕೂಸುಕುಂಟೆ ಕಾವಲ್ ಗ್ರಾ.ರ.ಲ ಸರ್ವೆ ನಂ.84, 29, 1, 3, 5 | Kusukunte Kaval, Gra.Ra.La . Sy. No. 84, 29, 1, 3, 5 | 560000 | 675000 | 900000 | | |
| 141 | ಗಜ್ಜೀರಹಳ್ಳಿ | Gajjirahalli | 250000 | 290000 | 660000 | 1400 | 2600 |
| 142 | ಗುಮ್ಮನಹಳ್ಳಿ | Gummanahalli | 1525000 | 1715000 | 1835000 | 4000 | 6500 |
| 143 | ಗುಮ್ಮನಹಳ್ಳಿ ರಾ. ಹೆ-48. ಸರ್ವೆ ನಂ. 81, 82, 83, 87, 88, 107, 19, 20, 18, 15, 16, 7, 11,2, 5, 6, 4, 3 , 93, 101 ರಿಂದ 105, 108 ರಿಂದ 125, 80, 89, 90, 92, 106, 17 | Gummanahalli, N.H - 48. Sy.No. 81, 82, 83, 87, 88, 107, 19, 20, 18, 15, 16, 7, 11,2, 5, 6, 4, 3 , 93, 101 to 105, 108 to 125 80, 89, 90, 92, 106, 17 | 3700000 | 3700000 | 3700000 | | |
| 144 | ಇನಾಂ ಗೊಲ್ಲಹಳ್ಳಿ | Enam Gollahalli | 103500 | 152500 | 310000 | 1000 | 2000 |
| 145 | ಗಿರಿನಾಥನಹಳ್ಳಿ | Girinathanahalli | 193500 | 206500 | 362500 | 1000 | 2000 |
| 146 | ಗುಳಿಗೇನಹಳ್ಳಿ | Guligenahalli | 217500 | 232000 | 404500 | 1000 | 2000 |

| | | | | | | | |
|-----|--|---|---------|---------|---------|------|------|
| 147 | ಗುಳಿಗೇನಹಳ್ಳಿ ಗ್ರಾ.ರ.ಲ ಸರ್ವೆ ನಂ.1, 2, 3, 4, 5, 6, 34, 35 | Guligenahalli. Gra.Ra..La. Sy.No.1, 2, 3, 4, 5, 6, 34, 35 | 239000 | 255000 | 445000 | | |
| 148 | ಗುಳಿಗೇನಹಳ್ಳಿ ಎಸ್ ಹೆಚ್-234. ಸರ್ವೆ ನಂ. 62, 63, 64, 57, 56, 53, 54, 50, 48, 43, 44, 51, 52, 65, 66, 67, 107, 68. | Guligenahalli ,S.H-234. Sy. No. 62, 63, 64, 57, 56, 53, 54, 50, 48, 43, 44, 51, 52, 65, 66, 67, 107, 68 | 433500 | 433500 | 433500 | | |
| 149 | ಚಿಕ್ಕಸಂದ್ರ | Chikkasandra | 185000 | 285000 | 500000 | 1400 | 2600 |
| 150 | ಚಿಕ್ಕಸಂದ್ರಕಾವಲ್ | Chikkasandra Kaval | 123500 | 174500 | 308500 | 1000 | 2000 |
| 151 | ಚಿಕ್ಕಸಂದ್ರ ಕಾವಲ್ S.H-234. ಸರ್ವೆ ನಂ. 1,2 | Chikkasandra Kaval, S.H-234 .Sy.No. 1,2. | 1000000 | 1000000 | 1000000 | | |
| 152 | ಚಿಕ್ಕನಕೋಟೆ | Chikkanakote | 280000 | 330000 | 575000 | 1400 | 2500 |
| 153 | ಚಿಕ್ಕನಕೋಟೆ ಗ್ರಾ.ರ.ಲ ಸರ್ವೆ ನಂ.73, 74, 119, 75 | Chikkanakote Gra.Ra.La. Sy.No.73, 74, 119, 75 | 360000 | 420000 | 740000 | | |
| 154 | ಚಿಕ್ಕಗೂಳ | Chikkagoola | 148500 | 226500 | 367000 | 1000 | 2000 |
| 155 | ಚಿಕ್ಕಗೂಳ ಗ್ರಾ.ರ.ಲ ಸರ್ವೆ ನಂ. 30, 31, 28, 27, 32, 26, 36, 25, 24, 23, 124, 83, 84 | Chikkagoola Gra.Ra.La.Sy.No.30, 31, 28, 27, 32, 26, 36, 25, 24, 23, 124, 83, 84 | 203500 | 239000 | 421500 | | |
| 156 | ಚೆನ್ನನಕುಂಟೆ | Chennanakunte | 156000 | 181500 | 293000 | 1000 | 2000 |
| 157 | ತಗ್ಗಿಹಳ್ಳಿ | Thaggihalli | 450000 | 500000 | 900000 | 1800 | 2800 |
| 158 | ತಗ್ಗಿಹಳ್ಳಿ ರಾಜ್ಯ ಹೆದ್ದಾರಿ-234 | Thaggihalli, S.H-234 | 1725000 | 1725000 | 1725000 | | |
| 159 | ಚೀಲನಹಳ್ಳಿ | Chilannahalli | 185000 | 295000 | 455000 | 1400 | 2500 |
| 160 | ದೊಡ್ಡಗೂಳ | Doddagoola | 300000 | 375000 | 700000 | 1400 | 2500 |
| 161 | ದೊಡ್ಡಗೋಳ ಗ್ರಾ.ರ.ಲ ಸರ್ವೆ ನಂ.143, 37, 36, 35, 40, 39, 72, 75, 76, 39, 109, 113, 114, 108, 109, 117, 116, 76, 77, 107, 102, 101, 78, 83, 84 | Doddagoola Gra.Ra.La. Sy.No.143, 37, 36, 35, 40, 39, 72, 75, 76, 39, 109, 113, 114, 108, 109, 117, 116, 76, 77, 107, 102, 101, 78, 83, 84 | 375000 | 470000 | 875000 | | |
| 162 | ದ್ವಾರಳು | Dwaralu | 750000 | 1075000 | 1265000 | 1800 | 3200 |

| | | | | | | | |
|-----|--|---|---------|---------|---------|------|------|
| 163 | ದ್ವಾರಾಳು ಎನ್.ಹೆಚ್.-4. ಸರ್ವೆ ನಂ. 3/1.4/1.4/2.5/6. 10/1.35/2.35/3.36/1.36/2.37/4.37/5.37/6.45.4 6.48.49/1.51.54.79/1.79/2. 79/3. 79/4.80/1ಎ.80/1ಬಿ.80/2. 81/1.82/1.100/1ಎ.100/1ಬಿ.,100/2.,100/3.,100/4., 100/5. 101/1,101/2,102,103,107/1,107/2, 107/3,108/3,109/1ಎ.1ಬಿ .109/2,109/3. 110/4, 110/2,110/3, 110/1,110/5, 110/6, 110/7,112,119, 120,50, 51,,190, 120,117.48.54.46.49.37. 48.36.35.10. 29.11.6.5.4.110. 72.99.102.104.107.105.109.108. 43,44,79,8,80,81 4,82,3,100,101,107 ,109. | Dwaralu N.H.-48 .Sy.No. 3/1.4/1.4/2.5/6. 10/1.35/2.35/3.36/1.36/2.37/4.37 /5.37/6.45.46.48.49/1.51.54.79/1. 79/2. 79/3. 79/4.80/1A. 80/1B.80/281/1.82/1.100/1A.100 /1B.,100/2,100/3,100/4,100/5. 101/1,101/2, 102, .103 107/1, 107/2, 107/3, 108/3,. 109/1A.1B .109/2, 109/3. 110/4,110/2,110/3, 110/1,110/5, 110/6, 110/7,112,119,120,50, 51,190, 120,117,48,54, 46,49,37, 48,36 .35,10,29,11,6.5.4.110.72.99.102. 104.107.105.109.108, 4,82,3,100,101,107 ,109 | 2625000 | 2625000 | 2625000 | | |
| 164 | ದೇವಗೊಂಡನಹಳ್ಳಿ | Devagondahalli | 140500 | 196500 | 308500 | 1000 | 2000 |
| 165 | ದೇವಗೊಂಡನಹಳ್ಳಿ ಗ್ರಾ.ರ.ಲ ಸರ್ವೆ ನಂ.12, 21, 45, 69, 44, 68, 67, 70 | Devagondahalli Gra.Ra.La. Sy.No. 12, 21, 45, 69, 44, 68, 67, 70 | 155000 | 216000 | 339500 | | |
| 166 | ದೇವರಾಪುರ | Devarapura | 218500 | 235500 | 337000 | 1000 | 2000 |
| 167 | ದೇವರಾಪುರ ಗ್ರಾ.ರ.ಲ ಸರ್ವೆ ನಂ.10, 11, 12, 13, 14, 9, 1, 3, 89 | Devarapura Gra.Ra.La. Sy.No.10, 11, 12, 13, 14, 9, 1, 3, 89 | 240500 | 259000 | 371000 | | |
| 168 | ನ್ಯಾಯಗೆರೆ | Nyayagere | 226500 | 258000 | 453000 | 1000 | 2000 |
| 169 | ನ್ಯಾಯಗೆರೆ ಎಸ್.ಹೆಚ್.234. ಸರ್ವೆ ನಂ. 14, 70, 75, 76, 71, 17, 15, 16 | Nyayagere S.H..234. Sy.No. 14, 70, 75, 76, 71, 17, 15, 16, | 600000 | 600000 | 600000 | | |
| 170 | ಪಂಜಿಗಾನಹಳ್ಳಿ | Panjiganahalli | 900000 | 1150000 | 1300000 | 1800 | 3500 |

| | | | | | | | |
|-----|--|---|---------|---------|---------|------|------|
| 171 | ಪಂಜಿಗಾನಹಳ್ಳಿ ಎನ್.ಹೆಚ್-48. ಸರ್ವೆ ನಂ. 100/1, 100/2, 101/1, 102/1, 102/3, 102/4, 104/4ಎ, 104/4ಬಿ, 105/1, 105/2, 105/3, 106/1, 106/2ಎ, 106/2ಬಿ, 109, 110, 11/3, 112, 109, 108, 107, 106, 100, 101, 105, 102, 103, 118,111, 156, 157,168,158,160, 161,162, 165,163,164,152,153,150,151,140,141,30,31,29,2 8,27,33,24,26,27,25,23,11,22,12,13,14,15,16,17 ,19,18,70,71,74,73,72,80,79,83,81,82,96,95,97 ,142,143,138,137,139,128,129,154,159,155, | Panjiganahalli N.H-48. Sy.No. 100/1, 100/2, 101/1, 102/1, 102/3, 102/4, 104/4A, 104/4B, 105/1, 105/2, 105/3, 106/1, 106/2A, 106/2B, 109, 110, 11/3, 112, 109, 108, 107, 106, 100, 101, 105, 102, 103, 118,111, 156, 157,168,158,160,161,162,165,163 ,164,152,153,150,151,140,141,30, 31,29,28,27,33,24,26,27,25,23,11, 22,12,13,14,15,16,17,19,18,70,71, 74,73,72,80,79,83,81,82,96,95,97, 142,143,138,137,139,128,129,154 ,159,155, | 3150000 | 3150000 | 3150000 | | |
| 172 | ಪದ್ಮಾಪುರ | Padmapura | 400000 | 500000 | 875000 | 1600 | 3000 |
| 173 | ಪದ್ಮಾಪುರ ಗ್ರಾ.ರ.ಲ ಸರ್ವೆ ನಂ.1, 2, 4, 5, 9, 10, 18 | Padmapura Gra.Ra.La. Sy.No. 1, 2, 4, 5, 9, 10, 18 | 500000 | 625000 | 1100000 | | |
| 174 | ಬಿದರಕೆರೆ | Bidarakere | 232000 | 247500 | 449000 | 1000 | 2000 |
| 175 | ಬಿದರಕೆರೆ ಗ್ರಾ.ರ.ಲ ಸರ್ವೆ ನಂ. 72, 74, 75, 78, 158, 161, 159, 160, 82, 83, 15, 14, 13, 17 | Bidarakere Gra.Ra.La. Sy.No.72, 74, 75, 78, 158, 161, 159, 160, 82, 83, 15, 14, 13, 17 | 255500 | 272500 | 494000 | | |
| 176 | ಬೋರಸಂದ್ರ | Borasandra | 380000 | 500000 | 705000 | 1400 | 2500 |
| 177 | ಬೋರಸಂದ್ರ ಗ್ರಾ.ರ.ಲ ಸರ್ವೆ ನಂ. 134, 139, 190, 191, 196, 197, 199 | Borasandra Gra.Ra.La. Sy.No.190, 139, 191, 134, 196, 197, 199 | 490000 | 625000 | 900000 | | |
| 178 | ಬೋರಸಂದ್ರ ಎಸ್.ಹೆಚ್-234. ಸರ್ವೆ ನಂ. 133, 135, 136, 137, 120, 121, 122, 127, 128, 129, 131, 132 | Borasandra S.H. 234. Sy.No. 133, 135, 136, 137, 120, 121, 122, 127, 128, 129, 131, 132 | 900000 | 900000 | 900000 | | |
| 179 | ಭೂವನಹಳ್ಳಿ | Bhoovanahalli | 484500 | 582000 | 675000 | 1000 | 2000 |

| | | | | | | | |
|-----|---|--|---------|---------|---------|------|------|
| 180 | ಭೂವನಹಳ್ಳಿ ಗ್ರಾ.ರ.ಲ ಸರ್ವೆ ನಂ.93,92,94,95,96,123,97,122,121,120,157,10 3,119,118,114,138,160,113,139,155,33,156,154,4, 5,148,6,147,7,145 | Bhoovanahalli Gra.Ra.La. Sy.No.93,92,94,95,96,123,97,122,12 1,120,157,103,119,118,114,138,160, 113,139,155,33,156,154,4,5,148,6,14 7,7,145 | 533000 | 640500 | 742500 | | |
| 181 | ಭೂವನಹಳ್ಳಿ ರಾ.ಹೆ.-48 ಸ.ನಂ. 68, 69, 70, 71 | Bhoovanahalli N.H-48. Sy.no. 68, 69, 70, 71 | 4000000 | 4000000 | 4000000 | | |
| 182 | ಮೂಗನಹಳ್ಳಿ | Mooganahalli | 168000 | 181500 | 323000 | 1000 | 2000 |
| 183 | ಮೂಗನಹಳ್ಳಿ ಗ್ರಾ.ರ.ಲ ಸರ್ವೆ ನಂ.87, 81, 82, 14, 79, 13, 12, 11, 18, 10, 19 | Mooganahalli Gra.Ra.La. Sy.No.87, 81, 82, 14, 79, 13, 12, 11, 18, 10, 19 | 185000 | 200000 | 355500 | | |
| 184 | ಮೇಕೇರಹಳ್ಳಿ | Mekerahalli | 875000 | 965000 | 1050000 | 1600 | 2800 |
| 185 | ಮೇಕೇರಹಳ್ಳಿ ರಾಜ್ಯ ಹೆದ್ದಾರಿ-234. ಸರ್ವೆ ನಂ. 3, 4, 5 | Mekerahalli S.H-234.Sy.No.3, 4, 5, | 1400000 | 1400000 | 1400000 | | |
| 186 | ಮಾಗೋಡು | Magodu | 198000 | 266000 | 397500 | 1000 | 2000 |
| 187 | ಮಾಗೋಡು ರಾಜ್ಯ ಹೆದ್ದಾರಿ-234. ಸರ್ವೆ ನಂ. 199, 200, | Magodu S.H-234. Sy.No. 199, 200 | 1200000 | 1200000 | 1200000 | | |
| 188 | ಮದಲೂರು | Madaluru | 210000 | 289500 | 468000 | 1000 | 2000 |
| 189 | ಮುದಿಗೇರೆ | Mudigere | 838500 | 853000 | 915500 | 1200 | 2400 |
| 190 | ಮುದಿಗೇರೆ ಗ್ರಾ.ರ.ಲ ಸರ್ವೆ ನಂ.44, 63, 47, 62, 49, 50, 55, 53, 54 | Mudigere Gra.Ra.La. Sy.No.44, 63, 47, 62, 49, 50, 55, 53, 54 | 922500 | 938500 | 1007500 | | |
| 191 | ಮುದಿಗೇರೆ ಕಾವಲ್ | Mudigere Kaval | 1568000 | 1598000 | 1712500 | 2600 | 5200 |

| | | | | | | | |
|-----|--|---|---------|---------|---------|------|------|
| 192 | ಮುದಿಗೇರೆ ಕಾವಲ್ ರಾ.ಹೆ.234. ಸರ್ವೆ ನಂ. 10, 12, 3, 2, 1, 13, 127, 128, 132, 137, 138, 144, 145, 162, 163, 172, 173, 204, 205, 580, 244, 245, 246, 262, 263, 458, 459, 475, 476, 480, 479, 5, 4, 497, 8, 537, 536, 531, 529, 528, 524, 525, 162, 163, 164, 165, 169, 170, 171, 172, 173, 174, 175, 176, 177, 178, 173, 180, 181, 203, 204, 125, 105,110, 111, 112, 146, 147, 148, 151 ರಿಂದ 213, 216, 133,427,428,129, ಎಸ್.ಹೆಚ್-234 | Mudigere Kaval S.H-234.. Sy. No.10, 12, 3, 2, 1, 13, 127, 128, 132, 137, 138, 144, 145, 162, 163, 172, 173, 204, 205, 580, 244, 245, 246, 262, 263, 458, 459, 475, 476, 480, 479, 5, 4, 497, 8, 537, 536, 531, 529, 528, 524, 525, 162, 163, 164, 165, 169, 170, 171, 172, 173, 174, 175, 176, 177, 178, 173, 180, 181, 203, 204, 125, 105,110, 111, 112, 146, 147, 148, 151 to 213, 216,133,427,428, 129,132 S.H-234 | 1610000 | 1707000 | 1771000 | | |
| 193 | ಮಾನಂಗಿ | Manangi | 1200000 | 1400000 | 1600000 | 1600 | 3500 |
| 194 | ಮಾನಂಗಿ ಸರ್ವೆ ಎನ್.ಹೆಚ್-48. ನಂ 15/1, 15/2, 16/1, 16/2, 18/2ಎ, 18/2ಬಿ2, 46, 47, 48, 49/1, 49/3, 70, 71/3, 73/1, 75, 86, 87/1ಬಿ, 87/1ಸಿ, 87/2, 87/3ಬಿ, 93, 95, 96, 97, 110/1, 100/2, 102, 103/1ಎ-1ಬಿ, 104, 118, 119, 120/1, 121, 122, 124, 125, 151, 62, 118, 119, 120, 121, 122/2, 123, 124/1, 124/2, 125/1ಎ, 125/1ಬಿ, 62, 118, 119, 120, 94, 100, 103, 104, 15, 16, 45, 67, 66, 70, 71, 73, 74, 77, 76, 143, 142, 92, 87,151,85,72,101,69,88,45,18,71/1, | Manangi N.H.-48. Sy. No.15/1, 15/2, 16/1, 16/2, 18/2J, 18/2©2, 46, 47, 48, 49/1, 49/3, 70, 71/3, 73/1, 75, 86, 87/1©, 87/1', 87/2, 87/3©, 93, 95, 96, 97, 110/1, 100/2, 102, 103/1J-1©, 104, 118, 119, 120/1, 121, 122, 124, 125, 151, 62, 118, 119, 120, 121, 122/2, 123, 124/1, 124/2, 125/1J, 125/1©, 62, 118, 119, 120, 94, 100, 103, 104, 15, 16, 45, 67, 66, 70, 71, 73, 74, 77, 76, 143, 142, 92, 87,151,85, 72,101,69, 88,45,18,71/1, | 4800000 | 4800000 | 4800000 | | |
| 195 | ಮಲ್ಲಿಕಾಪುರ | Mallikapura | 3350000 | 3550000 | 3700000 | 2800 | 5000 |
| 196 | ಮಲ್ಲಿಕಾಪುರ ರಾ.ಹೆ.48. ಸರ್ವೆ ನಂ. 1 ರಿಂದ 26, 32 ರಿಂದ 48 ಮತ್ತು ಎನ್. ಹೆಚ್.-48 ಬೈ ಪಾಸ್ | Mallikapura N.H-48. Sy.No.1 to 26, 32 to 48 N.H-48 Bye Pass | 5000000 | 5000000 | 5000000 | | |
| 197 | ಮೇಲ್ಕುಂಟೆ | Melukunte | 132000 | 189000 | 328500 | 1000 | 2000 |

| | | | | | | | |
|-----|---|---|---------|---------|---------|------|------|
| 198 | ಮೇಲ್ಕುಂಟೆ ಗ್ರಾ.ರ.ಲ ಸರ್ವೆ ನಂ.129,130, 131,132,124,123,133,135,136,137,138,141,142,14 6,151,150,149,156,157,161,184,86,80,79,77,76,1 98,204,462,205,460,455,433,475,454,474,4 53,213,214,218,217,224,225,227,231,230,388, 387,386,385,375,377,376,108,109,105,104,103 ,102,101,98,97,96,87,86,322,323,326,268,269 ,273 | Melukunte Gra.Ra.La. Sy.No. 129,130, ,131,132, 124,123,133, 135,136,137,138,141,142,146,151 ,150,149,156,157,161,184,86,80,7 9,77,76,198,204,462,205,460,455, 433,475,454,474,453,213,214,218 ,217,224,225,227,231,230,388,38 7,386,385,375,377,376,108,109,1 05,104,103,102,101,98,97,96,87,8 6,322,323,326,268,269,273 | 145500 | 208000 | 361500 | | |
| 199 | ಎಮ್ಮೇರಹಳ್ಳಿ | Emmerahalli | 1695000 | 1895000 | 2030000 | 1800 | 3500 |
| 200 | ಎಮ್ಮೇರ ಹಳ್ಳಿ ಎನ್.ಹೆಚ್-48. ಸರ್ವೆ ನಂ. 2, 3, 7, 8, 9, 10, 10, 11 40, 3, 2, 1, 9, 33, 10, 11, 6, 7, 8, 93, 101 ರಿಂದ 105, 108 ರಿಂದ 125, | Emmerahalli N.H.-48. Sy.No. 2, 3, 7, 8, 9, 10, 10, 11 40, 3, 2, 1, 9, 33, 10, 11, 6, 7, 8, 93, 101 to 105, 108 to125, | 3500000 | 3500000 | 3500000 | | |
| 201 | ಯಲಿಯೂರು | Yaliyuru | 1128500 | 1261500 | 1352500 | 1800 | 3500 |
| 202 | ಯಲಿಯೂರು ಎನ್.ಹೆಚ್-48. ಸರ್ವೆ ನಂ. 162, 165, 183, 185, 187, 189, 242, 243, 244, 248, 250, 267 178, 177, 184, 186, 188, 190, 191, 192, 199, 245, 256, 246, 249, 251, 267, 310, 298, 158, 159, 160, 162, 163, 164, 166, 167, 168, 169, 172, 173, 176, 175 | Yaliyuru N.H.-48. Sy.No. 162, 165, 183, 185, 187, 189, 242, 243, 244, 248, 250, 267 178, 177, 184, 186, 188, 190, 191, 192, 199, 245, 256, 246, 249, 251, 267, 310, 298, 158, 159, 160, 162, 163, 164, 166, 167, 168, 169, 172, 173, 176, 175 | 3000000 | 3000000 | 3000000 | | |
| 203 | ಜಿ.ರಂಗನಹಳ್ಳಿ | G. Ranganahalli | 225000 | 300000 | 545000 | 1400 | 2500 |
| 204 | ರತ್ನಸಂದ್ರ | Rathnasandra | 271500 | 307500 | 472000 | 1000 | 2100 |
| 205 | ರತ್ನಸಂದ್ರ. ಎಸ್.ಹೆಚ್. 234 | Rathnasandra, S.H.234 | 1100000 | 1100000 | 1100000 | | |

| | | | | | | | |
|-----|--|--|-----------|-----------|-----------|------|------|
| 206 | ಲಕ್ಷ್ಮೀಸಾಗರ | Lakshmisagara | 700000 | 950000 | 1050000 | 1400 | 2500 |
| 207 | ಲಕ್ಷ್ಮೀಸಾಗರ ರಾ.ಹೆ. ರಸ್ತೆ -48 | Lakshmisagara N.H-48 | 26,25,000 | 26,25,000 | 26,25,000 | | |
| 208 | ಓಜುಗುಂಟೆ | Ojugunte | 400500 | 486000 | 1102500 | 2300 | 4500 |
| 209 | ಓಜುಗುಂಟೆ, ಗ್ರಾ. ರ.ಲ ಸರ್ವೆ ನಂ. ಹೊಂದಿಕೊಂಡಿರುವ ಸರ್ವೆ ನಂ, 55, 54, 53, 52, 64, 65, 66, 67 | Ojugunte Gra.Ra.La. Sy.No.54, 55, 53, 52, 64, 65, 67, 66 | 441000 | 535000 | 1213000 | | |
| 210 | ಶಿರಾ | Sira | 1378000 | 1418500 | 1537000 | 2600 | 3500 |
| 211 | ಶಿರಾ ಎನ್.ಹೆಚ್.-48 ಸರ್ವೆ ನಂ. 11, 12, 20, 22, 23, 44, 45, 46, 47, 48, 53, 425. ಎನ್. ಹೆಚ್.-48 ಬೈ ಪಾಸ್ | Sira.N.H.48.Sy.No.11, 12, 20, 22, 23, 44, 45, 46, 47, 48, 53, 425 .N.H-48 Bye Pass | 4000000 | 4000000 | 4000000 | | |
| 212 | ಶಿರಾ ಗ್ರಾಮ ರಾಜ್ಯ ಹೆದ್ದಾರಿ-234. ಸರ್ವೆ ನಂ. 36 ರಿಂದ 39, 41 | Sira S.H.-234.Sy No.36 to 39 and 41 | 4000000 | 4000000 | 4000000 | | |
| 213 | ಸೋರೆಕುಂಟೆ | Sorekunte | 209000 | 236500 | 419000 | 1000 | 2000 |
| 214 | ಸೋರೆಕುಂಟೆ ಗ್ರಾ. ರ.ಲ ಸರ್ವೆ ನಂ. 33, 32, 10, 9, 7, 6 | Sorekunte Gra.Ra.La. Sy.No. 33, 32, 10, 9, 7, 6 | 230000 | 260500 | 461000 | | |
| 215 | ಹೊನ್ನಗೊಂಡನಹಳ್ಳಿ | Honnagondanahalli | 217500 | 250000 | 349500 | 1000 | 2000 |
| 216 | ಹೊನ್ನಗೊಂಡನಹಳ್ಳಿ ಗ್ರಾ.ರ.ಲ ಸರ್ವೆ ನಂ.105, 82, 81, 77 | Honnagondanahalli Gra.Ra.La. Sy.No.105, 82, 81, 77 | 239500 | 275000 | 384500 | | |

| | | | | | | | |
|--|--|---|---------|---------|---------|------|------|
| 217 | ಹಲ್ಲೂರು | Halkuru | 164000 | 259000 | 543500 | 1000 | 2000 |
| 218 | ಹಲ್ಲೂರು ಗ್ರಾ.ರ.ಲ ಸರ್ವೆ ನಂ. 59, 60, 1, 2, 104 | Halkuru Gra.Ra.La. Sy.No. 59, 60, 1, 2, 104 | 180500 | 285000 | 598000 | | |
| 219 | ಹಲ್ಲೂರು ಎಸ್.ಹೆಚ್. 234. ಸರ್ವೆ ನಂ. 29, 108, 41, 40, 38, 37, 36, 101, 32, 30. | Halkuru S.H. 234. Sy.No. 29, 108, 41, 40, 38, 37, 36, 101, 32, 30 | 1227000 | 1227000 | 1227000 | | |
| 220 | ಹಲ್ಲೂರು ಕಾವಲ್ | Halkuru Kaval | 178000 | 311000 | 583500 | 1100 | 2200 |
| 221 | ಹಲ್ಲೂರು ಕಾವಲ್ ಎಸ್.ಹೆಚ್. 234. ಸರ್ವೆ ನಂ. 45, 46, 47, 48, 49, 51, 66 | Halkuru Kaval S.H. 234. Sy.No.46, 47, 49, 51, 45, 66, 48 | 2500000 | 2500000 | 2500000 | -- | |
| 222 | ಬೊಪ್ಪನಡು | Boppanadu | 225000 | 270000 | 540000 | 1400 | 2500 |
| ಬುಕ್ಕಾಪಟ್ಟಣ ಹೋಬಳಿ/Bukkapatana Hobli | | | | | | | |
| 223 | ಚಿಕ್ಕಅಗ್ರಹಾರ | Chikka Agrahara | 113000 | 269000 | 281000 | 1000 | 2000 |
| 224 | ದೊಡ್ಡಅಗ್ರಹಾರ | Dodda Agrahara | 168000 | 281000 | 446500 | 1000 | 2000 |
| 225 | ಅಜ್ಜೇನಹಳ್ಳಿ | Ajjenahalli | 240000 | 560000 | 795000 | 1300 | 2600 |
| 226 | ಅಜ್ಜೇನಹಳ್ಳಿ ಗ್ರಾ.ರ.ಲ ಸರ್ವೆ ನಂ. 40, 9, 3, 41, 61, 1, 60, 59, 42 | Ajjenahalli Gra.Ra.La., Sy.No.40, 9, 3, 41, 61, 1, 60, 59, 42 | 310000 | 720000 | 1095000 | | |
| 227 | ಕಂಚಿಗಾನಹಳ್ಳಿ | Kanchiganahalli | 225000 | 340000 | 490000 | 1300 | 2600 |
| 228 | ಕಂಚಿಗಾನಹಳ್ಳಿ ಗ್ರಾ.ರ.ಲ ಸರ್ವೆ ನಂ. 1, 13, 3, 4, 12, 14 | Kanchiganahalli Gra.Ra.La., Sy.No.1, 13, 3, 4, 12, 14 | 285000 | 435000 | 675000 | | |
| 229 | ಕಣಿವೆರಾಮಪುರ | Kaniveramapura | 300000 | 360000 | 460000 | 1300 | 2600 |
| 230 | ಕಣಿವೆರಾಮಪುರ ರಾಜ್ಯ ಹೆದ್ದಾರಿ-234 | Kaniveramapura S.H-234 | 750000 | 750000 | 750000 | | |
| 231 | ಕಾಟಮಾಳ | Katamala | 300000 | 450000 | 520000 | 1300 | 2600 |

| | | | | | | | |
|-----|---|---|--------|--------|--------|------|------|
| 232 | ಕಾಟಮಾಳ ಎಸ್.ಹೆಚ್.84 . ಸರ್ವೆ ನಂ. 2, 3, 4, 10, 11, 12, 13, 20, 21, 22, 24 | Katamala-S.H-84. Sy No.2, 3, 4, 10, 11, 12, 13, 20, 21, 22, 24 | 900000 | 900000 | 900000 | | |
| 233 | ಕೆಂಚಪ್ಪನಹಳ್ಳಿ | Kenchappanahlli | 225000 | 340000 | 490000 | 1300 | 2600 |
| 234 | ಕೆಂಚಪ್ಪನಹಳ್ಳಿ ಗ್ರಾ.ರ.ಲ ಸರ್ವೆ ನಂ.1, 2, 22, 5, 3 | Kenchappanahlli Gra.Ra.La. Sy.No.1, 2, 22, 5, 3 | 285000 | 435000 | 675000 | | |
| 235 | ಕುಂಬಾರಹಳ್ಳಿ | Kumbarahalli | 240000 | 395000 | 525000 | 1300 | 2600 |
| 236 | ಕುಂಬಾರಹಳ್ಳಿ ಗ್ರಾ.ರ.ಲ ಸರ್ವೆ ನಂ.39, 9, 38, 8, 10, 37, 12, 13, 32 | Kumbarahalli Gra.Ra.La. Sy.No.39, 9, 38, 8, 10, 37, 12, 13, 32 | 300000 | 505000 | 720000 | | |
| 237 | ಕರೆಮಾದೇನಹಳ್ಳಿ | Karemadenahalli | 180000 | 294000 | 394000 | 1300 | 2600 |
| 238 | ಕುರುಬರಹಳ್ಳಿ | Kurubarahalli | 315000 | 340000 | 490000 | 1300 | 2600 |
| 239 | ಕುರುಬರಹಳ್ಳಿ ಗ್ರಾ.ರ.ಲ ಸರ್ವೆ ನಂ. 2,77,5,76,75,74,72,71,69,85,84,83,82,80,79,88,89,90,78,44,43,38,40,41,18,17,19 | Kurubarahalli Gra.Ra.La. Sy.No.2,77,5,76,75,74,72,71,69,85,84,83,82,80,79,88,89,90,78,44,43,38,40,41,18,17,19 | 395000 | 435000 | 675000 | | |
| 240 | ಕಾಲಪ್ಪನಹಳ್ಳಿ | Kalappanahalli | 225000 | 310000 | 490000 | 1300 | 2600 |
| 241 | ಕಿಲ್ಲಾರಹಳ್ಳಿ | Kilaradahalli | 270000 | 320000 | 490000 | 1300 | 2600 |
| 242 | ಕಿಲ್ಲಾರಹಳ್ಳಿ ಗ್ರಾ.ರ.ಲ ಸರ್ವೆ ನಂ. 1, 55, 54, 23, 24, 21, 19 | Kilaradahalli Gra.Ra.La. Sy.No.1, 55, 54, 23, 24, 21, 19 | 325000 | 400000 | 675000 | | |
| 243 | ಕಳೋಬನಹಳ್ಳಿ | Kalobanahalli | 160000 | 360000 | 575000 | 1300 | 2600 |
| 244 | ಗುಂಗರಪೆಟೆ | Gungarapete | 225000 | 330000 | 564000 | 1300 | 2600 |
| 245 | ಗಿಡ್ಡನಹಳ್ಳಿ | Giddanahalli | 210000 | 300000 | 645000 | 1300 | 2600 |
| 246 | ಗಿಡ್ಡನಹಳ್ಳಿ ಗ್ರಾ.ರ.ಲ ಸರ್ವೆ ನಂ. 1, 69, 16, 15, 21, 17 | Giddanahalli Gra.Ra.La. Sy.No. 1, 69, 16, 15, 21, 17 | 265000 | 385000 | 885000 | | |
| 247 | ಗುಡ್ಡದರಂಗನಹಳ್ಳಿ | Guddadaranganahalli | 113000 | 139500 | 281000 | 1000 | 2000 |
| 248 | ಗಾಣದಹುಣಸೆ | Ganadahunase | 325000 | 425000 | 480000 | 1300 | 2600 |

| | | | | | | | |
|-----|--|---|---------|---------|---------|------|------|
| 249 | ಗೋಪಾಲದೇವರಹಳ್ಳಿ | Gopaladevarahalli | 425000 | 535000 | 655000 | 1500 | 2800 |
| 250 | ಗೋಪಾಲದೇವರಹಳ್ಳಿ, ಎಸ್.ಹೆಚ್.84. ಸರ್ವೆ ನಂ. 3, 4, 7, 8, 9, 10, 11, 15, 16, 17, 18, 19, 20, 24, 25, 27 | Gopaladevarahalli S.H-84. Sy No.3, 4, 7, 8, 9, 10, 11, 15, 16, 17, 18, 19, 20, 24, 25, 27 | 1200000 | 1200000 | 1200000 | | |
| 251 | ಗೋಪಾಲದೇವರಹಳ್ಳಿ ಗ್ರಾ.ರ.ಲ ಸರ್ವೆ ನಂ. 31, 37, 36, 52, 51, 1, 50, 49, 5, 57 | Gopaladevarahalli Gra.Ra.La. Sy.No.31, 37, 36, 52, 51, 1, 50, 49, 5, 57 | 535000 | 690000 | 820000 | | |
| 252 | ಚಕ್ಕೇನಹಳ್ಳಿ | Chakkenahalli | 160000 | 280000 | 400000 | 1300 | 2600 |
| 253 | ಚಿಕ್ಕಮುದ್ದೇನಹಳ್ಳಿ | Chikkamuddenahalli | 160000 | 280000 | 340000 | 1300 | 2600 |
| 254 | ಚಿಕ್ಕಗಿರೇನಹಳ್ಳಿ | Chikkagirenahalli | 160000 | 295000 | 365000 | 1300 | 2600 |
| 255 | ಚನ್ನೇನಹಳ್ಳಿ | Channenahalli | 185000 | 295000 | 395000 | 1300 | 2600 |
| 256 | ಜಾಡರಹಳ್ಳಿ | Jadarahalli | 300000 | 360000 | 420000 | 1300 | 2600 |
| 257 | ಜಾಡರಹಳ್ಳಿ ರಾಜ್ಯ ಹೆದ್ದಾರಿ 234. ಸರ್ವೆ ನಂ. 1, 2, 11 | Jadarahalli, S.H-234. Sy No.1, 2, 11 | 600000 | 600000 | 600000 | | |
| 258 | ಜಾನಕಲ್ಲು | Janakallu | 185000 | 255000 | 490000 | 1300 | 2600 |
| 259 | ತುಪ್ಪದಕೋಣ | Tuppadakona | 270000 | 360000 | 490000 | 1300 | 2600 |
| 260 | ತುಪ್ಪದಕೋಣ ಗ್ರಾ.ರ.ಲ ಸರ್ವೆ ನಂ. 53,54,51,50,47,45,46,35,34,31 | Tuppadakona Gra.Ra.La. Sy.No.53,54,51,50,47,45,46,35,34, 31 | 340000 | 450000 | 675000 | | |
| 261 | ದೊಡ್ಡ ಆಲದಮಡು | Dodda Aladamadu | 160000 | 320000 | 450000 | 1300 | 2600 |
| 262 | ನಿಂಬೇಮರದಹಳ್ಳಿ | Nimbemaradahalli | 225000 | 350000 | 475000 | 1300 | 2600 |
| 263 | ನಿಂಬೇಮರದಹಳ್ಳಿ ಗ್ರಾ.ರ.ಲ ಸರ್ವೆ ನಂ.1,12,2,11 | Nimbemaradahalli Gra.Ra.La. Sy.No.1,12,2,11 | 270000 | 435000 | 650000 | | |
| 264 | ನೇರಲಗುಡ್ಡ | Neralagudda | 315000 | 405000 | 530000 | 1300 | 2600 |
| 265 | ನೇರಲಗುಡ್ಡ ಗ್ರಾ.ರ.ಲ ಸರ್ವೆ ನಂ.1, 2, 3, 45, 6, 122, 121, 120, 123 | Neralagudda Gra.Ra.La. Sy.No.1,2,3,45,6,122,121,120,123 | 395000 | 505000 | 730000 | | |

| | | | | | | | |
|-----|--|---|---------|---------|---------|------|------|
| 266 | ಪುರ | Pura | 250000 | 360000 | 485000 | 1300 | 2600 |
| 267 | ಬುಕ್ಕಾಪಟ್ಟಣ | Bukkapattana | 260500 | 324000 | 392500 | 1300 | 2000 |
| 268 | ಬುಕ್ಕಾಪಟ್ಟಣ ರಾಜ್ಯ ಹೆದ್ದಾರಿ-234. ಸರ್ವೆ ನಂ. 103, 102, 99, 110, 111, 115, 116, 319, 324, 98, 96, 95, 94, 91, 90, 120, 121, 122, 123, 124, 125, 127, 128, 292, 291, 290, 289, 286, 285, 297, 298, 280, 269, 129, 134, 154, | Bukkapattana S.H-234. Sy.No. 103, 102, 99, 110, 111, 115, 116, 319, 324, 98, 96, 95, 94, 91, 90, 120, 121, 122, 123, 124, 125, 127, 128, 292, 291, 290, 289, 286, 285, 297, 298, 280, 269, 129, 134, 154, | 800000 | 800000 | 800000 | | |
| 269 | ಬೆಂಚೆ | Benche | 305000 | 380000 | 550000 | 1300 | 2600 |
| 270 | ಬೆಂಚೆ ಗ್ರಾ.ರ.ಲ ಸರ್ವೆ ನಂ.1,28,2,16,15,14,12,11 | Benche Gra.Ra.La. Sy.No.1,28,2,16,15,14,12,11 | 385000 | 485000 | 756000 | | |
| 271 | ಬಟ್ಟಿಗಾನಹಳ್ಳಿ | Battiganahalli | 205000 | 255000 | 435000 | 1300 | 2600 |
| 272 | ಭೂದಿಗುಡ್ಡದಕಾವಲ್ | BhudiguddadaKaval | 113000 | 168000 | 308500 | 1000 | 2000 |
| 273 | ಭೂದಿಗುಡ್ಡದಕಾವಲ್, ರಾಜ್ಯ ಹೆದ್ದಾರಿ- 234. ಸರ್ವೆ ನಂ. 20,22,23 | BhudiguddadaKaval S.H-234. Sy No.20,22,23 | 500000 | 500000 | 500000 | | |
| 274 | ಬಸವನಹಳ್ಳಿ | Basavanahalli | 415000 | 560000 | 725000 | 1300 | 2600 |
| 275 | ಬಸವನಹಳ್ಳಿ ಸರ್ವೆ ಎಸ್.ಹೆಚ್-84 ನಂ.25,27,26,28,31,30,29 | Basavanahalli S.H-84 Sy.No.25,27,26,28,31,30,29 | 1050000 | 1050000 | 1050000 | | |
| 276 | ಬೆಂಚೆಬಸವನಹಳ್ಳಿ | Benchebasavanahalli | 270000 | 365000 | 560000 | 1300 | 2600 |
| 277 | ಮಂಗನಹಳ್ಳಿ | Manganahalli | 184000 | 365000 | 560000 | 1300 | 2600 |
| 278 | ಮರಿದಾಸರಹಳ್ಳಿ | Maridasarahalli | 185000 | 365000 | 560000 | 1300 | 2600 |
| 279 | ಮುದ್ದಪ್ಪನಹಳ್ಳಿ | Muddappanahalli | 185000 | 300000 | 560000 | 1300 | 2600 |
| 280 | ಮುದ್ದಪ್ಪನಹಳ್ಳಿ ಗ್ರಾ.ರ.ಲ ಸರ್ವೆ ನಂ.21,13,12,11,18,19,17 | Muddappanahalli Gra.Ra.La. Sy.No.21, 13,12,11,18,19,17 | 235000 | 375000 | 625000 | | |
| 281 | ಮಾದೇನಹಳ್ಳಿ | Madenahalli | 275000 | 345000 | 470000 | 1300 | 2600 |
| 282 | ಮಾರಗೊಂಡನಹಳ್ಳಿ | Maragondanahalli | 200000 | 300000 | 395000 | 1300 | 2600 |
| 283 | ಮಾಳನಹಳ್ಳಿ | Malanahalli | 180000 | 305000 | 460000 | 1300 | 2600 |

| | | | | | | | |
|-----|---|---|--------|--------|--------|------|------|
| 284 | ಯಾರಮಾದನಹಳ್ಳಿ | Yaramadanahalli | 350000 | 450000 | 510000 | 1300 | 2600 |
| 285 | ಯಾರಮಾದನಹಳ್ಳಿ ಎಸ್.ಹೆಚ್.84 | Yaramadanahalli S.H-84 | 720000 | 720000 | 720000 | | |
| 286 | ಯರದಕಟ್ಟೆ | Yaradakatte | 270000 | 370000 | 490000 | 1300 | 2600 |
| 287 | ಯರದಕಟ್ಟೆ ಗ್ರಾ.ರ.ಲ ಸರ್ವೆ ನಂ.1,4,45,47 | Yaradakatte Gra.Ra.La. .1,4,45,47 | 340000 | 465000 | 615000 | | |
| 288 | ರಂಗನಹಳ್ಳಿ | Ranganahalli | 160000 | 325000 | 460000 | 1300 | 2600 |
| 289 | ರಾಮನಹಳ್ಳಿ | Ramanahalli | 275000 | 460000 | 515000 | 1300 | 2600 |
| 290 | ರಾಮನಹಳ್ಳಿ ಗ್ರಾ.ರ.ಲ ಸರ್ವೆ ನಂ.1,7,26,6,2 | Ramanahalli Gra.Ra.La. Sy.No.1,7,26,6,2 | 325000 | 590000 | 710000 | | |
| 291 | ರಾಮಲಿಂಗಾಪುರ | Ramalingapura | 225000 | 425000 | 630000 | 1300 | 2600 |
| 292 | ರಾಮಲಿಂಗಾಪುರ ಗ್ರಾ.ರ.ಲ ಸರ್ವೆ ನಂ.135,136,137,138,165,164,5,208,163,162,9,161,18,160,19,159,158,157,167,36,35,282 | Ramalingapura Gra.Ra.La. Sy.No.135,136,137,138,165,164,5,208,163,162,9,161,18,160,19,159,158,157,167,36,35, 282 | 285000 | 545000 | 865000 | | |
| 293 | ಲಿಂಗಶೆಟ್ಟಿಹಳ್ಳಿ | LingaShettihalli | 151500 | 218500 | 246000 | 1000 | 2000 |
| 294 | ಲಿಂಗಶೆಟ್ಟಿಹಳ್ಳಿ ರಾಜ್ಯ ಹೆದ್ದಾರಿ-234. | LingaShettihalli S.H-234. | 500000 | 500000 | 500000 | | |
| 295 | ಓಬಳಿಹಳ್ಳಿ | Obalihalli | 290000 | 340000 | 490000 | 1300 | 2600 |
| 296 | ಓಬಳಿಹಳ್ಳಿ ಗ್ರಾ.ರ.ಲ ಸರ್ವೆ ನಂ.29,1,28,13,2,3,26 | Obalihalli Gra.Ra.La. Sy.No.29,1,28,13,2,3,26 | 325000 | 435000 | 675000 | | |
| 297 | ವಡ್ಡನಹಳ್ಳಿ | Vaddanahalli | 168000 | 223500 | 349500 | 1000 | 2000 |
| 298 | ವಡ್ಡನಹಳ್ಳಿ ಗ್ರಾ.ರ.ಲ ಸರ್ವೆ ನಂ.1,92,2,86,40,41,85,86 | Vaddanahalli Gra.Ra.La. Sy.No.1,92,2,86,40,41,85,86 | 185000 | 246000 | 384500 | | |
| 299 | ಶಾಗದಡು | Shagadadu | 232000 | 350000 | 505000 | 1300 | 2600 |
| 300 | ಶಾಗದಡು ಗ್ರಾ.ರ.ಲ ಸರ್ವೆ ನಂ.21,4,10,9,1,11,69,72 | Shagadadu Gra.Ra.La. Sy.No. 21,4,10,9,1,11,69,72 | 300000 | 450000 | 695000 | | |
| 301 | ಶಿಡ್ಲೆಕೋಣ | Shidlekona | 350000 | 475000 | 725000 | 1400 | 2600 |

| | | | | | | | |
|-----|---|---|---------|---------|---------|------|------|
| 302 | ಶಿಡ್ಲೆಕೋಣೆ, ಎಸ್.ಹೆಚ್.84. ಸರ್ವೆ ನಂ. 48,50,51,55,59,60,20,15,14,13, 12,11,9,5,3,2,1 | Shidlekona S.H-84. Sy No. 48,50,51,55,59,60,20,15,14,13, 12,11,9,5,3,2,1 | 1000000 | 1000000 | 1000000 | | |
| 303 | ಸಾಕ್ಷಿಹಳ್ಳಿ | Shakshihalli | 225000 | 315000 | 490000 | 1300 | 2600 |
| 304 | ಸಾಳಾಪುರ | Salapura | 300000 | 355000 | 415000 | 1300 | 2600 |
| 305 | ಸಾದರಕರೇನಹಳ್ಳಿ | Sadarakarenahalli | 139500 | 223500 | 281000 | 1000 | 2000 |
| 306 | ಸಾದರಕರೇನಹಳ್ಳಿ ರಾಜ್ಯ ಹೆದ್ದಾರಿ-234 | Sadarakarenahalli S.H-234 | 500000 | 500000 | 500000 | | |
| 307 | ಹೊನ್ನೇನಹಳ್ಳಿ | Honnenahalli | 230500 | 251000 | 391500 | 1000 | 2000 |
| 308 | ಹೊನ್ನೇನಹಳ್ಳಿ .ಗ್ರಾ.ರ.ಲ ಸರ್ವೆ ನಂ. 77,43,41,64,45,76,51,52 | Honnenahalli 77,43,41,64,45,76,51,52 | 254000 | 276500 | 431000 | | |
| 309 | ಹೊನ್ನೇನಹಳ್ಳಿ ರಾಜ್ಯ ಹೆದ್ದಾರಿ-234. ಸರ್ವೆ ನಂ. 04, 03, 6, 5, 7, 8, 11, 12, 15, 24, 94, 95, 96, 106, 109, 119, 1,78,23,118,140,93,92,91 | Honnenahalli S-H-234. Sy.No.04, 03, 6, 5, 7, 8, 11, 12, 15, 24, 94, 95, 96, 106, 109, 119, Sy.No.1,78,23,118, 140,93,92,91, | 500000 | 500000 | 500000 | | |
| 310 | ಹುಣಸೇಕಟ್ಟೆ | Hunasekatte | 290000 | 360000 | 530000 | 1300 | 2600 |
| 311 | ಹುಣಸೇಕಟ್ಟೆ ಗ್ರಾ.ರ.ಲ ಸರ್ವೆ ನಂ.,5,13,12,7,10,5,43,44,2,1,45,46,120,80,82,1 19,81,117,116,93,83,115,114,96,97,89, 90,78 | Hunasekatte Gra.Ra.La. Sy.No.5,13,12,7,10,5,43,44,2,1,45, 46,120,80,82,119,81,117,116,93,8 3,115,114,96,97,89, 90,78 | 365000 | 465000 | 730000 | | |
| 312 | ಹುಯಿಲ್‌ದೊರೆ | Huyildore | 221000 | 268000 | 392500 | 1000 | 2000 |
| 313 | ಹುಯಿಲ್‌ ದೊರೆ .ಗ್ರಾ.ರ.ಲ ಸರ್ವೆ ನಂ.181, 171,170, 169,168,167,102,101,100,99,1,182 | Huyildore Gra.Ra.La. Sy.No.181, 171,170,169,168,167,102,101,100 ,99,1,182 | 243500 | 295000 | 432000 | | |
| 314 | ಹುಯಿಲ್‌ ದೊರೆ ರಾಜ್ಯ ಹೆದ್ದಾರಿ-234. ಸರ್ವೆ ನಂ. 91, 92, 97, 96, 94, 59, 60, 93, 61, 62, 73, 74, 75,143, 146, 149, 150, 160, 161, 164, 165, 166, 119, 118, 103, 142, 141, 140, 133, 134, 105, 115, 116, 117, 120, 121, 124, 125,89,104,114,194,133,190 | Huyildore S.H-234. Sy.No.91, 92, 97, 96, 94, 59, 60, 93, 61, 62, 73, 74, 75,143, 146, 149, 150, 160, 161, 164, 165, 166, 119, 118, 103, 142, 141, 140, 133, 134, 105, 115, 116, 117, 120, 121, 124, 125, 89,104,114,194,133,190 | 500000 | 500000 | 500000 | | |

| | | | | | | | |
|--------------------------------------|--|---|--------|--------|--------|------|------|
| 315 | ಹುಯಿಲ್‌ದೋರೆ ಕಾವಲ್ | Huyildore Kaval | 250000 | 380000 | 485000 | 1300 | 2600 |
| 316 | ಹೊಸಹಳ್ಳಿ | Hosahalli | 168000 | 223500 | 349500 | 1000 | 2000 |
| 317 | ಹೊಸಹಳ್ಳಿ ಗ್ರಾ.ರ.ಲ ಸರ್ವೆ ನಂ.,41,31,32,33,34,38,39,40 | Hosahalli Gra.Ra.La. Sy.No.41,31,32,33,34,38,39,40 | 185000 | 246000 | 384500 | | |
| 318 | ಹೊಸ ಬಿಜ್ಜಿನಬೆಳ್ಳೆ | Hosa Bijjanabella | 295000 | 340000 | 490000 | 1300 | 2600 |
| 319 | ಹೊಸ ಬಿಜ್ಜಿನಬೆಳ್ಳೆ ಗ್ರಾ.ರ.ಲ ಸರ್ವೆ ನಂ.41,6,28,7 | Hosa Bijjanabella Gra.Ra.La. Sy.No.41,6,28,7 | 370000 | 435000 | 675000 | | |
| 320 | ಹಳೇ ಬಿಜ್ಜಿನಬೆಳ್ಳೆ | Hale Bijjanabella | 270000 | 340000 | 490000 | 1300 | 2600 |
| 321 | ಹಳೇ ಬಿಜ್ಜಿನಬೆಳ್ಳೆ ಗ್ರಾ.ರ.ಲ ಸರ್ವೆ ನಂ.47,1,14 | Hale Bijjanabella Gra.Ra.La. Sy.No.47,1,14 | 340000 | 435000 | 615000 | | |
| 322 | ಹಂದಿಮುಲ್ಕು | Handimulku | 139500 | 168000 | 308500 | 1000 | 2000 |
| 323 | ಬಾಳಾಪುರ | Balapura | 214000 | 532500 | 612000 | 1000 | 2000 |
| 324 | ಬಾಳಾಪುರ ರಾಜ್ಯ ಹೆದ್ದಾರಿ-234. ಸರ್ವೆ ನಂ. 110, 109, 108, 107, 121, 122, 50, 51, 54, 55, 57, 38, 37, 36, 35, 34, 33, , 71, 70, 66, 65, 64, 63, 62, 61, 58, 98, 102, 104, 331, 105, 106,118,297,103. | Balapura S.H-234. Sy.No. 110, 109, 108, 107, 121, 122, 50, 51, 54, 55, 57, 38, 37, 36, 35, 34, 33, 72, 71, 70, 66, 65, 64, 63, 62, 61, 58, 98, 102, 104, 331, 105, 106,Sy.No. 118,297,103 | 500000 | 500000 | 500000 | | |
| 325 | ಪುಣಜಿಹಳ್ಳಿ | Punajihalli | 100000 | 197500 | 260500 | 1000 | 2000 |
| 326 | ತಿಮ್ಮನಹಳ್ಳಿ | Thimmanahalli | 160000 | 305000 | 450000 | 1300 | 2600 |
| ಗೌಡಗೆರೆ ಹೋಬಳಿ/Gowdagere Hobli | | | | | | | |
| 327 | ಕಗ್ಗಲಡು | Kaggaladu | 198000 | 329000 | 395000 | 1000 | 2000 |
| 328 | ಕಗ್ಗಲಡು ಗ್ರಾ.ರ.ಲ ಸರ್ವೆ ನಂ.1,2,3,38,60 | Kaggaladu Gra.Ra.La. Sy.No.1,2,3,38,60 | 218000 | 362000 | 434500 | | |
| 329 | ಕುಂಬಾರಹಳ್ಳಿ | Kumbarahalli | 175000 | 280000 | 430000 | 1300 | 2500 |

| | | | | | | | |
|-----|--|---|--------|--------|---------|------|------|
| 330 | ಕುಂಬಾರಹಳ್ಳಿ ಗ್ರಾ.ರ.ಲ ಸರ್ವೆ ನಂ.61,1,2,57,10,6,66,8,7,11,12,13,9,14,15,17,49, 61,50,60,58,51,58,57 | Kumbarahalli Gra.Ra.La. 61,1,2,57,10,6,66,8,7,11,12,13,9,1 4,15,17, 49,61,50,60,58,51,58,57 | 225000 | 350000 | 550000 | | |
| 331 | ಕಾಮಗೊಂಡನಹಳ್ಳಿ | Kamagondanahalli | 195000 | 302000 | 453000 | 1300 | 2600 |
| 332 | ಕಾಮಗೊಂಡನಹಳ್ಳಿ ಗ್ರಾ.ರ.ಲ ಸರ್ವೆ ನಂ.102,98 | Kamagondanahalli Gra.Ra.La. Sy.No.102,98 | 214500 | 318500 | 498500 | | |
| 333 | ರಂಗನಹಳ್ಳಿ | Koneranganahalli | 210000 | 285000 | 500000 | 1300 | 2500 |
| 334 | ಕಾಟನಹಳ್ಳಿ | Katanahalli | 215000 | 322000 | 455000 | 1300 | 2500 |
| 335 | ಕಳುವರಹಳ್ಳಿ | Kaluvarahalli | 184000 | 226000 | 259500 | 1000 | 2000 |
| 336 | ಕಳುವರಹಳ್ಳಿ ಗ್ರಾ.ರ.ಲ ಸರ್ವೆ ನಂ. 148,83,84,147,87,88,89,145,92,24,25,26,82,1, 12 | Kaluvarahalli Gra.Ra.La. Sy.No.148,83,84,147,87,88,89,145 ,92,24,25,26,82,1,12 | 202500 | 249000 | 285500 | | |
| 337 | ಗೌಡಗೆರೆ | Gowdagere | 256000 | 292000 | 456000 | 1000 | 2000 |
| 338 | ಗೋಮಾರದಹಳ್ಳಿ | Gomaradahalli | 270000 | 355000 | 430000 | 1300 | 2500 |
| 339 | ಗೋಮಾರದಹಳ್ಳಿ ಗ್ರಾ.ರ.ಲ ಸರ್ವೆ ನಂ. 62,61,63,1, 43,42,44,40,2,36,3,32,35,33,29,28,25,24 | Gomaradahalli Gra.Ra.La. Sy.No.62,61,63,1, 43,42,44,40,2,36,3,32,35,33,29,28 ,25,24 | 410000 | 450000 | 550000 | | |
| 340 | ಚಂಗಾವರ | Changavara | 161000 | 193500 | 295500 | 1000 | 2000 |
| 341 | ಚಂಗಾವರ ಗ್ರಾ.ರ.ಲ ಸರ್ವೆ ನಂ. 415,947,414, 403,402,348,365,401,397,366,396,375 | Changavara Gra.Ra.La. Sy.No.415,947,414,403,402,348, 365,401,397,366,396,375 | 177500 | 213000 | 325500 | | |
| 342 | ತಾವರೇಕೆರೆ | Tavarekere | 650000 | 850000 | 1000000 | 3000 | 4500 |

| | | | | | | | |
|-----|--|--|---------|---------|---------|------|------|
| 343 | ತಾವರೇಕರೆ ಎನ್.ಹೆಚ್.-48. ಸರ್ವೆ ನಂ. 1, 2, 3, 18, 19, 20, 22, 26, 27, 31, 33, 144, 145, 152, 160, 161, 162, 67, 168, 171, 143, 144, 145, 146, 152, 153, 164, 163, 162, 161, 166, 159, 41, 40, 42, 43, 120, 31, 32, 1, 2, 3, 4, 6, 18, 19, 20, 22, 26, 28,27.30,32, 169,170,167 | Tavarekere N.H.-48. Sy.No. 1, 2, 3, 18, 19, 20, 22, 26, 27, 31, 33, 144, 145, 152, 160, 161, 162, 67, 168, 171, 143, 144, 145, 146, 152, 153, 164, 163, 162, 161, 166, 159, 41, 40, 42, 43, 120, 31, 32, 1, 2, 3, 4, 6, 18, 19, 20, 22, 26, 28, 27. 30,32, 169,170,167 | 2625000 | 2625000 | 2625000 | | |
| 344 | ದಂಡೀಕೆರೆ | Dandikere | 280000 | 483000 | 630000 | 1300 | 2500 |
| 345 | ದೇವರಹಳ್ಳಿ | Devarahalli | 315000 | 425000 | 600000 | 1300 | 2600 |
| 346 | ದೇವರಹಳ್ಳಿ ಗ್ರಾ.ರ.ಲ ಸರ್ವೆ ನಂ.86,3 | Devarahalli Gra.Ra.La. Sy.No.86,3 | 395000 | 530000 | 750000 | | |
| 347 | ಡ್ಯಾಗೇರಹಳ್ಳಿ | Dyagerahalli | 500000 | 700000 | 1200000 | 2800 | 5500 |
| 348 | ನಾದೂರು | Naduru | 175500 | 215000 | 335000 | 2000 | 4000 |
| 349 | ನಾದೂರು ಗ್ರಾ.ರ.ಲ ಸರ್ವೆ ನಂ.374,368, 390,20,21,18,17,13,16,437,15,438,436, 435,434,433,432,14,420,421,416,413,4 18,487,419,481,241,240,242,239,243,2 44,246,477,245,247,250,256,251,253,2 52,148,122,123,121,120,118,38,28,42,2 7,43 | Naduru Gra.Ra.La. Sy.No. 374,368, 390,20,21,18,17,13,16,437,15,438 ,436,435,434,433,432,14,420,421, 416,413,418,487,419,481,241,240 ,242,239,243,244,246,477,245,24 7,250,256,251,253,252,148,122,1 23,121,120,118,38,28,42,27,43 | 193500 | 236500 | 368500 | | |
| 350 | ನಾರಾಯಣಪುರ | Narayanapura | 200000 | 325000 | 520000 | 1300 | 2500 |
| 351 | ನಾರಾಯಣಪುರ ಗ್ರಾ.ರ.ಲ ಸರ್ವೆ ನಂ. 44,47,48,127,43,1,2,3,4,5,42,41,6,7,13,8,9 | Narayanapura Gra.Ra.La. Sy.No.44,47,48,127,43,1,2,3,4,5,4 2,41,6,7,13,8,9 | 250000 | 405000 | 650000 | | |
| 352 | ಪಿನ್ನನಹೊಳೆ | Pinnanahole | 440000 | 550000 | 710000 | 1500 | 2600 |
| 353 | ಪಿನ್ನನಹೊಳೆ ರಾ.ಹೆ.-48 | Pinnanahole N.H-48 | 1500000 | 1500000 | 1500000 | | |
| 354 | ಬಡಕನಹಳ್ಳಿ | Badakanahalli | 275000 | 350000 | 455000 | 1300 | 2500 |
| 355 | ಭೂತಕಾಟನಹಳ್ಳಿ | Boothakatanahalli | 193500 | 206000 | 387000 | 1000 | 2000 |

| | | | | | | | |
|-----|---|--|---------|---------|---------|------|------|
| 356 | ಬಂದಕುಂಟೆ | Bandakunte | 181500 | 193500 | 362500 | 1000 | 2000 |
| 357 | ಬಂದಕುಂಟೆ ಗ್ರಾ.ರ.ಲ ಸರ್ವೆ ನಂ. 43,42,47,87,89,88 | Bandakunte Gra.Ra.La. Sy.No.43,42,47,87,89,88 | 200000 | 213000 | 399000 | | |
| 358 | ಬಾಲೇನಹಳ್ಳಿ | Balenahalli | 195000 | 300000 | 405000 | 1300 | 2500 |
| 359 | ಬೇವಿನಹಳ್ಳಿ | Bevinahalli | 136000 | 188500 | 308000 | 1000 | 2000 |
| 360 | ಮದ್ದಕ್ಕನಹಳ್ಳಿ | Maddakkanahalli | 500000 | 600000 | 700000 | 1500 | 2600 |
| 361 | ಮದ್ದಕ್ಕನಹಳ್ಳಿ ರಾ.ಹೆ. | Maddakkanahalli N.H. | 1000000 | 1000000 | 1000000 | | |
| 362 | ಮುದ್ದೇನಹಳ್ಳಿ | Muddenahalli | 175000 | 300000 | 425000 | 1300 | 2500 |
| 363 | ಮಾರನಗೆರೆ | Maranagere | 675000 | 725000 | 1000000 | 4000 | 5500 |
| 364 | ಮಾರನಗೆರೆ ಎನ್.ಹೆಚ್-48. ಸರ್ವೆ ನಂ. 6, 7, 9, 10, 11, 25, 26, 27, 89, 90, 93, 105, 107, 116, 5, 8, 91, 92, 106 | Maranagere N.H.-48. Sy.No.6, 7, 9, 10, 11, 6,27,89,90,93,105,107, 116, Sy.No. 5,8,91, 92,106 | 2310000 | 2310000 | 2310000 | | |
| 365 | ಮೆಳೆಕೋಟೆ | Melekote | 500000 | 600000 | 800000 | 1300 | 2500 |
| 366 | ಮೆಳೆಕೋಟೆ ರಾ.ಹೆ. | Melekote N.H. | 1200000 | 1200000 | 1200000 | | |
| 367 | ಮೊಸರುಕುಂಟೆ | Mosaru Kunte | 270000 | 350000 | 470000 | 1300 | 2500 |
| 368 | ಕೆ. ರಂಗನಹಳ್ಳಿ | K. Ranganahalli | 210000 | 285000 | 500000 | 1300 | 2500 |
| 369 | ರಂಗಾಪುರ | Rangapura | 142000 | 193500 | 323000 | 1000 | 2000 |
| 370 | ರಂಗಾಪುರ ಗ್ರಾ.ರ.ಲ ಸರ್ವೆ ನಂ.38,37,36,21,22,24,23,25,19,28,17 | Rangapura Gra.Ra.La. Sy.No. 38,37,36,21,22,24,23,25,19,28,17 | 156500 | 213000 | 355500 | | |
| 371 | ಉಜ್ಜನಕುಂಟೆ | Ujjanakunte | 650000 | 725000 | 1095000 | 2600 | 4500 |
| 372 | ಉಜ್ಜನಕುಂಟೆ ಎನ್.ಹೆಚ್-48. ಸರ್ವೆ ನಂ. 1, 12, 13, 25, 35, 36, 14,26,27,31,32 | Ujjanakunte N.H.-48. Sy.No. 1, 12, 13, 25, 35, 36 , 14,26, 27,31,32 | 2200000 | 2200000 | 2200000 | | |
| 373 | ಸಿದ್ದಾಪುರ | Siddapura | 128500 | 168000 | 384500 | 1000 | 2000 |
| 374 | ಸಿದ್ದಾಪುರ ಗ್ರಾ.ರ.ಲ ಸರ್ವೆ ನಂ.9,18,50 | Siddapura Gra.Ra.La. Sy.No.9,18,50 | 141500 | 185000 | 423000 | | |
| 375 | ಹೆಂದೂರೆ | Hemdore | 161000 | 241500 | 335000 | 1000 | 2000 |
| 376 | ಹನುಮನಹಳ್ಳಿ | Hanumanahalli | 128500 | 232000 | 323000 | 1000 | 2000 |

| | | | | | | | |
|--|--|---|--------|--------|--------|------|------|
| 377 | ಹನುಮನಹಳ್ಳಿ ಗ್ರಾ.ರ.ಲ ಸರ್ವೆ ನಂ.1,50,22,23,49,46,48,47,4,3 | Hanumanahalli Gra.Ra.La. Sy.No.1,50,22,23,49,46,48,47,4,3 | 141500 | 255500 | 355500 | | |
| 378 | ಹುಣಸೇಹಳ್ಳಿ | Hunasehalli | 275000 | 350000 | 485000 | 1300 | 2500 |
| 379 | ಹೇರೂರು | Heruru | 235000 | 320000 | 405000 | 1300 | 2500 |
| 380 | ಜೆ.ಹೊಸಹಳ್ಳಿ | J. Hosahalli | 265000 | 335000 | 500000 | 2600 | 4200 |
| 381 | ಹೊಸೂರು | Hosuru | 270000 | 335000 | 455000 | 1300 | 2500 |
| 382 | ಹೊಳಕಲ್ಲು | Holakallu | 235000 | 335000 | 455000 | 1300 | 2500 |
| 383 | ಹೊನ್ನೇನಹಳ್ಳಿ | Honnenahalli | 245000 | 305000 | 470000 | 1300 | 2500 |
| 384 | ಸಂಕಾಪುರ | Sankapura | 175000 | 340000 | 427000 | 1300 | 2500 |
| ಹುಲಿಕುಂಟೆ ಹೋಬಳಿ/Hulikunte Hobli | | | | | | | |
| 385 | ಅಗ್ರಹಾರ | Agrahara | 139500 | 168000 | 191000 | 1000 | 2000 |
| 386 | ಕೊತ್ತಿ | Kotti | 100000 | 228500 | 260000 | 1000 | 2000 |
| 387 | ಕೊತ್ತಿ ಗ್ರಾ.ರ.ಲ ಸರ್ವೆ ನಂ. 95,97,1,2,144,145,99,100,123 | Kotti Gra.Ra.La. Sy.No.95,97,1,2,144,145,99,100,123 | 110000 | 251500 | 286000 | | |
| 388 | ಕಾಟನಹಳ್ಳಿ | Katanahalli | 143000 | 174000 | 223500 | 1000 | 2000 |
| 389 | ಕಾಟನಹಳ್ಳಿ , ಗ್ರಾ.ರ.ಲ ಸರ್ವೆ ನಂ.33,31,30,32,29,34 | Katanahalli, Gra.Ra.La. Sy No.33,31,30,32,29,34 | 157500 | 191500 | 246000 | | |
| 390 | ಕ್ಯಾದಿಗುಂಟೆ | Kyadigunte | 190000 | 265000 | 300000 | 1300 | 2500 |
| 391 | ಕ್ಯಾದಿಗುಂಟೆ ಗ್ರಾ.ರ.ಲ ಸರ್ವೆ ನಂ. 10,9,6,7,8,1,68,67,75,74,71 | Kyadigunte Gra.Ra.La. Sy.No.10,9,6,7,8,1,68,67,75,74,71 | 250000 | 340000 | 415000 | | |
| 392 | ಕದಿರೇಹಳ್ಳಿ | Kadirehalli | 100000 | 172500 | 196000 | 1000 | 2000 |
| 393 | ಕಾರೇಹಳ್ಳಿ | Karehalli | 100000 | 213000 | 260500 | 1000 | 2000 |
| 394 | ಕಾರೇಹಳ್ಳಿ ಗ್ರಾ.ರ.ಲ ಸರ್ವೆ ನಂ. 4, 38 | Karehalli Gra.Ra.La. Sy.No.4, 38 | 110000 | 234500 | 287000 | | |
| 395 | ಕರೇಕ್ಯಾತನಹಳ್ಳಿ | Karekyathanahalli | 100000 | 236500 | 328000 | 1000 | 2000 |

| | | | | | | | |
|-----|--|--|--------|--------|--------|------|------|
| 396 | ಕರೇಕ್ಯಾತನಹಳ್ಳಿ ಗ್ರಾ.ರ.ಲ ಸರ್ವೆ ನಂ.27,1,48,49,50,52,64,4,63,62,5,60,53,55,54 | Karekyathanahalli Gra.Ra.La. Sy.No.27,1,48,49,50,52,64,4,63,62,5,60,53, 55,54 | 110000 | 260500 | 361000 | | |
| 397 | ಕಲಿಗೋನಹಳ್ಳಿ | Kaligonahalli | 100000 | 290500 | 377000 | 1000 | 2000 |
| 398 | ಕಲಿಗೋನಹಳ್ಳಿ ಗ್ರಾ.ರ.ಲ ಸರ್ವೆ ನಂ. 46,55,54,35,36,37,38,53,50 | Kaligonahalli Gra.Ra.La. Sy.No.46,55,54,35,36,37,38,53,50 | 110000 | 320000 | 415000 | | |
| 399 | ಕಲ್ಲಹಳ್ಳಿ | Kallahalli | 170000 | 400000 | 495000 | 1300 | 2500 |
| 400 | ಕಲ್ಲಹಳ್ಳಿ ಗ್ರಾ.ರ.ಲ ಸರ್ವೆ ನಂ. 47,73,72,74,128,130,131 | Kallahalli Grr.Ra.La. Sy.No.47,73,72,74,128, 130,131 | 210000 | 515000 | 625000 | | |
| 401 | ಕರೇರಾಮನಹಳ್ಳಿ | Kararamanahalli | 100000 | 281000 | 418500 | 1000 | 2000 |
| 402 | ಕರೇರಾಮನಹಳ್ಳಿ ಗ್ರಾ.ರ.ಲ ಸರ್ವೆ ನಂ. 27,25,26,1, 47, 48, 49, 50, 51, 53, 54, 55, 56 | Kararamanahalli Gra.Ra.La. S No.27,25,26,1, 47, 48, 49, 50, 51, 53, 54, 55, 56 | 110000 | 309500 | 460500 | | |
| 403 | ಗಂಡಿಹಳ್ಳಿ | Gandihalli | 100000 | 194000 | 240000 | 1000 | 2000 |
| 404 | ಗಂಡಿಹಳ್ಳಿ , ಗ್ರಾ.ರ.ಲ ಸರ್ವೆ ನಂ.ಹೊಂದಿಕೊಂಡಿರುವ ಸರ್ವೆ ನಂ.22, 23, 20, 21 | Gandihalli Gra.Ra.La. No.22, 23, 20, 21 | 110000 | 213500 | 264000 | | |
| 405 | ಗೋಪಿಕುಂಟೆ | Gopikunte | 100000 | 240000 | 323000 | 1000 | 2000 |
| 406 | ಗೋಪಿಕುಂಟೆ ಗ್ರಾ.ರ.ಲ ಸರ್ವೆ ನಂ. 42, 46, 43, 39, 44, 38, 45, 46, 60, 61, 62, 63, 64, 65, 48, 47 | Gopikunte Gra.Ra.La, Sy.No.42, 46, 43, 39, 44, 38, 45, 46, 60, 61, 62, 63, 64, 65, 48, 47 | 110000 | 264000 | 355500 | | |
| 407 | ಚಿಕ್ಕಹುಲಿಕುಂಟೆ | Chikkahulikunte | 100000 | 233000 | 278000 | 1500 | 3000 |
| 408 | ಚಿಕ್ಕಹುಲಿಕುಂಟೆ ಗ್ರಾ.ರ.ಲ ಸರ್ವೆ ನಂ. 1, 2, 4, 26, 25, 31, 24, 32, 23, 35, 22, 21, 36, 20, 38, 18, 19, 73, 74, 75, 72, 112, 117, 116, 118, 128, 129, 126 | Chikkahulikunte Gra.Ra.La., Sy.No.1, 2, 4, 26, 25, 31, 24, 32, 23, 35, 22, 21, 36, 20, 38, 18, 19, 73, 74, 75, 72, 112, 117, 116, 118, 128, 129, 126 | 110000 | 256500 | 306000 | | |

| | | | | | | | |
|-----|--|---|--------|--------|--------|------|------|
| 409 | ಚಿಕ್ಕಬಾಣಗರೆ | Chikkabanagere | 100000 | 262500 | 311500 | 1000 | 2000 |
| 410 | ಚಿಕ್ಕಬಾಣಗರೆ ಗ್ರಾ.ರ.ಲ ಸರ್ವೆ ನಂ. 140, 142, 137, 141, 108, 155, 107, 106, 156, 105, 104, 158 | Chikkabanagere Gra.Ra.La., Sy.No.140, 142, 137, 141, 108, 155, 107, 106, 156, 105, 104, 158 | 110000 | 289000 | 343000 | | |
| 411 | ಚಿರತಹಳ್ಳಿ | Chirathahalli | 190000 | 380000 | 440000 | 1300 | 2500 |
| 412 | ಚಿರತಹಳ್ಳಿ ಗ್ರಾ.ರ.ಲ ಸರ್ವೆ ನಂ. 1,6,2,4,272, 265,268,267,260,261,254,253,255,245, 149,148,150,147,173,273,236,235,238, 239, 237, 211, 281, 122, 121, 120, 123, 119, 124, 118, 125, 139, 138, 137, 139, 130, 136, 216, 215, 214, 217, 209, 207, 30, 206, 31, 205, 31, 205, 34, 204, 35, 302, 304, 305, 276, 38, 37, 280, 40, 41, 44, 288, 42, 43 | Chirathahalli Gra.Ra.La., Sy.No. 1,6,2,4,272, 265,268,267,260,261,254,253,255 ,245,149,148,150,147,173,273,23 ,245,149,148,150,147,173,273,23 6,235,238, 239, 237, 211, 281, 122, 121, 120, 123, 119, 124, 118, 125, 139, 138, 137, 139, 130, 136, 216, 215, 214, 217, 209, 207, 30, 206, 31, 205, 31, 205, 34, 204, 35, 302, 304, 305, 276, 38, 37, 280, 40, 41, 44, 288, 42, 43 | 255000 | 485000 | 605000 | | |
| 413 | ತಡಕಲೂರು | Thadakaluru | 175500 | 263000 | 274000 | 1000 | 2000 |
| 414 | ತಡಕಲೂರು ಗ್ರಾ.ರ.ಲ ಸರ್ವೆ ನಂ. 115, 114, 112, 189, 208, 51, 207, 190, 196, 193, 50, 197, 4, 109, 5, 6, 108, 78, 63, 79, 62, 60, 61, 52, 47, 48 | Thadakaluru Gra.Ra.La. Sy.No. 115, 114, 112, 189, 208, 51, 207, 190, 196, 193, 50, 197, 4, 109, 5, 6, 108, 78, 63, 79, 62, 60, 61, 52, 47, 48 | 193500 | 289500 | 310000 | | |
| 415 | ದೊಡ್ಡಬಾಣಗರೆ | Doddabanagere | 210000 | 375000 | 445000 | 1300 | 2500 |
| 416 | ದೊಡ್ಡಬಾಣಗರೆ ಗ್ರಾ.ರ.ಲ ಸರ್ವೆ ನಂ. 266,265,274,272,273,277 | Doddabanagere Gra.Ra.La. Sy.No.266,265,274,272,273,277 | 250000 | 485000 | 545000 | | |
| 417 | ದ್ವಾರನಕುಂಟೆ | Dwaranakunte | 190000 | 345000 | 450000 | 1300 | 2500 |
| 418 | ದ್ವಾರನಕುಂಟೆ ಗ್ರಾ.ರ.ಲ ಸರ್ವೆ ನಂ. 81,20,1,80,60 | Dwaranakunte Gra.Ra.La. Sy.No.81,20,1,80,60 | 235000 | 445000 | 560000 | | |
| 419 | ದಾಸರಹಳ್ಳಿ | Dasarahalli | 100000 | 241500 | 316500 | 1200 | 2400 |

| | | | | | | | |
|-----|--|--|--------|--------|--------|------|------|
| 420 | ದಾಸರಹಳ್ಳಿ ಗ್ರಾ.ರ.ಲ ಸರ್ವೆ ನಂ. 20, 19, 60, 21, 22, 24, 23, 25, 26, 28, 27 | Dasarahalli Gra.Ra.La. Sy.No.20, 19, 60, 21, 22, 24, 23, 25, 26, 28, 27 | 110000 | 266000 | 348500 | | |
| 421 | ನೇಜಂತಿ | Nejanthi | 100000 | 250000 | 316000 | 1000 | 2000 |
| 422 | ನೇಜಂತಿ ಗ್ರಾ.ರ.ಲ ಸರ್ವೆ ನಂ. 71, 3, 66, 67, 72, 68, 69 | Nejanthi Gra.Ra.La. Sy.No.71, 3, 66, 67, 72, 68, 69 | 110000 | 275000 | 348000 | | |
| 423 | ನಿಡಗಟ್ಟೆ | Nidagatte | 100000 | 237000 | 257000 | 1200 | 2400 |
| 424 | ನಿಡಗಟ್ಟೆ ಗ್ರಾ.ರ.ಲ ಸರ್ವೆ ನಂ.46,51,52,45,54,71 | Nidagatte Gra.Ra.La.,Sy.No.46,51,52,45,54,71 | 110000 | 261000 | 283000 | | |
| 425 | ನರಸೀಪುರ | Narasipura | 170000 | 365000 | 445000 | 1500 | 2600 |
| 426 | ಪೂಜಾರಮುದ್ದನಹಳ್ಳಿ | Pujaramuddanahalli | 100000 | 228500 | 292000 | 1000 | 2000 |
| 427 | ಬೆಜ್ಜಿಹಳ್ಳಿ | Bejjihalli | 146000 | 260000 | 326000 | 1200 | 2400 |
| 428 | ಬೆಜ್ಜಿಹಳ್ಳಿ ಗ್ರಾ.ರ.ಲ ಸರ್ವೆ ನಂ. 2, 103, 102, 67, 4, 66, 64, 105, 104, 109 | Bejjihalli Gra.Ra.La.Sy.No.2, 103, 102, 67, 4, 66, 64, 105, 104, 109 | 161000 | 286000 | 359000 | | |
| 429 | ಬಡಮಾರನಹಳ್ಳಿ | Badamaranahalli | 100000 | 181000 | 232500 | 1000 | 2000 |
| 430 | ಬಡಮಾರನಹಳ್ಳಿ ಗ್ರಾ.ರ.ಲ ಸರ್ವೆ ನಂ. 152,127,150, 128,129,148,131, 132,133,95,94, 93, 99,87,86,100,85,102,83,84,80, 79,78 | Badamaranahalli Gra.Ra.La., Sy. No.152,127,150, 128,129,148,131,132, 133,95,94, 93,99, 87,86, 100, 85,102,83,84,80,79,78 | 110000 | 199500 | 256000 | | |
| 431 | ಬಡೇನಹಳ್ಳಿ | Badenahalli | 100000 | 236000 | 310500 | 1200 | 2400 |
| 432 | ಬಡೇನಹಳ್ಳಿ, ಗ್ರಾ.ರ.ಲ ಸರ್ವೆ ನಂ. ಹೊಂದಿಕೊಂಡಿರುವ ಸರ್ವೆ ನಂ.3, 6,7,15,16,14,13,11,12, | Badenahalli Gra.Ra.La., No.3, 6,7,15,16,14,13,11,12, | 110000 | 260000 | 342000 | | |
| 433 | ಬರಗೂರು | Baraguru | 115500 | 233000 | 276000 | 1700 | 3400 |
| 434 | ಬರಗೂರು ಗ್ರಾ.ರ.ಲ ಸರ್ವೆ ನಂ. 131,124,118,35,130,120,122,117,40,118,126,123, 194,46, 128,125,247,34,127,121,216,193, 119 | Baraguru Gra.Ra.La. Sy.No.131,124,118,35,130,120,122,117,40,118,126,123,194,46, 128,125,247,34,127,121,216,193,119 | 127500 | 256500 | 304000 | | |

| | | | | | | | |
|-----|---|---|--------|--------|--------|------|------|
| 435 | ಮುಸುಕಲೋಟಿ | Musukaloti | 100000 | 236500 | 321500 | 1000 | 2000 |
| 436 | ಯಾದಲಡಕು | Yadaladaku | 100000 | 245000 | 277500 | 1000 | 2000 |
| 437 | ಯಾದಲಡಕು ಗ್ರಾ.ರ.ಲ ಸರ್ವೆ ನಂ. 20, 21, 122, | Yadaladaku Gra.Ra.La. Sy.No.20, 21, 122 | 110000 | 269500 | 305500 | | |
| 438 | ಯಂಜಲಗೆರೆ | Yanjalagere | 107000 | 192000 | 248500 | 1000 | 2000 |
| 439 | ಯಂಜಲಗೆರೆ ಗ್ರಾ.ರ.ಲ ಸರ್ವೆ ನಂ. 45,41,118,119,117,126,128,127 | Yanjalagere Gra.Ra.La.Sy.No.45,41,118,119,117,126,128,127 | 118000 | 211500 | 373500 | | |
| 440 | ಯಲಪೇನಹಳ್ಳಿ | Yalapenahalli | 100000 | 193500 | 264500 | 1000 | 2000 |
| 441 | ಯಲಪೇನಹಳ್ಳಿ ಗ್ರಾ.ರ.ಲ ಸರ್ವೆ ನಂ. 57, 58, 70, 59, 69, 67, 68 | Yalapenahalli Gra.Ra.La. Sy.No.57, 58, 70, 59, 69, 67, 68 | 110000 | 213000 | 291000 | | |
| 442 | ರಾಗಲಹಳ್ಳಿ | Ragalahalli | 170000 | 335000 | 415000 | 1500 | 2800 |
| 443 | ರಾಗಲಹಳ್ಳಿ ಗ್ರಾ.ರ.ಲ ಸರ್ವೆ ನಂ.38,36,66,67,68,69,70,71,72,73,59,74,33,55,54,52 | Ragalahalli Gra.Ra.La. Sy.No.38,36,66,67,68, 69,70,71,72,73,59,74,33,55,54,52 | 210000 | 430000 | 570000 | | |
| 444 | ರಂಗಾಪುರ | Rangapura | 100000 | 196500 | 257000 | 1000 | 2000 |
| 445 | ವರದಾಪುರ | Varadapura | 170000 | 360000 | 445000 | 1300 | 2500 |
| 446 | ವರದಾಪುರ ಗ್ರಾ.ರ.ಲ ಸರ್ವೆ ನಂ.18,12,16,17,25,21,52,23 | Varadapura Gra.Ra.La. 18,12,16,17,25,21,52,23 | 215000 | 450000 | 560000 | | |
| 447 | ವಾಜರಹಳ್ಳಿ | Vajarahalli | 170000 | 290000 | 370000 | 1300 | 2500 |
| 448 | ಶಾಸಮರು | Shasamaru | 170000 | 290000 | 360000 | 1300 | 2500 |
| 449 | ಶಾಸಮರು ಗ್ರಾ.ರ.ಲ ಸರ್ವೆ ನಂ. 11,35,3,5,6,7,2,37,74,75,9 | Shasamaru Gra.Ra.La. Sy.No.11,35,3,5,6,7,2,37,74,75,9 | 210000 | 365000 | 495000 | | |
| 450 | ಹಂದಿಕುಂಟೆ | Handikunte | 100000 | 202500 | 233000 | 1000 | 2000 |
| 451 | ಹಂದಿಕುಂಟೆ ಗ್ರಾ.ರ.ಲ ಸರ್ವೆ ನಂ. 2,3,4,18,27 | Handikunte Gra.Ra.La. Sy.No.2,3,4,18,27 | 110000 | 223000 | 256500 | | |
| 452 | ದೊಡ್ಡಹುಲಿಕುಂಟೆ | Doddahulikunte | 140500 | 223500 | 281000 | 1000 | 2000 |

| | | | | | | | |
|--|--|---|---------|---------|---------|------|------|
| 453 | ದೊಡ್ಡಹುಲಿಕುಂಟೆ ಗ್ರಾ.ರ.ಲ ಸರ್ವೆ ನಂ. 6,7,8,9,192, 193,2,5,13,103, 14,15,16,102,19,3, 118,117,115,116,119,120,121,94,93,122,125,124,9 2,91,198,197,196 | Doddahulikunte Gra.Ra.La. Sy.No. 6,7,8,9,192, 193,2,5,13,103,14,15, 16,102,19,3,118,117,115,116,119,12 0,121,94,93,122,125,124,92,91,198,1 97,196 | 155000 | 246000 | 309500 | | |
| 454 | ಹಾರೋಗೆರೆ | Harogere | 210000 | 285000 | 415000 | 1300 | 2500 |
| 455 | ಹಾರೋಗೆರೆ ಗ್ರಾ.ರ.ಲ ಸರ್ವೆ ನಂ. 95,40,41, 32,31,33,106,30,29,28,25,14,26,27,24,16,15,13 ,11,12,79, 101,81,85,100,99,86,98,87,97,89,90,91,126,92, 93,94 | Harogere Gra.Ra.La.Sy.No.95,40, 41, 32,31,33,106, 30,29,28,25,14,26,27,24,16,15,13, 11,12,79,101,81,85,100,99,86,98, 87,97,89, 90,91,126,92,93,94 | 260000 | 365000 | 575000 | | |
| 456 | ಹೊಸಹಳ್ಳಿ | Hosahalli | 100000 | 186500 | 237000 | 1000 | 2000 |
| 457 | ಹೊಸಹಳ್ಳಿ ಗ್ರಾ.ರ.ಲ ಸರ್ವೆ ನಂ. 92, 91, 67, 66 | Hosahalli Gra.Ra.La. Sy.No.92, 91, 67, 66 | 110000 | 205500 | 261000 | | |
| 458 | ಹೊಸಕೋಟೆ | Hosakote | 100000 | 211500 | 264500 | 1000 | 2000 |
| 459 | ಹೊಸಕೋಟೆ , ಗ್ರಾ.ರ.ಲ ಹೊಂದಿಕೊಂಡಿರುವ ಸರ್ವೆ ನಂ.17,18,40,16,39,19,15,14,12,13,1,2,3,34,33 | Hosakote Gra.Ra.La. No.17,18,40,16,39,19,15,14,12,13 ,1,2,3,34,33 | 110000 | 233000 | 291000 | | |
| 460 | ಹರಿಯಜ್ಜಿಹಳ್ಳಿ | Hariyajjihalli | 170000 | 305000 | 425000 | 1300 | 2500 |
| 461 | ಹರಿಯಜ್ಜಿಹಳ್ಳಿ ಗ್ರಾ.ರ.ಲ ಸರ್ವೆ ನಂ.2,67,66,55,58,22,20,21,23, 35 | Hariyajjihalli Gra.Ra.La. Sy.No. 2,67,66,55,58,22,20,21,23,35 | 210000 | 395000 | 475000 | | |
| 462 | ನಾರಾಗೊಂಡನಹಳ್ಳಿ | Naragondanahalli | 170000 | 315000 | 455000 | 1300 | 2500 |
| 463 | ಚಿನ್ನಗೊನಹಳ್ಳಿ | Chinagonahalli | 170000 | 385000 | 465000 | 1300 | 2500 |
| ಕಳ್ಳಂಬೆಳ್ಳಿ ಹೋಬಳಿ/Kallambella Hobli | | | | | | | |
| 464 | ಕಟಾವೀರನಹಳ್ಳಿ | Kataveeranahalli | 1600000 | 1800000 | 2000000 | 1300 | 2600 |
| 465 | ಕಟಾವೀರನಹಳ್ಳಿ ರಾ. ಹೆ.-48. ಸರ್ವೆ ನಂ. 21, 24, 28, 29, 75, 73, 74, 75, 76, 77, 78 | Kataveeranahalli N.H-48. Sy.No.21, 24, 28, 29, 75, 73, 74, 75, 76, 77, 78 | 3700000 | 3700000 | 3700000 | | |

| | | | | | | | |
|-----|--|---|---------|---------|---------|------|------|
| 466 | ಕಾಗೇನಿಂಗನಹಳ್ಳಿ | Kageningannahalli | 305000 | 415000 | 580000 | 1300 | 2600 |
| 467 | ಕಡವಿಗರೆ | Kadavigere | 875500 | 1049000 | 1312500 | 1300 | 2600 |
| 468 | ಕಡವಿಗರೆ ಗ್ರಾ. ಮ.ಲ ಸರ್ವೆ ನಂ. 174,165,179, 175,178,177,176,30,29,27,31,37,36,35,39,41,40,42,152,151,55,56,146,161,182,181,180,179,130,127 | Kadavigere Gra.Ra.La. Sy.No.174,165,179, 175,178,177,176,30,29,27,31,37,36,35,39,41,40,42,152,151,55,56,146,161,182,181,180,179,130,127 | 963500 | 1154000 | 1444000 | | |
| 469 | ಕಡವಿಗರೆ ರಾ.ಹೆ. ರಸ್ತೆ-48. ಸರ್ವೆ ನಂ. 66, 67, 68, 69, 70, 71, 72, 73 74, 77, 733, 734, 435, 144 | Kadavigere N.H-48. Sy.No.66, 67, 68, 69, 70, 71, 72, 73 74, 76, 77, 733, 734, 435, 144 | 4000000 | 4000000 | 4000000 | | |
| 470 | ಕಡವಿಗರೆ ರಾ.ಹೆ-84 ರಸ್ತೆ ಸರ್ವೆ ನಂ. 133, 132, 76, 80, 79, 81, 78 | Kadavigere S.H-84 Road, Sy.No.133, 132, 76, 80, 79, 81, 78 | 1500000 | 1500000 | 1500000 | | |
| 471 | ಕರೇಜವನಹಳ್ಳಿ | Karejavanahalli | 1203500 | 1377000 | 1789000 | 2500 | 5000 |
| 472 | ಕರೇಜವನಹಳ್ಳಿ ಗ್ರಾ.ರ.ಲ ಸರ್ವೆ ನಂ.1, 13, 26, 37, 2, 7, 8, 29 | Karejavanahalli Gra.Ra.La. Sy.No.1, 13, 26, 37, 2, 7, 8, 29 | 1324000 | 1515000 | 1968000 | | |
| 473 | ಕರೇಜವನಹಳ್ಳಿ ರಾ.ಹೆ-48 . ಸರ್ವೆ ನಂ 23, 24, 32, 31, 18, 16, 15, 17, 18 30, 32 | Karejavanahalli N.H-48 . Sy.No.23, 24, 32, 31, 18, 16, 15, 17, 18, 30, 32 | 3800000 | 3800000 | 3800000 | | |
| 474 | ಕಲ್ಲಂಬೆಳ್ಳಿ | Kallambella | 1102500 | 1162000 | 1481000 | 2500 | 5000 |
| 475 | ಕಲ್ಲಂಬೆಳ್ಳಿ, ಗ್ರಾಮ ರಸ್ತೆ ಲಗತ್ತು ಸರ್ವೆ ನಂ. 335, 337, 339, 338, 332, 331, 330, 245, 386, 329, 401, 402, 327, 256, 253, 393, 318, 328, 299, 242, 202, 209, 300, 303, 308, 363, 330, 317 | Kallambella Gra.Ra.La. Sy.No.335, 337, 339, 338, 332, 331, 330, 245, 386, 329, 401, 402, 327, 256, 253, 393, 318, 328, 299, 242, 202, 209, 300, 303, 308, 363, 330, 317 | 1213000 | 1278500 | 1629500 | | |
| 476 | ಕಲ್ಲಂಬೆಳ್ಳಿ ರಾ.ಹೆ-48. ಸರ್ವೆ ನಂ. 93, 94, 96, 98, 104, 105, 106 | Kallambella N.H-48. Sy.No.93, 94, 96, 98, 104, 105, 106 | 4000000 | 4000000 | 4000000 | | |
| 477 | ಕಲ್ಲಂಬೆಳ್ಳಿ ರಾಜ್ಯ ಹೆದ್ದಾರಿ-84 | Kallambella S.H-84 | 1200000 | 1200000 | 1200000 | | |
| 478 | ಕಾಳೇನಹಳ್ಳಿ | Kalenahalli | 280000 | 355000 | 620000 | 1300 | 2500 |

| | | | | | | | |
|-----|---|--|---------|---------|---------|------|------|
| 479 | ಕಾಳಾಪುರ | Kalapura | 290000 | 385000 | 535000 | 1300 | 2500 |
| 480 | ಕಾಳಾಪುರ ಗ್ರಾ ರ.ಲ. ಸರ್ವೆ ನಂ. 23,25,43,42, 37,28,29,30,36,38,32,31,1,4,3 | Kalapura Gra.Ra.La. Sy.No.23,25,43,42, 37,28,29,30,36,38,32 ,31,1,4,3 | 365000 | 480000 | 670000 | | |
| 481 | ಕಪ್ಪೇನಹಳ್ಳಿ | Kappenahalli | 265000 | 395000 | 475000 | 1300 | 2500 |
| 482 | ಚಿಕ್ಕನಹಳ್ಳಿ | Chikkanahalli | 1300500 | 1421500 | 1643500 | 1500 | 2000 |
| 483 | ಚಿಕ್ಕನಹಳ್ಳಿ ಗ್ರಾ ರ.ಲ. ಸರ್ವೆ ನಂ.24,109,110,28,25,21,101,199,8,2,4,5,28,195 ,294,236,237,244,243,242,259,241,240,260 | Chikkanahalli Gra.Ra.La. Sy.No.24,109,110,28,25,21,101,199,8,2,4,5,28,195,294,236,237,244, 243,242,259,241,240,260 | 1431000 | 1564000 | 1808000 | | |
| 484 | ಚಿಕ್ಕನಹಳ್ಳಿ , ರಾ.ಹೆ-48 . ಸರ್ವೆ ನಂ 7,8,9,11, 12, 27, 196, 197, 198, 202, 203, 204, 205, 206, 216, 218, 219, 220, 221, 222, 223, 13, 6, 10.22, 192, 109, 309, 207, 116, 224 | Chikkanahalli N.H-48 . Sy.No 7,8,9,11, 12, 27, 196, 197, 198, 202, 203, 204, 205, 206, 216, 218, 219, 220, 221, 222, 223, 13, 6, 10.22, 192, 109, 309, 207, 116, 224 | 4000000 | 4000000 | 4000000 | | |
| 485 | ಚಿಕ್ಕನಹಳ್ಳಿ ರಾಜ್ಯ ಹೆದ್ದಾರಿ-84, (ಮೈಸೂರು ಕಡೆ). ಸರ್ವೆ ನಂ.190,191,293,266,265,47,85,82,81,104,103, 102,111, 112,113,114,101,89,87,86, 271,272,155,156,180,181,189 | Chikkanahalli S.H.-84 (Mysore Road) Sy No.190,191,293,266,265,47,85,82 ,81,104,103,102,111,112,113, 114,101,89,87,86,271,272,155,15 6, 180,181,189 | 1200000 | 1200000 | 1200000 | | |
| 486 | ಚಿನ್ನಪ್ಪನಹಳ್ಳಿ | Chinnappanahalli | 168000 | 223500 | 349500 | 1000 | 2000 |
| 487 | ಚಿನ್ನೇನಹಳ್ಳಿ | Chinnenahalli | 315000 | 420000 | 580000 | 1300 | 2500 |
| 488 | ಚಿನ್ನೇನಹಳ್ಳಿ ಗ್ರಾ.ರ.ಲ. ಸರ್ವೆ ನಂ 59, 60, 57, 58, 4, 68, 69 | Chinnenahalli Gra.Ra.La. Sy.No.59, 60, 57, 58, 4, 68, 69 | 360000 | 525000 | 725000 | | |
| 489 | ಚಿಕ್ಕತಿಮ್ಮನಹಳ್ಳಿ | Chikkathimmanahalli | 245000 | 368000 | 540000 | 1300 | 2500 |
| 490 | ಜವನಹಳ್ಳಿ | Javanahalli | 315000 | 415000 | 610000 | 1300 | 2500 |

| | | | | | | | |
|-----|--|--|--------|--------|--------|------|------|
| 491 | ಜವನಹಳ್ಳಿ ಗ್ರಾ ರ.ಲ. ಸರ್ವೆ ನಂ. 17, 26, 19, 25, 21, 23, 22 | Javanahalli Gra.Ra.La. Sy.No.17, 26, 19, 25, 21, 23, 22 | 410000 | 520000 | 765000 | | |
| 492 | ತಿಪ್ಪನಹಳ್ಳಿ | Thippanahalli | 163000 | 175000 | 349000 | 1000 | 2000 |
| 493 | ತೊರೆಯಪ್ಪನಹಳ್ಳಿ | Toreyappanahalli | 139500 | 196000 | 308500 | 1000 | 2000 |
| 494 | ತರೂರು | Tharuru | 385000 | 485000 | 630000 | 2000 | 2600 |
| 495 | ತರೂರು ಗ್ರಾ.ರ.ಲ. ಸರ್ವೆ ನಂ.1,2,3,60,59,49,25,48,26,47,46,29,32,31,30,40,41,47,109,42,110,112,81,79,78,77,114,104,103,105,107,148,133,147,135,136,131,138,137,142 | Tharuru Gra.Ra.La. Sy.No.1,2,3,60,59,49,25,48,26,47,46,29,32,31,30,40,41,47,109,42,110,112,81,79,78,77,114,104,103,105,107,148,133,147,135,136,131,138,137,142 | 485000 | 610000 | 790000 | | |
| 496 | ತಾಳಗುಂದ | Thalagunda | 300000 | 425000 | 625000 | 1300 | 2500 |
| 497 | ತಾಳಗುಂದ ಗ್ರಾ ರ.ಲ. ಸರ್ವೆ ನಂ. 62,23,61,59,24,27,58,57,26,21,17,7,6,4,80,65,66,79,78,77 | Thalagunda Gra.Ra.La. Sy.No.62,23,61,59,24,27,58,57,26,21,17,7,6,4,80,65,66,79,78,77 | 375000 | 530000 | 780000 | | |
| 498 | ದೇವರಹಳ್ಳಿ | Devarahalli | 260000 | 390000 | 645000 | 1300 | 2500 |
| 499 | ದೇವರಹಳ್ಳಿ ಗ್ರಾ ರ.ಲ. ಸರ್ವೆ ನಂ 1, 6, 7, 17, 16, 15, 12, 18 | Devarahalli Gra.Ra.La. Sy.No.1, 6, 7, 17, 16, 15, 12, 18 | 325000 | 490000 | 800000 | | |
| 500 | ಜೋಡಿದೇವರಹಳ್ಳಿ | Jodidevarahalli | 295000 | 405000 | 590000 | 1300 | 2500 |
| 501 | ಜೋಡಿದೇವರಹಳ್ಳಿ ಗ್ರಾ ರ.ಲ. ಸರ್ವೆ ನಂ 51, 43, 7, 9, 8 | Jodidevarahalli Gra.Ra.La. Sy.No.51, 43, 7, 9, 8 | 375000 | 500000 | 670000 | | |
| 502 | ದೊಡ್ಡ ಚಿಕ್ಕನಹಳ್ಳಿ | Dodda Chikkanahalli | 265000 | 350000 | 510000 | 1300 | 2500 |
| 503 | ದಾಸರಹಳ್ಳಿ | Dasarahalli | 245000 | 300000 | 510000 | 1300 | 2500 |
| 504 | ದಾಸರಹಳ್ಳಿ ಗ್ರಾ ರ.ಲ. ಸರ್ವೆ ನಂ 51, 53, 15 | Dasarahalli Gra.Ra.La. Sy.No.51, 53, 15 | 290000 | 370000 | 635000 | | |
| 505 | ನೆಲದಿಮ್ಮನಹಳ್ಳಿ | Neladimmanahalli | 245000 | 405000 | 615000 | 1300 | 2500 |

| | | | | | | | |
|-----|---|--|---------|---------|---------|------|------|
| 506 | ನೆಲದಿಮ್ಮನ ಹಳ್ಳಿ ಗ್ರಾ ರ.ಲ. ಸರ್ವೆ ನಂ 1, 18, 20 | Neladimmanahalli Gra.Ra.La. Sy.No.1, 18, 20 | 310000 | 506000 | 770000 | | |
| 507 | ಭೂಪಸಂದ್ರ | Bupasandra | 416500 | 432500 | 612000 | 1000 | 2000 |
| 508 | ಭೂಪಸಂದ್ರ ರಾ.ಹೆ-48 . ಸರ್ವೆ ನಂ 50,52, 6, 56, 57, 58, 60, 61, 62, 65, 68, 69, 51, 180, 71, 67 | Bupasandra N.H-48. Sy.No. 50,52, 6, 56, 57, 58, 60, 61, 62, 65, 68, 69, 51,180,71,67 | 4000000 | 4000000 | 4000000 | | |
| 509 | ಬೋರಸಂದ್ರ | Borasandra | 186000 | 209000 | 349000 | 1000 | 2000 |
| 510 | ಬೈರಾಪುರ | Byrapura | 245000 | 390000 | 570000 | 1300 | 2500 |
| 511 | ಬ್ರಹ್ಮಸಂದ್ರ | Bramhasandra | 700000 | 800000 | 950000 | 2000 | 3500 |
| 512 | ಬ್ರಹ್ಮಸಂದ್ರ ಗ್ರಾ ರ.ಲ. ಸರ್ವೆ ನಂ.2,3,32,31,33, 30,34,35,29,36,37,38,27,25,4,5,21,6,20,19,13 8,202,1,201, 139,140,138,200,199,141,190, 142,189,188,149,150,187, 181,146,145,143, 152,128,154,153,157,156,155,162,16,63,62,61,6 5,64,115,99,66,98, 67,68,69,70,83,86,84 | Bramhasandra Gra.Ra.La. Sy.No.2,3,32,31,33, 30,34,35, 29,36,37, 38,27,25,4,5, 21,6,20, 19, 138,202,1, 201,139,140, 138, 200,199,141,190,142,189,188,149 ,150,187,181,146,145,143,152,12 8,154,153,157,156,155,162,16,63, 62,61,65,64,115,99,66,98,67,68,6 9,70,83,86,84 | 900000 | 1000000 | 1200000 | | |
| 513 | ಬ್ರಹ್ಮಸಂದ್ರ ರಾ.ಹೆ-48 | Bramhasandra N.H-48 | 3675000 | 3675000 | 3675000 | | |
| 514 | ಬಾಲಬಸವನಹಳ್ಳಿ | Balabasavanahalli | 315000 | 440000 | 650000 | 1300 | 2600 |
| 515 | ಬಾಲಬಸವನಹಳ್ಳಿ ಗ್ರಾ ರ.ಲ. ಸರ್ವೆ ನಂ. 35, 34, 36, 30 | Balabasavanahalli Gra.Ra.La. Sy.No.35, 34, 36, 30 | 395000 | 550000 | 815000 | | |
| 516 | ಬೆಟ್ಟನಹಳ್ಳಿ | Bettanahalli | 295000 | 380000 | 580000 | 1300 | 2500 |
| 517 | ಮಾಯಸಂದ್ರ | Mayasandra | 139500 | 251000 | 308500 | 1000 | 2000 |
| 518 | ಮಾಯಸಂದ್ರ ಗ್ರಾ ರ.ಲ. ಸರ್ವೆ ನಂ. 1, 2, 17, 19 | Mayasandra Gra.Ra.La. Sy.No.1, 2, 17, 19 | 153500 | 276500 | 339500 | | |
| 519 | ಮಾಟನಹಳ್ಳಿ | Matanahalli | 295000 | 380000 | 610000 | 1300 | 2500 |

| | | | | | | | |
|-----|--|---|---------|---------|---------|------|------|
| 520 | ಮಾಟನಹಳ್ಳಿ ಗ್ರಾ ರ.ಲ. ಸರ್ವೆ ನಂ. 3,18,17,16,15,13,14 | Matanahalli Gra.Ra.La. Sy.No.3,18,17,16,15,13, 14 | 370000 | 475000 | 765000 | | |
| 521 | ಮುಚ್ಚವೀರನಹಳ್ಳಿ | Muchchaveeranahalli | 295000 | 395000 | 580000 | 1300 | 2500 |
| 522 | ಮುಚ್ಚವೀರನ ಹಳ್ಳಿ ಗ್ರಾ ರ.ಲ. ಸರ್ವೆ ನಂ. 41,11,10,12,9,14,13,16 | Muchchaveeranahalli Gra.Ra.La. Sy.No.41,11,10,12,9,14,13,16 | 370000 | 495000 | 725000 | | |
| 523 | ಮುದಿಮಡು | Mudimadu | 330000 | 425000 | 600000 | 2000 | 3600 |
| 524 | ಮುದಿಮಡು ಗ್ರಾ ರ.ಲ.ಸರ್ವೆ ನಂ. 39,40,1,2,3,4,38 | Mudimadu Gra.Ra.La. Sy.No.39,40,1,2,3,4, 38 | 425000 | 535000 | 750000 | | |
| 525 | ಯಲದಬಾಗಿ | Yaladabagi | 800000 | 900000 | 1200000 | 2000 | 3000 |
| 526 | ಯಲದಬಾಗಿ ಗ್ರಾ ರ.ಲ. ಸರ್ವೆ ನಂ. 43,44,45,51,69,52,66,55,65,64,56,1,2,3,114,11 9,117,120,122,155,126,127,128 | Yaladabagi Gra.Ra.La. Sy.No.43,44,45,51,69,52,66,55,65, 64,56,1,2,3,114,119,117,120,122, 155,126,127,128 | 1000000 | 1125000 | 1500000 | | |
| 527 | ಯಲದಬಾಗಿ ರಾ.ಹೆ-48. ಸರ್ವೆ ನಂ. 46, 47,48, 49 | Yaladabagi N.H-48.Sy.No. 46, 47, 48, 49 | 1800000 | 1800000 | 1800000 | | |
| 528 | ರಂಗನಹಳ್ಳಿ | Ranganahalli | 295000 | 390000 | 610000 | 1300 | 2500 |
| 529 | ವೆಂಕಟಾಪುರ | Venkatapura | 245000 | 390000 | 600000 | 1300 | 2500 |
| 530 | ವಡ್ಡನಹಳ್ಳಿ | Vaddanahalli | 1050000 | 1200000 | 1400000 | 2000 | 4000 |
| 531 | ವಡ್ಡನಹಳ್ಳಿ ಎನ್.ಹೆಚ್-48. ಸರ್ವೆ ನಂ. 4, 5,7, 9, 10, 13, 14, 18, 15, 20 2, 3, 21.50, 64, 3, 10, 11, 8, 19, 20,22,63,68 | Vaddanahalli N.H-48. Sy.No.4, 5,7, 9, 10, 13, 14, 18, 15, 20 2, 3, 21.50, 64, 3, 10, 11, 8, 19, 20,22,63,68 | 3675000 | 3675000 | 3675000 | | |
| 532 | ಶೀಬಿ ಅಗ್ರಹಾರ | Seebi Agrahara | 900000 | 1100000 | 1400000 | 3500 | 5500 |
| 533 | ಶೀಬಿ ಅಗ್ರಹಾರ ರಸ್ತೆ ಲಗತ್ತು ಸರ್ವೆ ನಂ. 172,173, 174,200,212,201,211,203,207,192,204,144,10 6,113,107,108,76,77,75,74,19 | Seebi Agrahara Gra.Ra.La. Sy.No.172,173, 174,200,212,201,211,203,207,192 ,204,144,106,113,107,108,76,77,7 5,74,19 | 1125000 | 1400000 | 1750000 | | |

| | | | | | | | |
|-----|---|---|---------|---------|---------|------|------|
| 534 | ಶೀಬಿ ಅಗ್ರಹಾರ ಎನ್.ಹೆಚ್-48. ಸರ್ವೆ ನಂ 2, 6, 7, 8, 47, 48, 51, 52, 53, 54, 55, 56, 57, 58, 68, 70, 72, 79, 80, 81, 82, 217, 218, 219, 220, 248, 225, 226, 227.30, 32, 36, 43, 46, 60, 63, 67, 223, 224, 3,83, 85 | Seebi Agrahara N.H-48. Sy.No. 2, 6, 7, 8, 47, 48, 51, 52, 53, 54, 55, 56, 57, 58, 68, 70, 72, 79, 80, 81, 82, 217, 218, 219, 220, 248, 225, 226, 227.30, 32, 36, 43, 46, 60, 63, 67, 223, 224, 3,83, 85 | 4200000 | 4200000 | 4200000 | | |
| 535 | ಶೀಬಿ | Seebi | 186000 | 197000 | 326000 | 1000 | 2000 |
| 536 | ಶೀಬಿ ಎನ್.ಹೆಚ್.48 | Seebi N.H-48 | 4000000 | 4000000 | 4000000 | | |
| 537 | ಶೀಬಿ ಗ್ರಾಮ ರಸ್ತೆ ಲಗತ್ತು ಸರ್ವೆ ನಂ.213, 206, 205, 215, 216, 46, 2, 44, 17, 218, 219 | Seebi Gra.Ra.La. Sy.No.213, 206, 205, 215, 216, 46, 2, 44, 17, 218, 219 | 205000 | 217000 | 359000 | | |
| 538 | ಶಿರಾದಡು | Shiradadu | 295000 | 450000 | 620000 | 1300 | 2500 |
| 539 | ಸಲುಪರ ಹಳ್ಳಿ | Saluparahalli | 270000 | 395000 | 580000 | 1300 | 2500 |
| 540 | ಹಾಲೇನಹಳ್ಳಿ | Halenahalli | 800000 | 950000 | 1250000 | 3000 | 5500 |
| 541 | ಹಾಲೇನಹಳ್ಳಿ ಎನ್.ಹೆಚ್-48. ಸರ್ವೆ ನಂ.149, 173, 175, 176, 177, 178, 191, 193, 194, 196, 197, 204, 206, 204, 208, 205, 243, 244, 250, 251, 253, 255, 256, 257, 258, 260, 262, 263, 265, 407,236, 261, 260, 239, 246, 249, 230, 203, 202, 209, 210, 200, 198, 199, 192, 132, 136, 133, 402, 143, 142, 141, 140 | Halenahalli N.H.-48. Sy.No.149, 173, 175, 176, 177, 178, 191, 193, 194, 196, 197, 204, 206, 204, 208, 205, 243, 244, 250, 251, 253, 255, 256, 257, 258, 260, 262, 263, 265, 407,236, 261, 260, 239, 246, 249, 230, 203, 202, 209, 210, 200, 198, 199, 192, 132, 136, 133, 402, 143, 142, 141, 140 | 4200000 | 4200000 | 4200000 | | |
| 542 | ಹುಂಜನಾಳು | Hunjanalu | 241000 | 270000 | 403000 | 1000 | 2000 |
| 543 | ಹುಂಜನಾಳು ಗ್ರಾಮ ರಸ್ತೆ ಲಗತ್ತು ಸರ್ವೆ ನಂ.75,76, 78,74,77,169,168,167,170 | Hunjanalu Gra.Ra.La.Sy.No.75, 76, 78,74,77, 169,168,167,170 | 265500 | 297000 | 443500 | | |
| 544 | ಹಾಲದೊಡ್ಡೇರಿ | Haldodderi | 295000 | 430000 | 580000 | 1300 | 2500 |
| 545 | ಹಾಲದೊಡ್ಡೇರಿ ಗ್ರಾಮ ರಸ್ತೆ ಲಗತ್ತು ಸರ್ವೆ ನಂ. 48, 61, 60, 99, 91, 98, 67 | Haldodderi Gra.Ra.La. Sy.No.48, 61, 60, 99, 91, 98, 67 | 370000 | 540000 | 725000 | | |
| 546 | ಹೊಸಬುರ್ಜು | Hosaburju | 295000 | 450000 | 700000 | 1300 | 2500 |

| | | | | | | | |
|-----|---|--|--------|--------|--------|------|------|
| 547 | ಹೊನ್ನೇನಹಳ್ಳಿ | Honnenahalli | 280000 | 400000 | 565000 | 1300 | 2500 |
| 548 | ಹೊನ್ನೇನಹಳ್ಳಿ ಗ್ರಾಮ ರಸ್ತೆ ಲಗತ್ತು ಸರ್ವೆ ನಂ. 1, 32, 15, 16, 28, 27, 20 | Honnenahalli Gra.Ra.La. Sy.No. 1, 32, 15, 16, 28, 27, 20 | 350000 | 500000 | 700000 | | |
| 549 | ಹೊಸಮಲ್ಲನಹಳ್ಳಿ | Hosamallanahalli | 255000 | 345000 | 620000 | 1300 | 2500 |
| 550 | ಬಾಲನಪಾಳ್ಯ | Balanapalya | 330000 | 430000 | 650000 | 1300 | 2500 |
| 551 | ಚೆನ್ನೇನಹಳ್ಳಿ | Channenahalli | 245000 | 395000 | 565000 | 1300 | 2500 |

(ಶ್ರೀ ಕೆ.ಶಂಕರ್)

ಉಪನೋಂದಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿ
ತಾಲ್ಲೂಕು ಸ್ಥಿರಾಸ್ತಿ ಮೌಲ್ಯ ಮಾಪನ ಉಪ ಸಮಿತಿ, ಶಿರಾ

ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಪ್ಲಾಟ್/ವಿಲ್ಲಾಮೆಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್ ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು.

1.(1) ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾವಿತ ಯೋಜನೆಯ ಒಟ್ಟು ಷೆಡ್ಯೂಲ್- 'ಎ' (ಯೋಜನೆಯ ಎಫ್.ಎ.ಆರ್. ಲೆಕ್ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ/ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಪ್ಲಾಟ್‌ಗಳು)

(ii) ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ “ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ” (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.

2. (i), ಸದರಿ ದರಗಳು ಸಕ್ಷಮ ಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ 40 ರಷ್ಟು ಹಾಗೂ ಮಾಲ್/ಮಲ್ಟಿಪ್ಲೆಕ್ಸ್ ವಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿ ಪಡಿಸುವುದು ಅಲ್ಲದೇ ಉಳಿದ ಇತರೆ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.

(ii) “ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ” ಸಂಬಂಧಿಸಿದಂತೆ

ಜಮೀನುಗಳಾಗಿದ್ದಲ್ಲಿ ಅನುಬಂಧ -1 ರಲ್ಲಿನ ಕ್ರಮಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

ಅಪಾರ್ಟ್‌ಮೆಂಟ್ ದರ (ರೆಡಿ ರೆಕ್ನರ್) READY RECKONER FOR APARTMENT RATE

| ಕ್ರ.ಸಂ. | ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ.ಗೆ ರೂ.ಗಳಲ್ಲಿ | ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ.ಗೆ ರೂ.ಗಳಲ್ಲಿ (ಮೂಲ ದರ ಪ್ರತಿ ಚ.ಮೀ.ಗೆ ರೂ.ಗಳಲ್ಲಿ) | ಕ್ರ.ಸಂ. | ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ.ಗೆ ರೂ.ಗಳಲ್ಲಿ | ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ) |
|---------|--|---|---------|--|---|
| 1 | 2 | 3 | 1 | 2 | 3 |
| 1 | UPTO 1000 | 19200 | 201 | 201000 | 135200 |
| 2 | 2000 | 19700 | 202 | 202000 | 135700 |
| 3 | 3000 | 20300 | 203 | 203000 | 136300 |
| 4 | 4000 | 20800 | 204 | 204000 | 136900 |
| 5 | 5000 | 21300 | 205 | 205000 | 137400 |
| 6 | 6000 | 21800 | 206 | 206000 | 138000 |
| 7 | 7000 | 22400 | 207 | 207000 | 138600 |
| 8 | 8000 | 22900 | 208 | 208000 | 139200 |
| 9 | 9000 | 23400 | 209 | 209000 | 139700 |
| 10 | 10000 | 23900 | 210 | 210000 | 140300 |
| 11 | 11000 | 24500 | 211 | 211000 | 140900 |
| 12 | 12000 | 25000 | 212 | 212000 | 141400 |
| 13 | 13000 | 25500 | 213 | 213000 | 142000 |
| 14 | 14000 | 26000 | 214 | 214000 | 142600 |

| 1 | 2 | 3 | | 1 | 2 | 3 |
|----|-------|-------|--|-----|--------|--------|
| 15 | 15000 | 26600 | | 215 | 215000 | 143200 |
| 16 | 16000 | 27100 | | 216 | 216000 | 143700 |
| 17 | 17000 | 27600 | | 217 | 217000 | 144300 |
| 18 | 18000 | 28100 | | 218 | 218000 | 144900 |
| 19 | 19000 | 28700 | | 219 | 219000 | 145400 |
| 20 | 20000 | 29200 | | 220 | 220000 | 146000 |
| 21 | 21000 | 29700 | | 221 | 221000 | 146600 |
| 22 | 22000 | 30200 | | 222 | 222000 | 147200 |
| 23 | 23000 | 30800 | | 223 | 223000 | 147700 |
| 24 | 24000 | 31300 | | 224 | 224000 | 148300 |
| 25 | 25000 | 31800 | | 225 | 225000 | 148900 |
| 26 | 26000 | 32300 | | 226 | 226000 | 149400 |
| 27 | 27000 | 32900 | | 227 | 227000 | 150000 |
| 28 | 28000 | 33400 | | 228 | 228000 | 150600 |
| 29 | 29000 | 33900 | | 229 | 229000 | 151200 |
| 30 | 30000 | 34500 | | 230 | 230000 | 151700 |
| 31 | 31000 | 35000 | | 231 | 231000 | 152300 |
| 32 | 32000 | 35500 | | 232 | 232000 | 152900 |
| 33 | 33000 | 36000 | | 233 | 233000 | 153400 |

| 1 | 2 | 3 | | 1 | 2 | 3 |
|----|-------|-------|--|-----|--------|--------|
| 34 | 34000 | 36600 | | 234 | 234000 | 154000 |
| 35 | 35000 | 37100 | | 235 | 235000 | 154600 |
| 36 | 36000 | 37600 | | 236 | 236000 | 155200 |
| 37 | 37000 | 38100 | | 237 | 237000 | 155700 |
| 38 | 38000 | 38700 | | 238 | 238000 | 156300 |
| 39 | 39000 | 39200 | | 239 | 239000 | 156900 |
| 40 | 40000 | 39700 | | 240 | 240000 | 157400 |
| 41 | 41000 | 40200 | | 241 | 241000 | 158000 |
| 42 | 42000 | 40800 | | 242 | 242000 | 158600 |
| 43 | 43000 | 41300 | | 243 | 243000 | 159200 |
| 44 | 44000 | 41800 | | 244 | 244000 | 159700 |
| 45 | 45000 | 42300 | | 245 | 245000 | 160300 |
| 46 | 46000 | 42900 | | 246 | 246000 | 160900 |
| 47 | 47000 | 43400 | | 247 | 247000 | 161400 |
| 48 | 48000 | 43900 | | 248 | 248000 | 162000 |
| 49 | 49000 | 44400 | | 249 | 249000 | 162600 |
| 50 | 50000 | 45000 | | 250 | 250000 | 163200 |
| 51 | 51000 | 47500 | | 251 | 251000 | 163700 |
| 52 | 52000 | 48000 | | 252 | 252000 | 164300 |

| 1 | 2 | 3 | | 1 | 2 | 3 |
|----|-------|-------|--|-----|--------|--------|
| 53 | 53000 | 48600 | | 253 | 253000 | 164900 |
| 54 | 54000 | 49100 | | 254 | 254000 | 165400 |
| 55 | 55000 | 49700 | | 255 | 255000 | 166000 |
| 56 | 56000 | 50200 | | 256 | 256000 | 166600 |
| 57 | 57000 | 50800 | | 257 | 257000 | 167200 |
| 58 | 58000 | 51300 | | 258 | 258000 | 167700 |
| 59 | 59000 | 51900 | | 259 | 259000 | 168300 |
| 60 | 60000 | 52400 | | 260 | 260000 | 168900 |
| 61 | 61000 | 53000 | | 261 | 261000 | 169400 |
| 62 | 62000 | 53500 | | 262 | 262000 | 170000 |
| 63 | 63000 | 54000 | | 263 | 263000 | 170600 |
| 64 | 64000 | 54600 | | 264 | 264000 | 171200 |
| 65 | 65000 | 55100 | | 265 | 265000 | 171700 |
| 66 | 66000 | 55700 | | 266 | 266000 | 172300 |
| 67 | 67000 | 56200 | | 267 | 267000 | 172900 |
| 68 | 68000 | 56800 | | 268 | 268000 | 173400 |
| 69 | 69000 | 57300 | | 269 | 269000 | 174000 |
| 70 | 70000 | 57900 | | 270 | 270000 | 174600 |
| 71 | 71000 | 58400 | | 271 | 271000 | 175200 |

| 1 | 2 | 3 | | 1 | 2 | 3 |
|----|-------|-------|--|-----|--------|--------|
| 72 | 72000 | 59000 | | 272 | 272000 | 175700 |
| 73 | 73000 | 59500 | | 273 | 273000 | 176300 |
| 74 | 74000 | 60100 | | 274 | 274000 | 176900 |
| 75 | 75000 | 60600 | | 275 | 275000 | 177400 |
| 76 | 76000 | 61200 | | 276 | 276000 | 178000 |
| 77 | 77000 | 61700 | | 277 | 277000 | 178600 |
| 78 | 78000 | 62300 | | 278 | 278000 | 179200 |
| 79 | 79000 | 62800 | | 279 | 279000 | 179700 |
| 80 | 80000 | 63400 | | 280 | 280000 | 180300 |
| 81 | 81000 | 63900 | | 281 | 281000 | 180900 |
| 82 | 82000 | 64500 | | 282 | 282000 | 181400 |
| 83 | 83000 | 65000 | | 283 | 283000 | 182000 |
| 84 | 84000 | 65600 | | 284 | 284000 | 182600 |
| 85 | 85000 | 66100 | | 285 | 285000 | 183200 |
| 86 | 86000 | 66700 | | 286 | 286000 | 183700 |
| 87 | 87000 | 67200 | | 287 | 287000 | 184300 |
| 88 | 88000 | 67800 | | 288 | 288000 | 184900 |
| 89 | 89000 | 68300 | | 289 | 289000 | 185400 |
| 90 | 90000 | 68900 | | 290 | 290000 | 186000 |

| 1 | 2 | 3 | | 1 | 2 | 3 |
|-----|--------|-------|--|-----|--------|--------|
| 91 | 91000 | 69400 | | 291 | 291000 | 186600 |
| 92 | 92000 | 70000 | | 292 | 292000 | 187200 |
| 93 | 93000 | 70500 | | 293 | 293000 | 187700 |
| 94 | 94000 | 71100 | | 294 | 294000 | 188300 |
| 95 | 95000 | 71600 | | 295 | 295000 | 188900 |
| 96 | 96000 | 72200 | | 296 | 296000 | 189400 |
| 97 | 97000 | 72700 | | 297 | 297000 | 190000 |
| 98 | 98000 | 73200 | | 298 | 298000 | 190600 |
| 99 | 99000 | 73800 | | 299 | 299000 | 191200 |
| 100 | 100000 | 74300 | | 300 | 300000 | 191700 |
| 101 | 101000 | 74900 | | 301 | 301000 | 192300 |
| 102 | 102000 | 75400 | | 302 | 302000 | 192900 |
| 103 | 103000 | 76000 | | 303 | 303000 | 193400 |
| 104 | 104000 | 76500 | | 304 | 304000 | 194000 |
| 105 | 105000 | 77100 | | 305 | 305000 | 194600 |
| 106 | 106000 | 77600 | | 306 | 306000 | 195200 |
| 107 | 107000 | 78200 | | 307 | 307000 | 195700 |
| 108 | 108000 | 78700 | | 308 | 308000 | 196300 |
| 109 | 109000 | 79300 | | 309 | 309000 | 196900 |

| 1 | 2 | 3 | | 1 | 2 | 3 |
|-----|--------|-------|--|-----|--------|--------|
| 110 | 110000 | 79800 | | 310 | 310000 | 197400 |
| 111 | 111000 | 80400 | | 311 | 311000 | 198000 |
| 112 | 112000 | 80900 | | 312 | 312000 | 198600 |
| 113 | 113000 | 81500 | | 313 | 313000 | 199200 |
| 114 | 114000 | 82000 | | 314 | 314000 | 199700 |
| 115 | 115000 | 82600 | | 315 | 315000 | 200300 |
| 116 | 116000 | 83100 | | 316 | 316000 | 200900 |
| 117 | 117000 | 83700 | | 317 | 317000 | 201400 |
| 118 | 118000 | 84200 | | 318 | 318000 | 202000 |
| 119 | 119000 | 84800 | | 319 | 319000 | 202600 |
| 120 | 120000 | 85300 | | 320 | 320000 | 203200 |
| 121 | 121000 | 85900 | | 321 | 321000 | 203700 |
| 122 | 122000 | 86400 | | 322 | 322000 | 204300 |
| 123 | 123000 | 87000 | | 323 | 323000 | 204900 |
| 124 | 124000 | 87500 | | 324 | 324000 | 205400 |
| 125 | 125000 | 88100 | | 325 | 325000 | 206000 |
| 126 | 126000 | 88600 | | 326 | 326000 | 206600 |
| 127 | 127000 | 89200 | | 327 | 327000 | 207200 |
| 128 | 128000 | 89700 | | 328 | 328000 | 207700 |

| 1 | 2 | 3 | | 1 | 2 | 3 |
|-----|--------|--------|--|-----|--------|--------|
| 129 | 129000 | 90300 | | 329 | 329000 | 208300 |
| 130 | 130000 | 90800 | | 330 | 330000 | 208900 |
| 131 | 131000 | 91400 | | 331 | 331000 | 209400 |
| 132 | 132000 | 91900 | | 332 | 332000 | 210000 |
| 133 | 133000 | 92400 | | 333 | 333000 | 210600 |
| 134 | 134000 | 93000 | | 334 | 334000 | 211200 |
| 135 | 135000 | 93500 | | 335 | 335000 | 211700 |
| 136 | 136000 | 94100 | | 336 | 336000 | 212300 |
| 137 | 137000 | 94600 | | 337 | 337000 | 212900 |
| 138 | 138000 | 95200 | | 338 | 338000 | 213400 |
| 139 | 139000 | 95700 | | 339 | 339000 | 214000 |
| 140 | 140000 | 96300 | | 340 | 340000 | 214600 |
| 141 | 141000 | 96800 | | 341 | 341000 | 215200 |
| 142 | 142000 | 97400 | | 342 | 342000 | 215700 |
| 143 | 143000 | 97900 | | 343 | 343000 | 216300 |
| 144 | 144000 | 98500 | | 344 | 344000 | 216900 |
| 145 | 145000 | 99000 | | 345 | 345000 | 217400 |
| 146 | 146000 | 99600 | | 346 | 346000 | 218000 |
| 147 | 147000 | 100100 | | 347 | 347000 | 218600 |

| 1 | 2 | 3 | | 1 | 2 | 3 |
|-----|--------|--------|--|-----|--------|--------|
| 148 | 148000 | 100700 | | 348 | 348000 | 219200 |
| 149 | 149000 | 101200 | | 349 | 349000 | 219700 |
| 150 | 150000 | 101800 | | 350 | 350000 | 220300 |
| 151 | 151000 | 102300 | | 351 | 351000 | 220900 |
| 152 | 152000 | 102900 | | 352 | 352000 | 221400 |
| 153 | 153000 | 103400 | | 353 | 353000 | 222000 |
| 154 | 154000 | 104000 | | 354 | 354000 | 222600 |
| 155 | 155000 | 104500 | | 355 | 355000 | 223200 |
| 156 | 156000 | 105100 | | 356 | 356000 | 223700 |
| 157 | 157000 | 105600 | | 357 | 357000 | 224300 |
| 158 | 158000 | 106200 | | 358 | 358000 | 224900 |
| 159 | 159000 | 106700 | | 359 | 359000 | 225400 |
| 160 | 160000 | 107300 | | 360 | 360000 | 226000 |
| 161 | 161000 | 107800 | | 361 | 361000 | 226600 |
| 162 | 162000 | 108400 | | 362 | 362000 | 227200 |
| 163 | 163000 | 108900 | | 363 | 363000 | 227700 |
| 164 | 164000 | 109500 | | 364 | 364000 | 228300 |
| 165 | 165000 | 110000 | | 365 | 365000 | 228900 |
| 166 | 166000 | 110600 | | 366 | 366000 | 229400 |

| 1 | 2 | 3 | | 1 | 2 | 3 |
|-----|--------|--------|--|-----|--------|--------|
| 167 | 167000 | 111100 | | 367 | 367000 | 230000 |
| 168 | 168000 | 111600 | | 368 | 368000 | 230600 |
| 169 | 169000 | 112200 | | 369 | 369000 | 231200 |
| 170 | 170000 | 112700 | | 370 | 370000 | 231700 |
| 171 | 171000 | 113300 | | 371 | 371000 | 232300 |
| 172 | 172000 | 113800 | | 372 | 372000 | 232900 |
| 173 | 173000 | 114400 | | 373 | 373000 | 233400 |
| 174 | 174000 | 114900 | | 374 | 374000 | 234000 |
| 175 | 175000 | 115500 | | 375 | 375000 | 234600 |
| 176 | 176000 | 120900 | | 376 | 376000 | 235200 |
| 177 | 177000 | 121400 | | 377 | 377000 | 235700 |
| 178 | 178000 | 122000 | | 378 | 378000 | 236300 |
| 179 | 179000 | 122600 | | 379 | 379000 | 236900 |
| 180 | 180000 | 123200 | | 380 | 380000 | 237400 |
| 181 | 181000 | 123700 | | 381 | 381000 | 238000 |
| 182 | 182000 | 124300 | | 382 | 382000 | 238600 |
| 183 | 183000 | 124900 | | 383 | 383000 | 239200 |
| 184 | 184000 | 125400 | | 384 | 384000 | 239700 |
| 185 | 185000 | 126000 | | 385 | 385000 | 240300 |

| 1 | 2 | 3 | | 1 | 2 | 3 |
|-----|--------|--------|--|-----|--------|--------|
| 186 | 186000 | 126600 | | 386 | 386000 | 240900 |
| 187 | 187000 | 127200 | | 387 | 387000 | 241400 |
| 188 | 188000 | 127700 | | 388 | 388000 | 242000 |
| 189 | 189000 | 128300 | | 389 | 389000 | 242600 |
| 190 | 190000 | 128900 | | 390 | 390000 | 243200 |
| 191 | 191000 | 129400 | | 391 | 391000 | 243700 |
| 192 | 192000 | 130000 | | 392 | 392000 | 244300 |
| 193 | 193000 | 130600 | | 393 | 393000 | 244900 |
| 194 | 194000 | 131200 | | 394 | 394000 | 245400 |
| 195 | 195000 | 131700 | | 395 | 395000 | 246000 |
| 196 | 196000 | 132300 | | 396 | 396000 | 246600 |
| 197 | 197000 | 132900 | | 397 | 397000 | 247200 |
| 198 | 198000 | 133400 | | 398 | 398000 | 247700 |

| 1 | 2 | 3 | 1 | 2 | 3 |
|-----|--------|--------|-----|--------|--------|
| 199 | 199000 | 134000 | 399 | 399000 | 248300 |
| 200 | 200000 | 134600 | 400 | 400000 | 248900 |

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ,ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು

R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment **WPP No. 297**